

UNIVERSAL
LIBRARY

OU_198990

UNIVERSAL
LIBRARY

ಗಳಗನಾಥ ಸುರಸಗ್ರಂಥಮಾತ್ರ.

ಉನೆಯಗ್ರಂಥ.

~*~

ಪ್ರಬುದ್ಧ

ಪದ್ಧನಯನೆ.

ಇದನ್ನು

ವೇಂಕಟೀಶ ತಿರಕೋಣ ಕುಲಕರಣಿ ಗಳಗನಾಥ

ಇವರು ಬರೆದಿದ್ದು.

ಇನೆಂಬ್ರಿಂಡ್ ಪ್ರಕಟಣೆ.

ಕುಸ್ತಕದ ಎಲ್ಲ ಹಕ್ಕುಗಳು ಗ್ರಂಥಕರ್ತೆವಿನಿಂದ

ಕಾಯಲ್ಪಟ್ಟಿರುವವು.

~*~

1933

ಚೆಲೆ ೧ ರೂಪಾಯಿ.

ಜ ನೆಯ ಆವೃತ್ತಿಯ

ಪ್ರಸ್ತಾವನೆ.



ಕನ್ನಡಿಗರ ಆಶ್ರಯದಿಂದ ಈ ಕಾದಂಬರಿಯ ಅನೆಯಾವೃತ್ತಿ ಹೊರಡಿಸುವ
ಪ್ರಸಂಗ ಒದಗಿದ್ದಕ್ಕಾಗಿ ಬಹಳ ಸಂತೋಷವಾಗುತ್ತದೆ. ಉನೆಯ ಆವೃತ್ತಿಯ
ಪ್ರತಿಗಳು ತೀರಿದಕೊಡಲೆ ನಾವು ಈ ಕಾದಂಬರಿಯನ್ನು ಪ್ರಿಯವಾಡಿಸುತ್ತಬಂ
ದಿದ್ದರೆ, ಇಮ್ಮುಹೊತ್ತಿಗೆ ಇದರ ಎಂಟಿನೆಯ ಆವೃತ್ತಿಯನ್ನಾದರೂ ತೆಗೆಯಬಹು
ಂದಾಗಿತ್ತು! ಕನ್ನಡಿಗರ ಓದುವ ಆತುರಕ್ಕಾಗಿ ನಮ್ಮ ಅನನ್ನಕೂಲತೆಯನ್ನು
ಲಷ್ಟಿಸದೆ ಈಗ ಅನೆಯಾವೃತ್ತಿಯನ್ನು ಕೃತಜ್ಞ ತೆಯಿಂದ ಹೊರಡಿಸಿರುವೆನ್ನ.

ಸದ್ಗುರುತ್ವಾಂಶ
ಹಾವೆರಿ
ಅ-ಅ-ಇಂ

ವಿಧೇಯ
ವ್ಯಾ. ತಿ. ಕುಲಕರಣಿ
ಗಳಗನಾಥ.

ಪ್ರಬುದ್ಧ ಪದ್ಧನಯನೆ.



ಂ ನೆಯ ಪ್ರಕರಣ .

ಪಂಚಪೂರ್ಣ.

ಮಂಗಲಕರವಾದ ಉಷಾಕಾಲವು. ಪೂರ್ವದಿಕ್ಕು ಬಿಳುಪೇರಿದೆ. ನಿಸು
ಗಾಳಿಯು ಸುರುನೆ ಸುಳಿಯಡತ್ತಿದೆ. ಕೋಳಿಗಳು “ ಈ ಕೂ ಕೂ ” ಎಂದು
ಉಂಟುಸ್ವರದಿಂದೆ ಕೂಗತೊಡಗಿನೆ. ದುಂಡಪುಲ್ಲಗೆ, ಕದರುಮಲ್ಲಗೆ, ಜಾಯ
ಪುಲ್ಲಗೆ, ಸಂಪಗೆ, ಗುಳಾಬಿ ಮೊದಲಾದ ಹೂಗಳ ಮೊಗ್ಗೆಗಳು ಅರಳತೊಡಗಿ,
ನಾಲ್ಕುಕಡಿಗೆ ತಮ್ಮ ಸುಗಂಧವನ್ನು ಬೀರುತ್ತಲಿನೆ. ಗೂಡಿನಲ್ಲಿದ್ದ ಹಕ್ಕಿಗಳು
ಮೆಲ್ಲಿನೆ ಮುಖವೆತ್ತಿ ನೋಡಿ, ಮೈಕೊಡವಿ ಹೊರಬೀಳುವ ಉಳಿನಿಂದ ಕೆಲಿ
ಕೆಲಿ ಧ್ವನಿಮಾಡತೊಡಗಿನೆ. ಪಶು-ಮೃಗಾದಿಗಳು ಒಡ್ಡುಮುರಿದು, ಆಕಳಿಸಿ,
ಬಾಲಕೊಡವಿ ಡೇರಿಸಿಕೊಳ್ಳುತ್ತಿನೆ. ಸಂಸಾರಶ್ರಮದಿಂದ ಶಾಂತರಾಗಿ ಸಿದ್ಧ
ಹೋಗಿದ್ದ ಜನರು ಎಚ್ಚುತ್ತು, ತಮ್ಮ ತಮ್ಮ ಉಚ್ಚೋಗಳನ್ನು ಕೈಲಭ್ಯವ ಲವ
ಲಷಿಕೆಯಿಂದ ಪ್ರಾತರ್ವಧಿಗಳನ್ನು ತಿಂಬಿಕೊಳ್ಳುತ್ತಾರೆ. ದೇವಭಕ್ತರ ಪ್ರಾತಿ
ಸ್ನಾನಾಗಳೂ, ಪ್ರಾರ್ಥನೆಗಳೂ ನಡೆದಿನೆ. ವಿದ್ಯಾರ್ಥಿಗಳು ತಮ್ಮ ಬೆಳಗುಮುಂಜಾ
ವಿನ ಓದನ್ನು ಮುಗಿಸಿ, ಪುಸ್ತಕಗಳನ್ನು ಕಟ್ಟಿತೊಡಗಿದ್ದಾರೆ. ಕರ್ಮನಿರತರ
ಪ್ರಾತಿಸ್ನಾನಗಳು ನಡೆದಿವೆ. ದೇವಾಲಯಗಳೊಳಗಿನ ಗಂಟೆಗಳ ನಾಡಗಳುಕಿವಿಗೆ
ಇಂಂಬಾಗಿ ಕೇಳಿಸಹಿತಿನೆ. ಕೂಸುಗಳು ಎಚ್ಚುತ್ತು ಕೆಲವು ಆಡತೊಡಗಿನೆ, ಕೆಲವು
ಆಕತೊಡಗಿನೆ. ಸವಾರಧುಗಳು ತಮ್ಮ ಪತಿಗಳ ಮಗ್ಗಲಲ್ಲಿ ಪಕ್ಕನೆ ಎಚ್ಚುತ್ತು,
ಸಿದ್ದಗಳುಗಳನ್ನು ತಿಕ್ಕುತ್ತು, ತತ್ತುರಿಸುತ್ತು, ಲಜ್ಜಿತರಾಗಿ ಅವಸರದಿಂದ ಹೊರಗೆ
ಬರತೊಡಗಿದ್ದಾರೆ. ಚಪಲರಾದ ತರುಣರು ಸ್ವಜ್ಞವಾದ ಬೈಲಹನೆಯಲ್ಲಿ ಉಲ್ಲಾ

ಸದಿಂದ ಸಂಚರಿಸುತ್ತಲಿವ್ವಾದೆ. ಸೋಮಾರಿಗಳು ಮಾತ್ರ ಮುಸುಕಿನೊಳಗಿಂದ ಹಣಿ ನೋಡಿ ನೋಡಿ, ಇನ್ನೂ ಬೆಳ್ಗಾಗಿಲ್ಲೆಂದು ಮತ್ತೆ ಮತ್ತೆ ಮುದುಡಿ ಕೊಂಡು ಬೀಳತೊಡಿದ್ದಾರೆ. ಕಾಗೆಗಳ ಕರ್ಕರವಾದ ಕಾಗಿಗೂ ಅವರು ಎಚ್ಚೆ ರೆಯಲೊಳ್ಳಿರು! ಇಂಥ ಭಾಗ್ಯಹಿಂಸರಿಗೆ ಉಷಃಕಾಲದಂಥ ಪರಾಂತಸಮಯದ ಆನಂದದ ಅನುಭವವು ಹೇಗಾಗಬೇಕು?

ಪೀಗೆ ವಿಳುವೇರಿದ ಪ್ರವೇದಿಕ್ಕು ಮೇಲ್ಮೈಲ್ಲನೆ ಕೆಂಪಾಗತೊಡಗಿತು. ಇನ್ನು ಒಂಟುಯೆನು ಹೊರಬಿಟ್ಟು ತನ್ನ ಹೊಂಬಣ್ಣಿದ ಕಿರಣಗಳನ್ನು ಹರ ವರತಕ್ಕ ವನ್ನು, ಅಷ್ಟುರಲ್ಲಿ ಗಂಗಾತೀರದ ಮಣಿಕರ್ಣಿಕೆಯ ಫಾಟಿನಮ್ಮೆಲೆ ಒಬ್ಬು ಬುಡ್ಡಿನಿಂದು ಚೊಗಸೆಯಲ್ಲ ಸೀರಷ್ಟು ತುಂಬಿಕೊಂಡು, ಅಷ್ಟುಕೊಡುವದ ಕಾಗೆ ಮಂತ್ರವನ್ನು ಉಚ್ಚಿಂಡುತ್ತ ಪ್ರತಿಸೂಯೆಸಂತೆ ನಿಂತುಕೊಂಡಿದ್ದನು. ಆತನಿಂದ ಬಾಬ್ರಾಂಬರವು ಎಷ್ಟು ಮಾತ್ರವು ತೊರುತ್ತಿದ್ದಿಲ್ಲ. ಆತನು ಗ್ರಹ ಸ್ವಾತ್ಮಮಿಯು. ಆತನ ವಯಸ್ಸು ಅರವತ್ತರವೆಲೆ ಎಷ್ಟುಕ್ಕರ ಒಳಗೆ ಇರಬಹುದು. ಆಮಾತ್ಕಾನು ಶಬ್ದರವನ್ನು ವರ್ಣಿಸುತ್ತಿರುತ್ತಾರು, ಕೆಂಪುರಾಲನ್ನು ಹೊಡು ಕೊಂಡಿದ್ದನು. ಆತನ ಶಲೀಯಲ್ಲಿ ಕೆಂಪುಕಲಾತಿಯ ಮದ್ದೂರಾದರವಾದ ಟೊಸಿಗೆಯು ಒಪ್ಪುತ್ತಿತ್ತು. ಆ ಕಾಮಸುಂದರನು ಮೈತುಂಬ ಭಸ್ಕರವನ್ನು ತಚ್ಚಿ ಕೊಂಡು, ಕೊರಕಿಲ್ಲಿ ರಂದುಕ್ಕಾಮಾಲೀಯನ್ನು, ಸ್ವಂಜಿಕಮಾಲೀಯನ್ನು ಇಂದಿ ಕೊಂಡಿದ್ದನು. ಆತನ ಬಲಭಾಗದಲ್ಲಿ ಸುಮಾರು ನಾಲ್ಕುತ್ತ್ವಾರ್ಥ ಪರಂಪರೆ ತೊಂಬಿತ್ತಂಜನಾದ ಜಣಾಧಾರಿ ಶಿವ್ಯಸಾಭ್ಯನು, ಮತ್ತೆ ಅಷ್ಟುರೂದಕವನ್ನು ಸದಗ್ಗಿರುವಿನ ಹೊಗತೆಯಲ್ಲಿ ಯಾಕುವವಕಾಗಿ ಗಂಗೋದಕದ ಕಲರವನ್ನು ಕೈಯೊಳ್ಳಿ ಹಿಡಿದು ಬಗ್ಗೆ ಬಹು ವಿನಯದಿಂದ ನಿಂತುಕೊಂಡಿದ್ದನು. ಉಂಟಾಲ್ಕುದು ಇನ್ನ ಶಿಕ್ಷಣ ರೂಪ ಆ ತೊಂಬಿತ್ತಂಜನಾಶಿಯಲ್ಲಿಯೇ ಯಿತ್ತುವಸ್ತುಷ್ಟಿಗ್ಗೆ ನಿಂತುಕೊಂಡಿದ್ದರು ತುಗನ ಮಣಿಕರ್ಣಿಕೆಯೇ ಫಾಟಿನ ನಿಜಿತ್ವವಾದ ಹೊಂಬಯನ್ನು ಪ್ರೇರಿಸುವರೂ ಸುಲಭವಲ್ಲ. ತರತರದ ಉಡಿಗೆ ತೊಡಿಗೆಯು, ವಾಗು ವಿಷಿತ್ವವಾದ ನಡೆಸುತ್ತಿರುವ ವರ್ಣವು ಜಾತಿಯ ಇಸರಿಂದ ಅದು ತುಂಬಿತುಕುತ್ತಿದ್ದು. ಗಂಡಸರು ಸ್ವಾನಮಾಡಿ, ಕೆಲವರು ಶಿರಕ್ಕಾಡುಭಸ್ಕರವನ್ನು, ಕೆಲವರು ವರುಪ್ಪಿಗಳನ್ನು, ಕೆಲವರು ಕುಂಕುಮನ್ನು ಧರಿಸಿದ್ದರು. ಹೆಂಗಸರು ಮೈಕ್ರೋಳಕ್ಕಾದು

ಆರಿಸಿಣ, ಕುಂಕುಮೆ, ಹೊಮೋಲೆ ಮೊದಲಾದ ಸೌಭಾಗ್ಯದ್ವಾರ್ಗಳಿಂದ ಒಷ್ಟು ತ್ವಿದ್ವರು. ಸಂಧ್ಯಾವಂದನೆ, ವೇದಫೋಷ, ನಾಮಸಂಕೀರ್ತನೆ, ಗಂಗಾಪೂಜೆ, ಸೃತಿಪೂರ್ಣಾಚಳನೆ, ಪಾಂಚಪಶ್ಚಾತ್ಯೆ ಮೊದಲಾದವುಗಳ ಯೋಗದಿಂದ ಜನರ ಕರ್ಮಾಗಳೂ, ಕೆವಿಗಳೂ ಪವಿತ್ರವಾಗಿ ಮನಸ್ಸು ಪ್ರಸನ್ನವಾಗುತ್ತಿತ್ತು!

ಸೂರ್ಯನು ಮೇಲಕ್ಕೆ ರಿದಂತಿ ಅವನ ಕೇಂಪುಕಿರಣಗಳು ಸುತ್ತೆಲ್ಲ ಹನ ತೋ ಮಣಿಕಣಿಕೆಯೆ ಕೊಂಬೆಯನ್ನು ಹೆಚ್ಚಿಸಿದವು. ಬ್ರಹ್ಮಾಂಡಿಯು ಆನ್ತಿ ಕಾಂತವನ್ನು ಉರಸಿಕೊಂಡು, ಘಾಟಿನ ಮುಂಭಿಂದ್ವಿ ದತ್ತಮಂಬಿರಕ್ಕೆ ಹೋದನು. ಆತನು ಶ್ರಿ ದತ್ತಸದ್ಗುರುವನ್ನು ಪ್ರಾಜಿಸಿದಬೇಕೆ, ಮೊರಗೆಬಂದು, ನೇರಿದ ಜನರನ್ನು ಬ್ರಹ್ಮಭಾವನೆಯಿಂದ ವಂದಿಸಿ, ಶಿಕ್ಷಾರು ಹಾಕಿದ ಕೈಪ್ಪಾಣಿನದಮೇಲೆ ಕುಳಿತುಕೊಂಡನು. ಸ್ತೋಪನೊಂದುತ್ತು, ಗುಡಿಯು ಜನರಿಂದ ತುಂಬಿಕೊಂಬತ್ತು. ಯಂತಿಗಳು, ಗೃಹಸಾಧಾರಣೆಗಳು, ಸಾಧು-ಸಂತರು, ಬ್ರಹ್ಮಾಗಳು, ಹೆಂಗಸನು, ಹುಡುಗರು ಇ ಬ್ರಹ್ಮಾಂಡಿಯನ್ನು ಸುತ್ತುಗಟ್ಟಿ ಕುಳಿತರು. ಆ ಮುಂತಾತ್ತನ ದಿಕ್ಕಾವಾದ ತೋಜಸ್ಸು ಜನರ ಮನಸ್ಸನ್ನು ಆಕಷಿಸಿಬಿಟ್ಟಿರು. ಜಾನು ಸಮೇಕ್ಷ್ಯಾಧಾಮ್ಯತರ್ಪಣಣಿಂದ ವರರಕರಾಗತ್ಯಾಂತಿರರು. ಈ ಮೇರೆಗೆ ಮಣಿಪರ್ವ-ಮೊಣಿಪರ್ವ, ಗಂಡಪರ್ವ-ಹೆಂಗಸರು, ಹಂಡಿತರ್ಮ-ವಾಮರು, ವಿರಕ್ತಿರ್ಮ-ವಿಷಯಿಗಳು ಸಾರಿಯಾಗಿ ಸಮಾಧಾನವಹಿಸಿ ಮಂದಿರದಲ್ಲಿ ಕುಳಿತಿರಲು, ತೋಜಸ್ಸು-ಜಾನಾದ ಬಬ್ಬಿ ಪ್ರಾರುಷನು ವರಸೊಂತ್ಯಾಂತಿರನಾಗಿ ತನ್ನ ಪತ್ತಿ ರೊಡನೆ ತಿಳಿಗೆ ಬಂದವನು.

ಆ ದಿಕ್ಕಾ ಪ್ರಾರುಷನು ವಿನಯದ ಖಾಡಿಗೆ-ತೊಡಿಗೆಗಳನ್ನು ಧರಿಸಿದ್ದರೂ ಅವನ ಮುಂಬಿದಳ್ಳಿ ರಾಜತೋಜಸ್ಸು ಉಕ್ಕುತ್ತಿತ್ತು. ಆತನ ವಯಸ್ಸು ಇವತ್ತರ ಮುಂಭಿ ಜರಬುಕು; ಅವನ ಸೀಲವಿಕೆ ಎತ್ತರ, ಮ್ಯಾಕಟ್ಟಿ ಕಮನಿಸದು ಏತಾ ಲಾಂಬ ಪ್ರಕಾಶಕವು, ಇಂತಾನುಭಾಯಾಗೂ ಆತನ ಶಾಂತಿಕೆಯನ್ನು ಪ್ರಕ್ರಿಯಾಡುತ್ತಿದ್ದವು. ಒಟ್ಟಿಗೆ ಆತನ ಧರ್ಮಮೂರ್ತಿಯು ಜನರ ಜಿತ್ತನನ್ನು ಆಕಿಸಿ-ಸತ್ಯಾಂತರಾದಿತ್ತನು. ಆತನು ಪಂಚಪಶ್ಚಾತ್ಯೆಗಳನ್ನು ಸಮರ್ಪಿಸಿ, ಬ್ರಹ್ಮಾಂಡಿಯನ್ನು ಪಾಣ್ಯಾಂಗವಾಗಿ ವಂದಿಸಿ, ಎದ್ದು ಕೈಚೊಂಡಿಸಿ ನಿಂತುಕೊಂಡನು. ಸ್ವಸ್ವದಲ್ಲಿ ದರ್ಶಾಪಕೊಂಡಿ ಮೂರುಪುರುಷನೇ ಪ್ರತಿಕ್ರಿಯಾತನ್ನು ಎದುರಿಗೆ ಕುಳಿತ್ತಿದ್ದನ್ನು ನೋಡಿ,

ಆತನು ಆಸಂದಾಶ್ವಯ-ಗಳಿಂದಪರವಶನಾವನು. ಆತನಕಹೊಳ್ಳಿಗಿಂದ ಆಸುಂದು ಬಾಷ್ಟಿಗಳು ಉದರಶೋಡಗಿವನ್ನು; ಆತನ ದೇಹವು ರೋಪಾಂಚಿತವಾಯಿತು; ಆತನಲ್ಲಿವಿಚಿತ್ರವಾದ ಭಕ್ತಿಯು ತಲೆಮೊಂಬಿತು. ಬರಬರುತ್ತು ಆತನ ರಾಜತೀಜನು ಮುಷಿಯು ಬ್ರಹ್ಮತೇಜಸ್ಸಿನಲ್ಲಿ ಅದಗತ್ತೊಡಗಿತು. ಹಿಗೆ ಆ ವೀರವರ್ಮ—ಸಾವಿಧೋಮನು ಸ್ವ—ಪರಪ್ರಭಾವಗಳನ್ನು ಮರಿತು, ಬ್ರಹ್ಮಿಂದಿಯಲ್ಲಿನಳಿಷ್ಟುಮನಸ್ಸುಳ್ಳವನಾಗಿ ಲೀನತೆಯಿಂದ ನಿಂತುಕೊಂಡಿರಲು, ಆತನ ಹೆಂಡತಿಯಾದ ಮನಸ್ಸೊಂಬಿತಿಯು ಮುಷಿಯನ್ನು ವಂದಿಸಿ, ವತಿಯು ಬ್ಯಾಯಲ್ಲಿ ನಿಂತುಕೊಂಡಿದ್ದಳು. ಉತ್ತರಿಂದಿಯಿಂದ ಆಕೆಯ ಸರಣಿಗವು ಮುಚ್ಚಿತ್ತು. ಆ ಸಾಧ್ಯಾಯ ಮನಸ್ಸಾದರವಾದ ಮುಖಮಂಡಲದಲ್ಲಿ ಸುಷರಸನ್ನಿತೆಯು ಒಪ್ಪುತ್ತಿತ್ತು. ಆಗಿನ ಈದತ್ತಮಂದಿರದ ಶೋಭಯು ವರಣನೀಯವಾಗಿತ್ತು. ಏನು ಹೇಳುವದು?"ಆಗ್ಯಾಸ್ತಾನದಲ್ಲಿ ಅಮೋಘವಾದ ಬ್ರಹ್ಮತೇಜಸ್ಸಿ ವಿರಾಜಮಾನವಾಗಿದ್ದು, ಅದರ ಸಮುಖದಲ್ಲಿ ಪ್ರತಾಪಯುಕ್ತವಾದ ಕ್ಷಮಿತ್ತೆಂಜಸ್ಸು ಸೌಭಾಗ್ಯಮೊಡನೆ ಒಪ್ಪುತ್ತಲಿದೆ; ಅವರದು ತೊಂಜಸ್ಸುಗಳನ್ನು ಚರಾಚರಾತ್ಮಕವಾದ ಪರವಂಚರ್ಚೆ ಅಶ್ರಯಿಸಿದುವಂತೆ, ತೊಂತುಸಮೂಹವು ಆ ಬ್ರಹ್ಮಿಂದಿಯನ್ನು ಸುತ್ತುಸ್ತಿದೆ; ಹಿಗೆ ಆಕಿಸ್ತಿಕವಾಗಿ ಒದಗಿದ ಈ ಅಪೂರ್ವ ಯೋಂಗದಿಯಿಂದ ಆ ಮಂದಿರವು ಕ್ಷಣವಾತ್ರ ಸಿಕ್ಕಬ್ಬವಾಯಿತು. ಬ್ರಹ್ಮಿಂದಿಯ ಕೃಷಾಣಾಷಿಷ್ಟಿಯು ವೀರವರ್ಮನ ಮೇಲೆ ಬಿಡ್ಡಿತ್ತು. ವೀರವರ್ಮನೂ, ಮನಸ್ಸೊಂಬಿಸಿಯೂ ಭಕ್ತಿಪುರಸ್ವರವಾಗಿ ಹಂಡಿದಿಂದ ಬ್ರಹ್ಮಿಂದಿಯ ಚರಣಗಳಲ್ಲ ದ್ವಾಷಿಷ್ಟಿಯನ್ನಿಷ್ಟು ನಿಂತಿದ್ದರು. ಕುಳಿತಪರು ಕೊತ್ತಕದಿಂದ ಒಮ್ಮೆ ವೀರವರ್ಮನಾನ್ನಿಷ್ಟು, ಒಮ್ಮೆ ಬ್ರಹ್ಮಿಂದಿಯನ್ನಿಷ್ಟು ಸೋಂಡುತ್ತಿದ್ದರು.

ಹಿಗಿರಲು, ವೀರವರ್ಮನು ಸಂಧಿತಕಂಠನಾಗಿ ಬ್ರಹ್ಮಿಂದಿಯನ್ನು ಕುರಿತು—ಮಂಜಾತ್ಮಕನೇ, ನಿನ್ನ ಪ್ರಣ್ಯಕರವಾದ ಮೂರ್ತಿಯ ದರ್ಶನದ್ವಾದ ಈ ವೀರವರ್ಮನು ಕೃತಾರ್ಥನಾದನು. ಅವನಕುಲಕೊಂಟಿಯುಳಿಂದುತ್ತತ್ವತವಾಯಿತು. ಅವನ ಪೂರ್ವಜರ ಪ್ರಜಾವಾಲನದ ಪ್ರಣ್ಯವೇ ಇಂದು ಹಿಗಿರವಾಗಿ ಲಭಿಸಿದಂತಾಗಿರುತ್ತದೆ. ನಮ್ಮಂಥ ಪತಿತರ ಉದಾಧರಕ್ಕಾಗಿ ಪರಮೇಶ್ವರಸು ಮಂಜಾಪುಡಿಷರ ರೂಪದಿಂಬ ಆಗಾಗ್ಗೆ ಪ್ರಕಟಿವಾಗುತ್ತಿಂತೆ! ಹಂಗಳಿದಿದ್ದರೆ ಸಾಸಾರಿಮಗ್ನರಾದ ನಮ್ಮನ್ನು ಮೇಲಕ್ಕೆ ಯಾರು ಎತ್ತಿಕೊಳ್ಳಬೇಕು? ಮಂಜಾತ್ಮಕನೇ,

ప్రాణఫేజ్ రె పుణ్యదించలూ, సిన్న కృష్ణమేయించలూ ననగి సావభామపడ విచ్చు కావశ్చానిచ్చుక్కుచే; సిన్న లక్ష్మీయ—ప్రేభవగళగేచొరతెయిల్ల; ఆసం బ్యాజసరుసన్న ముందే—“జీయా” ఎందు క్షేకట్టిచొండు నింతుచొళ్ళు త్తుచే; పరరాజయస్సు పరాభవగోసువమ్ము బలవు, ప్రతాపవూ నన్నల్లిరు త్తుచేబఱిమానసుననగిదుక్కుచే; ఆసుకొలైయూ, సుందరియూ ఆద ఈ చేండెత్తయిచ్చాళీ; ఆవయవగణంతి సచాయమహాదున మంత్రమండలపు, సేంసాపత్రిగణో ఇచ్చారే; యాతక్కేసు కొరతెయిచే? ఇచ్చరే సంతతియు కొరతెయాత్ర ఇరుబుచుచు; ఆవరే ఆదక్కే నాసు క్షాయ్కే మహాత్మాచొడు వదిల్ల. పుణ్యమూత్రించింపించి, యారిగూ ఇల్లిచెమ్ము ఆసుకొలతిగణు నన గిచ్చు, కృష్ణమూత్రియాద నిన్న దశానమాత్రదింద ఈగాగిరువ సాత్మా కాసంచెచ ఆసుభవవు ఇందిసహిగి ఒమ్మెయాదరూ ననగి ఆగిరబారదే? చక్కమాగమచల్లియి? ఆసంచెవిరుత్తుచెంబడస్తు నాసు ఇందు మనగం చేస్తు. ఈగిన చచ్చుత్తియు ఆయండవాగి నస్తుల్లి సేలిసిదరే, సావభామయిచెవచనిగింత చేష్టిస కపచిగస్తు ఆదర మేలే నివాళిసి ఒగయబచుచు. నాకు, చేష్టిస సుఖిక్కాగి ముగ్గిచ్చు, ముగ్గిరిసి గాసియాగు వచు ఇంచిగి నాకు. కచుక్కాసింధుపే, సీను స్వప్నచల్లి బందు నస్తున్న ఎళ్ళరగొళిసి ఇల్లిగి బరమాడదిద్దరే, నాస్తుల్లిగి బచ్చత్తిడ్డెను? సిన్న దర్శనలాభస్త ననగెల్లి ఆగుత్తిత్తు? ఈ అలంబుద్ధియు నన్నల్లిల్లి చుట్టుత్తిత్తు? నన్న కనొంజ పట్టుణపెల్లి, కాతియెల్లి? నన్న ఆగిన పుత్రుకాపునాట్లు, ఈగిన సిన్నపుతెయట్లు? ఇష్టాధరప్రచనే, దర్శనక్కాగి బంచెన్నస్తున్న సుమ్మణి ఓంచెక్కే కోచబేడ కండియా! దశానదింద త్తుస్తువాగిచ్చ నన్న కణ్ణుగలిగి నిన్న మూత్రియు మరియాగదంతి ఆసుగ్గిపు!

ఈ మోరిగి సుదిచు విరపమును బ్రహ్మషియున్న మత్తె ప్రాణాంగవాగి పంచిసి, ఎష్టు కైజొండిసి నింతుకొండను. అదన్ను శేఖాడి బ్రహ్మషియు సంతుష్టానాగి విరపమునన్న కురితు—“న్నపేరఁ

ಪ್ರಬುಂಡ್ ಕಣಕ್ಸನ್ಯನೇ.

ತಮ್ಮನೇ, ಪಶ್ಚಿಮಮೇತನಾದ ನೀನು ಇತ್ತು ಬಾ, ಈ ಆಸನೆದಲ್ಲಿ ವಿಶ್ವಮಿಸು
ನೀನು ಒಹು ಭಾಗ್ಯವಂತನು ಕಂಡೆಯಾ! ಈಶ್ವರಾಂಶನಾದ ನಿನ್ನ ಪುಣ್ಯವನ್ನು
ನಾನೇನು ವರ್ಣಿಸುವೇನು? ನಿನ್ನ ಪ್ರಜಾವಾಪ್ಯಲ್ಲಿ ಕೂತ್, ಸತ್ಯಕೂತ್, ವಿನಯಕೂತ್
ಮೇಷ್ಟ್ ಭಗವಂತನು, ಯಂಕಷ್ಟಿತ ಬಾಕ್ಣಿನಾದ ನನ್ನ ದೂಪನ್ನಿಂದ ನಿನಗೆ
ದರ್ಶನಕೊಟ್ಟಿರಬಹುದು. ನಿನ್ನ ಪುಣ್ಯದ ಬಲವಲ್ಲದೆ ಈ ಕರ್ಪಿಂಜಲನಲ್ಲೋ ಹೂ
ಮಹತ್ವವಿದೆ? ಈ ಜಗತ್ತಿನಲ್ಲಿ ಯಾವಾಗಲೂ ಎಚ್ಚರದಿಂದ ನಡೆಯುವ ನೀನು.
ನನ್ನ ದರ್ಶನದಿಂದ ಅಲಂಬುಧಿಯನ್ನು ಪಡೆದನೆಂದು ಹೇಳುವದು ಹೈವಕಾಂ
ಕವೇ ಸರಿ. ನಿನ್ನಂಥ ನಿಸ್ಕೃಹನನ್ನಲ್ಲಿದೆ, ಸಾರ್ಥಕಾರ್ಮವದವಿಯು ಮತ್ತಾರನ್ನು
ಹೊಂದಬೇಕು? ಚಕ್ರವರ್ತಿಯೇ, ನಿನ್ನ ಪದವಿಯು ಸ್ಥಿರವಾಗಿರಲಿ; ನಿನ್ನ
ಕೊರತೆಗಳೆಲ್ಲ ಕೂಡಿಬರಲಿ; ನೀನು ಜಯಕಾಲಿಯಾಗಿ ಬಾಳಿ, ಕಡೆಗೆ ಪಶ್ಚಿಮ
ಯೋಜನೆ ಶಾಶ್ವತಸುಖವನ್ನು ಹೊಂದು” ಎಂದು ಆಶೀರ್ವದಿಸಿದನು. ವೀರವ
ಮರ್ಮನು ಕೆಲವುದಿನ ಕಾಶಿಯಲ್ಲಿದ್ದು, ಹೆಂಡತಿಯೊಜನೆ ಕರ್ಪಿಂಜಲನ ಸೇವೆಯನ್ನು
ಮಾಡಿ ಆತನ ಮನಸ್ಸನ್ನು ಒಲಿಸಿಕೊಂಡನು. ಸತ್ಯಂಗತಿಯು ಮುಂದೆ ರಾಜ್ಯ
ಸುಖವು ತುಳ್ಳಬೆಂದು ತಿಳಿಯುವ ಆ ವೀರವರ್ಮನು, ಕರ್ಪಿಂಜಲನನ್ನು ಆಗಲೆ
ಇರಿದಾದನು. ಆತನು ಕರ್ಪಿಂಜಲನನ್ನು ಪ್ರಾಧಿಕಿಸಿ, ಶಿವ್ಯಸಮೀತಫಾದ ಆ
ಮಹಾ ಪುರುಷನನ್ನು ತನ್ನ ರಾಜಧಾನಿಗೆ ಪ್ರಯೋಗಪೂರ್ವಕವಾಗಿ ಕರೆದ್ದಾ
ಯ್ದುನು. ಸ್ವಲ್ಪದಿನಗಳಲ್ಲಿಯೇ ಆತನು ಭವ್ಯಪೂರ್ವ, ಮನೋಹರಪೂರ್ವ ಆದೆ ಒಂದೂ
ಮುಂದಿರವನ್ನು ಕರ್ಪಿಂಜಲನ ಸಲುವಾಗಿ ತಿರಮನೆಯು ಸಮಿಂಬದಲ್ಲಿ ಕಟ್ಟಿಸಿ
ಅದರಲ್ಲಿ ಎಲ್ಲಬಗೆಯ ಅನುಕೂಲತೆಗಳನ್ನು ಒದಗಿಸಿಕೊಟ್ಟು, ತಾನು ಪಶ್ಚಿಮ
ಯೋಜನೆ ಗುರುಸೇವಾತತ್ವರನಾದನು.

ಈ ಮೇರಿಗೆ ವೀರವರ್ಮನ ಮನಸ್ಸು ಗುರುಸೇವೆಯಲ್ಲಿ ತೊಡಗಿ ಕೆಲವು
ದಿನಗಳು ಕ್ರಮಿಸಲು, “ನಿನ್ನ ಕೊರತೆಗಳು ಕೂಡಿಬರಲಿ” ಎಂಬ ಸದ್ಗುರುವಿನ
ಆಶೀರ್ವಚನವು ಸತ್ಯವಾಗುವ ಕಾಲವು ಒದಗಿತು. ಶ್ರೀ ಗುರುಕೃಪೆಯಿಂದ
ಮನಮೋಹಿನಿಯು ಗಭಿರಣೀಯಾಗಿ, ಕಾಲೋಚಿತವಾದ ವೈಭವಗಳನ್ನು ಆನು.
ಭವಿಸುತ್ತ, ಸವರೂಸಗಳು ತುಂಬಿತ್ತಲೇ ಹೆಣ್ಣು ಮಗುವನ್ನು ಹೆತ್ತಿಳ್ಳು ಆಗೆ
ಉರಸನಿಗಾದ ಆನಂದವನ್ನು ವರ್ಣಿಸುವದು ಸುಸಾಧ್ಯವಲ್ಲ. ಒಹುದಿವ್ಯಾಘರಕ್

ಇಲ್ಲ—ಮುಕ್ಕೆ ಲೋಂದು ಹಲುಬಿದವರಿಗೆ ಗಂಡಾಗಲಿ, ಹೆಣ್ಣುಗಲಿ ಸಂತತಿಯಾದರೆ, ಎಪ್ಪು ಸಂತೋಷವಾಗುತ್ತದೆಂಬದನ್ನು ಬೇರೆದು ತಿಳಿಸಲಾಗುವದಿಲ್ಲ. ಈಗು ಅನುಭವದಿಂದ ತಿಳಿಯತಕ್ಕ ದ್ವಾಗಿರುವದು. ನೀರವಮರ್ಚನ ಅಂತಹ ಕರಣಾತ್ಮ ಅನಂದದಿಂದ ಉಕ್ಕಿಬರತ್ತೊಡಿತು. ಆತನು ತನ್ನ ಗುರುವನ್ನು ಮನಸ್ಸಿನಲ್ಲಿ ಸ್ಥರಸಿ ಶತಶಃ ಆತನನ್ನು ಸಮಸ್ಯಾರಿಸಿದನು; ಯಾಚಕರಿಗೆ ದಾನವಾಡುವದ ಕಾಣಿಗಿ ಬಹೆಳ ಪಣವನ್ನು ಭಂಡಾರದೊಳಗಿಂದ ಕೊಡಿಸಿವನು; ಅವನ ಅಪ್ಪಣಿ ಯಿಂದ ಕಾರಾಗುಹದಲ್ಲಿದ್ದ ಅವರಾಧಿಗಳು ಮುಕ್ಕಾರಾದರು; ಎಂಬ ದೇವಾಲಯ ಗಳು ಶ್ಯಂಗರಿಸಲ್ಪಟ್ಟಿವು; ಮಂಗಳವಾರ್ಧಗಳು ಹೊಳಗಿದವು. ರಾಜಪುತ್ರಿಯು ಜನನದ ಆನಂದಕಾಗಿ ಪ್ರಜಾಗಳು ಸ್ವಾಮಿಫಕ್ತಿ ಪ್ರದರ್ಶಕವಾದ ಉತ್ತರವಗಳನ್ನು ವಾಡತ್ತೊಡಿತು. ಶಿಶುವನ್ನು ಸೋಡಲು ಆತುರವದುತ್ತಿದ್ದ ಅರಷನಿಗೆ ದಾಸಿ ಯರು ರಾಜಪುತ್ರಿಯನ್ನು ತೋರಿಸಿದರು. ಆತನು ಕನ್ನಾರತ್ತುದ ಅಪ್ರತಿಷ್ಠಿತವಾದ ಸೌಂದರ್ಯಕ್ಕೆ ಬೆರಗಾಗಿ ಆನಂದಸಾಗರದಲ್ಲಿ ಮುಖಿಗಿದನು. ಏಂಗೆ ಅನಂದಪರಪರಣಾದ ಆರಸನು ಕರ್ಮಿಂಜಲಿಖಿಯ ಒಳಗೆ ಹೋಗಿ, ಪುತ್ರಿಯು ಜನಿಸಿದ ಸಂಗತಿಯನ್ನು ತೀಳಿಸಲು, ಶ್ರಿಕಾಲಜ್ಞನಾಾವ ಆ ಮಹಾತ್ಮನು ಆರಸನ್ನು ಕುರಿತು—ದೊರೆಯೇ, ನಿನಗೆ ಸಂತತಿಯಾದದ್ದು ಬಹು ಸಂತೋಷವು. ಆ ಕೂಸಿಗೆ ಪಡ್ಡನಯನೇಯೆಂದು ಹೇಳರನ್ನಿಂದು. ಸಾರ್ವಭೌಮನ ಮಗಳಾದ ಪಡ್ಡನಯನೇಯು ಸಾರ್ವಭೌಮನ ಹೆಂಡತಿಯೂ, ಸಾರ್ವಭೌಮನ ತಾಯಿ ಯೂ ಆಗುವಳು. ಆದನ್ನು ನೀನು ಕಣ್ಣಾರೆ ಸೋಡುವೆ. ಇದೆಲ್ಲ ಸರಿ; ಆದರೆ ನಿನ್ನ ಪುತ್ರಿಯು ಹದಿನಾರಣ್ಯ ಪರಾಷವ ಪ್ರಾಯದಲ್ಲಿ ನಿನ್ನನ್ನು ಆಗಲಿ ಬಹೆಳ ಸಂಕಟಗಳನ್ನು ಅನುಭವಿಸುವಳು. ನೀನು ಮಾತ್ರ ಆವಳಿಗೆ ಯಾವತ್ತು ವಿದ್ಯಾಭ್ಯಾಸವನ್ನು ಮನಸುಬ್ದಿ ಮಾಡಿಸು. ಇಲ್ಲದಿದ್ದರೆ ಮುಂದೆ ಒದಗುವ ಸಂಕಟಗಳನ್ನು ನಿಂಗುವದು ಆವೇಗೆ ಬಹೆಳ ಕರಿಣವಾದಿಂತು.

ಬೆಂಷಿಯ ಭವಿಷ್ಯವಚನದಲ್ಲಿ ಇಷ್ಟಸಂಗತಿಗಿಂತ ಅಸಿಷ್ಟವಾದ ಸಂಗತಿಯು ಕಡಿಮೆಯಿದ್ದೂ, ಆ ಅಸಿಷ್ಟಸಂಗತಿಯಿಂದ ಆರಸನ ಮನಸ್ಸು ಬಹೆಳವಾಗಿ ಸೋಂದಿತು. ಸಾಂಸಾರಿಕರು ಸದಾಸುಖವನ್ನು ಬಯಸುತ್ತಾರೆ; ದುಃಖದ ನೀರಳೆಗೆ ಸಹ ನೀಲಿಲು ಅವರು ಅಂಜುವರು; ಆದರೆ ಸಂಸಾರದಲ್ಲಿಂತು ಸುಖ—ದುಃಖ

ಗಳು ಬಹುತರೆ ಜೋಡಾಗಿಯೆಂಬುವವು. ಸದಾ ಸುಖಿಯಾಗಿರುವ ಸದಾದುಃಹಿಯಾಗಿರುವನಾಂಸಾರಿಕರನ್ನು ಕಾಣಿಸಿದ್ದು ಅನಂಭವವು. ಹಿಂಗಿದ್ದರೂ, ಸಭ್ಯರಾಗ ಮದಿಂದವೀರವರು ನುಸ್ಪಿಸಿ ನೇರುಲ್ಲಿ ಬಯಸುತ್ತಿರುತ್ತಾನುವಾಗಿದ್ದರೂ ನುಗಳನಿಂದಿರುವನ್ನು ಕುರಿತು—ಮಾತ್ರಾತ್ಮಕೀ, ನುಸ್ಪಿಸಲ್ಪಿಸಿ ನುಗಳ ನಿಲ್ಲಿಂಗಮನು ವನ್ನು ನಾನು ಹೇಗೆ ತಡೆಯಲಿ? ಮುಂದೆ ಒವಗಬಹುದಾದ ದೂಖಿದ ಸ್ವರ್ಣ ದಿಂದಲೇ ನನ್ನ ಮನಸ್ಸು ಇವ್ವು ವ್ಯಾಕುಲವಾಗಿರಲು, ಪ್ರತ್ಯೇಕವಾಗಿ ಒವಗಿದ ದುಖವು ನನಗೆ ಹೇಗೆ ಸರಹಾದಿತ್ತ? ಮುಗಳು ಕುಟ್ಟಿದಿದ್ದರೆ ನೆಟ್ಟಿಗಾಗು ಶ್ರೀತ್ತಿಂದು ನನಗೆ ತೋರುತ್ತಿರೆ, ಅನ್ನಲು ಖುಹಿಯು—ಆರಸನೇ, ಏನು ವಿಚಿತ್ರವಿದು! ಮುಗಳು ಹುಟ್ಟಿ ಒಂದು ದಿನನ್ನು ಆಗಿಭ್ರಾ ನಿಸ್ಸು ಹಿಂತಿಗೆ ಆರಂಭವಾಯಿತ್ತಾಯಿ! ಸಾಂಸಾರಿಕರ ದಾಢ್ಯತನವು ಇಳ್ಳಿಯೊ ಇರುವದು. ಆವರು ಸಂಸಾರದಲ್ಲಿ ಕಾಣುವ ಸುಖಿದ ಪ್ರಸಂಗಗಳನ್ನು ಮಾತ್ರ ಸೊಂದಿ ಇವನ್ನು ಬಯಸಿ, ದುಖಿದ ಪ್ರಸಂಗಗಳನ್ನು ಮುಕ್ತಿತುಂಬಿಡುವರು. ಹೇಗಂದರೆ, ಈ ವರು ಮಕ್ಕಳನ್ನು ಬಯಸುವರು; ಆದರೆ ಮಕ್ಕಳಿಗೆ ಒವಗರಕ್ಕಾಗಿರುವ ಬೇಸೆ—ಬೇಸರಕೆ, ಸಾವು—ಕೊಡುಗಳನ್ನು ಮನಸ್ಸಿ, ಸಕ್ಕು ತರುವವಿಲ್ಲ; ಉದರಂತೆ ಅವರುದುಡಿಗೆ ಬಾಯಿ ತೆರೆಯುವರು. ಆದರೆ ಕಷ್ಟ, ಪಟ್ಟುಗಾ—ನಿಟ್ಟು ದಾಢ್ಯನ್ನು ಅನ್ನರುಸೆಳಿಮೊಯ್ಯಾವಾಗ, ಇಳ್ಳಿವೆತಾವು ಈ ಲೂಕಾವನ್ನು ಬಟ್ಟು ತೆರಬಾಗ ಆಗುವ ದುಖವನ್ನು ಮನಸ್ಸಿಸಲ್ಪಿ ತರುವದಿಲ್ಲ. ಆರಸೇ, ಹಿತಾರವಾಡಿ ಹೋಡು, ಸೀನು ಮುಗಳನ್ನು ಇನ್ನೂ ಎತ್ತಿಲ್ಲ—ಅಂಥಿಲ್ಲ, ಆಕೆಗೆ ಉಣಿಸಿಲ್ಲ—ತಿನಿಸಿಲ್ಲ, ಆಕೆಯುಂದ ಸುಖಾರ್ಥಿ—ಸೆಂತೋರ್ ರಾಫ್ಯಾಲ್: ಒಮ್ಮೆ ಮಾರ್ತಿ ಸೊರೆ ಮನ್ನು ಮಾತ್ರ ಸೊಂಡುವರೆ. ಅಷ್ಟೇ ಅವರಾಧಕ್ಕೆ ರಂಧ ತೀಕ್ಷೆಯು ನಿನಗೆ ಒದಗಿರುವದೆಂದಬಳಿಕೆ ಈಶ್ವರಿಯಾಯೆಂದು ಸಾಮಾಧ್ಯಾಸ್ತಾಂತಿಕಾಧಾರದಿಂದ ಸರಿ.

ಆರಸೇ, ವಿಭಾರ ಮಾಡು. ಆಗುವದನ್ನು ತಣ್ಣಿಸಲು ಉಂಡು ಸಮಧರು? ಕಾಲಚಕ್ರಕ್ಕೆ ಅನುಷರಿಸಿ ಒದಗಿನ ಸುಖದುಖಗಳನ್ನು ಅನುಭವಿಸಲಿಕ್ಕೆ ಮನುಷ್ಯನು ಎದೆಗೊಟ್ಟು ಸಿಲ್ಲಲಿಕ್ಕೆ ಬೋಕು. ಸ್ವರ್ವಕರ್ಮಾನ್ನಾರ ಪರ ಮೇಶ್ವರನಿಂದ ನಿಯಮಿಸಲ್ಪಿಡುವ ಸುಖದುಖಗಳನ್ನು ಸಮಾನವಾಗಿ ತಿಳಿಯ

ದಿದ್ದರೆ ಅವರಾಧವಾಗುವದು. ಮನುಷ್ಯನು ಕಷ್ಟಗಳಿಗೆ ಹೆದರತಕ್ಕಪಡ್ಲಿ. ಅವು ನಮ್ಮ ಹಿತಕ್ಕಾಗಿಯೇ ಬದುತ್ತವೆಂದು ತಿಳಿಯಬೇಕು. ಈಸ್ತೀತಿನ ವರಿಗೆ ಬಗೆಬಗೆಯ ಕಷ್ಟಗಳನ್ನು ಅನುಭವಿಸಿದವರೇ ಧಸ್ತರಾಗಿರುವರು. ವಾಂದವ ಸಂಸ್ಕೃತೋಂದು, ಹರಿಶ್ಚಂಪ್ರಸನ್ನ ಸೇನಪಿಗೆ ತಂದುಕೊಂ, ಸಿರಿಯಾಳರಾಜ ಸನ್ನು ಮರಿಯಬೇಡ. ಅದುಧ್ವಾದ ಚಿನ್ನಪರಿಸ್ತು ಪುಟಿಕ್ಕೆ ಯಾಕದಿದ್ದರೆ ಅದು ಶುಢುವಾಗಬಹುದ್ದೇ? ಅದರಂತೆ ಹೊಲಸಾದ ನಮ್ಮ ಮನಸ್ಸನ್ನು ಸಂಸಾರತಾಪ ಹೆಂಬ ಆಗ್ನಿಯಲ್ಲಿ ಪುಟಿಕ್ಕೆ ಯಾಕದಿದ್ದರೆ ಶುಢುವಾಗಲಾರದು. ಅರನಾ, ಇನ್ನು ಕದಿನಾದುವರ್ವಾಗಳ ಮೇಲೆ ಆಗುವ ಮಗಳ ವಿಯೋಗಧೂಃಖಿದ ಪಾಡೇನು? ಆಜನ್ತು ಒಂದನ್ನೊಂದು ಹೊಂದಿಕೊಂಡಿರುವ ನಿನ್ನ ಶರೀರ-ಜೀವಗಳ ವಿಯೋಗವು ಒಂದಿಳ್ಳಿಂದು ದಿನ ಆಗತಕ್ಕದ್ದೇ ಎಂಬದು ನಿನಗೆ ತಿಳಿದಿಲ್ಲವೇ? ಆದರ ಸಲುವಾಗಿ ನೀನು ಷ್ಯಾಸನಮಾಡುತ್ತ ಸರ್ವಸಂಗ ಪರಿತ್ಯಾಗವನ್ನು ಈ ವರಿಗೆ ಯಾಕೆ ಮಾಡಲಿಲ್ಲ? ಮುಂದೆ ಒವಗುವ ದುಃಖಕ್ಕಾಗಿ ಈಗಿನ ಸುಖಕ್ಕೆ ಎರವಾಗುವದು ಜಾಣತನವಲ್ಲಿ. ಸುಖಮಃಖಗಳು ಮನುಷ್ಯಾಧಿಂಖಿನೆ? ಅವು ಮುಂಗಡ ಗೊತ್ತಾಗೆದುವರದಂದಲೇ ಮೂರ್ಖರ ಎಲ್ಲ ಷ್ಯಾಪಮಾರಗಳು ಸುಮಾತ್ರವಾಗಿ ನಡೆದಿವೆ. ನೀನು ಹುಂಡಿನಾಗಬೇಡ. ಪರೀಕ್ಷಿತನ ಷ್ಯಾತ್ಮಾತವನ್ನು ಇಲ್ಲಿ ನೇನಪಿಗೆ ತಂದುಕೊಂ. ಆ ಮರಾತ್ಮನು ತನ್ನ ಮರಣಕಾಲವು ಗೊತ್ತಾಗ ಸಮಾಧಾನಸಂಪರ್ಕ ಮುಕ್ತಿಯನ್ನು ಸಾಧಿಸಿಕೊಂಡಂತೆ, ಜಾಗರೂಕನಾಗಿ ನೀನು ಮಗಳ ಹಿತವನ್ನು ಸಾಧಿಸು.

ಸದ್ಗುರುವಿನ ಈ ಉಪಾಯೆರದಿಂದ ನೀರವನ್ನು ಮನಸ್ಸು ಬಹು ಮಿಳಿಗೆ ಸಮಾಧಾನವಾಯಿತು. ಆತನು ಕಸಿಂಜಲನ ಹೇಳಿಕೆಯಂತೆ ಮಗಳಿಗೆ ಪಡ್ಡಿ ನಯನೆಯಿಂದು ಹೆಸರನ್ನಿಡುವದಕ್ಕೆ ಹೇಳಿದನು. ಪಡ್ಡನಯನೆಯು ದಿನದಿನಕ್ಕೆ ಬೆಳಿಯಹತ್ತಿದಳು. ಆವಳ ಬಾಲಕ್ರಿಂಡಿಗಳು ಎಲ್ಲರ ಮನಸ್ಸನ್ನು ಆನಂದ ಗೊಳಿಸಹತ್ತಿದವು. ರಾಜಪುತ್ರಿಯ ಏದು ವರ್ವದವಳಾಗಲು, ಆರಂಭನ ಆವಳನ್ನು ವಿದ್ಯಾಭ್ಯಾಸಕ್ಕಾಗಿ ಕಸಿಂಜಲನ ಬೇಗೆ ಕಳುಹಿದನು. ಸಕಲ ವಿದ್ಯಾವಾರಂಗತನಾದ ಕಸಿಂಜಲನು ರಾಜಪುತ್ರಿಯ ಯೋಃಗೃತೀಯನ್ನು ನುಸರಿಸಿ ಕ್ರಮವಾಗಿ ಆಕೆಯನ್ನು ಜ್ಞಾನಸಂಪನ್ನುಳಾಗಮಾಡಿದನು. ಪಡ್ಡನಯನೆಯು ಯಷಿಯ

ಪ್ರಸಾದದಿಂದ ತನ್ನ ಹದಿನಾಲ್ಕು ವರ್ಷದ ವಯಸ್ಸಿನಲ್ಲಿ ಸುಸಂಸ್ಕೃತಾದಳಿ. ಅರಸನು ಅವೇಗೆ ಧನುವಿರ್ದಿಯನ್ನು ಸ್ವತಃ ಕಲಿಸಿದನು. ಕುಮರೆ ಹತ್ತು ವರ್ಲಿ ಪದ್ಮನಯನೆಯು ಒಳ್ಳೀ ಪ್ರಾನಿಜ್ಞವನ್ನು ಸಂಪಾದಿಸಿದಳಿ. ಆಕೆಯು ಮೊದಲೇ ಸ್ವಭಾವಸುಂದರಿಯು, ಮೇಲಾಗಿ ವಿದ್ಯಾವಿನಯಸಂಪನ್ಮೂಲು, ಅದ ರ್ಲಿಯೋವನೋದಯವು; ಕೇಳುವದೇನು? ಬಹು ಇನ ರಾಜಪುತ್ರರು ಅನೇ ಇನ್ನು ಮುದುವೆಯಾಗುವದಕ್ಕಾಗಿ ಆಶುರಪಡುತ್ತಿದ್ದರು; ಅದರೆ ವಿರವಮನಸು ಮಗಳ ವಿಯೋಗದಭಯದಿಂದ ಹದಿನಾರುವರ್ಷ ಮಾರುವವರೆಗೆ ಅವಳ ಲಗ್ನ ಮಾಡಲಿಕ್ಕಿಲ್ಲಿಂದು ನಿತ್ಯ ಯಿಸಿದನು. ಶ್ರೀ ಗುರುಪ್ರಸಾದರೂಪವಾದ ಆ ಕನಕ ರಕ್ಷಣೆ ವಿರವಮನ ಪಂಚವ್ರಾಣವಾಗಿತ್ತು!

ಉ ಸೆಯ ಪ್ರಕರಣ .

ವೈಭವಶಿಲಿರ.



ಬರಬರುತ್ತ ಪದ್ಮನಯನೆಗೆ ಹದಿನಾರು ವರ್ಷಗಳು ತುಂಬಿ ಯೋವ್ವಸಸ್ತರ್ವಕ್ತವಾಯಿತು. ಆಕೆಯ ಶರೀರವು ಗೌರವಣಿದ್ದು, ಮೂಗು ಸರಳ, ಕಣ್ಣು ದೊಡ್ಡವು. ತುಂಟಿಗಳು ಆಳ್ಳಗಿಂಬು, ಕುಚಗಳು ತಮ್ಮ ಸೀಮೆಯನ್ನು ಒತ್ತಿ ಅಡೇ ಮೇಲಕ್ಕೆ ಬಂದಿದ್ದವು, ಟೊಂಕವು ಸಣ್ಣಗಿತ್ತು, ನಿತಂಬಗಳು ಸೂಲ ವಾಗಿದ್ದವು. ಆಕೆಯು, ತುಂಬಿದ ಮೈಕಟ್ಟಿನಿಂದಲೂ, ಸ್ವಭಾವಾದ ಹಣಿಯು ನ್ನು ಲಂಕರಿಸುವ ಉಂಗುರುಗೂದಲುಗಳಿಂದಲೂ ಮನೋಹರವಾಗಿ ಒವ್ವತ್ತಿದ್ದಳಿ. ಪದ್ಮನಯನೆಯ ಕಣ್ಣಿನ ಸೂಟಿ, ಹುಬ್ಬಿಗಳ ಅಪರೂಪದ ಅಲೆ ದಾಟ, ನಗಮೋಗದ ಮಾಟ, ಮಂಜುಲವಾಣಿಯ ಸವಿಯೂಟಿವು ಎಂಥವ ರನ್ನಾದರೂ ಮರುಳುಮಾಡದೆ ಬಿಡುತ್ತಿದ್ದಿಲ್ಲ. ಆ ಸುಕುಮಾರಿಗೆ ವಸ್ತ್ರಾಭರ-

ಇದ ಆಡಂಬರನ್ನು ಸೇರಿದು. ಆಕೆಯು ಹಳದಿಯಬಣ್ಣದ ಮೂಕ್ತ್ವಾದ ದೇಶಿ ಮೆಯ ಜರದಂಚಿನ ಸೀರೆಯನ್ನು ಉಡಲಿಕ್ಕೂ, ಜರದಂಚಿನ ಕೆಂಪು ದೇಶಿ ಮೆಯ ಕುಪ್ಪಸವನ್ನು ತೊಡಲಿಕ್ಕೂ ಬಹಳವಾಗಿ ಮೆಚ್ಚಿದ್ದಳು. ಎಂಥ ಶೀರೆ-ಕುಪ್ಪಸಗಳಿಂದ ಪದ್ಧನಯನೆಯ ಚಲ್ಲಿಕೆಯಲ್ಲಿ ಕೊರತೆಯುಂಟಾಗುತ್ತಿದ್ದಿಲ್ಲ-ಆ ಲೋಕಸುಂದರಿಯ ಮೈನೇಲೆ ಅಲಂಕಾರಗಳು ಬಹು ವಿರಲವಾಗಿದ್ದವನ್ನು-ಕಿವಿಯಲ್ಲಿ ವಜ್ರದ ಓಲೆ, ಮೂಗಿನಲ್ಲಿ ವಜ್ರದ ಮೂಗಬಟ್ಟು, ಕೊರಳಲ್ಲಿ ಹೊಡ್ಡಿ, ಮುತ್ತಿನ ಬಂಟಿಕೆಯ ಸರ, ಕ್ಕೆಗಳಲ್ಲಿ ರತ್ನದ ಕಂಕಣ, ಟೊಂಕದಲ್ಲಿ ರತ್ನಖಣಿ ತವಾದ ಪಟ್ಟಿ, ಕಾಲಲ್ಲಿ ಸರಪಳಿ ಇಸ್ತೇಗೆ ಪದ್ಧನಯನೆಯ ಸ್ತ್ರೀಯು ಆಭರಣಗಳಾಗಿದ್ದವು. ಆಕೆಯು ತಲೆಯಲ್ಲಿ ಮುತ್ತಿನ ದಂಡೆಯೂ, ಚಕ್ರದುರಬಿನಲ್ಲಿ ಬಂದೇ ಬಂದು ಸುಂದರವಾದ ಚಿನ್ನದ ಗುಲಾಬಿಯ ಹೂವೂ ಇರುತ್ತಿದ್ದವು. ಹಣ್ಣೆಯ ಲ್ಲಿಯ ಸುಂದರವಾದ ತಿಲಕದಿಂದ ಆಕೆಯು ಎದು ಕಾಣುತ್ತಿದ್ದಾರು. ಈಮೇರಿಗೆ ಪ್ರಾರ್ಚಿಂಡಿನಂತ ಮನ್ಮಂಜರವಾಗಿ ಒಪ್ಪುತ್ತಿದ್ದ ಪದ್ಧನಯನೆಯೂ, ಹಿಂಡ್ವಿನಿ ನಯನಂಪನ್ನೇ ಯಾದ್ದರಿಂದ ಸ್ವಾರ್ಥಾಂಗನೆಯೆಂತೆ ಕಂಗೊಳಿಸಿ ವಾಸುಫ್ಯವಾತ್ರರ ಆದರಕ್ಕೆ ಪಾತ್ರಾಗಿದ್ದಂತು ಸೋಜಗವಲ್ಲ! ಆಗಾಗ್ಗೆ ಪದ್ಧನಯನೆಯೂ ಗಂಡಸರ ಉಡಿಗೆ-ತೊಡಿಗೆಗಳನ್ನು ಧರಿಸುತ್ತಿದ್ದಳು. ಆಗಿನ ಆಕೆಯ ಚಲ್ಲಿಯಿಂತು ಬಲು ಕೌತುಕದ್ದಾಗಿರುತ್ತಿತ್ತು.

ಕಸಿಂಜಲನ ಭವಿಷ್ಯದ ಕಾಲಾವಧಿಯು ಒದಗಿರಲು, ವೀರವರ್ಮನನ್ನು ಮಗಳ ರಕ್ತೀಳವನ್ನು ಬಹಳ ಎಚ್ಚರಿಂದ ಮಾಡುತ್ತಿದ್ದನು. ಆಕೆಗೆ ಅಂಗರಕ್ಷೆ ಕರು ನಿಯಮಿಸಲ್ಪಟ್ಟಿದ್ದರು. ರಾಜಪುತ್ರಿಯು ಕುದರೆ ಹತ್ತುವಲ್ಲಿ ಒಳ್ಳೆ ಪ್ರವೀಣಾಗಿದ್ದಕೆಂದು ಹಿಂದೆ ಹೇಳಿರುತ್ತಿದ್ದೇ? ಆದರೆ ಆರಂಭ ನಿಧಾರದೇ ಅಪ್ರಜೀವಿದ್ದರಿಂದ ಆಕೆಯು ಕುದುರೆಯು ಸನಿಯಕ್ಕೆ ಸಹ ಹೋಗುವಂತೆ ಇದ್ದಿಲ್ಲ. ಮನುಷ್ಯನ ಮನಸ್ಸಿನ ಕೋರಿಕೆಗಳು ಪ್ರತಿಬಂಧಿಂದ ಮತ್ತಿನ್ನು ಬಿಲಪಡುತ್ತವೆ ಅದರಂತೆ ವೀರವರ್ಮನ ಪ್ರತಿಬಂಧಿಂದ ಪದ್ಧನಯನೆಯು ಕುದುರೆ ಹತ್ತುವ ಲವಲವಿಕೆಯು ಹೆಚ್ಚಿತ್ತು ಹೋಯಿತು. ತಾನೊಂದು ಬಗ್ಗೆ ದರೆ, ದೈವವು ಮತ್ತೊಂದು ಬಗೆಯುತ್ತಿದ್ದಂತೆ. ಈ ಮೇರಿಗೆ ವೀರವರ್ಮನನ್ನು ಮಗಳ ವಿಯೋಗವಾಗಬಾರದೆಂದು ಯಶ್ವಿಸುತ್ತಿದ್ದರೂ, ಆತನ ಮಗಳು

“ನಿಯೋಗದ ಬಲಿಗೆ ತಾನಾಗಿ ಬೀಳಲಿಕ್ಕೆ ಹಾತೊರಿಯೆತ್ತಿರ್ದು! ಒಂಗಿ ಕೆಲವು ಸೆನಗಲು ಕ್ರಿಸ್ತಿನು ರಲು, ಕರ್ನಿಜಲನು ಸ್ವಾರ್ಥಾನ್ ದ ಮೂಲಕ ಸಿಹಾರ್-ಇ ವಸ್ತು ಮೊಂದಿದನು. ಆ ಮುಖಿವರ್ಯ-ಸಲ್ಲಿ ಅರಸರ್ವರ್ವಾಂ ಅಳ್ಳಿ; ಪಟ್ಟಣರ್ವಾ ಎಗಿನ ಆಭಾಲವ್ಯಾಪ್ತರ ಭಕ್ತಿಯೂ ಏಕೆವಾಗಿರ್ದು. ಈ ಲೋಕಸ್ಥಿರ್ಯಾಯತೆಗೆ ಅನುಸರಿಸಿ ಆ ಮುಹಾತ್ಮನ ಶೃಂಖಲೆಯಾಶ್ಚಿಯು ಪ್ರಾಪ್ತಿ ದಾಸದಿಂದ ಸಾಗಿಸ್ತು ಅಷ್ಟುಯ್ವಲ್ಲಿ. ಸದ್ಗುರುವಿನ ಮರಣದಿಂದ ಸೀರಾರ್ಥಾನ ಮನಸ್ಸು, ಹಿನ್ನೆ ವಾದಾರ್ಥಿಂದ, ಅತನುಮಗಕ ಯೋಗಕ್ಕೆ ಸುವರ್ತು ಸ್ವಲ್ಪ ಸುಲಭಕ್ಕೆ ಮಾಡಿದನು. ಈ ದುರ್ಲಕ್ಷಣವೇ ತಂದೆ-ಮಕ್ಕಳ ನಿಯೋಗಕ್ಕೆ ಕಾರಣವಾಯಿತೆಂದು ಹೇಳಿ ಬೇಕಾಯಿತು.

ಕರ್ನಿಜಲನ ಶೃಂಖಲಾಯಾತ್ರೀಯ ಸಮಾರಂಭಕ್ಕಾಗಿ ಅರಸನ ತಿಂಡ್ಲಿ ಹೇಗೆ ನೇರಿಂಬ ಹೆಸರಿನ ಪಟ್ಟಿದ ಕುಮರೀಯು ಶ್ವಾಸಲ್ಲಿ ಕ್ಷಿರ್ದೆಯ್ದು. ಪದ್ಧತಿನಿಂದು ಅದನ್ನು ದತ್ತನ ಅತುರತೆಯನ್ನು ತೋಣಿಸಲು, ಅರಸನು ಪ್ರಾರ್ಥಾದಿಂದ ಅದಕ್ಕೆ ಒಂಬಟ್ಟಿಸ್ತು. ಆಗ ಪದ್ಧತಿನಿಂದು ಅನಂತಸ್ವ ಮೊಟ್ಟೆ ಇಲ್ಲಿ ಒಣಿ ಸದಾಯಿತು. ಆಕೆಯು ಬೂರೆಸರಿದಾರಂಗೆ ಒಪ್ಪುವಂಥ ಪ್ರೋತ್ಸಾಹಕನ್ನು ಪಾಕಿ ಕೊಂಡಇಲ್ಲ. ಬಿಂದು ಆಕೆಯು ಟೊಂಕಪಟ್ಟಿ ಅಲೆಂಬಿತ್ತಿರ್ದು. ಬ್ರಹ್ಮ-ಬತ್ತಿ ಕೊಗೆಳು ಆಕೆಯು ಬೆನ್ನಿಗೆ ಒಪ್ಪುತ್ತಿದ್ದಷ್ಟು. ಹೊಗೆ ಉತ್ತಾ ದಾಂಡ ಪ್ರಾರ್ಥಿತ್ವದ್ವಾರಾ ವಸ್ತು ಧರಿಸಿ ರಾಜಪುತ್ರಿಯನ್ನು ಮುಚ್ಚಿಗೆದು ಕೊತ್ತುಕೆಂದ ನೋಡುತ್ತಿರೆಲು, ಆಕೆಯು ರೀವಿಯಿಂದ ಕುಮರೀಯನ್ನು ಯತ್ನಿಸುತ್ತಿದ್ದು. ಅರ್ಜುನರ್ದಾರಣಿಯಲ್ಲಿ ಆಕೆಯು ಗಟ್ಟಿಗೆತನವನ್ನು ಎಲ್ಲಿರೂ ಬ್ರಹ್ಮರೂರ್ದಾರಿಂದ ದೂರಾದ ಬಗೆಯೇ ಅಂತೇ ರಕ್ತಾಳ ಅವಕಾಶವಿದ್ದಿಲ್ಲ. ಪದ್ಧತಿಯೂತ ತಂಗರಕ್ಷಿಕರು ಕುದುರುತ್ತಿರ್ದು ಸುತ್ತುಗಟ್ಟಿ ಆಕೆಯನ್ನು ರಕ್ತಿಸುತ್ತಿದ್ದರು. ಮೆರಹಣಿಗೆಯು ಉತ್ತರದಿಂದ ಸಾಗಿತ್ತು. “ಬಲವಿಳಿದ ಕಾಲದಲ್ಲಿ ಸೆಲವೆದ್ದು ಬಡೆಯಿತೆಂ”ಬ ನಾಣ್ಯಾದಿಯು ಮುಳ್ಳಿ. ಪಟ್ಟಿದ ಕುಮರೀಯ ಸೆಲೆಯನ್ನು ತಾಸು ಬ್ರಹ್ಮನಕೆಂದು, ಪದ್ಧತಿಯ ಸೆಯು ಅಂಧಿಮಾನಕಮತ್ತಿದ್ದಳು; ಅವರೆ ಹೆಂಗಸರ ಸರ್ವಿ. ಕುಮರೀಯ ಸಲೆ, ಶ್ವಾಸನ ನೆಲೆ ಯಾರಿಗೂ ತಿಳಿಯುವವಲ್ಲಿಂ”ದು ಅನುಭವಕರು ಹೆಣ್ಣುವರು. ಮೊವರು ನಿಜಪ್ರೇಗಿ ದೇವರಿಗೆ ಗೊತ್ತು! ಈಗಂತು ಪದ್ಧತಿಯನೆಯು ಕುಮ

ಬೆಯನ್ನು ಒಂದುಸಾಲೆ ಜೆಬಕದಿಂದ ಹೊಡಿದದ್ದೇ ತಪ್ಪು, ಅದು ಭಯಂಕರ ವಾವ ಹೊಗದಿಂದ ಓಷಠತೋಡಿತು. ಕುದುರೆಯ ಹೇಗಾತಿಕಯಕ್ಕೆ ಜನಸಮೂಹ ದಟ್ಟ ಜಡಿತು; ಸುರಾರೇಗೆಯು ಬಂದಾಯಿತು; ಅಂಗರಕ್ಷಕರು ಹಿಂದೆ ಉಳಿದು. ಪಡ್ಡಸರ್ಯಸರ್ಯ ಕುದುರೆಯನ್ನು ಸಿಲ್ಲಸಲಿಕ್ಕೆ ವಿಶ್ವಪ್ರಯತ್ನ ಮಾಡಿ ದಾಗ್ನ್ಯ ಅದು ಆಕೆಂಪು ತಂಕಿತಕ್ಕೆ ಬರಲಿಲ್ಲ. ತಡೆತಡೆದಂತೆ ಅದು ಹೆಚ್ಚು ಹೆಚ್ಚು ಹೊಗದಿಂದ ಓಷಠತೋಡಿತು. ಹೀಗೆ ತಾಸುಹೊತ್ತು ಏರಿದಾಗಿನಿಂದ ಓಷಠತೋಡಿತು, ಬಂಬತ್ತು ತಾಸಿನವರಿಗೆ ಓಡಿ ಓಡಿ, ಒಂದು ಅರಣ ಮಧ್ಯವನ್ನು ಹೊಕ್ಕು ದಾಳಿಮಾ ಕಡವಳಗೊಂಡು, ನೇಲಕ್ಕೆ ಬಿಟ್ಟಿತು. ಪಡ್ಡಸೈ ಯನ್ನೆಂಬೂ ಇರಣ್ಣಿದಲ್ಲಿ ಒತ್ತುಪ್ಪಿಗೆ ಸಿಟಿದು ಬಿಟ್ಟಿಲ್ಲ.

ಕುದುರೆಯ ಪ್ರಚಂಡವಾದ ಹೊಗದಮೂಲಕವಾಗಿ ಹೌಕಾರಿ ಕುಳಿತು ಕೊಂಡಿದ್ದ ಪಡ್ಡಸರ್ಯಸರ್ಯ, ಕುದುರೆಯ ಮೇಲಿಂದ ಒಮ್ಮೆಲೆ ನೇಲಕ್ಕೆ ಬಿಟ್ಟದ್ದು ಇಂದ ಬಹು ಗಾಸಿಯಾದ್ದಾ. ಈ ಭಯಂಕರವಾದ ಅವಘಾತವಲ್ಲ ಆ ಕೇಂದ್ರ ಲೀಯ ಇರಲ್ಪಿಂದ ಯಾತ್ರೆಯು ಮುಗಿದು ಹೊಗತಕ್ಕಿದ್ದಿತು; ಅದರೆ ಆ ಯಾತ್ರೆಯಲ್ಲ ಆಕೆಯು ಇನ್ನಾಗಿ ಬಗೆಬಗೆಯ ಸುಖದುಃಖಗಳನ್ನು ಅನುಭವಿಸು ಬೊಕಾಗಿದ್ದಾರಿಂದ ಹಾಗಾಗಲಿಲ್ಲ. ಅಸರ್ವ ಹೇದನ್ಯಾಯಿಂದ ಆಕೆಯ ಪ್ರಜ್ಞೆಯು ಪಾತ್ರ, ತಪ್ಪಿತು. ಆ ಇನ್ನಾರ್ಥಕು ಅರಣ್ಣದಲ್ಲಿ ಬೀಸುತ್ತಿದ್ದ ತಂಗಾಳಿಯಿಂದ ಕೆಲಮೊತ್ತಿನಮ್ಮೆಲೆ ತಾನಾಗಿ ಎಚ್ಚತ್ತು, ಬೆದರಿದ ಜಿಗರೆಯಿಂತೆ ತನ್ನ ದೇಹದ್ದು ಕಣ್ಣಾಗಳನ್ನು ನಾಳ್ಳಿಕಡಗೆ ತಿರುಗಿಸಿ ಸೇರಿದಿದ್ದಿರು. ಸುರಾಜೆಂದಿದೆ ಕುದುರೆಯೂ, ಭಯಂಕರವಾದ ಅರಣ್ಣಪೂ ಅವಕ ದ್ವಾರ್ಪಿಗೆ ಬೀಕಲು, ಭಯ-ಕ್ಷೇತ್ರಗಳಿಂದ ಮೂರಭೇದ್ಯ ಶುನಿ ಅವಕನ್ನು ಅವರಿಸಿತು. ಕೆಲಮೊತ್ತಿನಮ್ಮೆಲೆ ಪಡ್ಡಸರ್ಯಸರ್ಯ ಮತ್ತೆ ಎಚ್ಚತ್ತು ಎದ್ದು ಕುಳಿತುಕೊಳ್ಳಲು, ಭಯದಿಂದ ಆಕೆಯ ಮೈ ಮೈ ಸದಗಮತ್ತಿತು; ತಾಯಿ-ತಂದೆಗಳ ಸ್ವರಣವಾದಕೂಡಲೆ ಆಕೆಯ ಕಣ್ಣೀರುಗಳು ಬಳಬಳ ಉಮರಿದವು! ಇಹಾ! ದ್ವೀಪದ ಏನು ವಿಚಿತ್ರಲೀಕ್ಕೆ ಯಿದು! ಸುಖಸಂಪದಗಳಲ್ಲಿ ಲೋಲಾಡುತ್ತಿದ್ದ ಸಾರ್ವಭೌಮನ ಮಗಳು, ನಾಲ್ಕೆಂಳಿ ತಾಸುಗಳಲ್ಲಿ ಸಿಂಹಾಶಿತಳಾಗಿ ದುಃಖದಲ್ಲಿ ಮುಖಗಿಡ್ಡು ಆಶ್ಚರ್ಯವಿಲ್ಲವೇ? ರಾಜಪುತ್ರಿಯು ಅಪ್ರಬುಧಃಂತೆ ದೊಡ್ಡ ದನಿಯಿಂದ ಆಳುತ್ತ ಗಳ್ಳದ

ಕಂತೆಯಾಗಿ—ಅಯ್ಯೋ, ಕುಮರೆಯನ್ನೇ ರಬೇಕೆಂಬ ನನ್ನ ಲವಲವಿಕೆಯ ಪರಿಣಾಮವು ಹೀಗಾಯಿತೇ? ನನ್ನನ್ನು ತನ್ನ ಪ್ರಾಣಕ್ಕೆಂತಿಲೂ ಹೆಚ್ಚಿಂದು ತಿಳಿದು ರಕ್ಷಿಸುತ್ತಿದ್ದ ಅರಸನ ಮೋರಿಯು, ನನ್ನ ಕಣ್ಣಿಗೆ ಇನ್ನು ಹೇಗೆ ಹಿಟ್ಟಿರು! ನಾನು ಯಾವಕಡಿಗೆ ಹೋಗಲಿ, ಯಾರನ್ನು ಹೊಂದಲಿ? ನನ್ನನ್ನು ಈ ಸಂಕಟದೊಳಗಿಂದ ಯಾರು ಪಾರುವಾಡಿಯಾರು? ಅಷ್ಟು, ನೈಂದ ಹೊಡ್ಡಿ ತಪ್ಪಾಯಿತು, ಹೀಗಾದರೂ ಪಾಡಿ ನನ್ನನ್ನು ಕರಕೆಗಂಡು ಹೋಗು, ಸನಗೆ ಬಹಳ ಹೆದರಿಕೆ ಬರುತ್ತದೆ. ಅವ್ಯಾ, ನಾನು ನಿನ್ನನ್ನು ಅಗಲಿದ್ದರಿಂದ ಹೀನು ಎಷ್ಟು ಪ್ರಾಣಿಸುತ್ತಿರುವೆಂಬೂ ತಿಳಿಯುವು. ಈ ದುರ್ದ್ರಾಘಿಯಾದ ಮನ್ಯನೆಯನ್ನಿಗೆ ಸ್ವಲ್ಪ ದುಖವಾದರೆ ನಿಮ್ಮ ಪ್ರಾಣವೇ ಹೋಗುತ್ತತ್ತಲ್ಲ (ನಿಮ್ಮ ನಾಗಿ ಕಣ್ಣ ಒಳಸುತ್ತ ಭಾರ್ಯಂತಿಯಿಂದ) ಭೇಗೆ, ನಾನು ಕನೆಸಿನಲ್ಲಿದ್ದೋನೆ. ಇಲ್ಲ ವಿದ್ದರೆ, ಇಂದು ಮುಂಜಾನೇ ಅರಮಣೆಯಲ್ಲಿ ಸುಧಿದಿಂದಿದ್ದ ನಾನು, ಇಂಥ ಫೋರಾರಣ್ಯನನ್ನು ಸೋರಿ ಕಷ್ಟವಾದುವ ಬಗೆ ಹೇಗೆ? ಅಯ್ಯೋ! ಕನೆಸು ಹೇಗೆ ಆಗಿಂತು, ಇದು ನಿಮ್ಮ ತಿಂಕ್ಕು ಹೇಗನೆಂಬ ಪಟ್ಟಿದ ಕುದುರುಯು, ಅದರೆ ಮೇಲಿಂದ ಬಿಂದುದಿಂದ ನನ್ನ ಮೈಯುಂಬಂತೆ ಲೆಕ್ಕಿಲೆಕ್ಕಿಯಾಗಿಬೇ, ನನ್ನ ಖಾಡಿಗೆ-ತೊಡಿಗೆಗಳು ರಕ್ತಮಯವಾಗಿವೆ, ಥನುಸ್ತಿ ಅಲ್ಲ ಸಿಡಿದು ಬಿಂದು. ಅಲ್ಲ, ಇದು ಕನೆಸಲ್ಲಿ. ನಾನು ಇಜರಾಗಿಲ್ಲಿ ಅರಣ್ಯದಲ್ಲಿದ್ದೋನೆ. ಇನ್ನು ಈಯೆ ತಂದೆಯು, ಇನ್ನುಲ್ಲಿಯ ತಾಯಿಯು, ಇನ್ನುಲ್ಲಿಯ ಆಷ್ಟುಂಟ್ಲಿಯು! ಪರಾಸ್ಯಾ ಶ್ರೀರಾ, ದಿಂಸಬಂಧಿನೋ, ಅನಾಧರಕ್ಕಾ, ಇಂಥ ಮಂಘಾಟ ಪ್ರಸಂಗನನ್ನು ನನ್ನ ಹೇಳಿ ಯಾಕೆ ತಂದೀ? ನಾನು ಪಾಡಿದ ಅವರಾಧವಾದರೂ ಯಾವಮು?

ಈ ಪ್ರಕಾರ ರಾಜಪುತ್ರಿಯು ಪೆಲುಟಿ, ಹಂಬಲಿಸಿ, ಬೀರಿ, ಯಣೆಯವು ಇಸಿ, ಎದೆಬಡಕೊಂಡು, ದುಃಖಿಸಿ ದರಣ್ಯದಮೂಲೆ ಮನಸ್ಸಿನಲ್ಲ - ನನ್ನ ಈ ಅರಣ್ಯದೊಂದನ್ನಿಂದ ಯಾರು ಕೊಳ್ಳಬೇಕು? ಸ್ವಾರಣಿಕೆಯಾಗಿ ಗಂಟಲು ಹರಿಯುತ್ತಿದೆ; ಹೇಗೂ ನಾನು ಇಂದು ಪ್ರಾಣಕ್ಕೆ ಎರವಾಗುವದು ಸಿಕ್ಕಿಯವು. ಸ್ವಾರು ಕುಡಿದಾದರೂ ಸಾಯುವಿನು, ಎಂದು ಯೋಚಿಸಿ, ಮೂಲಕ್ಕೆಂಳಲು, ಕನುಷ್ಯಗೆ ಹಿಟ್ಟಿದ್ದರಿಂದ ಅವಳ ಕಣ್ಣ ಗಳಲ್ಲಿ ದೊಪಡಿಸಿದೆ ಅಕ್ಕಿಂತು ನೇಲಕ್ಕೆ ಕೊಳೆತಳು. ಆ ಅರಣ್ಯದಲ್ಲಿ ಗಿಡಗಳು ದಟ್ಟಿವಾಗಿ ಬೆಳಿದ್ದರಿಂದ ಸೂರ್ಯಪ್ರ

ಕಾಶಕೈ ಆಸ್ತಿದವಿಲ್ಲಿಲ್ಲ. ಕಾಡುಮೃಗಗಳ ಕಾಲತುಳಿತದ ಸಹ್ಯಳವೂ, ನೀರನ ಪ್ರವಾಹದ ಭೋರಂಬ ಸಹ್ಯಳವೂ, ಮರಗಳ ತಿಕ್ಕುಟ್ಟಿದಂದುಂಟಾದ “ ಜರ್ ಇಟ್ಟಿ ”ಂಬ ಸಹ್ಯಳವೂ ಎಡಿಬಿಡದೆ ಕೇಳುತ್ತಿದ್ದವು. ರಾಜಪುತ್ರಿಯು ಸಾವರಿ ಹಿಕೊಂಡು ನೆಲ್ಲಿನೆ ನೆದ್ದು ನೀರಿದ್ದಲ್ಲಿ ಹೋಗುವದಕ್ಕಾಗಿ ಮುಂದಕ್ಕೆ ಹೆಣ್ಣೆಯಿ ಡಲು, ಕಾಲ್ಪುಂಬ ಮುಖ್ಯಗಳು ನಟ್ಟವು. ಆ ಮುಖ್ಯಗಳ ಭಾಧೆಯಿಂದ ವಿಲಿ ವಿಲಿಯಾದ ಪಡ್ಡನಯನೆಯು ನೆಲಕ್ಕೆ ಕುಸಿಬಿಡು, ಆತುರಮೊಡನೆ ನಟ್ಟೆ ಮುಖ್ಯ ಗಳನ್ನು ತಕ್ಕೊಳ್ಳಲು, ಗಾಯಗಳಿಂದ ರಕ್ತವು ಸೋರಹತ್ತಿತು. ನೆಲದಮೇಲೆ ಕಾಲಿಟ್ಟ ಅಸುಭವವಿಲ್ಲದ ಆ ಸುಕುಮಾರಿಯ ಹೊಟ್ಟಿಯಲ್ಲಿ ದುಃಖವು ಪುಟ್ಟ ದೆದ್ದು ಸ್ಲಾಪ ಮತ್ತೆ ಹೊರಬಿಟ್ಟಿತು. ಆಕೆಯು ಕಣ್ಣಗಳಲ್ಲಿ ಮತ್ತೆ ನೀರುಗಳು ಬುದುರವತ್ತಿವಾವು. ಆಕೆಯು ಬುಡಗುಟ್ಟಿ ನೆಲದಮೇಲೆ ಉದುಳಾಡತ್ತಿದ್ದಾರು, ಸಂತಾಪದಿಂದ ಕ್ರೇಯನ್ನು ನೆಲಕ್ಕೆ ಸಹ್ಯಳಿಸಿದ್ದಾರು; ಆದರೆ ಏನು ಮಾಡಿವರೂ ಹೀಘ್ರ. ನಿರಾಶೆಯ ಹೊರತು ಮತ್ತೊಂದು ಫಲವೇ ಆಕೆಗೆ ತೋರಲಿಲ್ಲ. ಅಕ್ಕೆರಲ್ಲಿ ಸೂರ್ಯನು ಅಸ್ತಂಗತನಾದದ್ದರಿಂದ ಅರಣ್ಯದಲ್ಲಿ ಕಗ್ಗತ್ತಲೆಯು ಮುಸುಕಲು, ಆಕೆಯು ಆಕೆಮೊರೆದು ಪ್ರಾಯರ್ಹೇ ಪವೇಶನಕ್ಕೆ ಕುಳಿತಂತೆ ಒಂದು ಸ್ವಾಧವನ್ನು ಮಿಡಿದು ಸುಮ್ಮನೆ ಕುಳಿತುಬಿಟ್ಟಿರು.

ಪಡ್ಡನಯನೆಯು ಕುಳಿತುಕೊಂಡಿದ್ದ ಅರಣ್ಯವು ಆಕೆಯ ತಂದೆಯು ರಾಜ್ಯದೊಳಿಗಿನದೇ ಇತ್ತು. ಕನೊಂಜಪಟ್ಟಣವು ಇಲ್ಲಿಂದ ಉತ್ತರಕ್ಕೆ ಸುಮಾರು ಸಾಲ್ಲಿತ್ತು ಪರದಾರಿಯ ಮೇಲೆ ಇತ್ತೀಂದು ಹೇಳಬಹುದು. ಈಗಿನಂತೆ ಪೂರ್ವ ದಾಲ್ಲಿ ಬ್ರೀಲುಪ್ರಚೇರಗಳು ವಿಶೇಷವಾಗಿರುತ್ತಿದ್ದಿಲ್ಲ. ಪ್ರತಿ ಬಬ್ಬು ಅರಸನ ರಾಜ್ಯ ಪಡ್ಡ ಹೆಂತ್ಯ ಅರಣ್ಯಗಳು ಇರುತ್ತಿದ್ದವಲ್ಲದೆ, ಅರಸರು ತಮ್ಮ ತಮ್ಮ ರಾಜ್ಯಗಳ ಮೂಲಿಗಳಲ್ಲಿ ಬುಧ್ವ ಪೂರ್ವಕವಾಗಿ ಹೊಡ್ಡ ಹೊಡ್ಡ ಅರಣ್ಯಗಳನ್ನು ಕಾಬಿಡುತ್ತಿ ರೂಪು. ಪರಿಚಕ್ರಗಳ ಅಭಿಯೋಗಕ್ಕೆ ಪ್ರತಿಜಂಧನಾಗಬೇಕೆಂಬೆ ಆವರ ಬುದ್ಧಿಕವಾಗಿರುತ್ತಿತ್ತು. ಪಡ್ಡನಯನೆಯು ಅಂಗರಕ್ಷಕರು ಆಕೆಯನ್ನು ಮಿಂಬಾ ಲಿಸಿದ್ದರೆ, ಆಕೆಯು ಸಂಕಟದ ನಿರಾರಣವು ಸುಲಘವಾಗಿ ಆಗುವಂತೆ ಇತ್ತು; ಆದರೆ ಪಡ್ಡನಯನೆಯು ದುರದ್ವಷ್ಟವು ಹಾಗೆ ಆಗ್ನೋವಲಿಭ್ರ. ಪಟ್ಟುವ ಕುದು ರಿಯು ತೀಕ್ಕುವೇಗವನ್ನು ಅಂಗರಕ್ಷಕರ ಕುದುರೆಗಳು ನಿಗಷ್ಟು ಲಾರದೆ ಹೀಂದಾ

ದವು. ನೋಡನೋಡುತ್ತ ಪದ್ಧನಯನೆಯು ಅಂಗರಕ್ಷಕರಿಗೆ ಕಾಣದಾದಳು. ಕಚೆಗೆ ಪದ್ಧನಯನೆಯಿರುವದೊತ್ತಟಿಗೆ, ಅಂಗರಕ್ಷಕರು ಹುಡುಕುವದೊತ್ತ ಟಿಗೆ ಆಗಿ, ಅವರಲ್ಲಿ ಬಹುಜನರು ವಿರೇವಮನ್ವಿಗೆ ನೋರೆ ತೋರಿಸಲಾರ್ಥ ದೇಸೆಗೆಟ್ಟು ಹೋಗಬೇಕಾಯಿತು! ಪ್ರಾರಭಭೋಗವನ್ನು ಯಾರು ತಪ್ಪಿಸುವರು?

ರಾಜಪುತ್ರಿಯು ಸ್ವಸ್ಥವಾಗಿ ಕುಳಿತ್ತಿದ್ದಂತು, ಅವಳ ಮನಸ್ಸು ಸ್ವಸ್ಥವಾಗಿ ದ್ವಿಲ್ಲಿ. ಅದರಲ್ಲಿ ಬಗೆಬಗೆಯ ಕಲ್ಲುನಾತರಂಗಗಳು ಹುಟ್ಟುತ್ತಿದ್ದವು. ತಾನು ಹಾವು-ಚೇಳಿಗಳ ಕಡತದಿಂದ ಜೀವಬಿಡುವನೋ, ಕೂರಮ್ಮಗಗಳಿಗೆ ತುತ್ತಾಗುವನೋ, ಕಳ್ಳಿಗು-ಕಾಕರ ಮಾರಾಟೆಯ ಬಲಿಗೆ ಬೀಳುವನೋ, ಪರರಾಜರ ಎಳತಕ್ಕ ಸಿಗುವನೋ, ಭೂತ-ಪಿಶಾಚಗಳ ಬಾಧೆಗೆ ಒಳಗಾಗುವನೋ! ದೇವರೇ, ಸನ್ನ ಗತಿಯು ಏನಾಗುವದೋ, ಎಂದು ಆಕೆಯು ಚಿಂತಿಸುತ್ತಿದ್ದಳು. ರಾಕ್ಷಸರ ಭಯಂಕರವಾದ ಕೃತಿಗಳನ್ನು ಆಕೆಯು ಪುರಾಣಾಂತರಗಳಲ್ಲಿ ಕೇಳಿದ್ದು-ಟ್ರಿಡಿದ್ದು. ಆ ಕೃತಿಗಳಂತು ಸಮ್ಮು ಸುಕೊಮಲ ಯೈದಯವಾ ಪದ್ಧನಯನೆಯನ್ನು ಗಡಗಡನೆ ನಡುಗಿಸಿದವು. ರಾಕ್ಷಸರ ಪ್ರಾಚೀನಕಾಲದ ಬಲ-ಪ್ರೇಭವಗಳು ಪದ್ಧನಯನೆಯ ಕಾಲದಲ್ಲಿ ಕೆಲಮಟ್ಟಿಗೆ ಕುಗಿದ್ದಂತು, ಅವರ ಮಾಯಾ ವಾತಾರಗಳು ಮಾತ್ರ ಕುಗಿದ್ವಿಲ್ಲ. ಇಂಥ ಕೂರ ರಾಕ್ಷಸರ ಜಾಧೆಯು ಎಲ್ಲಿ ತಟ್ಟಿವದೋ, ಎಂದು ಆ ಅಬಲೆಯು ಚಿಂತಿಸಿದ್ದು ಆಶ್ಚರ್ಯ-ವಲ್ಲ. ಒಟ್ಟಿಗೆ, ರಾಜಪುತ್ರಿಯ ಕೇಳಿಮೂಲ ಯೈದಯಕ್ಕೆ ಭಯ-ಕೊಳಗ ಫರಣಾಗುವಾಗ, ಆಕೆಗೆ ವಿಚಿತ್ರವಾದ ವ್ಯಧಿಯಾಗುತ್ತಿತ್ತು. ಆಕೆಯು ದುಃಖವೇಗವನ್ನು ಸಹಿಸಲಾರದೆ, ಒಮ್ಮೊಮ್ಮೆ ಕಣ್ಣಿಂದು ಸುರಿಸುವಳು, ನಿರಾಶೀಯಿಂದ ಮನಸ್ಸು ಕಲ್ಲುಮಾಡುವಾಗ ಒಮ್ಮೊಮ್ಮೆ ಕಣ್ಣು ಒರಸಿಕೊಂಡು ಜಗತ್ತನ್ನೇ ತ್ವಣೀಕರಿಸುವಳು; ತಾಯಿ-ತಂದೆಗಳ ಯಾಗು ಬಂಧು-ಮಿತ್ರರ ಸ್ವರಣವಾಗಿ ಮೋಡವು ಒತ್ತೆರಿಸಲು, ಹುಡುಗರಂತೆ ಒಮ್ಮೊಮ್ಮೆ ದೊಡ್ಡ ದಸಿತೆಗೆದು ಅಳುವಳು; ಜಗತ್ತು ಆಶಾಶ್ವತನೆಂಬ ಕಲ್ಲನೆಯು ಮನಸ್ಸಿನಲ್ಲಿ ಹೊಳೆಯಲು, ತತ್ವಜ್ಞಾನಿಗಳಂತೆ ವೈರಾಗ್ಯದಿಂದ ಒಮ್ಮೊಮ್ಮೆ ಗಂಭೀರವೈಶಿಕ್ಯಿಯನ್ನು ಶಾಳುವಳು. ಹಿಂಗೆ ವಿರುಧ ಸ್ಥಿತಿಗಳ ಜಗ್ಗಾಟದಿಂದ ಪದ್ಧನಂತಹನೆಯು ಗಾಸಿಯಾ

· ಗುತ್ತಿರಲು, ಕುದುರೆಯ ಕೊಳಗಗಳ ಅಸ್ವಷ್ಟವಾದ ಸಪ್ಪಳವು ಆಕೆಗೆ ಕೇಳಿಸ ತೋಡಿತು!

ಹೀಗೆ ಆಕಸ್ಮಿಕವಾಗಿ ಕೇಳಿತೋಡಿದ ಕುದುರೆಯ ಖುರಗಳ ಧ್ವನಿ ಯಿಂದ, ಪದ್ಧನಯನೆಯ ಮನಸ್ಸಿನೊಳಗಿನ ಕಲ್ಲುನೆಗಳೆಲ್ಲ ಆಲದುಹೋಗಿ, ಆಕೆಯ ಮನಸ್ಸು ಏಕಾಗ್ರವಾಯಿತು. ಧ್ವನಿಯು ಕೇಳಬರುವದಿಕ್ಕಿಗೇ ಆಕೆಯು ಮೋರೆಹಾಡಿ ಕುಳಿತುಕೊಂಡು, ಸಪ್ಪಳವನ್ನು ಕಿವಿಗೊಟ್ಟು ಕೇಳಿತೋಡಿದ್ದು. ಬರಬರುತ್ತ ಸಪ್ಪಳವು ಸ್ವಷ್ಟವಾಗಿ ಕೇಳಿಸಹತಿತು. ಸ್ವಲ್ಪ ಹೊತ್ತಿನಲ್ಲಿ ಅಶ್ವಾ ರೂಢನಾದ ಸರದಾರನೊಬ್ಬನು, ಪದ್ಧನಯನೆಯು ಎದುರಿಗೆ ಬಂದು ನಿಂತು ಕೊಂಡನು. ಪದ್ಧನಯನೆಯು ಎಪ್ಪು ದಿಟ್ಟತನವನ್ನು ತಂಡುಕೊಂಡರೂ, ಆಕೆಯ ಹೃದಯವು ಭಯದಿಂದ ತಲ್ಲಿಸಿಸದೆ ಇರಲಿಲ್ಲ. ಆಕೆಯು ಮುಖ ವೆತ್ತಿ ಆ ಸರದಾರನನ್ನು ನೋಡಿದಾದಳು. ಆಕೆಯ ಮನಸ್ಸು ಅಸ್ವಷ್ಟನಾಯಿತು. ಬಂದವನು ಯಾವನಿರುವನೋ, ಇನ್ನು ಏನು ಅನಧರವು ಒದಗುವದೋ, ಎಂಬ ವಿಚಾರವು ಮನಸ್ಸಿನಲ್ಲಿ ಉತ್ತನ್ನವಾದ ಕೂಡಲೇ, ಆಕೆಯ ಭಯವು ಮತ್ತಿಪ್ಪು ಹೆಚ್ಚಿತು. ಅಪ್ಪರಲ್ಲಿ ಕೃಷ್ಣಪಕ್ಷದ ಅಪ್ಪವಿಯ ಚಂದ್ರನು ಉದಯವಾಗಿ, ಅದೇ ಮೇಲಕ್ಕೆ ಏರಹತ್ತಿದ್ದರಿಂದ, ಬೆಳದಿಂಗಳು ಅಸ್ವಷ್ಟವಾಗಿ ಅರಣ್ಯದಲ್ಲಿ ಪಸರಿಸತೋಡಿತತ್ತು. ಈ ಬೆಳದಿಂಗಳೂ ಪದ್ಧನಯನೆಗೆ ಆನಂದಕರವಾಗಲಿಲ್ಲ. ಪ್ರಾಣಸಂಕಟಕ್ಕೆ ಗುರಿಯಾಗಿದ್ದ ಆಕೆಗೆ, ಆ ಸರದಾರನು ಯಾವನು ಹೂಫಾವಾಗಿ ತೋರಹತ್ತಿದ್ದರಿಂದ, ಅವನ ಸ್ವಷ್ಟದರ್ಶನಕ್ಕಾಗಿ ಬೀದರಿ, ಆಭೀರುವು ಕಣ್ಣಿಗಳನ್ನು ಮುಚ್ಚಿಕೊಂಡು ಕುಳಿತ್ತಿಲ್ಲ. ಆಗ ಆ ಸರದಾರನು ಕುದುರೆಯಿಂದ ಇಳಿದು—ರಾಜಪುತ್ರೇ, ಪದ್ಧನಯನೇ, ಏನು ದುರ್ಧರಪುಸಂಗವಿದು! ನಾನು ಹಲವು ಸಂಕಟಗಳನ್ನು ಅನುಭವಿಸಿ, ಈಗ ನಿನ್ನನ್ನು ಸೇರದಿದ್ದರೆ, ನಿನ್ನ ಗತಿಯು ಏನಾಗುತ್ತಿತ್ತೋ ತಿಳಿಯದು. ಆಗುವದೇನು? ನೀನು ನಿಶ್ಚಯವಾಗಿ ಆಡವಿಯ ಪಾಲಾಗುತ್ತಿದ್ದು. ನಿನ್ನ ಅಂಗರಕ್ಷಕರೆಲ್ಲ ನಿನ್ನನ್ನು ಹಿಂಬಾಲಿಸಲಾರದೆ ಎತ್ತಿತ್ತೋ ಹೋಗಬಿಟ್ಟರು; ಆದರೆ ನಿನ್ನ ಹಿತಚಿಂತನವೇ ಕರ್ತವ್ಯವೆಂದು ತಿಳಿಯುವ, ಈ ಧನಮಲ್ಲನು ಸಾಕಷಷಪಟ್ಟು ನಿನ್ನ ಸಂರಕ್ಷಣಕ್ಕಾಗಿ ಸಿನ್ಹವಾಗಿ ನಿಂತಿದ್ದಾನೆ. ಇನ್ನು ಬೆವರಬೇಡ. ಶಂಕಿಸದೆ

ಮಾತ್ರವೇತ್ತಿ ನನ್ನನ್ನು ಸೋಡಿ ಸಮಾಧಾನಪಡು, ನನ್ನನ್ನು ಸಮಾಧಾನ ಪಡುವು.

ಈ ಮಾತುಗಳನ್ನು ಕೇಳಿ, ಪದ್ಧನಯನೆಗೆ ಅಕ್ಷ್ಯು ಸಮಾಧಾನವಾಗಿದ್ದರೂ, ನೀರಲ್ಲಿ ಮುಳುಗುವವಲಿಗೆ ಮುಳ್ಳಕಂಬಿಯೂ ಆಧಾರವಾಗಿ ತೋರಿ ಅವನು ಸಮಾಧಾನಪಡುವಂತೆ, ಆಕೆಯು ಧನಮಲ್ಲನ ಆಗಮನದಿಂದ ಸಮಾಧಾನಪಟ್ಟಿಳು. ಆ ಮರ್ಯಾದಿಂಲ್ಲಿ ಮುಖವೇತ್ತಿ, ಧನಮಲ್ಲನನ್ನು ಸೋಡಿ, ಕೃತಜ್ಞತೆಯಿಂದ—ನನ್ನ ತಂದೆಯ ಆದರಕ್ಕೆ ಪಾತ್ರನಾದ ಧನಮಲ್ಲ ಸರದಾರನೇ, ನನ್ನ ಸಂಕಟಕಾಲದಲ್ಲಿ ಸಹಾಯಕನಾಗಿ ಬಂದು ಒದಗಿಸ್ತೀರಿಂದ, ನೀನು ಇಂದಿನಿಂದ ನನ್ನ ಆದರಕ್ಕೂ ಪಾತ್ರನಾಗಿರುತ್ತಿಂ. ಸಿಂಹನು ಬಾರದಿದ್ದರೆ ನಾನು ಸಿದ್ಧಯವಾಗಿ ಅಡವಿಯ ಪಾಲಾಗುತ್ತಿದ್ದೇನು. ನಿನ್ನ ಉಪಕಾರವು ನನ್ನಮೇಲೆ ಒಹೆಳವಾಯಿತು. ನಾನು ಆಗಾಗೆ ನಿನ್ನನ್ನು ತಿರಸ್ಕರಿಸುತ್ತಿದ್ದ್ದು ನಿಜವು. ಅದನ್ನು ಮನಸ್ಸಿನಲ್ಲಿ ಹಿಡಿಯದೆ ನನ್ನನ್ನು ಕ್ಷಮಿಸು. ನಿನ್ನ ಆಮರ್ಯಾದೆಯ ನಡತೆಗಾಗಿ ನಾನು ನಿನ್ನನ್ನು ತಿರಸ್ಕರಿಸುತ್ತಿದ್ದುನು; ಆದರೆ ಅನಾಧಿಕಾದ ನನ್ನನ್ನು ಉದ್ದರಿಸುವದಕ್ಕೆ ನೀನು ದೇವರಂತೆಂಜಗ ಬಂದಿರುತ್ತಿಂ. ಆವ್ಯಾ, ನಿನ್ನ ಅಮುಷ್ಯವು ಹೆಚ್ಚಿಲಿ; ದೇವರು ನಿನ್ನ ಕಲ್ಯಾಣ ಮಾಡಲಿ. ಅನಾಧಿಯಾದ ಈ ಅಬಲೆಯನ್ನು ಆಕೆಯ ತಂದೆಯಬಳಿಗೆ ಕಳಿಸಿ ಪುಣ್ಯಕಟ್ಟಿಕೊಂ. ನನ್ನ ವಿಷಯದ ದುರಾಕೆಯನ್ನು ಬಿಟ್ಟು, ನನ್ನನ್ನು ಒಡಹೆಟ್ಟಿದವರ್ಕಿಂದು ತಿಳಿದು ಕಿಂತಿಯನ್ನು ಸಂಪಾದಿಸು. ನೀನು ಬೇಡಿದ ಅಧಿಕಾರ-ಪ್ರೇಭವಗಳನ್ನು ನನ್ನ ತಂಪಯು ನಿನಗೆ ಕೊಡುವನು; ಕೊಡದಿದ್ದರೆ ನಾನು ಹೇಳಿ ಕೊಡಿಸುವೆನು.

ಪದ್ಧನಯನೆಯ ಈ ಮಾತುಗಳನ್ನು ಕೇಳಿ, ಧನಮಲ್ಲನು ಅಕ್ಷ್ಯುಹಾಜರಿಂದ ನಗಹತ್ತಿದನು. ಧನಮಲ್ಲನು ಬಹು ಉಗ್ರಸ್ವರೂಪಿಯು. ಅವನ ಮೈಬಣ್ಣಾ ಅಕ್ಷ್ಯುಕಪು, ಮೂಗು ಗಡುತರ, ಕಣ್ಣು ತೇಜಃಪುಂಜವಾದವುಗಳು, ನಿಲುವಿಕೆ ಎತ್ತರ, ಮೈಕಟ್ಟು ಕಸುವಿನದು—ಸೂಳಲ, ತಲೆ ಮೊಡ್ಡದು, ತಲೆಗೂದಲು ಗುಂಬು ಬಹು ಉದ್ದ. ಅವನು ದೊಡ್ಡ ರುಮೂಲದ ಹಾಗೆ ಏನೋ ಸುತ್ತಿದ್ದನು. ಮೈಕಟ್ಟು ಬಿಗಿಯಾದ ಅಂಗಿಯನ್ನು ತೊಟ್ಟಿದ್ದನು. ಅವನ ಸ್ತ್ರೀಲಾದ ಚಣ್ಣವು ಅವನ ಉಗ್ರಸ್ವರೂಪವನ್ನು ಹೆಚ್ಚಿಸುತ್ತಿತ್ತು. ಅವನಟೊಂಕದಲ್ಲಿದೊಡ್ಡ ಖಡ್ಡವು,

ಬೆನ್ನಲ್ಲಿ ಧಾಲು-ಬಿಲ್ಲು-ಬತ್ತುಳಿಕೆಗಳೂ, ಕೈಯಲ್ಲಿ ಭಾಲೆಯೂ ಒಪ್ಪುತ್ತಿದವು-
ಬಟ್ಟಿಗೆ ಧನಮಲ್ಲನು ಶಾರನೂ, ಉಗ್ರನೂ, ತಾಮಸಸ್ವಭಾವದವನೂ ಆಗಿ
ಷ್ಟನು. ಆತನು ಪಡ್ಡನಯನೆಯನ್ನು ಕುರಿತು-ಎಲ್ಲೆ ಭುವನಸುಂದರಿಯೇ,
ಸನ್ನಸ್ನೆ ನಿನ್ನ ತಂದೆಯು ಒಬ್ಬ ಬಹು ಶರಣರದಾರನೆಂದೂ, ನೀನು ತಿರಸ್ಕೃ
ರಣೆಯನಾದ ಸರಾಧಮನೆಂದೂ ತಿಳಿದಿರುತ್ತೀರಿ. ನಿಮಿಷಭ್ರಂಶರ ತಿಳುವಳಿಕೆ
ಯಲ್ಲಿ ಅರ್ಥವಿರಲಿ, ಇಲ್ಲಿದಿರಲಿ. ನಾನು ಯಾರೆಂಬದನ್ನೂ, ನನ್ನ ಮನಸ್ಸಿ
ನಲ್ಲಿ ಏನಿರುತ್ತದೆಂಬದನ್ನೂ ಈಗ ಸ್ವಷ್ಟವಾಗಿ ಹೇಳುತ್ತೇನೆ ಕೇಳು. ನಾನು
ಕೈಕ್ಕೂರಾಜನಾದ ಮೊಫ್ಫನಾದನು. ಸಿಂಹಲದ್ವಿಂಪವು ನನ್ನ ರಾಜ್ಯವು; ಜೋಡಿ
ತಪ್ಪರವೇ ನನ್ನ ರಾಜಧಾನಿಯು. ಈ ಭರತಭಾಮಿಯಲ್ಲಿಯೂ ನನ್ನ ಹಲವು
ಗುಪ್ತವಾದ ವಿಂತಾತಿಸ್ಥಾನಗಳಿರುತ್ತವೆ. ನನ್ನಲ್ಲಿ ಅಸಂಖ್ಯಾತವಂಟು,
ಅಭೇದ್ಯವಾದ ಹಡಗುಸಡೆಯುಂಟು, ಎಣಿಯಿಲ್ಲದ ವಿಶ್ವಯವುಂಟು. ಹೀಗೆ
ವರಮ ವೈಭವರಾಲಿಯಾದ ನಾನು ನಿನ್ನ ದೂಪಾತಿಶಯವನ್ನು ಕೇಳಿ, ನಿನ್ನ
ವಾರಿಗಾಗಿ ನಿನ್ನ ತಂದೆಯ ಬಳಿಯಲ್ಲಿ ಸರದಾರನಾಗಿ ದುಡಿದೆನು; ನಿನ್ನ
ಹಲವು ಕರಿಣ್ಣೇಕ್ಕಿಗಳನ್ನು ಸಹಿಸಿದೆನು. ಮನಮೋಹನಿ, ನಿನ್ನ ಮೇಲಿನ ಮೇರೆ
ಹಾತಿಶಯದಿಂದ ನಾನು ಮಯಾದೆಬಿಟ್ಟುಮಾತಾಡಿದ್ದನ್ನು, ನೀನು ನನ್ನ ಅನು
ಗ್ರಹಂದು ತೇಯದೆ, ಅಜ್ಞಾನದಿಂದ ಅಪರಾಧಹಂದು ಭಾವಿಸಿದೆಯಿಲ್ಲ! ನನ್ನ
ರಾಜೀವಾಸದಲ್ಲಿ ಅಸಂಖ್ಯಾತಂದರ್ಸಿಂಯರು, ನನ್ನ ಬರವನ್ನು ಎದರುನೋಡು
ಶ್ರಿಯವರು. ಜನವಾರ್ತೆಗಿಂತಲೂ ಅಧಿಕವಾಗಿದ್ದ ನಿನ್ನ ದೂಪ-ಲಾವಣ್ಯಗಳೂ,
ವಸಯಾದಿಗುಣಗಳೂ, ವಿಶ್ವಯೂ ಮನಸ್ಸನ್ನು ಆಕರ್ಷಿಸಿದ್ದರಿಂದ ಈ
ಮೊಫ್ಫನಾದನು, ರಾವಣೇಶರನಂತೆ ಸ್ಥಿರಾಸ್ಥವುತ್ತಿಯನ್ನು ತಾಳಿ, ಕೈಕಟ್ಟಿ
ಕೊಂಡು ನೀಂತಿರುತ್ತಾನೆಂದು ಭಾವಿಸು. ಮೋಹನಾಂಗಿಯೇ, ಮನಸ್ಸಿನೋಳಿಗನ
ವಿಕಲ್ಪವನ್ನು ಬಿಟ್ಟು, ಈ ದಾಸನನ್ನು ಅಸುಗ್ರಹಿಸಿ ಖಚಿಯಾಗಮಾಡು.
ನೀನು ಅರ್ಥಾಂಗಿಯಾಗುವದಕ್ಕಿಂತ, ಹೆಚ್ಚಿನ ಯಾವ ಸುಖಸಾಧನವೂ ಸಾಧಿಸ
ತಕ್ಕದ್ದಾಗಿ ನನ್ನ ಪಾಲಿಗೆ ಉಂಡಿರುವದಿಲ್ಲ! ನೀನು ನನ್ನ ವೈಭವ-ಶಿಶುರವಾ
ಗಿರುತ್ತೀ! !



ಇ ನೆಯೆ ಪ್ರಕರಣ .

ಕಾಲ್ಪನಿಕ--ಸುಖಿ.



ರಾಜಪುತ್ರಿಯು ರಾಕ್ಷಸನ ಈಮಾತುಗಳನ್ನು ಕೇಳಿ, ವಿಚಾರಮಾಡುವದಕ್ಕೆ ನಂದರೆ—ನಾನು ಈಗ್ಗೆ ಬಳಾಚಂಡಿತನವನ್ನು ಮಾಡಿದರೆ, ಈ ದುಷ್ಪಿನು ಸನ್ನು ಮೇಲೆ ಬಳಾತ್ಮಕರ ಮಾಡದೆ ಬಿಡುವದಿಲ್ಲ. ಈಗ್ಗೆ ಸನ್ನು ರಕ್ಷಣವನ್ನು ನಾನೇ ಮಾಡಿಕೊಳ್ಳಬೇಕು. “ ವಿವರಿ ಧೈರ್ಯಂ,, ಎಂಬ ಉತ್ತಿಯಂತೆ ವಿವರ ತನ್ನ ಧೈರ್ಯದಿಂದ ಸಿಂಗಬೇಕಲ್ಲದೆ, ಎಂದು ವಿಚಾರಗೆಡುವದರಲ್ಲ ಪ್ರಯೋಜನವಿಲ್ಲ. ಈಗ ನಾನು ಸಂಸ್ಕಾರವಾಗಿ ಸಂಕಟದಲ್ಲಿ ಮುಕ್ತಿಗೊಳಿಸಿದುವದು ನಿಜವು. ಅದರೂ ಕಾಲಗತಿಯು ಒಂದೆ ಸವನೆ ಇರುವದಿಲ್ಲ—ತೀರ ಕೆಳಗೆ ಹೋದ ಚಕ್ರವ ಭಾಗವತ, ಕಾಲಗತಿಯಿಂದ ಮೇಲಕ್ಕೆ ಬರಲೇಂಬೇಕು. ಅದರಂತೆ ದುಃಖಮಗ್ನಿಶಾದ ನಾನು, ಕಾಲಾಂತರದಿಂದ ಸುಖವನ್ನು ಹೊಂದೇನು. ಕತ್ತಲೆಯ ಮುಂದೆ ಬೆಳಕು ಇರುವಂತೆ ದುಃಖದ ಮುಂದೆ ಸುಖವು ಇರುವದು. ಒಂದು ಹೇಳಿ ಸಿಂಗಲಾರದ ಕಲಿಣ ಪ್ರಸಂಗವೇ ಒದಗಿದರೆ, ನನ್ನ ಜಾವವು ನನ್ನ ಕೈಯಲ್ಲಿಯೂ ಇರುತ್ತದೆ. ಕರ್ಮಿ ಜಲ ಗುರುಗಳು, ನಾನು ಸಾರ್ಥಕೋಮನ ಹೆಂಡತಿಯೂ, ಸಾರ್ಥಕೋಮನ ತಾಯಿಯೂ ಆಗುವೆನೆಂದು ಭವಿಷ್ಯವನ್ನು ಹೇಳಿರುವರು. ಅಂದಬೇಕ ಅವರ ಭವಿಷ್ಯ ಕಫನದಂತೆ, ಈಗ ಸನಗೆ ಒಡಗಿದ ಸಂಕಟಕ್ಕೆ ಇಷ್ಟ್ಯು ಯಾಕೆ ಮಹತ್ವ ಕೊಡಬೇಕು? ಆಗುವದು ಇಕಸ್ತಾತ್ಮಕಾಗಿ ಆಗಿ ಹೋಗುತ್ತದೆ; ಹಾಗಾಗಲಿಳ್ಳ—ಹೀಗಾಗಲಿಳ್ಳ, ಹೀಗಾಗಬೇಕಾಗಿತ್ತು—ಹಾಗಾಗಬೇಕಾಗಿತ್ತು, ಏನುಮಾಡಲಿ—ಹೇಗೆ ಮಾಡಲಿ, ಎಂಬ ಚೂಪಾದ ಮುಳ್ಳಗಳಿಂದ ವ್ಯಘವಾಗಿ ಹೃದಯಕ್ಕೆ ಯಾಕೆ ಚುಚ್ಚಿಕೊಳ್ಳಬೇಕು? ರಾವಣನಂಥ ಪ್ರತಾಪಶಾಲಿಯನ್ನು ಮಣ್ಣ ಗೂಡಿಸಿ, ಸಿತಾದೇವಿಯು ಪಾತಿಪ್ರತ್ಯೇವನ್ನು ಕಾಯ್ದು ಕೊಂಡು ಪಾರಾಗಿ ಬರಲಿಲ್ಲವೇನು? ದಮಯಂತಿಯು ದುಷ್ಟ ಶಿರಾತನನ್ನು ಸುಟ್ಟು ಬೂದಿಮಾಡಿ

ಷಾತಿವ್ರುತ್ಯವನ್ನು ಕಾದುಕೊಂಡು ಪತಿಯನ್ನು ಕೂಡಲಿಲ್ಲವೇನು? ದುರ್ಘರೆ ಸಂಕಟಗಳೊದಗಿದಾಗಲೂ, ತಮ್ಮ ಷಾತಿವ್ರುತ್ಯವನ್ನು ಪ್ರಾಣಕ್ಕೆಂತಲೂ ಕೆಳ್ಳಿಂದು ತಿಳಿದು, ಕಾಪಾಡಿದ್ದರಿಂದಲೇ ಈ ಸತಿಯರ ಕೀರ್ತಿಯು ಜಗತ್ತಿನಲ್ಲಿ ಈಪೂರ್ತಿನವರಿಗೆ ಪ್ರಕಾಶಿಸುತ್ತಿರುವದು. ಈಗ ರಾಕ್ಷಸನಿಗೆ ಅನುಕೂಲವಾಗಿ ಸಡೆಯುವದರಲ್ಲಿ ಚಾತುಯವುಂಟು. ಅದರಲ್ಲಿಯೂ ರಾಕ್ಷಸನಿಗೆ ಯಾವ ಹಂತಯನ್ನೂ ಬಾರದಂತೆ, ಇಲ್ಲದ ಜಿಕಿತ್ಸೆಯ ಗೊಡವೆಗೆ ಹೋಗದೆ, ಪ್ರೀತಿ ತೋರಿಸಿ ಬೇಗನೇ ಈತನಿಗೆ ಅನುಕೂಲವಾಗುವದರಲ್ಲಿ, ಹೆಚ್ಚಿನ ಚಾತುಯವಿ ತುವದು. ಅಬಲೆಯಾಗಿದ್ದ ನಾನು ಸಬಲೆಯಾಗುವೆನು. ಇನ್ನು ಹೆದರು ಕಾರ್ಯಕ್ರ? ಹದಿನಾಮ ವಷಯದ ಸುಖಾನುಭವದಿಂದ ಕೋಮಲವಾಗಿದ್ದ ನನ್ನ ಚ್ಯಾಚಯಕ್ಕೆ, ಕೆಲವು ತಾಸುಗಳ ದುರ್ಘರವಾದ ದುಃಖಾನುಭವದಿಂದ ದಷ್ಟು ಬಿದ್ದು, ಅದು ಯಾತಕ್ಕೂ ಹಣೆಯಂತಾಗಿದೆ! ಆ ದಡ್ಡನೀಂದಲೇ ನಾನು ಈಗ ನಿಭಯಾಗಿದ್ದೇನೆ! ಸಂಕಟವರಂಪರೆಗಳಿಂದ ಮನುಷ್ಯನ ವೃತ್ತಿಯು ಸುಧಾರಣೆಯು, ಬಹುಬಂಗ ಉಗುತ್ತದೆಂಬದನ್ನು ಇಂದು ನಾನು ಮನಗಂಡಿಸು! ಅದರಿಂದಲೇ ಸತ್ಯರೂಪ, ಸಂಕಟಗಳನ್ನು ಈಶ್ವರಿಪ್ರಸಾದಗಳಿಂದು ಭಾವಿಸು ಶ್ರೀರಂಬಹುದು!!

ಪಡ್ಡಸಯನೆಯು ಈ ಪ್ರಕಾರದ ಗಂಭೀರವಿಚಾರದಿಂದ ಗಾಂಭೀರ್ಯವನ್ನು ತಾಳಿ, ಮೊಫ್ನಾದನನ್ನು ಕುರಿತು—ಪ್ರತಾಪಶಾಲಿಯೇ, ವಿಚಾರಮುಗ್ರೂದ ನಾನು ನಿನ್ನ ಹಂಗು ಇಲ್ಲದೆ ಸುಮುನೆ ಕುಳಿತು, ನಿನ್ನನ್ನು ಆಪರಾಧಿಯಂತೆ ಇಲ್ಲಿಯವರೆಗೆ ನಿಲ್ಲಿಸಿದ್ದಕ್ಕಾಗಿ ಕ್ಷಮಿಸು. ವಿಚಾರಾಂತದಲ್ಲಿ ನಾನು ಮಾಪದಾಧಿಯಂತು ನಿರ್ಧರಿಸಿಕೊಂಡಿದ್ದೇನೆ. ನನ್ನ ಇಚ್ಛೆಯ ವಿರುದ್ಧವಾಗಿ ನನ್ನ ತಂದೆಯು, ನಿನ್ನನ್ನು ವಿಶೇಷವಾಗಿ ಆದರಿಸುತ್ತಿದ್ದದನ್ನು ನೆನಪಿಗೆ ತಂದುಕೊಂಡರೆ, ನಿನ್ನ ಶಾಯಾತ್ರಿಕರು ಕಲ್ಪನೆಯು ಯಾರಿಗಾದರೂ ಆಗುವಂತೆ ಇದುವರು. ರಾಜಾಧಿರಾಜನಾದ ನೀನು, ಸರದಾರನಾಗಿ ಬಂದು ನೆನ್ನೊಂದಾದ ಆಪಮಾನವನ್ನು ಸಹಿಸಿಕೊಂಡು, ಪ್ರೇಮದಲ್ಲಿ ಕೊರತೆಯನ್ನುಂಟು ಮಾಡಿ, ಪರಿಪರಿಯ ಕಷ್ಟಗಳನ್ನು ಅನುಭವಿಸಿ, ನನ್ನ |ಸಂಕಟನಿವಾರಣಕ್ಕಾಗಿ ಇಲ್ಲಿಗೆ ಒಗಿ, ವಿನಯವನ್ನೇ ಪ್ರಕಟಿಸುವವನ್ನು ನೋಡಿದರೆ, ನಿನ್ನ ಜನ್ಮಷ್ಟಿ,

ನನ್ನ ಮೇಲಿರುವ ನಿನ್ನ ಅನಿವಾರ್ಚ್ಯವಾದ ಪ್ರೇಮವೂ ಸಹಜವಾಗಿ ಷ್ರುತ್ವಾಗುತ್ತಿದೆ. ನವವಧುವಿಗೆ ಇದಕ್ಕೂ ಹೆಚ್ಚಿನದೇನು ಬೇಕಾಗಿರುವದು? ನಿನ್ನಲ್ಲಿ ಸದ್ಗುಣಗಳಿರುವವು, ಕೌಯ್ಯಾವಿರುವದು, ಐಶ್ವರ್ಯವಿರುವದು, ವೈಭವವಿರುವದು! ನಾನು ಹೇಗೂ ಅವಿವಾಹಿತಳಾಗಿದ್ದೇನೆ; ಪಶ್ಚಾತ್ತಾಪದಿಂದ ಶುದ್ಧವಾಗಿದ್ದ ನನ್ನ ಮನಸ್ಸಿನಲ್ಲಿ, ನಿನ್ನ ವಿಷಯದ ಪವಿತ್ರಪ್ರೇಮವೂ ಉತ್ತಾಪ್ತವಾಗಿರುತ್ತದೆ; ಆಯಾಸದಿಂದಲೇ ಆಗಲೊಲ್ಲಿದೇಕೆ, ಏಕಾಂತಸ್ಥಳವು ತಾನಾಗಿ ಒದಗಿರುವದು. ಪ್ರಮದೆಯಿರಿಗೆ ನಿನ್ನಂಥ ಯೋಗ್ಯನಾದ ಪತಿಯ ಹೊರತು, ಹೆಚ್ಚಿನ ಅಪ್ತರು ಯಾರಿರುವರು? ಅದ್ವಿಂದ ಈ ಭರತಭೂಮಿಯಲ್ಲಿರುವ ಸಮಾಪದ ನಿನ್ನ ಗುಷ್ಟವಿಹಾರ ಸ್ಥಾನಕ್ಕೆ ನನ್ನಸ್ನು ಕರೆಮೊಯ್ಯಬೊಕು, ಎಂದು ಪ್ರಾರ್ಥಿಸಿದಳು. ಅಷ್ಟರಲ್ಲಿ ಕುಮರೆಯು ಭುರುಗುಟ್ಟುವದು ಕಿವಿಗೆ ಬೀಳಲು, ಆಕೆಯು ತಿರುಗಿ ಸೋಡಿದಳು. ತೀಕ್ಕೊಂಡೇಗವು ಎದ್ದು ಸಿಂತು, ಪ್ರೀತಿಯಂದ ಪದ್ಧನಯನೆಯನ್ನು ಸೋಡುತ್ತ, ಬಾಲಕೊಡಪಿ ತಲೆಬಾಗಿಸುತ್ತ, ಮುಂಗಾಲುಕೆದರಿ ಭುರುಗುಟ್ಟುತ್ತ ತನ್ನ ಉತ್ಸಾಹವನ್ನು ಷ್ರುತ್ವಮಾಡುತ್ತತ್ತು. ಇದನ್ನು ಸೋಡಿ ಪದ್ಧನಯನೆಗೆ ಪರಮಾಶ್ಚಯವಾಯಿತು. ಯೋಗ್ಯಪ್ರಸಂಗದಲ್ಲಿ ತೀಕ್ಕೊಂಡೇಗನು ಸಹಾಯಕನಾಗಿ ಸಿಂತುಕೊಂಡಧ್ವನ್ನು ಸೋಡಿ, ಆಕೆಗೆ ಆಸಂದವೂ ಆಯಿತು. ತೀಕ್ಕೊಂಡೇಗವು ಮರಣಹೊಂದಿರದೆ ಮಾರಾಯಾಸಿದಿಂದ ಮೈಮರೆತು ಬಿಡ್ಡಿತ್ತು. ಆ ಅರಣ್ಯದ ಸಂಚಯ ತಂಗಾಳಿಯಂದ ಆದುಜೀತರಿಸಿಕೊಂಡು ಎದ್ದು, ಸಮಾಪದ ಜಲಾಶಯದಲ್ಲಿ ಸೀರುಕುಡಿದು, ರುಳ್ಳಿ ಮೇಡು ಹುರುಪುಗೊಂಡಿತ್ತು. ದುಃಖಮನ್ಯಾಂಶ ಪದ್ಧನಯನೆಗೆ, ಈ ಯಾವ ಸಂಗತಿಯೂ ಗೊತ್ತಾಗಿದ್ದಿಲ್ಲ. ತನ್ನ ಪ್ರೀತಿಯ ಪಟ್ಟದ ಕುಮರೆಯನ್ನು ಸೋಡಿ ಆಕೆಗೆ ಬಹು ಸಮಾಧಾನವಾಯಿತು.

ಮೇಘನಾದನು ರಾಜಪುತ್ರಿಯ ದೂಪಕ್ಕೂ, ಸಮವಾತಿಗೂ, ಗಾಂಧಿಯಕ್ಕೂ ಮರುಳಾಗಿ—ಸುಂದರಿ, ನಿನ್ನ ಅಪ್ರಜ್ಞನೆಗೆ ನಾನು ಹೊರಗಾದವನಭಾಬಾ, ನಾವಿಭೂರೂ ಈ ನನ್ನ ಕುಮರೆಯನ್ನು ಏರಿ ವಿಹಾರ ಸ್ಥಾನಕ್ಕೆ ಹೋಗೋಣ. ಕಡೆಯತನಕ ನಿನ್ನ ಸೇವೆಯಲ್ಲಿ ಈ ದೇಹವನ್ನು ಸರ್ಗಸುವೆನ್ನುಣಿಸ್ತು ರಾಣೇವಾಸದೊಳಗಿನ ಪ್ರಮದೆಯರ್ಲೂ ನಿನ್ನ ದಾಸಿಯರಾಗುವರು.

ನನ್ನ ಪಟ್ಟದ ಮಹಿಳೆಯಾದ ನಿನಗೆ, ಎಣೆಯಿಲ್ಲದ ಐಶ್ವರ್ಯಾರ್ಥಿಕಾರಗಳು ಪ್ರಾಪ್ತವಾಗುವವು ಇಂದಿಗೆ ನನ್ನ ಜನ್ಮವು ಸಫಲವಾಯಿತು. ನಿನ್ನ ಅಂಗ ಸ್ವರ್ಚಿದಿಂದ ನನಗೆ ಸ್ವರ್ಗಸುಖವು ಪ್ರಾಪ್ತವಾಗುವದರಿಂದ, ಈ ಭೂಲೋಕವೇ ಸ್ವರ್ಗವೇಂದು ನಾನು ಭಾವಿಸುವೇನು. ಅನ್ನಲು, ಪಡ್ಡನಯನೆಯು ಆ ಕಾಮು ಕನ ಕಲ್ಲನೆಯನ್ನು ಮನಸ್ಸಿನಲ್ಲಿ ತಿರಸ್ಕರಿಸುತ್ತ ಪ್ರಕಟವಾಗಿ—ರಾಜಾಧಿರಾ ಜನೇ, ಬಹು ಯೋಗ್ಯಮಾತಾಡಿದೆ. ನಿನ್ನ ಅಪ್ಪಣಿಗೆ ನಾನು ಹೊರಗಾದವೆ ಇಲ್ಲ; ಆದರೆ ನಾನೊಂದು ಮಾತಿಗಾಗಿ ಹೇಳಿಕೊಳ್ಳುವೇನು. ಸುಖವನ್ನು ಕಲ್ಪಿ ಸುವದರಲ್ಲಿರುವಪ್ಪು ಆನೆಂದವು, ಅನುಭವಿಸುವದರಲ್ಲಿರುವದಿಲ್ಲಿಂದು ನಿನ್ನಂಥ ಪ್ರಾಜ್ಞನಿಗೆ ನಾನು ಹೇಳುವ ಕಾರಣವಿಲ್ಲ. ಅಶ್ವ ಅಶ್ವ ಅಮಂಗಲವಾಗಿದ್ದ ಮೇರೆಯನ್ನು ಸಹ ನಾನು ತೋಳಕೊಂಡಿಲ್ಲ; ರಕ್ತವೂ, ಧೂಳಿಯೂ ಹತ್ತಿ ಮಲಿ ನವಾಗಿದ್ದ ವಸ್ತುಗಳನ್ನು ಬಿಟ್ಟಿಲ್ಲ; ಮೇಲಾಗಿ ನಾನು ಪುರುಷವೇಷಧಾರಿಯು; ಸ್ಥಳವು ಘೋರಣೆ. ಇಂಥ ವಿವನ್ನಾಗಿ ತಿಯಲ್ಲಿ ನಿನ್ನಂಥ ಭಾಗ್ಯಶಾಲಿಯ ಪಾಣಿಗ್ರಹಣ ಮಾಡುವದು ಯೋಗ್ಯವೇ? ಪಾಣಿಗ್ರಹಣವಾಗುವವರಿಗೆ ಪುರುಷ ಸ್ವರ್ಚಪು ನಿಂದ್ಯವಲ್ಲವೇ? ಹಾಗು ನಿನ್ನ ಪುಣ್ಯದಿಂದ ತೀಕ್ಷ್ಣವೇಗನು ಉತ್ತಾಪಕ್ಷಾಜಾನಾಗಿ ನಿಂತುಕೊಂಡಿರುತ್ತಾನೆ. ನೀನು ನಿನ್ನ ಕುದುರೆಯನ್ನು ಪಡು, ನಾನು ನನ್ನ ಪಟ್ಟದ ಕುದುರೆಯನ್ನು ಹತ್ತುತ್ತೇನೆ. ನಿನ್ನ ಸಮಾಧದ ವಿಹಾರಮಂದಿರಕ್ಕೆ ಹೋದಬೇಕ ಮುಂದಿನ ವಿಚಾರವು. ಈಗ ನೀನೂ ದಣಿದಿರುತ್ತೀಂ. ಇಷ್ಟ ಅವಸರವೇಕೆ? ಅವಿಚಾರದ ಅವಸರದಿಂದ ಮಾಡಿದ ಕಾರ್ಯವು ಕೆಡುವ ಸಂಭವವಿರುತ್ತದೆ.

ಹೀಗೆ ಮನಸ್ಸನ್ನು ಸಂಪೂರ್ಣವಾಗಿ ಆಕರ್ಷಿಸಿದೆ ರಿಂದ, ಪಡ್ಡನಯನೆಯ ಪ್ರಮಾಲಿಂಗನಕ್ಕೆ ಮೇಘನಾದನು ಆತುರವದುತ್ತಿದ್ದರೂ, ಆತನು ಪಡ್ಡನಯನೆಯ ಸೆಯ ಸಮಾಧ ಕವಾದ ಮಾತುಗಳನ್ನು ನಿರಾಕರಿಸಲಿಲ್ಲ. ಪಡ್ಡನಯನೆಯನ್ನು ಪ್ರಸನ್ನಿಃಕರಿಸಿಕೊಳ್ಳುವದು ಆತನ ಕರ್ತವ್ಯವಾಗಿತ್ತು. ಆತನು ಪಡ್ಡನಯನೆಯ ಸುವಿಚಾರಕ್ಕಾಗಿ ಆಕೆಯನ್ನು ಹೊಗಳಿ, ಅಲ್ಲಿಂದ ತನ್ನ ವಿಹಾರಮಂದಿರಕ್ಕೆ ಹೊರಡಲು ಸಿದ್ಧನಾದನು. ಅವರಿಭ್ವರು ಸಮಾಧದ ಜಲಾಶಯದಲ್ಲಿ ಕ್ಷೇತ್ರಾಲು ಮೇರೆಗಳನ್ನು ತೋಳಕೊಂಡು ಕುದುರೆಗಳಿಗೆ ಸುರುಕುಡಿಸಿ, ಸ್ವಲ್ಪ ವಿಶ್ರಮಿ

ಸಿದರು. ಚಂದ್ರನು ಮೇಲಕ್ಕೇರಿದನು. ಬೆಳದಿಂಗಳು ಜಲಾಶಯದಲ್ಲಿ ಸ್ವಷ್ಟಿ ವಾಗಿ ಬಿಡ್ಡಿತ್ತು. ಮೇಘನಾದನಂಥ ಶೂರನು ರಕ್ಷಕನಾಗಿದ್ದರಿಂದ, ಪದ್ಧನಯನೆಯ ನೆಯ ಕ್ಷುದ್ರ ಭಯಗಳು ದೂರವಾಗಿದ್ದವು. ಪದ್ಧನಯನೆಯಂಥ ಲೋಕಸುಂದರಿಯು, ಏಕಾಂತದ ಉತ್ತರರಾತ್ರಿಯಲ್ಲಿ, ಜಲಾಶಯದ ದಂಡಿಯಮೇಲೆ ನಿರಾಶಿತಳಾಗಿ ತನ್ನ ಕೈಸೇರಿದ್ದರಿಂದ, ಮನನೋರಾಜ್ಯದ ಉಚ್ಚಿಂಹಾಸನವೇ ರಿದ ಮೇಘನಾದನಿಗೆ, ಸ್ವರ್ಗವು ಮೂರೇ ಗೇಣು ಉಳಿದಿತ್ತು! ಈ ಸ್ಥಿತಿಯಲ್ಲಿ ಆವರು ಒಂದೆರಡು ತಾಸುಗಳನ್ನು ಸಮಾಧಾನದಿಂದ ಕಳೆಬಳಿಕ, ಹೀಗೆ ನಾದನು ಪದ್ಧನಯನೆಗೆ ಕುದುರೆಯನ್ನು ಹತ್ತಲು ಸೂಚಿಸಿದನು. ಪದ್ಧನಯನೆಯು ವಿನಯದಿಂದ ಅದಕ್ಕೆ ಸಮ್ಮತಿಸಿ, ತೀಕ್ಷ್ಣವೇಗವನ್ನು ಚಪ್ಪರಿಸಿ, ಉಲ್ಲಾಸವನ್ನು ಪ್ರಕಟಿಸುತ್ತ ಚಟ್ಟನ್ನೆ ಆದನ್ನು ಏರಿ ಕುಳಿತಳು. ಮೇಘನಾದನೂ ತನ್ನ ಕುದುರೆಯನ್ನು ಹತ್ತಿದನು. ಮೇಘನಾದನು ಪದ್ಧನಯನೆಗೆ ಎಷ್ಟು ತಿರಸ್ಕರೇಯನಾಗಿದ್ದರೂ, ಆವನು ಪರಿಚಯದವನಾಗಿದ್ದನು. ಮುಂದೆ ಮೇಘನಾದನು, ಹಿಂದೆ ಪದ್ಧನಯನೆಯು, ಹಿಂಗ ಆವರು ದಕ್ಷಿಣಾಭಿಮುಖವಾಗಿ ಮಾರ್ಗವನ್ನು ಕ್ರಮಿಸತ್ತೊಡಗಿದರು. ಮೇಘನಾದನನ್ನು ಅನುಸರಿಸಿ ಹೋಗುವದು ಪದ್ಧನಯನೆಗೆ ಎಳ್ಳಿಸ್ತು ಸೇರಿದಿದ್ದರೂ, ಗತ್ಯಂತರಕಾಳದೆ ಆ ಧೂರ್ತಳು, ಆದರೆ ಸುಳಿವು ಸಹ ಆ ದೃಕ್ಕುಸಿಗೆ ಹತ್ತಗೊಡಲಿಲ್ಲ. ಆವರ ಕುದುರೆಗಳು ಹೀಗ ದಿಂದ ಸಾಗಿದ್ದವು. ಆವರು ಮರುದಿವಸ ಬೆಳಗಿನ ನಾಲ್ಕು ತಾಸಿಗೆ, ಸಂದಕ್ತಿ ವಾಗಿ ಬೆಳಿದ ಒಂದು ಗಗನಚಂಬಿತ ವೃಕ್ಷಗಳ ಗುಂಪಿನ ಎದುರಿಗೆ, ಒಂದು ನಿಂತುಕೊಂಡರು!

ಪದ್ಧನಯನೆಯು ಅಂಥ ಫೋರಾರಣ್ಯವನ್ನು ಎಂದೂ ಸೋಡಿದ್ದಿಲ್ಲ. ಅದು ತಾನು ಮೊದಲು ಸೋಡಿದ ಅರಣ್ಯದಿಂದ ಬಹಳವಾದರೆ, ಇಪ್ಪತ್ತ್ವದು ಮೂವತ್ತುಮೈ ಲಿನ ಮೇಲಿರಬಹುದೆಂದು ಆಕೆಯು ಭಾವಿಸಿದ್ದಳು; ಆದರೆ ಅದು ನಿಜವಾಗಿ ಸೂರಾದು ಮೈಲು ದೂರವಾಗಿತ್ತು. ಆ ಪ್ರದೇಶವು ದಂಡಕಾರಣದ ಮಧ್ಯವಾಗಿತ್ತೇಂದು ಹೇಳಬಹುದು. ಇಪ್ಪುಮಾರ್ಗವನ್ನು ನಾಲ್ಕುರು ತಾಸುಗಳಲ್ಲಿ ಕ್ರಮಿಸಿ ಹೋದದ್ದು, ವಾಚಕರಿಗೆ ಆಶ್ಚರ್ಯಕರವಾಗಿ ತೋರಬುಹುದು; ಆದರೆ ರಾಕ್ಷಸಿಮಾಯಿಗೆ ಆ ಕೆಲಸವು ದೊಡ್ಡದಲ್ಲ. ಬಹಳವಾದರೆ

ತನ್ನ ತಂದೆಯ ರಾಜಧಾನಿಯಿಂದ ಮೂರೆ ದಿನದ ಹಾದಿಯಲ್ಲಿ ತಾನಿರು ಶೈನೆಂದು ಭಾವಿಸಿ, ರಾಜಪುತ್ರಿಯು ಒಂದುಬಗೆಯ ಸಮಾಧಾನವನ್ನು ತಾಳಿ ದ್ದೇಶು. ವಾಹ! ತಾನು ಮೂವತ್ತು ದಿನದ ಹಾದಿಯಮೇಲಿದ್ದೇನೆಂಬುದು, ಆಕೆಗೆ ಹೇಗೆ ಗೊತ್ತಾಗಚೇಕು? ಇರಲಿ. ಮೇಘನಾದನು ಕೆಲವು ಸಾಂಕೇತಿಕ ಶಬ್ದಗಳನ್ನು ಉಚ್ಚಾರಿಸಿ, ಒಂದು ಬಾಣವನ್ನು ವೃಕ್ಷಗಳ ಗುಂಪಿನಲ್ಲಿ ಬಿಟ್ಟುನು. ಕೂಡಲೇ ರಾಜಮಾರ್ಗವು ಉತ್ತನ್ನವಾಗಲು, ಆತನು ಪದ್ಧನಯಸಂಯೋಜನೆ ಮುಂದಕ್ಕೆ ಸಾಗಿದನು. ಈ ವಿಚಿತ್ರವನ್ನು ಸೋಂಡಿ ಪದ್ಧನಯಸೆಯು ಬೆದರಿ ಚೆಳು. ಒಂದು ಬಾಣಬಿಟ್ಟಮಾತ್ರದಿಂದ ಸಂದರ್ಭವ್ಯಕ್ತರಾಶಿಯ ಮಧ್ಯದಲ್ಲಿ, ರಾಜಮಾರ್ಗವಾದದ್ದು ಆಕೆಯ ವಿಚಾರಕ್ಕೆ ಸೀಲುಕಾರ್ಯವಾಗಿತ್ತು! ಇಂದ್ರಜಿತು—ಫಂಟೋತ್ತಜರ್ಣಿ ಮೊದಲಾದ ರಾಕ್ಷಸರ ಮಾಯಾವ್ಯಾಪಾರಗಳನ್ನು ಕೇಳಿದ ಆ ರಾಜಪುತ್ರಿಯು, ಅಂಥ ವ್ಯಾಪಾರವನ್ನು ಕಣ್ಣಿಮುಟ್ಟಿಸೋಂಡಿ ಭಯ ಭಾರ್ತಾದಕಾದಳು. ಮತ್ತೆ ಆಕೆಯ ಜಿಂತಿಗೆ ಆರಂಭವಾಯಿತು. ಆವರು ಸುಮಾರು ಎರಡು ಮ್ಯಾಲು ಸಡೆದು ಹೋದಮೇಲೆ, ಒಂದು ಭವ್ಯವಾದ ಕೋಟಿಯ ಮಾರ್ಗದಾರವನ್ನು ಪ್ರವೇಶಿಸಿದರು. ಪದ್ಧನಯಸೆಯು ವಿಚಾರ ಶಾಸ್ಯಾಗಿ ಕೇವಲ ಮೇಘನಾದನಿಂದ ಎಳ್ಳಿಮೊಯ್ಯಲ್ಲಿದುವಂತೆ ಸಾಗಿದ್ದಳು. ಮೇಘನಾದನು ಒಂದು ಸುಂದರವಾದ ವಿಶ್ವಾಂತಿಯ ಮಂದಿರದ ಬಾಗಿಲಲ್ಲಿ ನಿಂತು— ಪದ್ಧನಯಸೋ, ಕುದುರೆಯನ್ನು ಇಳಿ; ಇಕೋ, ಇದೇ ನಿನ್ನ ವಿಹಾರಮಂದಿರವು; ಒಳಗೆ ಪ್ರವೇಶಿಸು, ಎಂದು ಹೇಳಿದನು.

ಪದ್ಧನಯಸೆಯು ಮಂದಿರವನ್ನು ಪ್ರವೇಶಿಸುತ್ತಲೇ, ಸುಂದರಿಯರಾದ ದಾಸಿಯರು ಆಕೆಯನ್ನು ಎಂಗೋಂಡು ವಿನಯದಿಂದ ಒಳಗೆ ಕರೆಮೊಯ್ಯಿದು. ಆ ಮಂದಿರದ ಸೌಂದರ್ಯ—ಸುವೃವಸ್ಥಿಗಳನ್ನು ಸೋಂಡಿ ಪದ್ಧನಯಸೆಯು ದಂಗಾದಳು. ಸಾರ್ವಭೌಮನ ಮಗಳನ್ನು ದಂಗುಬಡಿಸುವ ಮಂದಿರವು, ಹೇಗಿ ರಬಹುದೆಂಬವನ್ನು ವಾಚಕರು ತಕ್ಷಿಸಬಹುದು. ನಮ್ಮ ಪದ್ಧನಯಸೆಯುಹೀ ವೆಯಿಂದ ಕಂಗಾಲಾಗಿರಲು, ಸಂಕ್ಷಿಕ್ಕೆ ನಾವು ಆ ಮಂದಿರವನ್ನು ವಣಿಸುವ ಸೋಡವಿಗೆ ಹೋಗುದಿಲ್ಲ. ಮುಂದೆ ಸ್ಥಾಪಿಸುವ ವೇಳೆಯಲ್ಲಿಯೇ ದಾಸಿಯರು ಪಾಕವನ್ನು ಸಿದ್ಧಮಾಡಲು, ರಾಜಪುತ್ರಿಯು ಮೃತೋಳಿದು ಶುಧವಸ್ತುವನ್ನು ಟ್ಯೂ

ಕೊಂಡು ಭೋಂ ಜನಮಾಡಿದ್ದು. ವಿನಯಶೀಲರಾದ ದಾಸಿಯರನ್ನು, ಅದರ ಲ್ಲಿಯೂ ಸುಮಧ್ಯಮೆಯಿಂಬ ದಾಸಿಯನ್ನು ನೋಡಿ, ಪದ್ಧನಯನೆಗೆ ಬಹಳ ಸಮಾಧಾನವಾಯಿತು. ಅವರ ಸಹವಾಸದಿಂದ ಕೆಲಮೊತ್ತಿನವರಿಗೆ ಆಕೆಗೆ ಮೇಘನಾದನ ವಿಸ್ಕೃತಿಯಾಗಿತ್ತೊಂದು ಹೇಳಬಹುದು. ಆಕೆಯು ದಾಸಿಯ ರನ್ನು ಹಿಂಬಾಲಿಸಿ, ವಿಹಾರಮಂದಿರಮೊಳಗಿನ ಶಯನಗೃಹವನ್ನು ಹೊಕ್ಕುತ್ತು. ಮಾಗಾರ್ಯಾಸದಿಂದ ಬಳಿದ ಸಮ್ಮು ಪದ್ಧನಯನೆಯು, ಅದರ ಸೊಂದರ್ಯಚ್ಚೆ ಲಕ್ಷ್ಮಿಗೂಡದೆ, ಮಂಂಚದಮೇಲೆ ಹಾಸಿದ್ದ ಮೃದುವಾದ ಹಾಸಿಗೆಯ ಮೇಲೆ ವಿಶ್ರಮಿಸಿದೆ. ದಾಸಿಯರು ಆಕೆಯನ್ನು ಸುತ್ತುಗಟ್ಟಿ ಕೂತುಕದಿಂದ ನೋಡುತ್ತಿದ್ದರು. ಪದ್ಧನಯನೆಯು ಅವರನ್ನು ಕುಂತು—ವಿನಯಶೀಲರೇ, ನೀವು ನನ್ನನ್ನು ಬಹಳವಾಗಿ ಉಪಚರಿಸಿದಿರಿ. ನಿಮ್ಮ ಉಪಚಾರದಿಂದ ನನ್ನ ಶ್ರಮವು ತಳಾದುಹೊಳ್ಳಿ. ನಾನು ಅಪರಿಚಿತ್ತು, ಯಾರ ಯೋಂಗೃತಿಯನ್ನು, ಯಾರ ಗುಣಗಳಿನು ಎಂಬದನ್ನು ರಿಂದು. ನನ್ನಂದಾಗವ ತಪ್ಪಿಗಳನ್ನು ಹೊಟ್ಟಿಯಲ್ಲಿ ಹಾಕಿಕೊಳ್ಳಿ. ನನ್ನನ್ನು ನಿಮ್ಮ ಒಡಹುಟ್ಟಿದವ ಜೀಂಡು ತಿಳಿಯಿರಿ. ಈ ಅಪರಿಚಿತವಾದ ಸ್ಥಳದಲ್ಲಿ ನೀವೇ ನನ್ನ ಆಸ್ತಿರು, ಎಂದು ಸುಷಿಯುತ್ತ ಎಲ್ಲರ ಮೋರಿಗಳನ್ನು ಕೃತಜ್ಞತೆಯಿಂದ ನೋಡಿದ್ದು. ಆವರಲ್ಲಿ ಸುಮಧ್ಯಮೆಯು ಸಂಜ್ಞೆಯಿಂದ ಸುಮೃದ್ಧಿರೆಂದು ಸೂಚಿಸಿದ್ದರಿಂದ, ಪದ್ಧನಯನೆಯು ಹತ್ತರದಲ್ಲಿದ್ದ ರುದ್ರಪಿಣಿಯನ್ನು ತಕ್ಕೊಳ್ಳುವ ನೆವದಿಂದ ಮಾತ್ರ ನಿಶ್ಚಯಿಸಿದೆ. ಬಳಿಕ ಪದ್ಧನಯನೆಯ ಪಿಂಣಾವಾದನಕ್ಕೆ ಆರಂಭವಾಯಿತು; ಆದರೆ ಆಕೆಯ ಮನಸ್ಸು ಅನ್ನವಿಚಾರದಲ್ಲಿ ತೊಡಿತ್ತು! ಇಷ್ಟರಲ್ಲಿ ಮೇಘನಾದನು ದಶನೋತ್ತಮಿತನಾಗಿ ಬಂದಿರುವಸಂದು ದಾಸಿಯರು ಆಕೆಗೆ ತಿಳಿಸಿದರು.

ಮೇಘನಾದನು ಬಂದಪ್ಪನ್ನು ಕೇಳಿ, ರಾಜಪುತ್ರಿಯು ಅಸಮಾಧಾನ ಪಟ್ಟಿತ್ತು. ಆದರೂ ಆತನು ಒಳಗೆ ಬಂದಕೂಡಲೆ, ತಾನು ಕುಳಿತಿದ್ದ ಮಂಂಚದಿಂದ ಜಟಿನೆ ಎದ್ದು, ಮುಗುಳಿನಗೆ ಸಗುತ್ತ, ತಲೆಯನ್ನು ಬಾಗಿಸಿಕೊಂಡು ದೂರ ಸೀಂತಳೆ. ಅವಳ ಕಟ್ಟಾಕ್ಕಿಗಳು ದೃಶ್ಯ ಮನಸ್ಸನ್ನು ಭೂಮೆಗೊಳಿಸಿದವು. ಶಾಮಬಾಧೆಯಿಂದ ಅವನ ಸವಾರಂಗದಲ್ಲಿ ಬೆವರೊಡೆಯಿತು. ಕುಲೀನಳೂ,

ಮುಕ್ಕಿಕ್ಕಿತಳಾಂತರ ಪದ್ಧತಿನಯನೆಯು, ತನ್ನ ಪ್ರಿಯವತಿಯ ಸಂಗಡ ನಡೆದು ಕೊಳ್ಳುವಂತೆ, ಕುದೂಸಿಯೂ, ದಾಷ್ಟನೂ ಆದ ಆ ರಾಕ್ಷಸನ ಸಂಗಡ ನಡೆ ಕೊಳ್ಳುವಾಗ ಬಹಳ ವ್ಯಸನಪಟ್ಟಳು. ದೃತ್ಯನನ್ನು ರಮಿಸುವದು ಅವಶ್ಯವಾದ ದ್ವರಿಂದ, ಸುವಿಚಾರಿಯಾದ ಆ ಸುಂದರಿಯು, ಬಹಿರಂಗದಲ್ಲಿ ಹಾಗೆ ನಡೆದು ತೋರಿಸದಿದ್ದರೆ, ನಿರ್ವಹಣಾಗುವಂತೆ ಇದ್ದಿಲ್ಲ. ರಾಜಪುತ್ರಿಯ ಉಪಚಾರವನನ್ನು ನೋಡಿ ರಾಕ್ಷಸನು ಭರಮೆಯಿಂದ—ಹರಿಣಾಕ್ಷಿ, ನಿನ್ನ ಸೇವಕನಾದ ನಷ್ಟನ್ನು ನಿನ್ನನು ಇಷ್ಟು ಮನ್ನಿಸಲವಕ್ಕೆವಿಲ್ಲ. ನಿನಿಗಂತ ಅಧಿಕಪ್ರಿಯವಾದದ್ದು ನನಗೆ ಮತ್ತೊಂದಿಲ್ಲ. ನನ್ನ ರಾಜುವೂ, ಐಶ್ವರ್ಯವೂ, ಅಧಿಕಾರವೂ, ನಾನೂ ನಿನ್ನ ಅಧಿಕಾರವನೆಂದು ತಿಳಿ. ನಿನು ದೂರಸಿಂತದ್ವರಿಂದ ನಿನ್ನ ಶರೀರಾವಯವಗಳ ಸ್ಥಿತಿಯು ಹೇಗಾಗಿದೆ ಸೂಡಿದೆಯೂ? ಕೋಮಲವಾದ ನಿನ್ನ ಚರಣಗಳು, ಮುಡಿ—ಮೊಲೆ—ತಿಗಗಳ ಭಾರದಿಂದ ರಕ್ತವಣವನ್ನು ಹೊಂದಿವೆ. ನಿನ್ನ ಮೂಕ್ಕೆವಾದ ಕಟ್ಟಿಯು ಮುಡಿ—ಮೊಲೆಗಳ ಭಾರವನ್ನೂ ಹೊರಲಾರದೆ ಬಾಗಿದೆ; ನಿನ್ನ ಕೆಳದುಟಿಯು ಹಲ್ಲುಗಳಿಂದ ಆಗುವ ಆಫಾತವನ್ನು ತಡೆಯು ದಾಗಿದೆ. ಇಲ್ಲಿಯವರೆಗೆ ನಿನ್ನನ್ನು ಸ್ವಿಲ್ಲಿಗೊಟ್ಟು ಈ ಕೂರನಾದ ಮೇಘನಾವನ್ನು ಮಾರಿ ರಾಧಿಯಾಗಿದ್ದಾನೆ. ಬೊ, ನನ್ನ ಪಾಕ್ಷಿಭಾಗದಲ್ಲಿ ವಿಶ್ರಮಿಸು, ಎಂದು ಸುಡಿದು ರಾಕ್ಷಸನು ರಾಜಪುತ್ರಿಯ ಕೈಯನ್ನು ಹಿಡಿಯಮೋಗಲು, ಅವಕು ಗಾಬರಿಯಾದವರೆಂತೆ ತೋರಿಸಿ ದೂರಸರಿದು ಸುಡಿದಳೆಂದರೆ—ಪ್ರತಾಪ ಶಾಲಿಯೇ, ಸ್ವಲ್ಪತಾಙು, ಕ್ರಿಗೆ ಬಂದ ತುತ್ತು ಬಾಯಿಗೆ ಬರುವದು ತಡವಲ್ಲಿ ನನ್ನ ಪಿಜ್ಜ್ಯಾಸನೆಯನ್ನು ಒತ್ತುಯಿಸು. ನನ್ನ ತಂದೆಯ ಪೂಜ್ಯಗುರುವಾದ ಕೆಂಜಲ ಮಣಿಯು, ಇನ್ನೆಯ ವರ್ಷದ ವಯಸ್ಸಿನಲ್ಲಿ ನಾನು, ತಾಯಿ—ತಂದೆ ಗಳನ್ನು ಗಲುಪೆಸಂದು ಬರಿಸ್ತು ಹೋದ್ದನ್ನು ಕೇಳಿ, ನನಗೆ ಬಹಳ ಆಸಮಾಧಾನ ವಾಯಿತು. ಆಗ ನಾನು ಸೌಭಾಗ್ಯಾಧಿಕೆ ವತ್ತಿಯಾದ ಶ್ರೀ ಗೌರಿಯನ್ನು ಶುರಿತು—ಜಗವಂಬೊ, ಮಂಜ್ಞಿ—ವರಿಂದ ನನಗೆ ಒದಗತಕ್ಕದ್ದಾಗಿರುವ ವಿಯೋಗದಲ್ಲಿ, ನಿನ್ನ ಕೃಪೆಯಂದ ಯೋಗ್ಯವತಿಯು ಹೊರಿತರೆ, ಬಂದು ವರುಷದವರೆಗೆ ವೃತಸ್ತಿಗಾಗಿ ನಿನ್ನನ್ನು ಆರಾಧಿಸಿ, ಆ ಮೇಲೆ ವತಿಯ ಪ್ರಾಣಿಗ್ರಹಣಮಾಡುವೆಸಂದು ಪ್ರಾಣಿ—ಸಿರತ್ತುಂಬೆ. ಆ ಸರ್ವಮಂಗಲೀಯ ಕೃಪೆಯಿಂದ ಕಾರ್ಯವು ಸಾಧಿಸಿರಲು, ಸುಖಕ್ಕೆ ಆತುರಪಟ್ಟು ದೇವಿಯ ಕ್ಷೇಮಾಭವನ್ನು ಹೊಂದುವದು

ಲಿಂದ ಸುಖವಾಗಬಹುದೋ? ಒಂದು ಹೇಳಿ ಈ ದೈವಿಕ್ಕೊಂಭಕ್ಕೆ ನಿಮ್ಮುಂಧ ರಾಕ್ಷಸವಿರರು ಅಂಜಲಿಕ್ಕಿಳಿ; ಇದರೆ ಮುಖಲರಾದ ನಮ್ಮುಂಧ ಮನುಷ್ಯರು ಆದಕ್ಕೆ ಹೆದರಬೇಕಾಗುವದು. ದಯವಾಡಿ ನನ್ನ ಪ್ರತಿವನ್ನು ಪೂರ್ಣ ಮಾಡಬೇಕು. ರಾಕ್ಷಸವಿರಾ, ಇದರ ಹೊಲಿಯೂ ನನ್ನ ನಿನಂತಿಯನ್ನು ಮನ್ನಿಸುವದು ನಿನಗೆ ಸರಿಹೋರದಿದ್ದರೆ, ನಿನ್ನ ತಪ್ಪಣಿಯಂತೆ ನಡಕೊಳ್ಳಲು ಸಿದ್ಧಾಗಿ ದೇಹನೆ. ಆದರೆ ಕೈಚ್ಚೋಡಿಸಿ ಇನ್ನೊಮ್ಮೆ ಬೇಡಿಕೊಳ್ಳಬೇಸಂದರೆ—ನನ್ನ ಸಮಾಗಮ ಸುಖವು ಬಹುದಿವಸ ಒದಗಬೇಕೆಂದು ನಿಂತು ಬಯಸುತ್ತಿದ್ದರೆ, ದಯವಾಡಿ ನನ್ನ ಕೋರಿಕೆಯನ್ನು ಕೊನೆಗಾಣಿಸಬೇಕು.

ಪದ್ಧನಯನೆಯ ಈ ಕಾರಣವು ಹೊಳ್ಳಬಾದನಿಗೆ ಸಮರ್ಪಕವಾಗಿ ತೋರುವಂತೆ ಇದಿಲ್ಲ. ಪದ್ಧನಯನೆಯಾದರೂ ಯಾಗೆ ತೋರಿತೆಂದು ಭಾವಿಸಿದ್ದಿಲ್ಲ. ಆಕೆಯು ಸದ್ಯಕ್ಕೆ ಏನಾದರೊಂದು ನೇವವನ್ನು ಮುಂದೆಮಾಡಿ, ರಾಕ್ಷಸನ ವಾಣಿಗ್ರಹಣಕ್ಕೆ ಆಸಮ್ಮತಿಯನ್ನು ತೋರಿಸಬೇಕೆಂದು ಹೀಗೆ ಹೋಡಬು. ಆಕೆಯು ತಂದೆಯಾದ ವೀರವರ್ಮನು, ತನ್ನ ಗುರುವಾದ ಕಷಿಜಳಿಷ್ಠಿಯನ್ನು ಕುರಿತು ಒಮ್ಮೆ—ಮಾತ್ರಕ್ಕೂ, ನನ್ನ ಮಗಳು ನನ್ನನ್ನಿಗಲಿ ಕಷ್ಟ ಪಡುತ್ತಿರುವಾಗ, ಯಾವನಾದರೂ ದುಷ್ಪಿನು ಬಲಾತ್ಮಕಿಸಿದರೆ ಮಾಡುವದೇನು? ಅಂಥ ಪ್ರಸಂಗದಲ್ಲಿ ಸುಶೀಲೀಯರಾದ ಪದ್ಧನಯನೆಯು ಪ್ರಾಣತ್ವಾಗ ಮಾಡಬೇತರಳು. ಕೃಪೆಮಾಡಿ ಇದಕ್ಕೆ ಯಾವಧಾರಿಗೂಂದು ಕೃತಿಕಾರೋಪಾಯವನ್ನು ಯೋಚಿಸಬೇಕೆಂದು ಪ್ರಾರ್ಥಿಸಿದ್ದನು. ಆದಕ್ಕೆ ಇನಿನೆಯನ್ನು, ನ್ನಿಷ್ಟೋತ್ತಮನೇ, ಆದಕ್ಕಾಗಿ ನಿಂತು ಜಿಂತಿಸಬೇಡ, ನನ್ನ ಕಾಸನದಿಂದ ಯಾವ ಪ್ರದುಷನೂ ಪದ್ಧನಯನೆಯನ್ನೆಲೆ ಬಲಾತ್ಮಕಾರ ಮಾಡಲು ಸಮರ್ಪಣಾಗಲಾರನು. ಆ ನೀಂಜ ಕೆಲಸಕ್ಕೆ ತೊಡಗಿದವನ ಪ್ರಾಣಿಯಾಸಿಯಾಗಬೇ ಇರದು. ಪದ್ಧನಯನೆಯು ಪ್ರಿಯಿಗೆ ಪಾತ್ರನಾದವನೇ, ಇವಳ ಪ್ರಾಣಿಗ್ರಹಣಕ್ಕೆ ಸಮರ್ಪಣಾಗುವನು. ಪದ್ಧನಯನೆಯು, ಹದಿನಾರನೆಯ ವರ್ಷದಿಂದಲೇ ಶ್ರೀ ಗೌರಿಯನ್ನು ಭಕ್ತಿಯಿಂದ ಪೂಜಿಸತ್ತೊಡಗಬೇಕು. ತನ್ನನ್ನು ಲಗ್ನವಾಗಬೇಕೆಂದು ಬಯಸುವ ಆಯೋಗ್ಯಪುರುಷನ ಮುಂದೆ, ಆಸಮ್ಮತಿಯನ್ನು ತೋರಿಸುವಾಗ, ಈ ಗೌರಿಯ ಪ್ರತಿವನ್ನೇ ಆಕೆಯು ಮುಂದೆ ಮಾಡಬೇಕು, ಎಂದು ಹೇಳಿದ್ದನು. ಇದನ್ನು

ಪದ್ಮನಯನೆಯು ಕೇಳಿ, ಗುರುವಿನ ಅಪ್ಪಣಿಯಂತೆ ಹದಿನಾರನೆಯ ವರ್ಷದಿಂದಲೇ ಪ್ರತಿಸ್ಥಾಗಿ ಗೌರಿಯನ್ನು ಆರಾಧಿಸತ್ತೊಡಗಿದ್ದುಳು. ಈ ಸಂಗತಿಯು ಮೇಘನಾದನಿಗೂ ಗೊತ್ತಿತ್ತು. ಮೇಘನಾದನು ಎಂಥ ಶೂರನಿದ್ದರೂ, ಎಹ್ನು ಮಾರ್ಯಾಸಿಯಿದ್ದಂತು ಮುರಾತ್ತರ ಶಾಪಭಯವು ತವನನ್ನು ಬಾಧಿಸಬೇಳಿದಲ್ಲಿ ಕಾಮುಕನಾಮರಾವಣನು, ಇಂದ್ರಪುತ್ರನ ಶಾಪಭಯದಿಂದಲೇ, ಲೋಕಸುಂದರಿಯಾದ ಸೀತಾಮಾತೆಯನ್ನು, ಬಲಾತ್ತರಿಸಲಿಲ್ಲಿಂದು ಆಸಂದರಾಮಾಯಣದಲ್ಲಿ ಹೇಳಿದೆ. ಈ ಸಂಗತಿಯನ್ನು ಮೇಘನಾದನು ಅರಿತವನಾಗಿದ್ದನು; ಆದರಿಂದ ಅವನಿಗೆ ಪದ್ಮನಯನೆಯು, ಬಾಯಲ್ಲಿ ಯಾಕಕೊಂಡ ಬಿಸಿತುಬ್ಬದಂತೆ ಬಾಧಿಸಬ್ಲೊಡಿದ್ದು. ಆತನು ಮನಸ್ಸಿನಲ್ಲಿ—ಈಗ ನಾನು ಪದ್ಮನಯನೆಯು ಮಾತಿಗೆ ಒಪ್ಪಬೇಕೆಯನ್ನು ಬಲಾತ್ತರಿಸಿದರೆ, ಶುಷ್ಣಿಯ ಶಾಪವು ತಟ್ಟಿದೆ ಇರದು. ಹಾಗೆ ಮಾಡುವದು ಜಾಣತನವಲ್ಲ. ಕೈಮಿಂಬಾರುವ ಪ್ರಸಂಗಿಭದಗಿದಲ್ಲಿ, ನಾನು ಈ ಸುಂದರಿಗಾಗಿ ಪ್ರಾಣವನ್ನು ಹಿಸಲಿಕ್ಕೂ ಹಿಂದೆ ಮುಂದೆ ಸೋಂಡುವಾಗಿಲ್ಲ. ಮಾಗಾಯಾಸದಿಂದಲೂ, ಬಂಧು—ಮಿಶ್ರದ ವಿಯಾಗ ದುಃಖಿದಿಂದಲೂ, ತಪರಿಚಿತ ಸ್ಥಳದಲ್ಲಿರುವದರಿಂದಲೂ, ಮೊದಲೇ ರ್ಯೋರಾಣಾಗಿರುವ ಈ ಕೋಮಲೆಯ ಮನಸ್ಸನ್ನು, ಮತ್ತಿಷ್ಟು ಸೋಂಯಿಸುವದು ಒತಕರವಲ್ಲ. ಈಕೆಯನ್ನು ಒಲಿಸಿಕೊಳ್ಳುವದೇ ಸರ್ವಾಂಗ—ಸುಂದರವಾದ ಉವಾಯವಾಗಿರುವದು.

ಈ ಮೇಂಡೆಗೆ ಯೋಚಿಸಿ ರಾಕ್ಷಸನು, ಪದ್ಮನಯನೆಯನ್ನು ಕುರಿತು— ಸುಂದರಿ, ನಿನ್ನ ಅಪ್ಪಣಿಗೆ ವಿಲೋಧವಾಗಿ ನಾನು ಎಂದೂ ವರ್ತಿಸಲಾರೆನು. ನೀನು ದುಃಖಿದಿಂದ ಕಂಗಳ್ಟಿರುವದನ್ನು ನಾನು ಬಳ್ಳಿಸು. ನಿನ್ನ ಪ್ರತಿಪ್ರಸರಾಪ್ತವಾದಮೇಲೆಯೇ ನನ್ನ ಪಾಣಿಗ್ರಹಣ ಮಾಡುವ ಕೃಪೆಮಾಡು. ನಿನ್ನ ಸುಖವೇ ನನ್ನ ಸುಖವು; ನಿನ್ನ ಇಚ್ಛೆಯೇ ನನ್ನ ಇಚ್ಛೆಯು. ಒಂದು ವರ್ಷದ ಮೇಲಾದೂ ನನ್ನನ್ನು ವರಿಸಲು ನೀನು ಸಮ್ಮತಿಸುವದು ಪರಮಾನುಗ್ರಹವಾಗಿರುವದು. ನಿನ್ನ ಪ್ರತಕ್ಕೆ ತೊಂದರೆಯಾಗದಂತೆ ಎಲ್ಲ ಅನಕೂಲತೆಗಳನ್ನು ಒದಗಿಸಿಕೊಡುತ್ತೇನೆ. ನಾನು ಮೇಲೆ ಮೇಲೆ ನಿನ್ನ ಬಳಗೆ ಬಂದು ನಿನಗೆ ತೊಂದರೆಯನ್ನು ಕೊಡುವದಿಲ್ಲ. ಶ್ರೀ ಗೌರಿಯ ದರ್ಶನಕ್ಕಾಗಿ ಮಂಗಳವಾರ:

ಕೊನ್ನಮೈ ನಿನ್ನ ಸನ್ನಿಧಿಗೆ ಬರುವೆನು, ಎಂದು ಹೊಳೆದನು. ಇದನ್ನು ಕೇಳ ಪದ್ಧನಯನೇಯು ಆಸಂದವನನ್ನು ಪ್ರಕಟಿಸುತ್ತ—ಚೈತ್ಯರಾಜನೇ, ನಿನ್ನ ಉಪ ಕಾರವನ್ನು ನಾನು ಎಂದೂ ಮರೀಯುವದಿಲ್ಲ. ನಾನು ಸಂಪೂರ್ಣವಾಗಿ ನಿನ್ನ ಕೊರಳಿಗೆ ಬಿದ್ದವಕ್ಕಿಂದು ತಿಳಿ. ನನ್ನ ಸಂರಕ್ಷಣದ ಭಾರವು ನಿನ್ನನ್ನೇ. ಕೂಡಿದೆ. ಅನ್ನಲು, ರಾಕ್ಷಸನು ಭಗ್ಗುಮನೋರಧನಾದರೂ ಉಪಾಯಗಾಳಿದೆ ಆಸಂದ ವನ್ನು ಪ್ರಕಟಿಸುತ್ತ, ಪದ್ಧನಯನೇಯ ಅನುಮತಿಯನ್ನು ಪಡೆದು, ಶೋಣಿತ ಪುರಕ್ಕೆ ಹೊರಟು ಮೋದನು.

ಪದ್ಧನಯನೇಯು ರಾಕ್ಷಸನಿಂದ ಒಂದು ಪರಾದ ಅವಧಿಯನ್ನು ಹೊಂದಿದಾಗ್ಯಾ, ಅವಕ ಮನಸ್ಸು ಶಾಂತವಾಗಲಿಲ್ಲ. ರಾಕ್ಷಸನ ಕಾಟಿನನ್ನು ತಪ್ಪಿಸಿಕೊಳ್ಳುವದಕ್ಕೇ? ಆಕೆಯ ಸುಖದ ಪರಮಾಣಧಿಯಾಗಿದ್ದಿಲ್ಲ. ದುವ್ರಾಗಿಯೂ ಪಾಪಿಷ್ಟನ್ನಾ ಆದ ಮೇಘನಾದನು, ಶಾವಭಯದಿಂದ ತನ್ನಪ್ರತಕ್ಕೆ ಈಗ ಸಮೃತಿಸಿದ್ದರೂ, ಆ ತಾಮಸಿಯು ತನ್ನ ಪ್ರಾಣಾಸ್ಯಯನ್ನು ಲಕ್ಷ್ಯಿಸಿದೆ, ಎಲ್ಲ ದುರ್ವಾಗಾಕ್ಕೆ ಮನಸ್ಸು ಮಾಡುವನೂ, ಎಂದು ಆಕೆಯು ಹೆಚ್ಚಿದಳು. ಭಾರಿಬಾರಿಗೆ ತಾಯು—ತಂದೆಗಳ ಸ್ಕರಣವಾಗಿ ಅವಳಿಗೆ ಬಹಳೇ ಷ್ಯಾಸನವಾಗುತ್ತತ್ತು. ಚಿಂತೆಯಿಂದ ಅವಕ ಕರ್ಪಾರವು ಒಣಗಕ್ಕಿ, ಮುಖಕಾಂತಿಯು ಕುಂದುತ್ತ ನಡೆಯಿತು. ಇದನ್ನು ಆಕೆಯ ಸ್ಥಿರತ್ವ ಗೇತಿಯಾದ ಸುಮಧ್ಯ ಮೆಯು ನೋಡಿ—ಆವ್ಯಾ, ಪದ್ಧನಯನಾ, ಓಗೆ ಸ್ನಾನು ತೂಕಮಾಡುತ್ತ, ಕುಳಿತುಕೊಳ್ಳುವದರಲ್ಲಿ ಜಾಣತನವಿಲ್ಲ. ಹೆಗೂ ರಾಕ್ಷಸಕೂರಿಸಿಂದ ಒಂದು ಪರಾದ ಅವಧಿಯನ್ನು ಪಡೆದಿರುತ್ತಿಂ. ಅಲ್ಲಿಯವರಿಗಂತೂ ದೇವರಲ್ಲಿ ನಿಶ್ಚಯ ವಿಷಯ ಇಟ್ಟಿ ಸಮಾಧಾನದಿಂದ ಇರು. ಇದೇ ಕಾಲಪೇ ಕಡೆತನಕ ಇರುತ್ತಿದೆಂದು ತಿಳಿಯಬೇಡ. ಕ್ಷೇತ್ರದಲ್ಲಿ ಉಷ್ಣಿಗೆಯು ತಿಪ್ಪಂತಾಗುತ್ತದೆ, ತಿಪ್ಪೆಯು ಉಷ್ಣಿಗೆಯಾಗುತ್ತದೆ. ಈ ಪೂತ್ರನವರೆಗೆ ಯಾರಿಗೂ ಪ್ರಾಪ್ತವಾಗದಿರುವ ರಾಷಣ ಸೈಭವವನ್ನು, ಢೀವೀಸತ್ಯವು ಮಂಗಗಳ ಕೈಯಿಂದ ಮಣ್ಣಿಗೂಡಿಸಿ ಬಿಟ್ಟಿತು. ದಾರಿದ್ರ್ಯದ ಪ್ರದರ್ಶನವಾದ ಸುದಾಮನ ಮುರಕು ಗುಡಿಸಲನ್ನು ಅದೇ ಢೀವೀಸತ್ಯವು ಬಂಗಾರದ ಪಟ್ಟಣದೊಳಗಿನರಾಜಮಂದಿರವಾಗಮಾಡಿತು.

ರಂತೆ, ವನವಾಸದ ಕಷ್ಟಗಳನ್ನು ಭೀಳಿಸಿದ ಪಾಂಡವರು ಸಾರ್ವಭೌಮ

ರಾದರೆ, ಸಾರ್ವಭೌಮಪದವಿಯ ಸುಖವನ್ನು ಸುಭವಿಸಿದ ಕೌರವರು ನಾಶ ಹೊಂದಿದರು! ಈ ಸೃಷ್ಟಿಯಲ್ಲಿ ಹಿಂದೆ ಆಗಿರುವ, ಈಗ ಆಗುತ್ತಿರುವ, ಇಂಥ ಸ್ಥಿತ್ಯಂತರಗಳನ್ನೇ ಹೇಳುತ್ತ ಕುಳಿತರೆ, ಅಮೋಂದು ಗ್ರಂಥವೇ ಆಗಬಹುದು. ಅದನ್ನು ನೀನು ಅರಿಯದವಳ್ಳಿ. ಸತ್ಯಾಯಾದಲ್ಲಿ ಶರೀರವನ್ನು ಸವಿಸಚೊಕ್ಕಿದ್ದೆ, ಹಾಳುಚಿಂತಿಗೆ ಗುರಿಮಾಡಿ ಅದನ್ನು ಸುಟ್ಟು ಬಿಡುವದು ಸರಿಯಲ್ಲ. ರಾಜ ಪುತ್ರ, ಹೊತ್ತುಬಂದಹಾಗೆಕೊಡಿಯುವದು ಸತ್ಯಶಾಲಿಗಳಿಗೆ ಒಷ್ಣದಿದ್ದರೂ, ಅವರು ಒಮ್ಮೊಮ್ಮೆ ದೂರದಶಿಗಳಾಗಿ ಹಾಗೆ ಮಾಡಬೊಕಾಗುತ್ತದೆಂಬದನ್ನು ಮರೆಯಬೇಡ. ನಿನ್ನ ವೃತ್ತಾಂತವನ್ನು ನಿನ್ನ ಮುಖದಿಂದಲೇ ಕೇಳಿದ ನನಗೆ ಒಹಕ ವ್ಯಾಸವಾಗುತ್ತದೆ. ಅವನ್ನು, ನಮ್ಮುನ್ನು ತೂಡು, ನಾನು ನಿನ್ನ ಹಾಗೆ ಮನಸ್ಯರಲ್ಲವೇ? ನಿನ್ನ ಹೇಳಿರುವ ನನ್ನ ವೃತ್ತಾಂತವನ್ನು ಕೇಳಿರುವೆಯಷ್ಟೇ? ನಾನೂ ಒಬ್ಬ ಮಾಂಡಲಿಕರಾಜನ ಮಗಳು, ಒಬ್ಬ ಧೀರ-ವೀರ-ರಾಜಪುತ್ರನ ವಾಣಿಗ್ರಹಣ ಮಾಡಿದ್ದೇನು; ಅದರೆ ಈ ಸೌಭಾಗ್ಯವೆಲ್ಲಿ ಉಳಿದಂತಿರುತ್ತಿರುತ್ತಾನೀ ಎಂಬುದಿನಿಂದಿಂದ ನನ್ನ ಪಾತಿವೃತ್ಯದ ತೇಜಸ್ಸೆಲ್ಲಿ ಮಿನಗುತ್ತಲಿದೆ? ನಮ್ಮುಂಧ ಅಬಲೆಯರ ಪಾತಿವೃತ್ಯವನ್ನು ಸುಟ್ಟು ಸೂರೆ ಮಾಡಿ, ಗೊಳಿಕಟ್ಟಿಕೊಳ್ಳುವ ಚಾಂಡಾಲನಾದ ಮೇಘ ನಾದನ ವಂಶವು, ಮುರಿದು ಹೋಗದೆ ಇರುವದಿಲ್ಲ. ಪದ್ಧತಿನಿಯನೇ, ನೀನು ಒಹು ಪುಣ್ಯವಂತಕ್ಕು ಕಂಡೆಯಾ! ಸತ್ಯರುಷನ ಪ್ರಸಾದದಿಂದ ಉತ್ತರಣ್ಣವಾಗಿ ದುವ ನಿನ್ನ ಪವಿತ್ರ ದೇಹವನ್ನು ಕಲಂಕಿತವಾಗಮಾಡಲು, ಶ್ವಾಸನಷ್ಟರೂಪನಾದ ಮೇಘನಾದನು ಸಮರ್ಪಣಾಗಲಾರನು. ಮಹಾತ್ಮನಾದ ಕಪಿಂಜಲನ ಭವಿಷ್ಯವನ್ನು ನೀನು ಸ್ವಿಂತಿರುಂಟಿರು! ನೀನು ಸಾರ್ವಭೌಮನ ಪತ್ರಿಯಾ, ಸಾರ್ವಭೌಮನ ತಾಯಿಯಾ ಆಗುವೆಯಲ್ಲವೇ! ಬ್ರಹ್ಮಜ್ಞಾನಿಗಳ ಭವಿಷ್ಯದಲ್ಲಿಯೂ ಸಂಶಯವಂತವು ಇರುವದೆ? ಬೇದವ್ಯಾದುಃಖಿಸಬೇಡ. ಸತ್ಯಪೀಠೆಯಾಗು, ಶ್ವಾತ್ರತೇಜಸ್ಸಿನಿಂದ ಮೇರಿ, ನಿನ್ನ ಉಗ್ರವುತಾಚರಣೆಯಿಂದ, ಹುಟುಕೊಂಗುವ ಮೇಘನಾದನ ವಂಶವನ್ನು ನೋಡಿ ನಾವು ಆನಂದ ಪಡುವಂತೆ ಮಾಡು. ವಿಷಯಾಸಕ್ತನಾದ ಚಾಂಡಾಲ ಮೇಘನಾದನು, ಇಂದು ಪಟ್ಟಮಹಿಷಿಯಾಗ ಮಾಡಿದವರಳನ್ನು ನಾಕಿ ದಾಸಿಯಾಗಮಾಡುವನು. ಆವನ ಸವಿನುಡಿಗ ಇನ್ನು ನಂಬಿಲಾಗುದು ಕಂಡೆಯಾ! ಸಾರ್ವಭೌಮಕುವರೀ, ಒಹು ಜಾಗರೂಕಾಗಿರು. ನಮ್ಮುನ್ನು ಸಹ ನೀನು ನಂಬತಕ್ಕಾದಲ್ಲಿ. ನಾವು ಅಂತರಂಗದಲ್ಲಿ ಮೇಘ

ನಾದನಿಗೆ ಅನುಕೂಲವಾಗಿದ್ದು, ಬಹಿರಂಗದಲ್ಲಿ ನಿನ್ನ ಜೀವದ ಗೀಳತಿಯರಂತೆ ಸಂಪೀಠಪರುಹುದು. ಅದೇ ಕಾರಣದಿಂದ ಹೊಸಬಳಾದ ನಿನಗೆ ಮನಬಿಚ್ಚಿ ಮಾತಾಡದೆ ಸುಮೃಸಿರಲು ಅಂದು ನಾನು ಸೂಚಿಸಿದೆನು. ಬಹಳ ಹೇಳಿವ ದೇನು? ನಿನ್ನ ಕುಲಕ್ಕೂ, ವಂತಕ್ಕೂ, ಶೀಲಕ್ಕೂ, ವಿಷ್ಣುಗೂ, ವರುಷಿಗೂ, ಪ್ರಸಂ ಗಕ್ಕೂ ಒಮ್ಮುವಂತೆ ನಡೆಯೆಂದರಾಯಿತು. ಅದರಿಂದಲೇ ನಿನ್ನ ಕಲ್ಯಾಣವಾಗುವದು! ರಾಜಪುತ್ರೀ, ಮನುಷ್ಯನ ಸಂಸಾರಯಾತ್ರೆಗೆ ಕಟ್ಟಿದ ಬುತ್ತಿಯಾವದು? ಕಾಲ್ಪನಿಕ ಸುಖವಲ್ಲವೇ? ಅಂದಬೇಕ ಸುಖವನ್ನು ಕಲ್ಪಿಸುತ್ತ ಆಸಂದದಿಂದಿರು.



ಉ ನೆಯಪ್ರಕರಣ.

ಸದೋಽಧ.



ಸುಮಧ್ಯಮೆಯು” ಈ ಸರ್ವಾಂಗ—ಸುಂದರವಾದ ಸದುಪದೇಶದಿಂದ, ಪದ್ಧನಯನೆಯ ಮನಸ್ಸು, ಸಮಾಧಾನಸರಪಟ್ಟಿತು. ಆಕೆಯು ಯಾವಚಿಂತೆಯಾ ತಳ್ಳದೆ, ಗುರ್ವಾಷ್ಟ್ಯಯುಂತೆ ವ್ರತಸ್ಥಾಗಿ ಸರ್ವಮಂಗಲೀಯನ್ನು ಪೂಜಿಸುತ್ತು, ಸುಮಧ್ಯಮೆಯ ಸಹವಾಚದಲ್ಲಿ ಸುಖದಿಂದ ಕಾಲಹರಣಮಾಡಹತ್ತಿದಳು. ಮೇಂಫನಾದನು ಕಳೆದುಹೊಗುತ್ತಿರುವ ದಿವಸಗಳನ್ನು ಬಟ್ಟಿಸಿಂದ ಎಣಿಸುತ್ತ ಪದ್ಧನಯನೆಯಬಳಿಗೆ ಬರುತ್ತಿದ್ದನು, ಹೋಗುತ್ತಿದ್ದನು. ಹಾವುಗಾರನು ಕಳ್ಳುಕಟ್ಟಿಸಿಂದ ನೋಟಿಕರನ್ನು ಮೋಹಿಸುವಂತೆ, ಹುರುಳಿಲ್ಲದ ಸ್ತ್ರಿ: ಚೆಂಪ್ಯೆಗಳಿಂದ ಪದ್ಧನಯನೆಯು ಆತನನ್ನು ಮೋಹಗೊಳಿಸುತ್ತಿದ್ದಳು. ಆಗಲಿ, ಮೇಂಫನಾದನ ಎಣಿಕೆಗೂ, ಪದ್ಧನಯನೆಯ ಚೆಂಪ್ಯೆಗಳಿಗೂ ನಾವು ಯಾಕೆ ವಿಫ್ಫುಮಾಡಬೇಕು? ಪ್ರೀಯವಾಚಕರೀ, ನಡಿಯಿರಿ, ನಾವು ಕನೋಜಪಟ್ಟಿ ಇಂತ್ಹ ಹೋಗೋಣ. ಪಾಪ! ಬಹುದಿವಸ ಮಕ್ಕಳಿಂದು ಹಲುಬಿ,

ಮುಸ್ಟಿನಲ್ಲಿ ಪಡ್ಡನಯಸೆಯನ್ನು ಪಡೆದು, ಪ್ರಾಣಕ್ಕೊಂತಲೂ ಹೆಚ್ಚಿಂದು ತಿಳಿದು ಆಕೆಯನ್ನು ರಕ್ಷಿಸಿದ ವ್ಯಾದ್ವಿರವರ್ಮನು, ಪಡ್ಡನಯಸೆಯ ವಿಯೋಗದಿಂದ ಸೆಲಕ್ಕೆಬಿದ್ದಿರಬಹುದ್ದಿನೇ? ಇಂಥ ಪ್ರಸಂಗದಲ್ಲಿಯೇ ಮನುಷ್ಯನ ಪರಿಷ್ಕಾರಗುತ್ತದೆ, ಇಂಥ ಪ್ರಸಂಗದಲ್ಲಿಯೇ ಸತ್ಯಮಾಗದಿಂದ ಮನುಷ್ಯನ ವ್ಯತ್ಯಾಸ ಯಲ್ಲಿ ಆಗಿದ್ದ ಹೆಚ್ಚುಕಡಿಮೆಯು ಒಡೆದು ಕಾಣುತ್ತದೆ. ವೀರವರ್ಮನು ಸಾಮಾನ್ಯನಲ್ಲಿ, ಒಂದು ತಪಕ್ಕೊಂತ ಹೆಚ್ಚುಕಾಲ ಸತ್ಯಮಾಗಮ ಮಾಡಿದ ಸಾರ್ಥಕೋಮನು!

ವೀರವರ್ಮನು ಕಸಿಂಜಲನ ಶೈಶಾಸನವಿಧಿಯನ್ನು ತೀರಿಸಿಕೊಂಡು, ಮನಸೆಗೆ ಬಂದರು. ಆತನಿಗೆ ಪಡ್ಡನಯಸೆಯು ಇಲ್ಲದಾದ ಸಂಗತಿಯು ಬೇಗನೆಗೊತ್ತಾಗಲಿಲ್ಲ. ಅಂಗರಕ್ಷಕರಿಂದ ಸುತ್ತಲ್ಲಿಟ್ಟು ಪಡ್ಡನಯಸೆಯು ಸುರಕ್ಷಿತ ತೆಯ ವಿಷಯವಾಗಿ, ಯಾರಳ್ಲಯೂ ರಂಕೆಯು ಉತ್ತಸ್ಯವಾಗುವಂತೆ ಇಡ್ಡಿಲ್ಲ: ಕುದುರೆಹತ್ತುವಲ್ಲ ಪಡ್ಡನಯಸೆಯು ಪ್ರವೀಣಳಿಂ ಇಡ್ಡಳು. ಮೇಲಾಗಿ ಆಕೆಯನ್ನು ಅಂಗರಕ್ಷಕರು ಬಿಂಬಾಲಿಸಿ ಹೊಗಿದ್ದರು. ಅಂದಬಳಿಕ, ಪಟ್ಟುದ ಕುದುರೆಯು ಓಡಹತ್ತಿದಷ್ಟುಕ್ಕೆ ಪಡ್ಡನಯಸೆಯು, ಆಡವಿಯ ಪಾಲಾಗುವ ಕೆಂಡು ಯಾರಮನಸ್ಸಿನಲ್ಲಿ ಬರಬೇಕು? ಪಡ್ಡನಯಸೆಯಿಲ್ಲ— ಅಂಗರಕ್ಷಕರಿಲ್ಲ! ಅವರು ಈಗ—ಬಂದಾದು ಇನ್ನೊಂದು ತಾಸಿಗೆಬಂದಾರು, ಎಂದು ಹಾದಿಯನ್ನು ಸೂರ್ಯದುವದರಲ್ಲಿಯೇ ಸಂಜೆಯಾಯಿತು. ವೀರವರ್ಮನು ಗಾಬರಿಯಾದನು. ಅವನ ಹೃದಯಕ್ಕೆ ಕಸಿಂಜಲನ ಭವಿಷ್ಯರೂಪವಾದ ಬಾಣವು ನಟ್ಟಿ, ಅವನನ್ನು ಬಳಲಿಸಿತು. ಕಣ್ಣಿರಂಥ ಮಂಘಾತ್ಮೆದೂ, ತಮ್ಮ ಸಾಕುಮಗಳಾದ ಶಕುಂತಲೆಯನ್ನು ಗಂಡನ ಮನಸೆಗೆ ಕೆಳಸುವಾಗ ಕಣ್ಣಿಂದು ಹಾಕಿರಲು, ಹೊಟ್ಟೆಯ ಮಗಳ ಆಕಸ್ಮಿಕ ವಿಯೋಗಪ್ರಸಂಗದಲ್ಲ, ವೀರವರ್ಮನು ದುಃಖದಿಂದ ಕಣ್ಣಿಂದು ಸುರಿಸಿದರಲ್ಲ ಆಶ್ಚರ್ಯವೇನು? ಆ ವ್ಯಾಧನಾದ ಸಾರ್ಥಕೋಮನು ಮನು ಮಗಳ ಗುಣಗಳನ್ನು, ವಿಷ್ಯೆಯನ್ನು, ರೂಪವನ್ನು ಸೇನಿಸಿ ಸೇನಿಸಿ ಬಹಳವಾಗಿ ಹಲುಬಿಡನು. ರಾ ರಾ ಆನ್ನುವರರೊಳಗೆ ಈ ದುಃಖದ ಸಂಗತಿಯು ಕಸೂರಿಪಟ್ಟಣದ ಶುಂಭ ಹಬ್ಬಿತು. ಪ್ರಜಾಗಳು ಮರಮರನೆ ಮರುಗಿ ದುಃಖದಿಂದ ಕಣ್ಣಿಂದು ಸುರಿಸಬಹುದು. ತಂತ್ರಶುರಪಳ್ಳ ಮನಹೋಪಿಸಿಯೇ ನೋದಲಾದವರು ಹೋಕಾಗರದಲ್ಲಿ ಮುಕುಗಿದರು. ಕಸಿಂಜಲನ ಶೈಶಾಸನಯಾತ್ರೆ

ಯಿಂದ ಮೊದಲೇ ಉದಾಸೀನವಾಗಿದ್ದ ಆ ರಾಜಧಾನಿಯು, ಪದ್ಧನಯನೆಯ ವಿಷಯದ ಈ ದುಷ್ಪ್ರವಾತೀಯನ್ನು ಕೇಳಿ ಕರ್ತವ್ಯಶಾಸ್ತ್ರವಾಯಿತು.

ಗುರುವಿನ ಪರಲೋಕಗಮನ, ಮಗಳವಿಯೋಗ ಇವೆಡು ಒಮ್ಮೆಲೆ ಒದಗಿದ್ದರಿಂದ, ವೀರವರು ನ ಪುಸ್ಸಿನ ಸ್ಥಿತಿಯು ವಿಚಿತ್ರವಾಯಿತು. ಅವನ ಅವಸಾನವು ಅಳಿಯಿತು, ಆಧಾರವು ತಪ್ಪಿತು, ಆಶಯು ಯಾಳಾಯಿತು, ಬಾಳು ನೀರಸವಾಯಿತು! ಪದ್ಧನಯನೆಯು ತನ್ನ ಸುಖಸತ್ಯವೆಂದೂ, ಕರ್ಮಿಂಜಲನು ಶಾಂತಿಯ ಮಂದಿರವೆಂದೂ ಆತನು ಧ್ಯಾಡವಾಗಿ ನಂಬಿದ್ದನು. ಈ ಸುಖ—ಶಾಂತಿ ಗಳು ಒಮ್ಮೆಲೆ ಕೈ ಬಿಟ್ಟು ಹೊಂದಬಳಿಕ ಏಸಿದ್ದ ಏನು ಮಾಡಬೇಕು? ವೀರವರು ನಾಶಾಳು ಮೂಗಿಲ್ಲದ ಮೋರೆಯಂತೆಯೂ, ನಿನಯವಿಲ್ಲದ ವಿಷ್ಯೆಯಂತೆಯೂ, ಸದಾಚರಣೆಯಿಲ್ಲದ ಹೊದಾಂತಜ್ಞಾನದಂತೆಯೂ ಅವಂಗಲವಾಯಿತು. ನೊಂದಿದತ್ತಿಲ್ಲ ಅವನಿಗೆ ಕಗ್ಗತ್ತಲೇಯೇ ತೋರಹತ್ತಿತು ಇಬ್ಬಗೆಯ ಇರತಗಳಿಂದ ಆ ವೃಧ್ಧನು ಜಜರಣಾದನು. ದರ್ಶನಕ್ಕಾಗಿ ಬಂದ ಆಪ್ತಿಷ್ಪ್ರರು ಅವನ ಬೇಸರಕ್ಕೆ ಕಾರಣರಾದರು; ಉಪದೇಶಕರ ಉಪದೇಶಗಳು ನೀರಸವಾದವು; ಎಣಿಯಿಲ್ಲದ ಷಿಶ್ಯರ್ಯ—ಭೇಭವಗಳು ಅವನಿಗೆ ಅಸಹ್ಯವಾಗಿ ತೋರಹತ್ತಿದವು. ಆ ಗಂಭೀರನು ಪರಿಸ್ಥಿತಾವಾಗಿ ಕಣ್ಣೀರು ಸುರಿಸಲಿಕ್ಕೆ ಸಂಕೋಚಪಟ್ಟಿರೂ, ಮೋಹ—ಭಕ್ತಿಗಳ ಹೆಚ್ಚಿಳಿಂದ ಅವು ಕಣ್ಣೀಳಿಗಿಂದ ತಾವೇ ಹೊರಬಿದ್ದು ಸುರಿಯಹತ್ತಿದವು. ಪ್ರಿಯವಾಚಕರೇ, ಮಗಳ ಗುಣಾತ್ಮಯವನ್ನು ನೇನಿಸಿ ನೇನಿಸಿ ದುಃಖಿತನಾದ ಆ ರಾಜನು, ತನ್ನ ಗುರುವಿನ ಅಮಾನುಷರಕ್ತಿಯನ್ನು ಸ್ಕರಿಸಿ, ಭಕ್ತಿಪೂರ್ವಕವಾಗಿ ಆತನಿಗೆ ಕರಣಮೋಗಿ ಹೊರೆಯಿಡುವಾಗ, ಸುರಿದ ಆ ಕಣ್ಣೀರುಗಳು ಮೋಹದಪೂರ್ಣಿಯಪ್ಪೇ, ಎಂದುಯಾರುಹೇಳಬೇಕು? ನಾವಂತು ಆ ಮೋಹ—ಭಕ್ತಿಗಳ ಅಫಾತದಿಂದಮಂಬಾದ ಧೈಸ್ಯದವೆಂದು ತಿಳಿಯುವೆವು. ಹಿಂಗೆ ದೈನ್ಯದಿಂದ ವೀರವರು ಕಣ್ಣೀಳಿಗಿಂದ ನೀರುಗಳು ತಾವಾಗಿ ಹೋಗುತ್ತಿರಲು, ಆಪ್ತಿಷ್ಪ್ರರೂ, ಪ್ರಜೆಗಳೂ ಆತನನ್ನು ಮತ್ತುಗಿಟ್ಟು, ಮುಮ್ಮಿನೆಕಣ್ಣೀರು ಸುರಿಸುತ್ತ ನಿಂತುಕೊಂಡರು. ಆ ಸಂಕೋಚಮೂಲವಾದ ನಿಃಶ್ವಿ ತೋರಪ್ರಸಂಗವು ಬಹು ಹೃದಯಭೇಧಕವಾಗಿತ್ತು. ಇದರಿಂದ ವೀರವರು ದುಃಖವು ಮತ್ತಿಷ್ಪ್ರ ಹೆಚ್ಚಿತು. ಅದನ್ನು ಸಹಿಸಲಾರದೆ ಆ ವೃಧ್ಧ ಸಾರ್ಥಕಾಮನು ಕಣ್ಣು ತುಂಬ ನೀರು ತಂದು, ಎಲ್ಲರನ್ನು ಧೈಸ್ಯ

ದಿಂದ ಸೋದುತ್ತ, ಕೃತಜ್ಞತೆಯನ್ನು ಪ್ರಕಟಿಸುತ್ತ ಏಕಾಂತಗೃಹಕ್ಕೆ ಹೋಗಿ ಮನದಣಿಯಾಗಿ ಅಳಹತ್ತಿದನು. ಈ ಅನಿವಾರ ಪ್ರಸಂಗದಲ್ಲಿ ಆತನು ಆಧಾರಕಾಣದೆ, ಅನನ್ಯಗತಿಕನಾಗಿ ಸದ್ಗುರುವನ್ನು ಶರಣ ಹೋಗುತ್ತಿರಲು, ಕಷಿಂಜಲಿಖಿಯ ಪಟ್ಟಿಪ್ಪನಾದ ಸುಮತಿಯೆಂಬವನು ಇವನೆ ಬದಿಯಲ್ಲಿ ಬಂದು ಸ್ಥಂತಕೊಂಡನು.

ಸಮ್ಮ ವಾಚಕರು ಸುಮತಿಯನ್ನು ಅರಿಯರು, ಅದರಿಂದ ಹೊದಲು ಆತನ ಪರಿಚಯವನ್ನು ಮಾಡಿಕೊಡೊಣ. ಲೋಕದಲ್ಲಿ ಕೋಟ್ಟಿಂತರ ಗುರುಗೆ ಉರುವರು, ಒಬ್ಬ ಗುರುವಿಗೆ ಅನೇಕ ಜನ ಶಿಷ್ಯರುವದರಿಂದ, ದಶಕೋಟ್ಟಿಂತರ ಶಿಕ್ಷಣ ಇರುವರು. ಆದರೆ ಸಿಂಹವಾದ ಗುರು-ಶಿಷ್ಯರು ದುರ್ಭಾಗ್ಯರು. ಆದರಲ್ಲಿ ಸಮ್ಮ ಕಷಿಂಜಲಿಖಿಗಳಿಂಧ ಗುರುಗಳೂ, ಸುಮತಿಯಂಥ ಶಿಷ್ಯರೂ ಪರಮ ದುರ್ಭಾಗ್ಯವೆಂದು ಹೇಳಬಹುದು. ಕಷಿಂಜಲ ಗುರುಗಳ ಮುಖ್ಯ ಧರ್ಮವು ಸಮಾಧರ್ಮನವು. ಆದರಿಂದಲೇ ಆ ಮಾತ್ರಾದ್ದರು ತಟಿಸ್ತವ್ಯತೀಯಿಂದ ಇರಲು ಸಮಾಧರಾಗಿದ್ದರು. ಆವರಿಂದ ಕಿಲಿಣೋಕ್ತಿಗಳು ಎಂದೂ ಹೋರಡುತ್ತಿದ್ದಿಲ್ಲ. „ಲೋಕಮೋಳಗವರವರ ತೆರದೆ ನಡೆವವಜಾಣ” ಎಂಬ ನಿಜಲಿಂಗ ಕವಿಗಳ ಖಾತ್ರಿಯಂತೆ, ಲೋಕದಲ್ಲಿ ಆವರ ಸದತೆ ಇರುತ್ತಿತ್ತು; ಭೂತದಯದ ಸತ್ಯಾಸ್ತಾವವವು ಆವರಲ್ಲಿಯೇ ವ್ಯಕ್ತವಾಗುತ್ತಿತ್ತು; ಆವರು ಗವರಹಿತರು; ಸದ್ವಾಶಾಂತರು; ಲೋಭ-ಕ್ವೋಭಗಳಿಗೆ ನಿಲುಕದಂಥವರು. ಇಂಥ ಗುರುಗಳ ಬಳಿಯಲ್ಲಿ ಎಂಟು ವರ್ಷದಿಂದಿದ್ದು, ಸೇವಮಾಡಿ, ಗುರುಕೃಪೆಯನ್ನು ಪಡೆದ ಸುಮತಿಯ ಸುಮರ್ಪಿಮೆಯನ್ನೇನು ಪರಿಸರೆಬೇಕು? ಆತನಿಗೆ ಈಗ ಇನ್ನೆಯ ವರ್ಷವು ಸದೆಯುತ್ತಿತ್ತು. ಪಡ್ಡನಯನೆಯು ಕಷಿಂಜಲ ಖಿಂಗಳ ಬಳಿಯಲ್ಲಿ ವಿಘ್ರಾಣಾಸಕ್ಕೆ ಬಂದಾಗ, ಸುಮತಿಯೂ ಆಕಸ್ಮಾತ್ತಾಗಿ ಬಂದನು. ಆ ಪುಣ್ಯಶಾಲಿಯನ್ನು ಸೋಂಡಿದ ಕೂಡಲೇ, ಖಿಂಗಳು ಸಮಾಧಾನಪಟ್ಟು, ಆತನನ್ನು ತಮ್ಮ ಬಳಿಯಲ್ಲಿ ಇಟ್ಟುಕೊಂಡರು. ಉಪನಯನವನ್ನು ತಾವೇ ಮಾಡಿದರು. ಅಂದೆ ಬಳಿಕ ಕೇಳುವದೇನು? ಪಟ್ಟಿಗಟ್ಟಿಲೆಯಾಗಿ ಗುರುಕುಲವಾಸಮಾಡಿ, ಕೇವಲ ಗುರುಗಳ ನೆರಳಾಗಿ ನಡೆದ, ಆ ಪುಣ್ಯವಂತನ ಬ್ರಹ್ಮತೇಜಸ್ಸು ಬಾಲಸೂರ್ಯನ ತೇಜಸ್ಸಿನಂತೆ ಹೆಚ್ಚುತ್ತ ಹೋಯಿತು. ಆತನು ಪಡ್ಡನಯನೆಯ ಸಹಾಧ್ಯಾಯಿಯಾಗಿದ್ದನು. ಆ ಮೋಹಕಮೂರ್ತಿಯ ದರ್ಶನಮಾತ್ರದಿಂದ ಪ್ರಾಣಮಾತ್ರಗಳ-

ಮನಸ್ಸು ಪ್ರಸನ್ನವಾಗುತ್ತಿತ್ತು. ಆತನುಬ್ರಹ್ಮಚರ್ಯವುತ್ತಷ್ಣನು. ಆತನ ಮೈಬು ಇಂದ್ರಾನು ಕಾದಬಂಗಾರದಂತೆ ಇತ್ತು. ಆತನ ನಿಲುವಿಕೆ ಗಿಡ್ಡ, ಆತನಿಗೆಅದೇ ವಿಂಸೇ ಗಣ ಬರುತ್ತಿದ್ದವು. ಆತನು ಕೌಪಿಂನವನ್ನು ಹಾಕಿಕೊಂಡಿದ್ದನು. ಕವನಿಯಿಂದ ಆತನ ಸರ್ವಾಂಗವು ಮುಚ್ಚಿಯೋಗಿತ್ತು. ಕೊರಳೋಗಿನ ರುದ್ರಾಕ್ಷಮಾಲೀ ತಲೆಯನೇಂಲಿನ ಕೆಂಪು ಸಕಲಾತಿಯ ಕಿವಿಟೊಪ್ಪಿಗೆ, ಬಗಲೋಗಿನ ಕೃಷ್ಣಾ ಜಿನಿದ ಸುರುಳಿ, ಕೃಯೋಗಿನ ಜಪಮಾಲೆ, ಕಾಲೋಗಿನ ಯಾವುಗೆ ಇವುಗಳೇಂದ ಬ್ರಹ್ಮತೇಜಸ್ಸಿಗೆ ಮತ್ತಿಷ್ಟು ಕಳೆಯೆಂದಿತ್ತು. ಆತನು ಸರ್ವಾಂಗಕ್ಕೆಲ್ಲ ಭಸ್ತು ವನ್ನು ಹಚ್ಚಿಕೊಂಡು, ಹಣೆಗೆ ಅರ್ಥಚಂದ್ರಾಕೃತಿಯ ಮೂರುಗಿಂಧನ ಗಂಧ ವನ್ನು ಹಚ್ಚಿಕೊಂಡಿದ್ದನು. ಆ ಮಹಾತ್ಮನ ನಗನೋಗದ ಗೋಬಗನ್ಸು ವರ್ಣಿಸಲಾಧ್ಯಾನು! ಹೆಚ್ಚಿಗೆ ಹೋಳುವದೇನು? ಕಷಿಂಜಲಷುಷಿಗಳು ತಮ್ಮ ಮುಖ್ಯಾದ ದೇಹವನ್ನು ಬಿಟ್ಟು, ತಮ್ಮ ತಪೋಪ್ರಭಾವದಿಂದ ಲೋಕಾನುಗ್ರಹಾರ್ಥವಾಗಿ. ತಾರುಣ್ಯದ ದೇಹವನ್ನು ಧರಿಸಿದಂತೆ ಸುಮತಿಯು ಒವ್ವತ್ತಿದ್ದನು!!

ಇಂಥ ತೇಜೋರಾಶಿಯು ಪಕ್ಕನೆ ಬಂದು ಸೀಂತಿದ್ದರಿಂದ, ಸೀರವಮರ್ಸನು ಎದ್ದನಿಂತು ಸಾಷ್ಟ್ರಾಂಗವಾಗಿ ವಂದಿಸಿ, ಆತನಿಗೆ ಕುಳಿತುಕೊಳ್ಳಲಿಕ್ಕೆ ಆಸನ ವಿಶ್ವನು. ಸುಮತಿಯು ಆಸನದಲ್ಲಿ ಕುಳಿತುಕೊಳ್ಳಲ್ಪತ್ತ ಆರಸನನ್ನು ಕುರಿತು—ನ್ನಪ್ರೇತಮನೇ, ಸೂಡಿದೆಯೇನು ವಿಚಿತ್ರರೂಪಗವನ್ನು? ಸದ್ಗುರುನಾಧನು ದೇಹಚಿಟ್ಟ ದಿವಸವೇ, ಪದ್ಧನಯನಾಚೋವಿಯೂ ನಮ್ಮೇಖಿಲಾ ಕಣ್ಣಾಮಾರ್ಡಯಾಜಬೆಂಕೆ? ಪದ್ಧನಯನೆಯು ನನ್ನ ಒಡಕುಟ್ಟಿದ ತಂಗಿಯಂತೆ ನಡಕೊಳ್ಳತ್ತಿದ್ದಳು. ಇಬ್ಬಿಡೂ ಒಬ್ಬ ಗುರುವಿನ ಬೇಯಲ್ಲ ಕೂಡಿಕಲಿತ್ತೆಪ್ರಕಾರಿ ಇಡಿದೆವೆ. ಇಷ್ಟ್ಯಾ ಸಂಬಂಧದಿಂದ ನನ್ನ ಮನಸ್ಸು ಆ ದಾಜಪುತ್ತಿಯಾ ವಿಯೋಗಕ್ಕಾಗಿ ತಲ್ಲಣಿಸಿರಲು, ರಕ್ತಸಂಬಂಧಪ್ರಾಪ್ತಿ ಸ್ತಾನಾ, ಮನಮೋಹನೀ ದೇವಿಯವರೂ ದೋಕಾಗಾಗಾದಲ್ಲ ಮುಳುಗಿರುವದು ಪನು ಅಕ್ಕಯ್ಯಾವು! ಮೊರೆಯೇ, ಇಂಥ ಕರುಣಾಸ್ವದವಾದ ಪ್ರಸಂಗದಲ್ಲ, ಯಾರಾತಂತ್ರಕರಣಾಷ್ಟ ಕರಗಿ ನೀರಾಗಿ ಅದು ಕಣ್ಣೀರುಗಳ ದ್ವಾರದಿಂದ ಮೊರಬಿಂಳಲಿಕ್ಕೆಲ್ಲ! ಸರ್ವಸಂಗಪರಿಶ್ರಾಗಮಾಡಿದ ಮಹಾತ್ಮುರು, ಆ ಕರಗಿದ ತಂತ್ರಕರಣಕ್ಕೆ ತಮ್ಮ ಆತ್ಮಸಂಯುವನ್ನದ ಒಂದು ಹಾಕುವದರಿಂದ, ಆ ಕರುಣಾಜಲಸ್ವ ಸಂಚಯಕೊಂಡಿ ಶೊಂದಿ ವಿಚಿತ್ರಶಕ್ತಿಯನ್ನು ತಾಳಿ, ಅದು ಪದ್ಮಾಪಕಾರದ ಕೃತಿಗಳನ್ನು

ಮಾಡುವದು! ಇನ್ನು ನಿಂನು ಸಾಮಾನ್ಯಜನರಂತೆ ಕಣ್ಣೀರು ಮರಿಸುವದನ್ನು ಬಿಟ್ಟು, ಕರ್ಪಿಂಜಲಮಷಿಯ ಶಿಕ್ಷನೆಂಬದನ್ನು ನೆನಪಿಗೆ ತಂದು, ಪದ್ಭನಯ ಹೇಯ ಹಿತದ ಕೆಲಸಗಳನ್ನು ಮಾಡು. ಅಕೆಯ ಕಲ್ಯಾಣಕ್ಕಾಗಿ ಈಶ್ವರಾರಾಧನೆ, ಶತಿಧಿಸೇಂವೆ, ಸತ್ಯಾತ್ಮಕಾನ ಮೊದಲಾದವುಗಳು ದೊಡ್ಡ ಪ್ರಮಾಣದಿಂದ ನಡೆಯಲಿ. ಇಂಥ ಸತ್ಯಿ ರೀಯಾ ಪುಣ್ಯವೇ? ರಾಜಪುತ್ರಿಯ ಕಷ್ಟನಿವಾರಣ ಮಾಡುವುದು. ಅಕೆಯ ಶೋಧಾರ್ಥವಾಗಿ ನಾಳ್ವಿಕ್ಕು ಕಡಿಗೆ ಸೇವಕರನ್ನು ಕಳಿಸು. ಅರಸೇ, ಪಾಜಪುತ್ರಿಯ ವಿಷಯವಾಗಿ ಅನ್ಯಧಾ ಕಲ್ಲುನೆಯನ್ನು ಮಾತ್ರ ಸರ್ವಧಾ ಮಾಡುವೆಂದಕಂಡೆಯಾ? ಶ್ರೀಸದ್ಗುರುವು ಕೈಪುಡಿದು ಅಕೆಯ ಸಂರಕ್ಷಣ ಮಾಡುವ ವಕ್ಕಾಗಿಯೇ, ನಮ್ಮೆಖ್ಲಿರನ್ನು ತಿಗಲಿ ಮೊದಲೇ ಹೊಗಿರುವನೆಂದು ನಿಶ್ಚಯ ವಾಗಿ ತಿಳಿದಿಕೊಂಡಿದ್ದರೆ ನಮಗೆ ಇಬ್ಬರ ವಿಂರೊಗದುಃಖವು ಒಂದೇ ದಿವಸ ಒದಗುತ್ತಿದ್ದಿಲ್ಲ. ನಾನು ನಿನಗೆ ಆಗ್ರಹದಿಂದ ಹೇಳುತ್ತೇನೆ, ಇನ್ನು ನಿನ್ನ ದುಃಖವನ್ನು ನಿಶ್ಚಯ.

ತೇಂಜೊರಾಶಿಯ ಈ ಮಾತುಗಳನ್ನು ಕೇಳಿ ವೀರವರುನು—ಸದ್ಗುರು ಕೈಯೆಂದ ಧನ್ಯನಾದ ಸುಮತಿಯೆ, ನಿಂನು ವಯಸ್ಸಿನಿಂದ ಚಿಕ್ಕವನಾದರೂ ಸದ್ಗುರುತ್ವಿಯ ಬಲದಿಂದ ಹಿರಿಯನಾಗಿರುತ್ತಿಂದಿರುತ್ತಿ. ಗುರುವಿನ ತೇಜಸ್ಸು ನಿನ್ನ ಪವ ತ್ರಂಧನವನ್ನು ವ್ಯಾಪಿಸಿರುವದರಿಂದ ನಿಂನು ನನಗೆ ಗುರುಸ್ವರೂಪನು. ನಿನಗೆ ಅನಂತ ಪ್ರಣಾಮಗಳಿರಲಿ. ನಿನ್ನ ಅಪೂರ್ಣಿಯನ್ನು ನನಗೆ ಮಾನ್ಯವದೆ; ನನ್ನ ದುಃಖವನ್ನು ನಿಶ್ಚಯವನೆನು; ಆದರೆ, ನಾನು ಸಾಂಸಾರಿಕನಿಷ್ಠೆ ವಿರಕ್ತನಾಗಿ ನಟಿಸಲಾರೆನು. ನನ್ನಮೊಹವು ಅಳಿದುಮೊಗಿಲ್ಲ. ನನ್ನ ದುಃಖವನ್ನು ನಿನ್ನ ಮುಂದೆ ತೋಡಿಕೊಳ್ಳಬೇಕಿದ್ದ ಬಿಡುವದಿಲ್ಲ. ಕೃಷ್ಣನಾ, ಗುರುಕೈಯೆಂದ ಮಂಟ್ಪದ ಕೂಸು ನನ್ನನ್ನಗಲಿ ಕಷ್ಟ ಪಡುತ್ತಿರಲು, ನಾನು ಸಮಾಧಾನ ಪಡುವ ಬಗೆಹೇಗೆ? ನನ್ನ ಪ್ರಾಣವಾದ ಪದ್ಭನಯನೆಯ ದುಃಖದ ಬಗೆಬಗೆಯ ಕಲ್ಲನೆಗೆ, ನನ್ನ ಮನಸ್ಸಿನಲ್ಲಿ ಉತ್ತನ್ನವಾಗಿ ಹೃದಯವು ತಲ್ಲಿಂಬುತ್ತದೆ. ಸದ್ಗುರುವು ನನ್ನ ಕೂಸಿನ ಅಪರಾಧಕ್ಕಾಗಿ ಬೇಕಾದರೆ ನನ್ನನ್ನು ದಂಡಿಸಿಲಿ, ನನ್ನ ಪುಣ್ಯವಿದ್ದರೆ ಆದನ್ನು ನನ್ನ ಕೂಸಿಗೆ ಕೊಟ್ಟು ಕಾಪಾಡಲಿ. ಗುರುಪುತ್ರಾ, ಸರ್ವಧಾನಸೇವಕರಿಗೂ ಇಂಥ ಕಷ್ಟವೇ? ಹರಮುನಿದರೆ ಗುರುಕಾಯ್ಯನೆಂದು ದೊಡ್ಡವರು ಹೇಳುವರಲ್ಲ! ವಾಕ್ಯಂದೆಯಿಷಿಗೆ ಪ್ರಾರಭಬಹದಿಂದ ಹದಿ

ನಾಲ್ಕುನೇಯ ವರುವ ಮೃತ್ಯುವು ಒದಗಿರಲು, ಹರನು ಯಮನನ್ನು ದಂಡಿಸಿ. ಮಾರ್ಚಂಡೇಯನಿಗೆ ಉದ್ದಂಡವಾದ ಆಯ. ಷ್ಯಾನನ್ನು ಕೊಟ್ಟಿನು. ಈಗ ನಮ್ಮ ಸದ್ಗುರುವಿನಿಂದ ಮಾತ್ರ ನನ್ನ ಕೂಸಿನ ಪ್ರಾರಭವು ನಾಶವಾಗಬಾರದೇ ಸದ್ಗುರುವು ತನ್ನನ್ನು ಅನಷ್ಟಭಾವದಿಂದ ಶರಣಮೋದಧಸ್ಯರನ್ನು ಉದ್ಧರಿಸುವ ದರಿಂದ, ಆತನ ಪತಿತಪಾವನತೆಯು ಪ್ರಕ್ರಿಯಾಗುವದು; ಆದಕ್ಕಾಗಿ ಆತನು ನಮ್ಮಂಥ ಮೋಹವರಪತಿತರನ್ನು ಉದ್ಧರಿಸಬೊಕಾಗುವದು. ದುಷ್ಟ ಶಾಸನ— ಶಿವ್ಯಪರಿಪಾಲನಗಳ ಯೋಗದಿಂದ ದೇವರಲ್ಲಿ ಪ್ರೇಪಮೃಭಾವವಿರುತ್ತದೆಯೇ ಶೈಲಿರುವದು; ಆತನು ಭಕ್ತಾಭಿಮಾನಿಯಂತೆ; ಸ್ತೋತ್ರಪ್ರಿಯನಂತೆ; ಆದೆ ಸದ್ಗುರುವಿನಲ್ಲಿ ಈ ಯಾವ ಗೊಂದಲಗೂ ಇರುವದಿಬ್ಲ. ಆತನ ಕೃಷಾಂತಿಷ್ಟಿಗೆ. ಒಳಗಾದವರೆಲ್ಲ ಧಸ್ಯರಾಗುವರು! ಇದಕ್ಕೆ ಹಲವು ಪ್ರಪಾಣಗಳುಂಟು. ಯಾವಾಗಲೂ ಹಾದಿಯನ್ನು ಬಡಿಯುತ್ತಿದ್ದ ವಾಲ್ತಿಂಕಿಯು ಯಾವ ಪುಣಿ ಮಾಡಿದ್ದನು? ಏಮಂಬಂದ ಕೂಸಾದ ಧ್ಯಾವನು ಗುರುತ್ವಾಸವನ್ನು ಎಷ್ಟು ರಮಟ್ಟಿಗೆ ಮಾಡಿದ್ದನು? ಶಬರಿಯು ಜಾತಿಯಿಂದ ಅಸುಗ್ರಹಕ್ಕೆ ಎಷ್ಟು ರಮಟ್ಟಿಗೆ ವಾತ್ರಳಿದ್ದಳು? ಇವರೆಲ್ಲರಿಗೆ ಗುರುಕೃಪೆಯಿಂದ ಈಶ್ವರ ದಕ್ಷಾಸ್ವಾಗಲಿಭ್ರಾವೇ? ಸೂರ್ಯ— ಪ್ರಕಾಶದಂತೆ, ಶಿಷ್ಯರಮೇಲೆ—ಮಂಷ್ಯರಮೇಲೆ, ಜ್ಞಾನಿಗಳಮೇಲೆ—ಅಜ್ಞಾನಿಗಳಮೇಲೆ ಸರಿಯಾಗಿ ಕೃಷಾಂತಾಡಲು ಸದ್ಗುರುವೇ ಮುಂದಾದವನು. ಅಂತೇ ಸದ್ಗುರುವಿಗೆ ಶರಣಮೋದಸದಾಚಾರಿಯೂ—ದುರಾಚಾರಿಯೂ ಸವಾನಸ್ಸಂದ ರಾಗುವರೆಂದು ಜ್ಞಾನಿಗಳು ಹೇಳುತ್ತಾರೆ. ಇನ್ನು ನಾಕು. ಗುರುಪ್ರತಾರ್ಮ, ನಾನು ಇನ್ನು ಸುಮ್ಮಾನಾಗುತ್ತೀನೆ. ಚೋಕಾಗ್ನಿಯು ನನ್ನನ್ನು ದಿಂಡಿಲೊಳ್ಳಿದೆಂಕೆ. ಅಧವಾ ಸದ್ಗುರು ಕೃಷಾಂತಾಡಿಯು ಪದ್ಧನಯನೇಯನ್ನು ನನ್ನ ದುರ್ಗತಂಮೂನಿಲ್ಲಿಸಿ, ಆ ಚೋಕಾಗ್ನಿಯನ್ನು ಶಾಂತಗೊಳಿಸಲೊಳ್ಳಿದೇಕೆ!

ಇದಕ್ಕೆ ಸುಮತಿಯು—ಸಾರ್ಥಕ್ಯಾಮನೇ, ನಿನ್ನಂಥ ಪ್ರಾಜ್ಞನ ಶೋಕನ್ನು ಲೋಕೋದ್ಧಾರಕ್ಕೆ ಕಾರಣವಾಗುವದರಲ್ಲಿಸಂಶಯವಿಲ್ಲ. ಪದ್ಧನಯನೇಯಲ್ಲಿಯೂ ಅನಿವಾರ್ಯವಾದ ನಿನ್ನ ಮೋಹ, ಸದ್ಗುರುವಿನ ಸಾಮಧ್ಯದಲ್ಲಿರುವ ನಿನ್ನ ನಂಬಿಗೆ, ಈಶ್ವರನ ಯಥಾರ್ಥವಾದ ನಿನ್ನ ಗುಣಾನುವಾದ ಇವುಗಳನ್ನು ಕೇಳಿ ನನಗೆ ಒಹೆಳಸಮಾಧಾನವಾಯಿತು. ಇನ್ನುಂಥ ನಿರ್ಮಲಾಂತರಣಿದ ಶಿವ್ಯನ್ನು ಮೋರಿಯನ್ನು ಸದ್ಗುರುನಾಧನು ಹೇಗೆ ಕೇಳಿದೆ ಇದ್ದಾನು! ಬಾಹ್ಯಾದಂಬ

ರಕ್ತ ಮೆಚ್ಚುದೇಇದ್ದ ಕರ್ಪಿಂಜಲಿಮುಷಿವಯನು, ನಿನ್ನಲ್ಲಿ ತುಂಬಾ ವಾತ್ಸಲ್ಯವು ಭ್ರಾವನಾಗಿ, ನಿನ್ನನ್ನು ಸಮಾಧಾನಗೊಳಿಸುವದಕ್ಕಾಗಿ ನಿನ್ನ ಸ್ವಷ್ಟಿದಲ್ಲಿ ನನ್ನನ್ನು ಅಜ್ಞಾಪಿಸಿರುವನು. ಆತನ ಆಜ್ಞೆಯಂತೆ ನಾನು ನಾಲ್ಕು ಮಾತುಗಳನ್ನು ನಿನಗೆ ಹೇಳುವೇನು. ಆವು ಸದ್ಗುರುವಚನಗಳೀಂತಲೇ ಭಾವಿಸು. ಆತನೇ ನನ್ನಲ್ಲಿ ನೇಲಿಸಿ ಮಾತಾಡಿಸುವನೆಂದು ತಿಳಿ. ರಾಜಾ, ಮೋಹವನ್ನು ಬಿಡುವದು ಸುಲಭವಲ್ಲ. ನಿಜವಾದ ಮೋಹವುಳ್ಳವರೇ ವಿರಳವೆಂದುತ್ತಿಳಿ. ಮೋಹಬಿಡಬೇಕೆನ್ನು ವರರು ಮೊದಲು ನಿಜವಾದ ಮೋಹವನ್ನು ಸಂಪಾದಿಸಿಕೊಳ್ಳುಬೇಕು. ಧನವಿಲ್ಲದವನಿಗೆ ಧನದಾರಿಯನ್ನು ಬಿಡೆಂದು ಬೋಧಿಸುವದೂ, ಪುರುಷಕ್ಕೆವಿಲ್ಲದವನಿಗೆ ಸ್ಥಿಂಯತಭಿಲಾಷೆಯನ್ನು ಬಿಡೆಂದು ಬೋಧಿಸುವದೂ ವ್ಯಧರೇ ಸು, ಯಾಕಂದರೆ, ಅವರಲ್ಲಿ ಅಪ್ರಗಳ ಮೋಹವಿದ್ದರೆ ಬಿಡಬೇಕಷ್ಟು? ಸ್ವಾರ್ಥತಾಗಿಯಲ್ಲಿದೆ ಅನ್ಯರಲ್ಲಿ ನಿಜವಾದ ಮೋಹವು ಇರಲಾರದು, ಜಗತ್ತಿನ ಜನರು ಹೆಂಡಿರು—ಮಕ್ಕಳಮೇಲೆ ಪೂರುವ ಮೋಹವು ನಿಜವಾದ ಮೋಹವಲ್ಲ. ಅದು ಸ್ವಾರ್ಥಮೂಲವಾದ ಮೋಸಗಾರಿಕೆಯು, ತಮಗೆ ಅನುಕೂಲವಾಗಿರುವರಿಗೆ, ಅಥವಾ ತಮಗೆ ಗರಜು ಇರುವವರಿಗೆ ಅವರು ಹೆಂಡಿರು—ಮಕ್ಕಳ ಮೇಲೆ ಮೋಹತೋರಿಸುತ್ತಾರೆ; ತಮಗೆ ವಿರುದ್ಧವಾಗಿ ನಡೆದಾಗ, ಇಲ್ಲವೇ ತಮಗೆ ಬೊಂದಾಗ ಹೆಂಡಿರು—ಮಕ್ಕಳನ್ನು ಅವರು ದ್ವೀಪಿಸುತ್ತಾರೆ. ಹೆಂಡತಿಯಮೇಲಿನ ನಿಜವಾದ ಮೋಹವುಳ್ಳ ತುಳಿಸಿದಾ ಶರು, ಹೆಂಡತಿಯ ಯೋಂಗವಿಂದಲೇ ಮೋಹವನ್ನು ಬಿಟ್ಟಿರು. ದುಡ್ಡಿನ ಮೇಲೆ ನಿಜವಾದ ಮೋಹವುಳ್ಳ ಪುರಂದರದಾರರು, ಚುಡ್ಡಿನ ಯೋಗದಿಂದಲೇ ಮೋಹವನ್ನು ಬಿಟ್ಟಿರು; ಅಂದರೆ ಆ ದಾಸರಿಬ್ಬರು, ಕ್ರಮವಾಗಿ ಹೆಂಡತಿಯ ಹಾಗು ದುಡ್ಡಿನ ಮೇಲೆ ಇದ್ದ ತಮ್ಮ ಆಕೃತಿಮುದ್ರೆ ಈಶ್ವರನಲ್ಲಿಟ್ಟುಕೂಡಿರಾದರು. ಪದ್ಧನಯನೆಯ ಹಿತಕ್ಕಾಗಿ ಈಗ ನಿನ್ನ ನಿನ್ನ ಪುಣ್ಯವನ್ನು ಅರ್ಪಿಸಿದ್ದಿಲ್ಲದೆ, ನರಕದಭೂಬಿಂಜುವದಕ್ಕೆ ಒಪ್ಪಿಕೊಳ್ಳುವವರಿಂದ, ನೀನು ಮಗಳಲ್ಲಿ ನಿಜವಾದ ಮೋಹವುಳ್ಳವೈರುವೇಂದು ತಿಳಿಯುವೇನು; ನೀನು ಮೋಹಬಿಡಲಿಕ್ಕೆ ತಕ್ಕಾವನಾಗಿರುತ್ತೀ. ಆದ್ದರಿಂದ ವಿಚಾರದಿಂದ ಮೋಹವನ್ನು ಬಿಡು. ಕರ್ಪಿಂಜಲಸದ್ಗುರುವು ಮೋಹವನ್ನು ಬಿಟ್ಟಾಗೆ ನೀನು ಹೇಗೆ ಒಂದಾಗ

ಬೇಕು? ಅದೇ, ತಂದೆಮುಕ್ತಳಿಭೂರು ನೀವು ಮೋಹಿತದವರಾದ್ದರಿಂದ ನೀವು ಸಮಾನಧರ್ಮಿಗಳು. ಕಳ್ಳನ ಕಡೆಗೆ ಕಳ್ಳನಮನಸ್ಸು ಹರಿಯುವಂತೆ, ನಿನ್ನ ಮನಸ್ಸು ಮಗಳ ಕಡೆಗೆ ಹರಿಯುವದು ಆಶ್ಚರ್ಯವಲ್ಲ. ಅರಸಾ, ತಿಳಿದು ನೋಡು. ಪದ್ಧನಯನೆಗಿಂತ ಕಸಿಂಜಲಗುರುಗಳ ಯೋಗ್ಯತೆಯು ಹೆಚ್ಚಿಂದು ನೀನು ತಿಳಿದಿದ್ದರೂ, ಅವರಿಭೂರೆ ವಿಯೋಗವು ಒದಗಿರುವಾಗ ನೀನು, ಗುರು ವಿನ ಉಪದೇಶದಂತೆ ಸಮಾಧಾನಪಡದೆ, ಮಗಳವಿಯೋಗಕ್ಕಾಗಿ ದುಃಖಪಡುತ್ತಿ. ಈಗ ಸದ್ಗುರುವಿನ ವಿಯೋಗಕ್ಕಿಂತ ಮಗಳ ವಿಯೋಗವು ನಿನಗೆ ಹೆಚ್ಚು ತಾಪದಾಯಕವಾಗಿರುತ್ತದೆ. ಅಂದಬಳಿಕ ನಿನ್ನ ಮೋಹವು ಮಗಳ ಲ್ಲಿರುವದೋ ಗುರುವಿನಲ್ಲಿರುವದೋ ವಿಚಾರಮಾಡು. ಆಶ್ಚರ್ಯಂತಿಕ ಮೋಹವು ಒಂದೇ ವಸ್ತುವಿನಲ್ಲಿರುತ್ತದೆ, ಅನೇಕ ವಸ್ತುಗಳಲ್ಲಿರುವದಿಲ್ಲ. ಹಂಗಳ ಮೇಲಿನ ನಿನ್ನ ಆಶ್ಚರ್ಯಂತಿಕಮೋಹವು ಗುರವಿನಲ್ಲಿ ಕೊತರೆ, ನಿನ್ನ ವ್ಯಾಧಿವಾದ ಮಗಳ ವಿಯೋಗದುಃಖವು ತಾನೇ ಹೋಗುವದು. ರಾಜಾ, ವಿಚಾರಮಾಡು. ಮಗಳ ಮೇಲಿನ ಮೋಹಕ್ಕಾಗಿ ನಿನ್ನನ್ನು ನಾನು ನಿರಾಕರಣಕ್ಕೆ ನೆಂದು ತಿಳಿಯ ಬೇಡ. ಇರುವವರಿಗೆ ತನ್ನ ಸುಖಕ್ಕೆ ಲಕ್ಷ್ಯಗೊಡದೆ ಮಕ್ಕಳಸಂರಕ್ಷಣವನ್ನು ಮಾಡಬೇಕು. ಮಕ್ಕಳು ತನ್ನನ್ನುಗಳಿ ಹೋದಬಳಕ, ಏನುಮಾಡಿದರೆ ಆವ ರಿಗೆ ಸುಖವಾದಿಕೆಂಬದನ್ನು ವಿಚಾರಿಸಿದಂದ ಗೊತ್ತುಮಾಡಿಕೊಂಡು ನಡೆಯ ಬೇಕು. ರಾಗೆ ಮಾಡದೆ ತಿಳಿಗೇಡಿತನದಿಂದ ದುಃಖಿಸಿದರೆ, ಸ್ವಾಧಿವರಾಯ ಇತ್ತೀಯ ಚೂಪವು ಬಂದವಿಲ್ಲವೇ? “ಸಮಧನ ಸೇವಕರಿಗೂ ಕಷ್ಟವೇ” ಎಂದು ನೀನು ಕೇಳುತ್ತಿಂತುಲ್ಲ? ಸಮಧನ ಸೇವಕರು ಕ್ಷುದ್ರವಾದ ಪ್ರಾರಭಿ ಭೋಗಕ್ಕೆ ಹೆದರಬೇಕೆಂ, ನೀನೇ ಹೇಳು? ಪ್ರಾರಭಿ ದಹಂಗೇನು? ಸಮಧರ ಶಿಷ್ಯರು ಅದನ್ನು ಸಹಜವಾಗಿ ಉಂಡು ತೀರಿಸತಕ್ಕದ್ದು. ಮೇಲಾಗಿ ಸಮಧರ ಕ್ಷೇಪಿಯಂದ ಕೊನೆಗೆ ಸುಖಸಾಮಾಜಿಕವೇಂಬದು ನಿನಗೆ ಗೊತ್ತಿದೆ. ರಾಜಾ, ಇಷ್ಟಿದ್ದ ನೀನು ದುಃಖಿಸುವೆಯಲ್ಲ! ಗುರುಕೃಪೆಗೆ ನೀನು ಒಳಗಾಗಿ ರುವದರಿಂದ ನೀನು ಮುಕ್ತನೇ ಆಗಿರುತ್ತಿ, ಇದರಲ್ಲಿ ಸಂಶಯವಿಲ್ಲ; ಆದರೆ ಅಳುಬುರುಕರು ಯಾವಾಗಲೂ ಅಳುತ್ತಲೇ ಇರಬೇಕೆನ್ನುವಂತೆ ನಿನ್ನ ಗತಿ ಯಾಗಿದೆ. ತಮ್ಮ ಮನಸ್ಸಿನಂತೆ ಆಗದೆಇಡ್ದಾಗ ಅಳುತ್ತ ಕೂಡುವದು ಸಾಂಸಾರಿಕ ಹುಟ್ಟಿಗುಣವಾಗಿರುವದು. ಹುಟ್ಟಿಗುಣವು ಹುಗಿದರೂ ಹೋಗು

ವದಿಲ್ಲವಂತೆ! ಹನುಮಂತನು ಎಷ್ಟು ದೊಡ್ಡ ದೇವರಾದರೂ ಮರ ಮರ ಹಾರುವದನ್ನು ಬಿಡಲಿಲ್ಲ; ನಾರದರು ಎಷ್ಟು ದೊಡ್ಡ ಮುಸಿಗಳಾದರೂ ಚಾಂಡಿ ಹೇಳುವದನ್ನು ಬಿಡಲಿಲ್ಲ. ಸದ್ಗುರುವನ್ನು ಶರಣಹೋದ ಬಳಿಕ ಮೋಕ್ಕ ಕ್ಷಾಗಿ ಚಿಂತಿಯೇ? ಇಂದಿಲ್ಲನಾಳಿ, ಈ ಜನ್ಮದಲ್ಲಿಲ್ಲ ಮುಂದಿನ ಜನ್ಮದಲ್ಲಿ ಮೋಕ್ಕವು ಆಗೇಂತಹದು! ವಿಚಾರಮಾಡು, ಧೈರ್ಯತಾಳು, ಸದ್ಗುರುವಿನಲ್ಲಿ ನಂಬಿಗೆಯನ್ನಿಡು. ಇದನ್ನೇಲಿಯೂ ಮಗಳ ವಿಯೋಗದುಃಖವು ಹಿಂಡಿಸಿದರೆ ಹಿಂಡಿಸಲಿ, ಅದಕ್ಕೆ ನೀನೇನುಮಾಡುವೇ—ನಾನೇನು ಮಾಡುವೇನು? ಮಾಡಿದರೆ ಸದ್ಗುರುವಿನ ಈ ಸಮ್ಮಾಂಧವೇ ನಿನ್ನ ಸ್ಥಿತ್ಯಂತರವನ್ನುಮಾಡಿತು?



ಇ ನೆಯ ಪ್ರಕರಣ.

ಉತ್ತರಪುಣಿ.

ಈ ಮೋರೆಗೆ ಉಪದೇಶಿಸಿ ಸುಮತಿಯು ತನ್ನ ಮರಕ್ಕೆ ಬಂದನು. ವೀರವರ್ಮನೂ ಆತನ ಸದುಪದೇಶದಿಂದ ಬಹುಮಟ್ಟಿಗೆ ಸಮಾಧಾನಹೋದಿದನು. ಆಗಾಗ್ಗೆ ಸುಮತಿಯು ಸದ್ವೈಂಧಗಳಿಂದ ಆರಂಭ ಮನಸ್ಸನ್ನು ಸಮಾಧಾನಪಡಿಸುತ್ತೇಲೇ ಇದ್ದನು. ಹಿಂಗೆ ಕೆಲದಿನಗಳು ಕಳೆಯಲು, ಕಸಿಂಜಲನು ಸುಮತಿಯ ಕನಸಿನಲ್ಲಿ ಬಂದು, ಪದ್ಧತಿನಿಯನೆಯ ಬೋಧಕ್ಕಾಗಿ ಹೋರಡಬೇಕಂದು ಆತನನ್ನು ಆಜ್ಞಾಪಿಸಿದನು. ಆಗ ಸುಮತಿಯು ವೀರವರ್ಮನ ಬಳಿಗೆ ಹೋಗಿ— ನ್ಯೂಕ್ಲೆಮನ್ಸೇ, ಸದ್ಗುರುವು ನಿನ್ನ ರಾತ್ರಿ ನನ್ನ ಸ್ವಷ್ಟಿದಲ್ಲಿ ನುಡಿದದ್ದನ್ನು ಹೇಳುತ್ತೇನೆ ಕೇಳು. ನಾನು ಪದ್ಧತಿನಿಯನೆಯ ವಿಯೋಗದಿಂದ ಆಸಮಾಧಾನಪಟ್ಟು, ಆಕೆಯ ಬೋಧವು ಹ್ಯಾಗಾದೀತೆಂದು ಚಿಂತಿಸುತ್ತು ಮಲಗಿರಲು, ಉತ್ತರ ರಾತ್ರಿಯಲ್ಲಿ ಸ್ವಲ್ಪ ನಿದ್ದೆಬಂದಂತಾಯಿತು. ಆಗ ಕಸಿಂಜಲ ಗುರುವಯರು ಸ್ವಷ್ಟಿದಲ್ಲಿ ಬಂದು—ಸುಮತಿ, ನೀನು ವೀರವರ್ಮನ ಆಶ್ರಯದಲ್ಲಿದ್ದು, ಅವನಿಗೂದಗಿದ ದುಃಖವನ್ನು ಕಣ್ಣಿನಿಂದ ಸ್ನೇಹಿತ್ಯ ಕುಳಿತುಕೊಳ್ಳುವದು ಯೋಗ್ಯವೇ? ಏಳು, ಪದ್ಧತಿನಿಯನೆಯ ತೋಧಕ್ಕಾಗಿ ಉದ್ದೇಶಿಸು, ಎಂದು ಹೇಳಿದರು. ಆಗ ನಾನು ಸ್ವಷ್ಟಿದಲ್ಲಿಯೇ

ಶುರುವಿಗೆ ಸಾಷ್ಟಾಂಗವಾಗಿ ವಂದಿಸಿ—ಮಹಾತ್ಮನೇ, ನನ್ನೊಂಧ ಕ್ಷುದ್ರನೆ ಉದ್ಯೋಂಗದಿಂದ ಆಗುವದೇನು? ನೀನು ಮಾರ್ಗದರ್ಶಕನಾದರೆ, ನಾನು ರಾಜ ಪುತ್ರಿಯ ಶೋಧಕಾರ್ಯಗಾಗಿ ಹೊರಡುವೆನು, ಎಂದು ಹೇಳಲು, ಮುಖಿವರ್ಯನು—ಭಾಲಕಾ, ಈನ್ನಮಾತಿನ ಸಲುವಾಗಿ ಸುಮೃದ್ಧಿ ವಿಚಾರನಾಡುತ್ತ ಕುಳಿತುಕೊಳ್ಳಬೇಡ. ನೀನು ನಾಳಿ ಅರಸನ ಬಳಿಗೆ ಹೋಗಿ ಸ್ವಷ್ಟದ ಸಂಗತಿಯನ್ನು ತಿಳಿಸಿ, ನಾಲ್ಕು ಸಮಾಧಾನದ ಮಾತುಗಳನ್ನು ಹೇಳಿ ರಾಜಪುತ್ರಿಯ ಶೋಧ ಕಾಗಿ ಹೊರಡು. ನೀನು ದಕ್ಷಿಣಾಭಿಮುಖವಾಗಿ ಕೆಲವು ದಿನ ಮಾರ್ಗಕ್ರಮಣ ಮಾಡಲು, ನಿನಗೆ ಒಂದು ಶಿವಾಲಯವು ಹತ್ತುವದು. ಅಲ್ಲಿ ಶಾರಸ್ವತ, ಸುಂದರನೂ ಆದ ಒಬ್ಬ ರಾಜಪುತ್ರನು ನಿನ್ನ ರಾದಿಯನ್ನು ಸೋಡುತ್ತ ಕುಳಿತುಕೊಂಡಿರುವನು. ಆವನೇ ಪದ್ಧನಯನೆಯ ಪತಿಯು. ಆತನು ನಿನ್ನ ಶೋಧಕ್ಕೆ ಸಮಾಯಮಾಡುವನು, ಎಂದು ಹೇಳಿದನು; ಆದ್ದರಿಂದ ಪ್ರಭುವೇ, ನಾನು ಪದ್ಧನಯನೆಯ ಶೋಧಕಾಗಿ ಇಂದೊ ಹೊರಡುವನು. ನನ್ನ ಒಡ ಹುಟ್ಟಿದವರ್ಧಂತೆ ಇದೆ ಪದ್ಧನಯನಾಚೌಪಿಯ ಶೋಧಮಾಡಿದ ಹೊರತು ನಾನು ಯಾವ ಸುಖೋಃ ಪಭೋಃ ಗಗಳನ್ನೂ ಹೊಂದುವದಿಲ್ಲ. ಫಲಮೂಲಗಳನ್ನು ಭಕ್ತಿಸಿ, ಕೇವಲ ಪ್ರತಸ್ಥಾನಾಗಿರುವೆನು, ನೀನು ಇನ್ನೂ ಮನಸ್ಸಿನ ಚಿಂತೆಯನ್ನು ಬಿಡು. ಪದ್ಧನಯನೆಯ ಶೋಧವಾಯಿತೆಂದು ತಿಳಿ. ಸ್ವಲ್ಪ ದಿನಗಳಲ್ಲಿ ಪದ್ಧನಯನೆಯು ಪತಿಪುತ್ರರೂಪನ ಶ್ರೀಗುರುಕೃಷ್ಣೀಯಂದ ನಿನ್ನನ್ನು ಹೊಂದುವ್ವಾ!

ಈ ಮೌರೀಗೆ ನಿರ್ಧಾರದಿಂದ ಆಡಿದ ಸುಮತಿಯ ಮಾತುಗಳನ್ನು ಕೊಳ್ಳಿ ಅರಸನಿಗೆ ಬರೆ ಸಮಾಧಾನವಾಯಿತು. ಆತನು ಸುಮತಿಗೆ—ತಪಸ್ಸಿದ್ಧನಾದ ಸುಮತಿಯೇ, ನಿನ್ನೊಂಧ ಮಹಾಪುರುಷನು ಶ್ರೀಗುರುಪ್ರೇರಣೀಯಿಂದ ಆರಂಭಿಸಿದ ಕೆಲಸವು ಕಡೆಗಾಳುವದು ಆಶ್ಚರ್ಯವಲ್ಲ. ನೀನು ನನ್ನ ಸಲುವಾಗಿಯೂ ಶ್ರಮಪಡಲಿಕ್ಕೆ ಸಿಂಹನಾದ್ದರಿಂದ ಸಮೃದ್ಧಿ ಅಭ್ಯುದಯಕಾಲವು ಸಮಾಪಿಸಿತೆಂದು ತಿಳಿಯುವೆನು. ಪರಹಿತ—ತತ್ತ್ವರೂಪ ನಿಮ್ಮೊಂಧ ಮಹಾತ್ಮರ ಉಪಕಾರವನ್ನು ನನ್ನೊಂಧ ಕ್ಷುದ್ರನು ಏನು ತಿಳಿಯುವೆನು? ಇನ್ನೂ ನಾನು ನಿತ್ಯಿಂತನಾದೆನು. ಪದ್ಧನಯನೆಯ ಹಿತಚಿಂತನೆಯಲ್ಲಿ ಸದ್ಗುರುವು ಸದ್ವಾಜಾಗರೂಕನಾಗಿರುವನೆಂಬದರ ಆನುಭವವು ನನಗೆ ಬಂದಿತು. ಆ

ಮಹಾತ್ಮನು ನಿನ್ನ ರಾತ್ರಿ ನನಗೂ ಸ್ವಷ್ಟಿಯಲ್ಲಿ ದರ್ಶನಕೊಟ್ಟು “ಪದ್ಮಸಯು ನೇಯ ಚೋಧಕಾಗಿ ಸುಮತಿಯನ್ನು ನಾಳಿಗೆ ಕಳಿಸು” ಎಂದು ಆಜ್ಞಾಪಿಸಿ ದನು. ತೇಂಚೋರಾತೀಯೇ, ನಿನ್ನನ್ನು ಆಜ್ಞಾಪಿಸುವದು ನನ್ನ ಯೋಗ್ಯ ಶೈಯೇ? ಪತಿತನಾದ ನನ್ನನ್ನು ಉಂಟಾಗಿಸಬೊಕೆಂದು ಪ್ರಾರ್ಥಿಸುವೆನುಮಾತ್ರ!

ಸುಮತಿಯು ಅರಸನ ಈ ಮಾತುಗಳನ್ನು ಕೇಳಿ ಆತನ ವಿನಯಕಾಗಿ ಸೆಮಾಧಾನವಟ್ಟಿ, ಆತನ ಅನುಷ್ಠಾನದ ಪದ್ಮಸಯನೆಯ ಚೋಧಕಾಗಿ ಹೊರಟಿನು. ಆತನು ಗುರುವಿನ ಆಷಾಂತಿಯಂತೆ ದಸ್ತಿಣಾಧಿಮುಖವಾಗಿಸಾಗಿ, ಮಾರ್ಗದಲ್ಲಿ ಹೊಡ್ಡ ಹೊಡ್ಡ ಗುಡ್ಡಗಳನ್ನೂ, ಹೊಳೆಗಳನ್ನೂ, ಅರಣ್ಯ ಪ್ರದೇಶಗಳನ್ನೂ ದಾಟಿ ದಾಟಿ ದಣಿದನು. ಈ ಪ್ರಕಾರ ಬಹಳ ಕಷ್ಟವುದುತ್ತ ಅವಿಂದಿ ಇವು ತ್ವರಿತವಾಗಿ ವರಿಗೆ ನಡೆದು ಹೊಂದಬಳಿಕ ಒಂದು ವಿಸ್ತಾರವಾದ ಬಯಂ ಲಲ್ಲಿ ಒಂದು ದೇವಾಲಯವು ಅವನ ಕಣ್ಣಿಗೆ ಬಿತ್ತು. ಅದರ ಸುತ್ತಲೂ ಮನೋಜ ಹರವಾದ ತೋಟವು ಒಮ್ಮುತ್ತಿತ್ತು. ಆ ತೋಟದಲ್ಲಿಯ ಗಿಡಬಳಿಗಳು ಹೂಕಾಯಿಗಳಿಂದ ಜಗ್ಗಾತ್ಮಿದ್ದವು. ಅಲ್ಲ ಸಂಪರ್ಗ, ಸೌಪಂತಿಗೆ, ಮುಲ್ಲಗೆ, ಬಕುಚೆ ಹೊವಳಾದ ಸುಗಂಧಾದ ಪುಷ್ಟಿಗಳು ಸುವಾಸನೆಯನ್ನು ಬೀರುತ್ತಿದ್ದವು. ಮಾನ್ಯ ಹಲಸು, ಬಾಳಿ. ತೆಂಗು, ಸೌರಲು ಮುಂತಾವ ಹಲಗಳು ಜನರ ಕ್ಷೇಧಾಶಾಂತಿಯನ್ನು ಮಾಡುತ್ತಿದ್ದವು. ಆ ತೋಟದಲ್ಲಿದ್ದ ಸಮೋವರವು ಸ್ವರ್ಚಿಷಾದ ಉದಕೆ ದಿಂದಬಾ, ಸುಂದರವಾದ ಕಟ್ಟಿಡಿಂದಬಾ ಸೂರ್ಯಾಂತರವರ ಮನಸ್ಸನ್ನು ರವಿಂದು ಸುತ್ತಿತ್ತು. ಸುಮತಿಯು ಆ ತೋಟವನ್ನು ದಾಟಿದೇವಾಲಯದ ಒಳಗೆ ಹೋಗೆ ಬಂದು. ಅದರ ಭವ್ಯಸ್ವರೂಪವು ಅವನ ಕಣ್ಣಿಗೆ ಬಿತ್ತು. ಅವನು ಅಂಥ ಸುಂದರವಾದ ದೇವಾಲಯವನ್ನು ಎಂದೂ ಸೂರ್ಯಾಂತರವಿಂದಿಲ್ಲ. ಆ ದೇವಾಲಯದ ರಚನೆಯಲ್ಲಿ ತೋರುವ ಕಲಾಕೌಶಲ್ಯವೂ, ಸಾಹಸರ್ವಾ ಪ್ರಕ್ರಿಯೆಗಳು ಆನಂದಾಶ್ರಯಗಳು ನ್ನುಂಟು ಮಾಡುತ್ತಿದ್ದವು. ಸುಮತಿಯು ಆ ಭವ್ಯವಾದ ದೇವನಿಕೆ ತನವನ್ನು ಪ್ರವರ್ತಿಸಲು, ಒಬ್ಬ ದಿವ್ಯ ಪುರುರುಷನು ಅವನ ಕಣ್ಣಿಗೆ ಬಿದ್ದನು. ಅವನು ಸುಮತಿಯು ಬರವನ್ನು ಸೂರ್ಯಾಂತರವಿಂತು ಸಾಷ್ಟಾಂಗವಾಗಿ ವಂದಿಸಿ, ಆಸಿ ನಾದಿಗಳಿಂದ ಉಪಚರಿಸಿದ ಮೇಲೆ—ನಿನ್ನೇತ್ತಮನೇ, ನಿನ್ನ ಬರುವಿಕೆಯಿಂದ ನಾನು ಕೃತಾರ್ಥನಾದೆನು. ನಿನ್ನ ದರ್ಶನದಿಂದ ವಿಚಿತ್ರವಾದ ಆನಂದವು ನನ್ನ ಗಾಗಿದೆ. ಒಬ್ಬ ಮಷಿಶ್ರೀಷ್ಟನು ಈಗ ನಾಲ್ಕುರು ದಿನಗಳ ಹಿಂದೆ ಸ್ವಷ್ಟಿಯಲ್ಲಿ

ಮೂಚಿಸಿದ ಸಂಗತಿಯು ನಿಜವಾಯಿತೆಂದು ನನಗೆ ತೋರುತ್ತದೆ, ಎಂದನು .

ಆ ದಿನ್ನೆ ಪುರುಷನ ವರುಸ್ತು ಇನ್ನತ್ತೀಪ್ಪದರ ಒಳಗೆ ಇರಬಹುದು. ಆ ಪ್ರಾಯಸ್ಥಾನ ಮುಖವು ಸುಂದರ—ಅಲ್ಲಾಕಿಕವಾದ ರಾಜತೇಜಸ್ಸಿನಿಂದ ಇವು ವಂಧಾದ್ದು; ಮೈಕಟ್ಟು ಕಸುವಿನದು—ಗರಡಿಯ ಸಾಥಕಗಳಿಂದ ಅದು ತಿದ್ದಿ ಮಾಡಿದಂತೆಂಬು. ಆತನಶರ್ಂರಕಾಂತಿಯಸೂಬಗಸ್ಸುಂತುವಣಿಸಲಾಗಳ್ಳ. ಇಂಥ ಸುಂದರಾಕಾರದಗಂಭೀರಪುರುಷನನ್ನು ನೋಡಿ ಸುಮತಿಯು ಮೊದಲೇ ಬೆರಗಾಗಿದ್ದನು. ಆ ತರುಣನಲ್ಲಿಯ ವಿನಯವನ್ನು ನೋಡಿದ ಒಳಕಂತು ಆ ವಿಸ್ತೃತೀಷ್ಟನ ಮನಸ್ಸು ಸುಪ್ರಸನ್ನವಾಯಿತು. ಇನ್ನೇ ಪದ್ಧತಿಯನ್ನು ಪತ್ತಿಯಾಗಿದ್ದರೆ, ಬಹು ಯೋಗ್ಯವೆಂದು ಆತನು ನೆನ್ನಿದನು. ತೇಜಸ್ಸಿಗಳಾದ ಆ ಇಬ್ಬರು ತರುಣರಿಂದ ಆ ಶಿವಾಲಯಕ್ಕೆ ಒಂದು ಬಗೆಯ ಕಳೆಯೇರಿತ್ತು. ಸುಮತಿಯು ಆ ಪ್ರಾಯಸ್ಥಾನನ್ನು ಕುರತು—ಸುಜ್ಞನೇ, ನಿನ್ನ ಆದರದಿಂದ ನನ್ನ ಮನಸ್ಸು ಬಹಳ ಸವಾರಾನವನ್ನು ಹೊಂದಿದೆ. ಪ್ರಾಯದಲ್ಲಿ ಈ ಪರಿಯ ವಿನಯವಿರುವದು ಹಿರಿಯರ ಪುಣಿವೇ ಸರಿ. ಪರಮಾತ್ಮರನು ನಿನ್ನ ಕಲ್ಯಾಣವಾಡುವನು; ಆದರೆ ಸ್ಥಿರ ಯಾರು? ನಿನ್ನ ಪ್ರತ್ಯಾಂತವೇನು? ಶೇಷಿಯು ಹೇಳಿದ ಭವಿಷ್ಯವ ಯಾವದು? ಇವನ್ನು ಹ್ಯಾ ದಯವಾಡಿ ಹೇಳು, ಅನ್ನಲು, ರಾಜಪುತ್ರನು ತನ್ನ ಪ್ರತ್ಯಾಂತನ್ನು ಈ ಪ್ರಕಾರ ಹೇಳಿದನು.

ಮಹಾತ್ಮನೇ, ಪಿಂಧಾರ್ಧಿಯ ಉತ್ತರಕ್ಕೆ, ತಂದರೆ ಕನೋಜರಾಜ್ಯದ ಚೆಕ್ಕಿಣಕ್ಕೆ ಮಾಳವಾ ಎಂಬಡೊಂದು ರಾಜ್ಯವಿರುವದು. ಉಜ್ಜಳಿನೀ ಪಟ್ಟಣವೇ ಆ ರಾಜ್ಯದ ರಾಜಧಾನಿಯು. ಬಹುಜನ ಕ್ಷತ್ರಿಯ ಅರಸರು ಆ ರಾಜ್ಯವನ್ನು ಆಳಿದ ಬಳಿಕ ಸುಲೋಚನಸೆಂಬ ಅತಿ ವಿಘ್ಯಾತನಾದ ಅರಸನು ಈಗ ಅದನ್ನು ಆಳುತ್ತಿರುವನು. ಆವನ ಕೈಕೆಳಿಗೆ ಎಕ್ಕೆಂಬ್ಬಿಜನ ಮಾಂಡಲಿಕರಾಜರು ಇರುವರು. ಸುಲೋಚನಸಿಗೆ ಮುಸ್ತಿನ ಕಾಲಕ್ಕೆ ನಾನೊಬ್ಬಿನೇ ಮಗನು ಹುಟ್ಟಿಲು, ಆವನ ನನಗೆ ಕಮಲಾಕ್ಷಣಸೆಂದು ಯೆಸರನ್ನಿಟ್ಟು, ಬಹು ಕಕ್ಷಾಲತೆಯಿಂದ ನನ್ನ ರಕ್ಷಣವಾಡಿ, ನನಗೆ ಸಕಲ ವಿಚ್ಛಿಗಳನ್ನು ಕಲಿಸಿದನು. ತಾಯಿ—ತಂದೆಗಳ ಅಳ್ಳಿಯಿಂದ ಉಧಟಿತನವು ನನ್ನಿಂದ ಸೇರಿತು. ಮನಸ್ಸಿಗೆ ಬಂದಂತೆ ನಡೆಯಲಕ್ಕೆ ನಾನು ಮೆಚ್ಚಿದವನಾದೆನು. ಆನುರೂಪಳಾದ ಹೆಂಡ ತಿಯು ಸಿಕ್ಕುಹೊರತು ಲಗ್ನವಾಗಲಿಕ್ಕಿಲ್ಲಿಂದು ನಾನು ನಿಶ್ಚಯ ಮಾಡಿದ್ದೆನು.

ಆರಸನು ಬದುಜನ ರಾಜಪುತ್ರಿಯರ ಭಾವಪಟಗಳನ್ನು ನನಗೆ ತೋರಿಸಿ ದರೂ, ನಾನು ಅವನ್ನೇಲ್ಲ ಧಿಕ್ಕರಿಸಿ, ಕಡೆಗೆ ನಾನು ಲಗ್ಗಿವನ್ನೇ ಮಾಡಿಕೊಳ್ಳು. ವದಿಲ್ಲವೆಂದು ಬಿಂಬಿತವಾಗಿ ಹೇಳಿದೆನು. ಏನು ಮಾಡಿದರೂ ಸನ್ನ ಹಟ್ಟ ವನ್ನು ಬಿಡುಂದಾದೆನು. ಆಗ ನಾನು ಎಣಿಕೆಗೆ ಬರಜೇಕೆಂದು ಆರಸನು ಸನ್ನ ನ್ನು ಪ್ರತಿಬಂಧದೊಳಗಿರಿಸಿದನು. ಪ್ರತಿಬಂಧದೊಳಗಿದ್ದರೂ ನನಗೆ ಯಾವೆ ವೈಭವವಕ್ಕೂ ಕೊರತೆಯಿಂದಿಬ್ಬಿ. ಸಾಮಾತಂತ್ರ್ಯಪೂಂದು ಇಲ್ಲದ್ದರಿಂದ ಸನ್ನ ವೈಭವವು ಸಿನ್ನಾರವಾಗಿ, ನಾನು ಕಾರಾಗ್ವಹದಿಂದ ಪಾರಾಗುವ ಹಂಚಿಕೆಯನ್ನು ಮುಡುಕಹತ್ತಿದೆನು. ಕಡೆಗೂ ಸನ್ನ ಮೇಲೆ ತಂದೆಯ ಪ್ರೇಮವು ಬಹಳ ಸಿಕ್ಕಿಸಿಂದ ಸನ್ನನ್ನು ಪ್ರತಿಬಂಧದೊಳಗಿರಿಸಿದ್ದ ಆತನ ಪಶ್ಚಾತ್ತಾವಕ್ಕೆ ಕಾರಣವಾಯಿತು. ಕಡೆಗೆ ಆತನು ಪುನುತೆಯಿಂದ ಸನ್ನನ್ನು ಕಾರಾಗ್ವಹದಿಂದ ಮುಕ್ತನಾಗಮಾಡಿದನು.

ಬ್ರಾಹ್ಮಣತ್ರೇಷ್ಣಾ, ಸನ್ನ ತಂದೆಯ ಈ ದಯಾಲುತ್ತವು, ಸನ್ನ ಆವಿಜಾರದ ಮೂಲಕ ನನ್ನ ದುಃಖಕ್ಕೆ ಕಾರಣವಾಯಿತು. ತಂದೆಯು ನನ್ನನ್ನು ಕಾರಾಗ್ವಹದಿಲ್ಲಿಲ್ಲ ಆವಮಾನಗೊಳಿಸಿದನೆಂಬ ಸಿಕ್ಕಿಸಿಂದ, ಆತನ ಮನಸ್ಸನ್ನು ಸೂರ್ಯಿಸುವವಕ್ಕಾಗಿ, ದೂರಾತಮಕ್ಕೆ ಹೋಗಬೇಕೆಂದು ನಾನು ನಿಶ್ಚಯಿಸಿದೆನು. ಒಂದುದಿನ ಬೆಂಟಿಯನ್ನೆವದಿಂದ ಕುದುರೆಯನ್ನೇರಿ, ಆದೆನುಸೆಯಿಂದ ಹೊರಬ್ಬಿದೆನು ತಿರುಗಿ ಮನಗೇ ಹೋಗಲಿಲ್ಲ. ದಕ್ಷಿಣದಿಕ್ಕನ್ನು ಹಿಡಿದು ಒಂದೇಸವನೆ ಮಾರ್ಗಕ್ರಮಣಮಾಡಿದೆನು. ದುರಭಿಮಾನ-ಮೇಲೆ ಪ್ರಾಯ ದಸ್ಮೂಕ್ಕು, ಕೇಳುವದೇಂದು? ಹೊತ್ತು ಮುಳುಗಿದಲ್ಲ ಇರ್ಕೊಳ್ಳುತ್ತೆ, ಇದ್ದಂತೆ ಮಾರಿ ಹೊಟ್ಟಿಹೊರಿಕೊಳ್ಳುತ್ತೆ, ನಾನು ಇಪ್ಪತ್ತೀದು ದಿನ ಹಾದಿಯನ್ನು ನಡೆದು, ಹಲವು ದೇಹಗಳನ್ನು, ಅರಣ್ಯಗಳನ್ನು ದಾಟಿದೆನು. ಆಗ ಒಂದು ಭಯಂಕರವಾದ ಅರಣ್ಯವು ನನಗೆ ಹತ್ತಿತು. ಕೆಲವು ಶಂತರವನ್ನು ಕ್ರಮಿಸಿ ಹೋದಬೇಕ ಆ ಅಪರಿಚಿತವಾದ ಅರಣ್ಯದಲ್ಲ ಒಂಟಿಗನಾಗಿ ಹೋಗುವಾಗ ಅಲ್ಲಸ್ವಲ್ಪ ಭಯವು ನನ್ನನ್ನು ಬಾಧಿಸಕ್ತಿತು. ಭಯನೆಂದರೇನೆಂಬಂತ ಅನುಭವವಾದ್ದು ಇದೇ ಮೊದಲೆಂದು ಹೇಳಬಹುದು. ಒಂದು ದಿನ ಈ ಅರಣ್ಯದಲ್ಲಿಯೇ ಮುಲಗಿ, ಎರಡನೆಯಿದಿನ ಸಂಜೀಯವರಗೆ ಹಾದಿಯನ್ನು ನಡೆದರೂ ಅರಣ್ಯವು ತೀರಲಿಲ್ಲ. ದ್ವಿಜೋತ್ಸಮಾ, ಕಷ್ಟದ ಸುಷ್ಟಿಯಿಲ್ಲದೆ ಇಪ್ಪು.

తైరదు వషట కచ్చినహాగి బిళిద ననగి ఇప్పత్తీపుదు దినగళ మాగా యాసవు త్యాసదాయకవాయితు. అరమనుయోళగి ఇప్పత్తిరదు వషట గళల్లి బారిదిద్ద మహాత్మద ఆసుభవగళు ప్రవాసద జు ఇప్పత్తీపుదు దిన గళల్లి బంచు నాను మెత్తగాచెను. తాయి—తండేగళ హాగు గురు—పీరి యుర హితోపదేశద మహాత్మ, ఆరసోంత్తిగెయ గౌరవ, ఆపక్షదిసేయ శ్లయ స్వాతంత్యాఖిలాసేయ దుష్టతన ఇవు మనస్సినట్లి బంచు, వశ్వత్తు త్యావదించ మనస్సిగెబరికొప్పింతాయితు. రాత్రియు బవుకవాదచ్ఛాలివ చందు వితాలవాద వృక్షచంబుచదల్లినాను కుచురెయిను కట్టి తడ్డు చెను. ఆదరే ఎరదుదిన తస్సుపిల్లద్దరండ సిద్ధబురలిల్ల. ఆదుతాసు రాత్రియాయితు, బంబత్తు, తాసు మొరితు, కణ్ణే గేకెబ్బు వత్తలిల్ల. ఆదరే యావాగ సిద్ధచత్తిత్తో తిళియుచు, బెళగాగి ఎరడు తాసు చొత్తు పరిదమేలే ఎట్టు సొండుక్కోన, కుచురెయిల్ల, థనుబాణిగ లోప్పి, వసూత్తిభరణిగల్లిల్ల; ఉప్పుపస్తుపబ్బిచె లుక్కిచ్చుస్తూ నస్తు కణ్ణిగ ఏిళలిల్ల!

ద్విజోత్తమా, అగిన సన్మ మనస్సిన స్థితియన్న ఏను పడించలి! ఈ మొదలే నన్న ఆ శిరంకుఁట్టబుక్కుడ మనస్సిగే కోట్టిప్ప బంగ, ఈగ ముణ్ణ ఆంచటాగి ఆదర నోంపు చేట్టితు. క్షాధియు లుపద్ధవదించలూ, పాగాయాసదించ ఇంద్రియగళ వ్యవారగళు నాగద జాగాచ్చ రీంచలూ, సహాయకారిగళాద ధనుబాణాల్గళు ఆద్య శ్వాదద్ధరీంచలూ మనస్స సిరాలేయన్న మోంది, జింపవు తళమళిసహశ్రీ నాను విచారచూస్తునాడేను. కూడలే ననగే తాయి—తండెగళ నేనపాగి కణ్ణోరుగలు లుదరిదపు. కూరమృగగళ భయంకరవాద శబ్దగళు కిపిగే బీళలు, ధనుబాణగళు ఆద్య శ్వాదద్ధర స్ఫురణవాగి, నాను భయందింద హౌహా రి కుళితుకోండిను. హణ్ణుగళన్నాదరూ తిందు క్షాధియున్న శాంతమాడికోళ్ళబేంబ విచారపు ఒమ్మోమ్మే మనస్సినల్లి బమవదు; ఆదర మాడలేను? నాను కుళితుకోండిద్ద తరణప్రదేశవు లుష్ణాకటబంధ దల్మిదమూలక, తల్లియ ఫలయుక్త వ్యక్తిగళు ముగలిగి ముట్టిదపు.

ಅವುಗಳನ್ನು ಏರುವ ಸಾಮಧ್ಯವೂ, ರೂಡಿಯೂ ನನಗಿದ್ದಿಲ್ಲ. ಯುಕ್ತಾ ಯುಕ್ತಾಗಳ ವಿಚಾರಮಾಡದೆ, ಯಾವದೊಂದು ಕೆಲಸಕ್ಕೆ ಕೈಗಾಕುವ ಅವು ಖಾದ್ಯನ ಸ್ಥಿತಿಯು, ಹೇಗಾಗುವದೆಂಬದರೆ ಅನುಭವವನ್ನು ಸಾರಬಧವು, ಯೋಗ್ಯವಯಸ್ಸಿನಲ್ಲಿನನಗೆ ಒದಗಿಸಿಕೊಟ್ಟಿತು. ಈ ಪ್ರಕಾರನಾನು ಹಿನ್ನೆಬಾಯಾರಿಕೆಗಳಿಂದಲೂ, ಹಾದಿಯ ಕಷ್ಟದಿಂದಲೂ, ಆವ್ಯೇಷ್ಟರವಿಯೋಗದುಃಖದಿಂದಲೂ ಬಳಲಿದವನಾಗಿ, ಚಿಂತನಾದುತ್ತು ಮುಂದಿನ ಭೂಪ್ರದೇಶದಲ್ಲಿ ನಿಹೇಶೇತುಕನಾಗಿ ದೃಷ್ಟಿಯನ್ನಿಂಟು ಎವೆಯಿಕ್ಕುದೆ ಸೊಂಡುತ್ತಿರಲು, ಸೆಲಕ್ಕೆಯೋಂದಿ ಕಲ್ಲಿನ ಬಂದು ಸಣ್ಣ ಬಾಗಿಲು ನನಗೆ ಕಾಣಿಸಹತ್ತಿತು. ಅದರ ಸುತ್ತಲೂ ಗಿಡಗಂಬಿಗಳು ದಟ್ಟವಾಗಿ ಬಿಳಿದದ್ದರಿಂದ, ಸೊಂಡುವವರ ಕಣ್ಣಿಗೆ ಅದು ಬೇಗನೆ ಕಾಣುವಹಾಗಿದ್ದಿಲ್ಲ. ನಾನು ಕುಳಿತ ಸ್ತುತಿವನ್ನು ಬಿಟ್ಟು ಆ ಬಾಗಿಲ ಹತ್ತರ ಹೋಗಿ ಪರಿಂತ್ಸಿಸಿದೆನು. ಅದರ ಗಭ್ರವು ಒಬ್ಬ ಮನುಷ್ಯನು ಪ್ರಯಾಸದಿಂದ ಒಳಗೆ ಹೋಗುವವನ್ನು ವಿಸ್ತಾರವಾಗಿತ್ತು. ಮನುಷ್ಯನಿಗೆ ಕಷ್ಟವು ಮಸ್ತಹವಾಯಿತೆಂದರೆ, ಜೀವವು ಬೇಸರವಾಗುತ್ತದೆ. ಅದರಂತೆ ನಾನಾದರೂ ಜೀವಕ್ಕೆ ಬೇಸತ್ತು ಆವರಿಜಿತವೂ, ಭಯಂಕರವೂ ಆದ ಗುಹೆಯನ್ನು ಹೋಗುವದಕ್ಕೆ ಯಶ್ವಿಸಿದೆನು; ಅದರೂ “ಜೀವವು ಬೆಳ್ಳಕ್ಕಿಂತ ಸವಿ” ಎಂಬ ನುಡಿಯಂತೆ ನನ್ನ ಮನಸ್ಸು ಈ ಫೋರಕ್ಕಿರ್ಕುತ್ತಕ್ಕೆ ತೊಡಗುವದಕ್ಕಾಗಿ ಒಮ್ಮೆಯೆಂ್ತು ಹಿಂಜರಿಯತ್ತಿತ್ತು. ಕಡೆಗೆ ಅದನ್ನು ದೃಢಪಡಿಸಿ ಗುಹೆಯಲ್ಲಿ ಹಾರಿಕೊಳ್ಳುವ ದನ್ನು ನಿಶ್ಚಯಿಸಿದೆನು.

ವಿಪ್ರವಯಾರ, ಆ ಕಾಲದಲ್ಲಿ ನನ್ನ ಸ್ಥಿತಿಯು ಹೇಗಾಗಿರಬಹುದೆಂಬದರ ಕಲ್ಪನೆಯನ್ನು ನಿಂನೇ ಮಾಡು. ನನ್ನ ಮಾತಾ-ಪಿತ್ರರೂ, ಬಂಧು-ಮಿತ್ರರೂ, ರಾಜ್ಯಪ್ರಯಗಳೂ ಕಣ್ಣಮುಂದೆ ಕಟ್ಟಿದಂತಾಗಿ ಮಃಖದಿಂದ ನನ್ನ ಕುತ್ತಿಗೆಯ ಶಿರಗಳು ಉಬ್ಬಿದ್ದವು. ನೇತ್ರಗಳಿಂದ ಅಶ್ರುಗಳು ಹೊರಜಲ್ಲಹತ್ತಿದ್ದವು. ಅದರೂ ನಾನು ದೃಢನಿಶ್ಚಯದಿಂದ ಗಂಡುಗಚ್ಚಿಯನ್ನು ಹಾಕಿಕೊಂಡು, ಮೊದಲು ಗುಹೆಯಲ್ಲಿ ಹಣಿಕಿ ನೋಡಿದೆನು. ಅಲ್ಲಿ ಕತ್ತಲು ವಿಶೇಷವಾಗಿದ್ದದ್ದರಿಂದ ನನಗೆ ಏನೂ ಕಾಣಿಸಲಿಲ್ಲ. ಕಡೆಗೆ ಜೀವದ ಹಂಗುದೊರೆದು, ತಾಯಿ-ತಂದೆಗಳನ್ನು ಕಡೆಯ ಸಾರೆ ನೇನಿಸಿ, ಜಗದ್ರಕ್ಷಸಿಕಾದ ಪರಮೇಶ್ವರನ ಮೇಲೆ ನಂಬಿಗೆಯನ್ನಿಟ್ಟು, ಗೂಯಲ್ಲಿ ಹಾರಿದೆನು; ಅದರೆ ತಳವು ಬಹಳ ತಗ್ಗಿ ಇಲ್ಲದ್ದರಿಂದ ನನಗೇನು ಆಷ್ಟು

ವೆಟ್ಟು ಹತ್ತಲಿಳ್ಳ. ಪೂಜ್ಯನೇ, ಇಂಥ ಸಾಹಸಕೃತ್ಯವನ್ನು ಮಾಡಲಿಕ್ಕೆ ಕಾರಣ ಹೇಗೆ ನಾನು ಹೋಳಾರೆನು. ಮುಂದಿನ ಸಂಗತಿಯನ್ನು ಕೇಳಿದ ಬಳಿಕ, ಕರ್ಮ-ಧರ್ಮಸಂಯೋಗದಿಂದಲೇ ಇಂಥ ಸಾಹಸಕೃತ್ಯವನ್ನು ಮಾಡಲಿಕ್ಕೆ ಮನಸ್ಸು ಹರಿಯಿತೆಂದು ಸಿನಗೇ ತಿಳಿಯಬಹುದು. ಮುಂದೆ ಗವಿಯಲ್ಲಿ ನಾಲ್ಕು ಕಡೆಗೆ ದಿಕ್ಕಿನಿಂದೂ ಡುಡ್ಲಿರಲು, ಈಶಾನ್ಯಮೂಲೆಯಲ್ಲಿ ಒಂದುಬಾಗಿಲು ಇದ್ದಂತೆ ಸನಗೆ ತೋರಿತು. ಆ ಹೊಲಿ ಆ ಬಾಗಿಲೊಳಗಿಂದ ಸುಮಾರು ಇಂದ ಮೋಳ ಹೋದ ಮೇಲಿ ಸನಗೆ ಮತ್ತೊಂದು ಸುಂದರವೂ, ಭವ್ಯವೂ ಅದಬಾಗಿಲೂ, ಅದನ್ನು ದಾಟಿಕೊಂಡಮೇಲೆ ವಿಸ್ತಾರವೂ, ಮನೋಹರವೂ ಅದತ್ತೋಟವೂ ಸನಗೆ ತೋರಿದ್ದು. ಗುಚೆಯೊಳಗೆ ಹಾರಿದಾಗಿನಿಂದ ಕಡೆಯ ಬಾಗಿಲಿಗೆ ಹೋಗುವವರಿಗೆ ಪ್ರಕಾಶನೇ ಇಡ್ಡಿಲ್ಲಿಂದು ಹೇಳಬಹುದು. ಇಂಥ ಕತ್ತಲೀಯಲ್ಲಿ ಒಂಬ್ಬೆನೂರು ಮೋಳ ಹಾದಿಯನ್ನು ಹೇಗೆ ಹೋಗಿರಬಹುದೆಂಬ ದರ ಆಶ್ಚರ್ಯವು ನನಗೇ ಆಗುತ್ತದೆ. ದುಸ್ರಿವಾರವಾದ ಪ್ರಾಣಸಂಕಟವು ಒದಗಿದ್ದರಿಂದ, ನಾನು ತಲೆಮಾಸಿ ಕುಳಿತುಕೊಂಡಂತೆ ಆಗಿತ್ತು. ಇರಲಿ. ನಾನು ತೋಟಿದೊಳಗೆ ಹೋಗಲು, ಸೂರ್ಯನು ಮಧ್ಯಕಾಶಕ್ಕೆ ಏರಿದ್ದರಿಂದ, ಅವನ ಪ್ರಚಂಡ ಕಿರಣಗಳು ಕಣ್ಣುಗಳನ್ನು ಕುಕ್ಕಿದ್ದೆ; ನನಗೆ ವಿಚಿತ್ರವಾದ ಆನಂದವಾಯಿತು. ನಾನು ಸಿಭರ್ಯದಿಂದ ತೋಟಿವನ್ನು ಹೊಕ್ಕೆನು.

ವಿಪ್ರವರ್ಯಾ, ಆ ಸಾಫ ನಡ ಮಾರಾತ್ಮ್ಯವನ್ನು ಏನುಹೇಳಲಿ? ಗುಚೆಯ ಭಯಂಕರತೆ, ತೋಟದ ರಮಣೀಯತ್ವ ಇವನ್ನು ಮನಸ್ಸಿನಲ್ಲಿ ತಂದರೆ, ಈ ಎಲ್ಲ ಕೃತಿಯು ಅಮಾನುವವೆಂದು ಸಿಕ್ಕಿಯವಾಗುವದು. ಆ ಸಾಫ ನವ್ಯ ಹೊರಗಿನಿಂದ ಸೂಂಡುವವರಿಗೆ ಎಂದೂ ಕಾಣುವಂತಾಗಿದ್ದಿಲ್ಲ. ಅದು ಒಂದು ಭಯಂಕರವಾದ ಕಂದರದಲ್ಲಿ ಸಿಮಿ-ಸಿದ್ಧಾಗಿದ್ದು, ಇಲಾಂತನ್ನು ಪ್ರವೇಶಿಸುವ ಮಾರ್ಗವು ಮೇಲೆ ಹೊಳಿದಂತೆ ಭಯಂಕರವಾಗಿತ್ತು. ಸುತ್ತು ಮುತ್ತು ಅಭೇದ್ಯವಾದ ಶರಣವಿತ್ತು. ನನ್ನ ಪ್ರವೇಶವಾದರೂ ಅಲ್ಲ ರಾಜ್ಯಗಾಯಿತೆಂಬದರ ಗೂಢವೇ ತಿಳಿಯುವ ಹಾಗಿಲ್ಲ. ದೃವರಶಾತ್ಮಾಗಿ ಆ ಸಾಫ ನವನ್ನು ಪ್ರವೇಶಿಸಿದ ನಾನು ತೋಟದ ರಮಣೀಯತ್ವಕ್ಕಾಗಿ ದಂಗುಬಡಿಮು ಸಿಂತುಕೊಂಡಿನು. ಆ ತೋಟದಲ್ಲಿ ಓಡಾಡುವದಕ್ಕಾಗಿ ಮಾರ್ಗಗಳನ್ನು ಬಿಳಿ ಸಂಗಮರವರಿಂ ಕಲ್ಲುಗಳಿಂದ ಮಾಡಿದ್ದರು. ವಿಚಿತ್ರವಾದ ಸೌಂದರ್ಯವು ಶಣ್ಣ ಶಣ್ಣ ಗಿಡಗಳು ಸಮಾಂತರದಿಂದ ಷ್ವಾಸ

ಫ್ರಿ ತವಾಗಿ ಹೆಚ್ಚೆಲ್ಲ ಟ್ರಿಪ್ಪದ್ವಾ. ಆ ಗಿಡಗಳಿಗೆ ಮಂಡಿಗಳನ್ನು ಕೆಂಪು, ಹೆಡಿ, ಹಸರು ಮೊದಲಾದ ಬಗೆಬಗೆಯ ಬಣ್ಣಿಗಳ ಕಲ್ಲುಗಳಿಂದ ಬಹು ಮನೋಹರವಾಗಿ ಮಾಡಿದ್ದರು. ನಡನಡುವೆ ಮಧುರವಾದ ಫಲಗಳ ದೊಡ್ಡ ದೊಡ್ಡ ಗಿಡಗಳು ಮುಗಿಲಿಗೆ ಮುಕ್ಕೆ ಬೆಳಿದ್ದ ಸ್ತ. ದೂರ್ಕ್ಷ, ಸೂಜಿಮಲ್ಲಿಗೆ, ದುಂಡುಮಲ್ಲಿಗೆ, ಜಾಜಿ ಮಲ್ಲಿಗೆ ಮುಂತಾದ ಲತೆಗಳ ಮಂಟಪಗಳು ಬಹು ಮನೋಹರವಾಗಿ ಕಂಗೊ ಇಸುತ್ತಿದ್ದವು. ಹಣ್ಣಿದ ಎಲೆಗಳನ್ನೂ, ಒಣಿದ ಟೊಂಗೆಗಳನ್ನೂ, ಹಸಿಯಿಲ್ಲದ ಮಂಡಿಗಳನ್ನೂ ಆ ಶೈಂಟಿದಲ್ಲಿ ಕಾಣುವದು ದುರ್ಭಾವು. ಮಧ್ಯದಲ್ಲಿ ಅಲ್ಲಲ್ಲಿ ರಾರುತ್ತಿರುವ ಕಾರಂಜಿಗಳ ತುಂತುವನ್ನಿಗಳಿಂದ ವ್ಯಕ್ತವಾಗುವ ಇಂದ್ರಧನುಷ್ಯಗಳು ನೋಡುವವರ ಮನಸ್ಸನ್ನು ಬದ್ಧವಾಗಿ ರಮಿಸುವವು. ಬಂಡುಂಬಿವದ ಕ್ರಾಗಿ ಭ್ರಮರಗಳು ಅಲ್ಲಿ ತಂಡತಂಡವಾಗಿ ಸಂಚಿರಿಸುವವು. ವಿಚಿತ್ರವಾದ ವಣಿಗಳುಳ್ಳ ಸುಂದರ ಪಕ್ಕಿಗಳು ಮಧುರ ಶಬ್ದ ಮಾಡುತ್ತಿದ್ದವು. ಅಲ್ಲಲ್ಲಿ ಕುಳಿತು ಕೊಳ್ಳುವದಕ್ಕಾಗಿ ವಿಚಿತ್ರಕಾರದ ಆಸನಗಳೂ, ಹಿಂತಾಳೂ ನಿಮಿಂಬಲ್ಲಿಟ್ಟಿದ್ದವು. ಎಲ್ಲ ಕಡೆಗೆ ಪ್ರಷ್ಪರಗಳ ಸುಗಂಧವು ಇಡಗಿತ್ತು. ಗಾಳಿಯು ಆ ಸುಗಂಧದ ಭಾರದಿಂದ ದಣಿಯ ಹೋಗಿರುವಂತೆ ಮೆಲ್ಲನೆ ಸುಳಿಯುತ್ತಿತ್ತು. ದುಃಖದಿಂದ ಸಂತಪ್ತನಾಗಿದ್ದ ನಾನು ಹಸಿನೆ ಸೀರಡಿಕೆಗಳನ್ನು ಮರಿತು ಚಕಿತನಾಗಿ ಆ ವನದ ಸೊಬಗನ್ನು ನೋಡಹತ್ತಿದೆನು.

ದ್ವಿಜೋತ್ಮಾ, ಆಶೋಂಟವನ್ನು ಎಪ್ಪು ನೋಡಿದರೂ ನನ್ನ ಮನಸ್ಸು ದಣಿಯ ಲೊಲ್ಲಿದು. ಕಡೆಗೆ ಬಹು ಪ್ರಯಾಸದಿಂದ ಮುಂದಕ್ಕೆ ಸಾಗಿ, ಸ್ವಲ್ಪ ದೂರ ಹೋದ ಕೂಡಲೆ ಬಂದು ರನ್ನುವಾದ ಸರೋವರವು ನನ್ನ ಕಣ್ಣಿಗೆ ಬಿತ್ತು. ಅದರ ದಂಡೆಗಳು ಶುಭ್ರವಾದ ಉಸುಬಿನ ದಿನ್ನೆಗಳಿಂದ ಮನೋಹರವಾಗಿದ್ದು, ಆ ದಿನ್ನೆಗಳ ಮೇಲೆ ಹಂಸಪಕ್ಕಿಗೆ ಹೆಚ್ಚಿಗಳು ಸಾಲ್ಯಾಂಡು ಮಾಡಿದ್ದವು. ಆ ಶರೋವರದೊಳಿನ ನೀರು ಬಹು ನಿಮುಂಬಾಗಿದ್ದದ್ದರಿಂದ, ಅದರ ತಳಮೊಳಗಿನ ಉಸುಬು-ಹರಕುಗಳು ಸ್ವಷ್ಟವಾಗಿ ಕಾಣುತ್ತಿದ್ದವು. ಸೂರ್ಯನು ಸೆತ್ತಿಯ ಮೇಲೆ ಬಂದಿದ್ದಾನೆ; ತತನ ತಾಪಕ್ಕೆ ಪಕ್ಕಿಗಳು ತಮ್ಮ ಕಲಕಳಾಟವನ್ನು ನಿಲ್ಲಿಸಿ, ದಟ್ಟವಾದ ಎಲೆಗಳುಳ್ಳ ಟೊಂಗೆಗಳ ಮಧ್ಯದಲ್ಲಿ ಕುಳಿತುಕೊಳ್ಳಲ್ಪೆಡಿವೆ; ಪಾರ್ವಾಕ ಮೊದಲಾದ ಕೆಲವು ಪಕ್ಕಿಗಳು ನೀರಲ್ಲಿ ಮೈ ಹೋಯಿಸಿ ಕೊಡವಿ ಬಿಸಿಲು ಕಾಸಿಕೊಳ್ಳ, ಹೆಚ್ಚಿನೆ; ದೂರ ಅತ್ಯ ಕಡೆಯಲ್ಲಿ ಜಿಗರೆ, ಸಾರಂಗ

ಮೊದಲಾದವು ನೀರು ಕುಡಿಯತ್ತೊಡಗಿನೆ; ಹಂಸ, ಬೆಳ್ಳಕ್ಕಿ, ನೀರಗೋಳಿ ಮೊದಲಾದವುಗಳ ಜಲಕ್ಕೀರಿಡಿಗಳು ನಡೆದವೇ; ಸರೋವರದ ದಂಡಿಗುಂಟ ಗಡಗಳ ಕ್ರಿಸ್ತಿನೆರಳು ಬಿದ್ದವೇ; ಇಂಥಣ್ಣನೋಹರವಾದ ನೋಟಿದಿಂದ ಸಂತುಷ್ಟನಾದನಾನು, ಅತುರದಿಂದ ಸರೋವರವಲ್ಲ ಕಾಲನ್ನಿಟ್ಟಿನು. ಮಧ್ಯಾಷ್ಟದಲ್ಲಿಯೂ ತದರ ನೀರು ತಂಪಾಗಿದ್ದವು. ಸ್ವರ್ಪಿಕದಂತೆ ನಿಮ್ಮಲವಾದ ಆ ಸರೋವರದ ನೀರಿನ ಸವಿಯನ್ನು ವರ್ಣಿಸಲಾರೆನು. ನಾನು ಆ ಸರೋವರವಲ್ಲ ನಾನು ಸಮಾಧಿ ಉಟ್ಟಿದ್ದೀಂದು ನಿಮ್ಮವನ್ನು ಹೇಗೋಳಿ ನಿಮ್ಮಲವಾಗಿ ಒಗಿದುಬಣಿಸಿ ಉಟ್ಟಿಕೊಂಡು ಆಲ್ಲೇ ಸಮಾಪದಲ್ಲಿ ಕೈಗೆ ಸಿಲುಕುವಂತೆ ಇದ್ದ, ಕೆಲವು ಹಣ್ಣಗಳನ್ನು ತಿಂದು ಕ್ಷೇಧಾಶಾಂತಿಯನ್ನು ಮಾಡಿಕೊಂಡೆನು. ಆ ತೋಟದಲ್ಲಿ ಹೊಕ್ಕು ನಾಲ್ಕುಯ್ಯಾ ತಾಸುಗಳಾದರೂ, ಮನುಷ್ಯ ಸಂಚಾರವಿಲ್ಲದ್ದಂತೆ ನೋಡಿ, ನನಗೆ ಪರಮಾತ್ಮ ಯರ್ವಾಯಿತು. ಕ್ಷೇಧಾಶಾಂತಿಯಾದ್ದ ರಿಂದಲೂ, ಮೂರು ನಾಲ್ಕು ದಿನಗಳೀಂದ ಕಣ್ಣ ತುಂಬ ನಿದ್ದೆಯಿಲ್ಲದ್ದರಿಂದಲೂ, ಮನಸ್ಸಿನ ಸಂತಾಪವು ಕೆಲಮಟ್ಟಿಗೆ ಕಡಿ ಮೆಯಾದ್ದರಿಂದಲೂ, ಕಷ್ಟಗಳ ಪರಂಪರೆಯಿಂದ ಎದೆಯು ಕೆಚ್ಚಿಗಟ್ಟಿರುವ ರಿಂದಲೂ ನನಗೆ ತೂಕಡಿಕೆ ಬರಹತ್ತಿತು. ಹಾಸಿಕೊಳ್ಳಲಿಲ್ಲ, ಹೊಮ್ಮಕೊಳ್ಳಲಿಲ್ಲ! ನಾನು ಅಲ್ಲಿಯೇ ಸರೋವರದ ದಂಡಿಯ ಮೇಲಿರುವ ಒಂದು ಸುಂದರವಾದ ಶಿಲಾಮಂಟಪಕ್ಕೆ ಹೋಗಿ, ಆದರೆ ತಂಪಾದ ಯಾಸುಗಲ್ಲ ಮೇಲೆ ಸುಖವಾಗಿ ಮಲಗಿದೆನು. ಮುಂದೆ ಸ್ವಲ್ಪ ಹೊತ್ತಿನಲ್ಲಿಯೇ ನನಗೆ ಗಾಢಸಿದ್ದೆಯು ಹತ್ತಿತು!

“ ಮೆತ್ತಿಗೆಮಾಡಿ ಮಲಗು ” ಎಂಬ ಮಾತಿನ ನಿಜವಾದ ಆರ್ಥದ ಅನುಭವವು ನನಗೆ ಆಗಿದ್ದಿಲ್ಲ. ದಣಿದ ಮನುಷ್ಯನಿಗೆ ಗಡದ್ದು ನಿದ್ದೆ ಹತ್ತುತ್ತುದೆಂಬ ದನ್ನು ನಾನು ಅಂದು ಮನಗಂಡಿಸು. ಮಲಗಿದ್ದೀಂದೇ ಎಚ್ಚರವು; ಮುಂದ ಸುವಾರು ನಾಲ್ಕುದು ತಾಸುಗಳಾದ ಬಳಿಕ ಎಚ್ಚತ್ತು ನೋಡಲು, ನನಗೆ ಶಿಲಾವಂಟಪಕ್ಕೆ, ಸರೋವರವೂ, ತೋಟವೂ ಒಂದೂ ಕಾಣಿಸಲಿಲ್ಲ. ಆಗ ನಾನು ಒನ್ನುಗಿ ಕಣ್ಣಗಳನ್ನು ತೆರೆದು ನಾಲ್ಕು ಕಡಿಗೆ ದಿಟ್ಟಿಸಿ ನೋಡಿ, ನಾನೋಂದು ಭವ್ಯವಾದ ಮಂದಿರದಲ್ಲಿ ಮಲಗಿರುವೆನೆಂದು ಮನಗಂಡಿಸು! ಬ್ರಾಹ್ಮಣಶ್ರೀಷ್ಠಾ, ನನಗೆ ಹುಚ್ಚು ಹಿಡಿದುಹೋಯಿತು. ಆಗ ಸಂಧ್ಯಾಕಾಲ ವಿದ್ವಾದರಿಂದ ಆ ಮಂದಿರದಲ್ಲಿ ವಿದ್ಯಾಜ್ಞೋಽತಿಗಳು ಅಲ್ಲಲ್ಲಿ ಉರಿಯುತ್ತಿದ್ದವು. ನಾನು ಮಲಗಿಕೊಂಡಿದ್ದ ಮಂಚಕ್ಕೆ ಚಿನ್ನದ ತಗಡು ಕೂಡಿಸಿ, ನಡನಡುವೆ

‘ಜೆಲೆಯುಳ್ಳ ರತ್ನಗಳನ್ನು ಕೆಚ್ಚಿದ್ದರು. ಮಂದಿರದ ಮಾಳಿಗೆಯ ಒಳಮಗ್ಗಲಲ್ಲಿ ಸೂರ್ಯಾದ ಚಿತ್ರ-ವಿಚಿತ್ರವಾದ ಬಳಿಗಳು, ಎಲೆ-ಹೂ-ಕಾಯಿಗಳಿಂದ ಮನೋ ದರವಾಗಿ ಒಮ್ಮೆತ್ತಿದ್ದವು. ಗೊಡೆಗಳು ಬಗೆಬಗೆಯ ಸುಂದರ ಚಿತ್ರಗಳಿಂದ ರಮ್ಮೆವಾಗಿ ತೊರುತ್ತಿದ್ದವು. ನೆಲಕ್ಕೆ ಚಿತ್ರ ವಿಚಿತ್ರವಾದ ರತ್ನಗಳಂಬಳೆಯನ್ನು ಪಾಸಿ, ಕೊಡುವದಕ್ಕಾಗಿ ಅಲ್ಲಲ್ಲಿ ರತ್ನಕೆಚ್ಚಿದ ಸುಂದರವಾದ ಆಸನಗಳನ್ನು ವ್ಯವಸ್ಥೆಯಿಂದ ಇಟ್ಟಿದ್ದರು. ವಿಶ್ವವರ್ಯಾರ್, ಆ ಮಂದಿರದ ವರ್ಣನೆಯನ್ನು ಎಮ್ಮು ಮಾಡಿದರೂ ಸ್ವಲ್ಪವೇ ಅದೆ. ಇಂದ್ರಭವನಕ್ಕೆ ಸರಿಯಾದ ಮಂದಿರದಲ್ಲಿ, ಇದೊಮ್ಮೆ ವಿಚಿತ್ರವೆಂದು ಹಿಂಡಿರೋಸ್ಯನಾಗಿ ದಂಗುಬಡಿದು ನಾನು ಕುಳಿತಿರು, ಎದುರಿಗೆ ನನ್ನ ಧನಸ್ಯ, ಕಣ್ಣಿಗೆ ಬಿತ್ತು. ಇದರ ಬೋಂಟ್ಲ್ಯಾಮೇ ಭಾಣ ಗಳಂದೆತುಂಬಿದನಡ್ಲು ಬತ್ತೆ ಇಕೆಯುಳಿಟ್ಟಿತ್ತು. ನನ್ನಲ್ಲಿ ಉಡಿಗೆ-ತೂಡಿಗೆಗಳು, ಆಭರಣಗಳುತ್ತಿ ಇದ್ದವು! ಅದ್ದಾ! ನಾನುವ್ಯಾದುವಾದಹಾಸಿಗೆಯಮೇ ಲಿಕೆಳಿತ್ತೇನೆ, ಸ್ವಜ್ಞಾದಾದ ಪ್ರಕಾರವು ಬಿಂದು, ಸೊಂಡಿದತ್ತಿಲ್ಲ ರತ್ನಗಳು ಲಕಲಕನೆ ಮೊಳಿದು ಕಣ್ಣಿ ಕುಕ್ಕತ್ತನೆ, ಅದಸಿಯಲ್ಲಿ ಕಳಿದು ಹೋಗಿದ್ದ ನನ್ನ ಧನು ಖಾ-ಣಗಳೂ, ವಸ್ತ್ರಾಭರಣಗಳೂ ಎದುರಿಗೆ ಇಟ್ಟಿವೆ, ಇಷ್ಟ್ಲಿ ಇದ್ದರೂ ಜನರ ಚುಳುವೇ ಇಲ್ಲ! ಒಮ್ಮುಂದೊಕ್ಕೆ ಮಂದಿರದಲ್ಲಿ ನನ್ನ ಪ್ರಪೇಶವು ದೇಗಾಯಿ ತೊಬದು ನನಗ ತಿಳಿಯಲ್ಲಿದೂ; ಅರಣ್ಯದಲ್ಲಿ ಕಳಿದು ಹೋಗಿದ್ದ ನನ್ನ ಪದಾ ಘರಗಳು ತಾವಾಗಿ ಹೇಗೆ ಬಂದಪೆಂಬದು ಗೊತ್ತಾಗಲೊಲ್ಲದು; ಅಂದ ಬಳಿಕ ನುಸುಷ್ಯನು ಭರಮಿಷ್ಟನಾಗಲಿಕ್ಕೆ ಇದಕ್ಕೂ ಹೆಚ್ಚಿಗೆ ಏನು ಬೇಕು? ಆಗ ನಾನು ಮುಷ್ಟಿಸಂತೆ ನನ್ನ ಕಿರಿಯನ್ನು ನಾನೋ ಹಿಂಡಿಕೊಂಡೇನು. ಮಂಂಡದ ಸೂಲೆ ಕುಳಿತವನು ದಿಗ್ಗಂಸೆ ಎನ್ನ ಭರಮಿಷ್ಟನಂತೆ ತಿರುಗಾಡಿದೇನು. ಎದುರಿಗೆ ಇಟ್ಟಿದ್ದ ನಡ್ಡ ಧನಸ್ಯನ್ನು ತಕ್ಕೊಂಡು, ಅದಕ್ಕೆ ಭಾಣಗಳನ್ನು ಹೂಡಿ ಕಿನಿಯ ಪರಿಗೆ ಇಗ್ಗಿ, ಯಾವ ಶಿಂದ್ದೊಪ್ಪು ಇಲ್ಲದೆ ಕಿಡಿಕಿಯೋಗಿಂದ ಬ್ಯಾಲಿಗೆ ಹೂಡಿಯೆ ಮತ್ತಿದೇನು. ಇದೆನ್ನ ಭೂತಚೆಷ್ಟೆಯೋ, ಸ್ವಪ್ನಪೋ, ನನಗೆ ಮುಷ್ಟಿ ಹಿಡಿಯಲ್ಲೋ, ಸಿಜವಾಗಿಯೇ ಇಂಥ ವೈಭವವು ನನಗೆ ಪ್ರಾಪ್ತವಾಯಿತ್ತೋ ಇವೇ ಮೊದಲಾದ ವಿಚಾರಗಳ ಗಲಿಬಿಲಿಯಿಂದ, ಏನೂ ತಿಳಿಯದೆ ನಾನು ಮೂಢನಾಗಿ ಸುಮ್ಮುನೆ ಕುಳಿತುಬಿಟ್ಟೇನು; ಅದರೆ ಆ ಮಂದಿರದಲ್ಲಿಯ ಸುವ್ಯವಸ್ಥೆ, ಸ್ವಜ್ಞತೆ, ಪದಾಘರಗಳ ಉತ್ತರಮಾದರಚನೆ ಇವುಗಳನ್ನು ಮನಸ್ಸಿನಲ್ಲಿ ತಂದರೆ,

ಇದೇ ಈಗ ಇಲ್ಲಿ ಮನುಷ್ಯರು ಇದ್ದರೆಂಬಂತೆ ನನಗೆ ತೋರುತ್ತಿತ್ತು.

ಈ ಪ್ರಕಾರ ನಾನು ವಿಚಾರಮಂಗ್ಲನಾಗಿರಲು, ಅಕ್ಸಾತ್ತಾಗಿ ಒಬ್ಬ ಸ್ತ್ರೀಯು ಅಲ್ಲಿಗೆ ಬಂದಳು. ಕೂಡಲೇ ನನ್ನ ಹೆಚ್ಚು ಜುಮೆಣ್ಡಂದು ಕೂಡಲು ಗಳು ನೆಟ್ಟಿಗಾದವು. ಭಯದಿಂದ ನಾನು ಕಣ್ಣಿಗಳನ್ನು ಮುಚ್ಚಿದೆನು. ಅಷ್ಟರಲ್ಲಿ ನನ್ನ ಮನಸ್ಸು ಸ್ವಲ್ಪ ಸ್ಥಿರವಾಗಲು, ನಾನು ಧೈರ್ಯತಾ ಕಣ್ಣಿ ಶೀರೆದು ಮುಂಚದಮೇಲೆ ಸುಮುಕ್ಸೆ ಕುಂತುಕೊಂಡೆನು. ನನ್ನನ್ನು ನೋಡಿ, ಆ ಸ್ತ್ರೀಯೂ ಬೆರಗಾಗಿರುವಕ್ಕೆಂಬದನ್ನು ಅವಕ ಮುಖಿಂಬಿತ್ಯಾಪಕ್ತೇಯಿತ್ತು. ನೆಮ್ಮೆಬ್ಬರ ಏಕದ್ವಿಷ್ಟಿಯಾಗಲು, ಅವಕು ಮುಂದುಗಾಣಿದೆ ಸುಮುಕ್ಸೆ ನಿಂತುಕೊಂಡಳು. ಆಗ ನಾನು ಆ ಸ್ತ್ರೀಯನ್ನು ಕುರಿತು—ಆನ್ನಾ, ನೀವು ಯಾರು? ಈ ಮಂದಿರವು ಯಾರದು? ಇಲ್ಲಿಗೆ ನಾನು ಹೇಗೆ ಬಂದೆನು? ಎಂದು ಪ್ರಶ್ನಮಾಡಲು, ಆ ಸ್ತ್ರೀಯು—ಯಹ್—ಗಂಧಾರದಿಗಳು ಈ ಮಂದಿರವನ್ನು ಪ್ರವೇಶಿಸಲಿಕ್ಕೆ ಇಯೋಗ್ಯರೂ, ಆತಕ್ಕರೂ ಆಗಿರಲು, ದುರ್ಬಲರಾದ ಮನುಷ್ಯರ ಪ್ರವೇಶವಾದದ್ದನ್ನು ನೋಡಿ ನನಗೆ ಆಶ್ಚರ್ಯವಾಗುತ್ತದೆ! ಸಾಂಪ್ರತಕ ಸ್ಥಿತಿಯು ಸಮಾಧಾನಕರವಿದ್ದರೂ, ಇನ್ನು ಸ್ವಲ್ಪ ಹೇಳಿಯಲ್ಲಿಯೇ ಭಯಪೂರ್ಣಾಗುವದೆಂಬದನ್ನು ಮರಿಯಲಾಗದು. ಸ್ವಂತ ಸಾಮಧ್ಯದಿಂದ ಈ ಮಂದಿರದಲ್ಲಿ ಪ್ರವೇಶಮಾಡುವ ಯೋಗ್ಯತೆಯು, ಮನುಷ್ಯಮಾತ್ರರಲ್ಲಿ ಇಲ್ಲಿಂಬದನ್ನು ಈ ಮೊದಲೇ? ನಾನು ನಿಶ್ಚಯಿಸಿದ್ದೇನೆ. ಈಗಾಗಿದ್ದ ಮನು ಷ್ಯಪರವೇಶವು ನರಮಾಂಸಕ್ರಿಯನ್ನು, ನಮ್ಮ ಯಾಗು ಈ ಮಂದಿರದ ಒಡೆಯನೂ ಆದ, ಮೇಂಫ್ನಾದನೇಂಬ ರಾಕ್ಷಸರಾಜನ ಯೋಸದಿಂದ ಆಗಿರಬಹುದು. ಮುಂದೆ ನಿಶ್ಚಯವಾಗಿ ಒದಗತಕ್ಕ ಸ್ವಜ್ಞತಾಯ ಕಾರಣಿಯ ಕೊಲೆಗಾಗಿ ನಾನು ಮರಗುತ್ತೇನೆ. ಪತಂಗಹುಂಟು ತನ್ನ ಮರಣಕ್ಕೆ ಕಾರಣವಾದ ದೀಪವನ್ನು ನೋಡಿ ಒಗ್ಗುವಂತೆ, ಈ ಮಂದಿರದ ಚೋಢಿಯನ್ನು ನೋಡಿ ಆನಂದವಹಿಸಿದರ್ಲು ಏನು ಆಧವಾದ? ಎಂಂದು ಸುಧಿದಳು.

ದ್ವಿಜೋತ್ತಮಾ, ಈ ಪ್ರಕಾರ ಆ ಸ್ತ್ರೀಯು ಆದಿದ ವಾತಂಗಳನ್ನು ಕೇಳಿದಬಳಕಂತು, ನನ್ನ ಕೈಕಾಲುಗಳು ತಣ್ಣಿಗಾದವು. ಆ ಮಂದಿರದಲ್ಲಿ ನನ್ನ ಪ್ರವೇಶವು ಹೇಗಾಯಿತೆಂಬದು ನನಗೆ ತಳಿಯದ್ದರಿಂದ, ಇದೇನು ಭೂತ ಜೀವಣ್ಯಯೋ, ರಾಕ್ಷಸಮಾಯೆಯೋ ಎಂದು ನಾನು ಮೊದಲೇ ಶಂಕಿಸುತ್ತಿ

ದ್ವೇನು. ಆ ಕಂಕೆಯನ್ನು ಸ್ತ್ರೀಯಾಡಿದ ಮಾತುಗಳು ನಿಜವಾಗಮಾಡಿದ್ದರಿಂದ, ನನ್ನ ಸ್ಥಿತಿಯು ಹೇಗಾಗಿರಬಹುದೇಬದರ ಕಲ್ಪನೆಯನ್ನು ನೀನೇ ಮಾಡು. ಕೆಲಕೊತ್ತಿನವರಿಗೆ ಭಯದಿಂದ ಹೋಂಹಾರಿ ನಾನು ಸುಮತ್ತನೆ ಕುಳಿತುಕೊಂಡೆನು. ಈ ಸ್ಥಳದಿಂದ ಜೀವ ಉಳಿಸಿಕೊಂಡು ಪಾರಾಗಬೇಕಾದರೆ, ಏನು ಖಾವಾಯ ಮಾಡಬೇಕೆಂಬ ವಿಚಾರವಲ್ಲಿ ನನ್ನ ಮನಸ್ಸು ತೊಡಗಿತು. ಒಮ್ಮೆ ನಾನು ಈಗಲೇ ಈ ಸ್ಥಳದಿಂದ ಒಷಿಯೋಂಗಬೇಕೆಂದು ನಿಶ್ಚಯಿಸಿದೆನು; ಅದರೆ ನಾನು ಆ ಮಂದಿರಕ್ಕೂ ಹೇಗೆ ಯಾವ ಪಾರ್ಗಾದಿಂದ ಬಂದೆನೆಂಬುದೇ ನನಗೆ ಗೊತ್ತಿಲ್ಲದ್ದರಿಂದ ನನ್ನ ಆ ವಿಚಾರವು ತಾನೇ ನಿಷ್ಪಲವಾಯಿತು. ಮತ್ತೊತ್ತಂತ್ರಾನ್ನಿಂದ ನಾನು, ಪ್ರಾಣವನ್ನು ರಕ್ಷಿಸಿಕೊಳ್ಳುವವಕ್ಕಾಗಿ ಆ ಸ್ತ್ರೀಯನ್ನೇ ಪ್ರಾರ್ಥಿಸಬೇಕೆಂದು ನಿಶ್ಚಯಿಸಿದೆನು; ಅದರೆ ಪರಾಧಿನಾಳಾದ ಆ ಅಬಲೆಯಿಂದ ಇಂಥ ಸಾಹಸಕೃತ್ಯವು ಆಗಲಾರದೆಂದು ನನಗೆ ಶೋರಿದ್ದರಿಂದ, ನಾನು ಆ ಘರ್ಘಾಸಕ್ಕೆ ಹೋಗಲಿಲ್ಲ. ಈಪ್ರಕಾರ ಭಯದಿಂದ ವಿಚಾರಗಟ್ಟಿಲ್ಲ ಕಂಗಾಲಾಗಿ ಅಸಂಭವ ಕಲ್ಪನೆಗಳನ್ನು ಮಾಡುತ್ತ ಕುಳಿತಿರಲು, ಸ್ವಾಭಾವಿಕವಾಗಿ ನನ್ನ ಮೇಲೆ ಭಯದ ಅಧಿಕಾರವು ಕೆಲಮಟ್ಟಿಗೆ ಕಡಿಮೆಯಾಯಿತು; ಅನ್ನರ ಸಾಹಾಯದಿಂದ ಪಾರಾಗುವ ಆಶೀಯು ಉಳಿಯಲಿಲ್ಲ; ನನ್ನಿಂದ ಮಾಡಲ್ಪಟ್ಟ ಧನುವಿದ್ಯೆಯ ಇಭಾಗವದ ಅಭಿಮಾನವೂ ನನ್ನಲ್ಲಿ ತಲೆಮೋರಿತು. ಆಗ ನಾನು ಅತ್ಯಾವೇಶದಿಂದ ಆ ಸ್ತ್ರೀಯನ್ನು ಕುರಿತು ನುಡಿದೆನೇನಂದರೆ—ತಂಗೇ, ನನ್ನ ಹಿತವನ್ನು ಚಿಂತಿಸಿದ್ದಕ್ಕಾಗಿ ನಾನು ನಿನ್ನ ಉಪಕಾರವೆಂಬುದನೆನು; ಅದರೆ ನನ್ನ ಸಲುವಾಗಿ ನೀನು ಚಿಂತಿಸಬೇಡ. ಯಕ್ಕೆ—ಗಂಧವಾದಿಗಳಿಂದಾಗದ ಕೆಲಸಗಳನ್ನು ಮನುಷ್ಯರು ಮಾಡಿದ ಜಲವು ಉದಾಹರಣಗಳನ್ನು ಕೇಳಿಲ್ಲವೆ? ತನ್ನನ್ನು ಪ್ರಾಣಸಂಕಟದಲ್ಲಿ ಕೆಡವಿಕೊಳ್ಳಬೇಕೆಂಬ ಇಚ್ಛೆಯು ಯಾರಿಗಾದರೂ ಇರಬಹುದೋ? ನನ್ನ ಸಾಮಧ್ಯದಿಂದ ನಾನು ಈ ಮಂದಿರವನ್ನು ಪ್ರವೇಶಿಸಿರುವದಿಲ್ಲಿಂಬದು ನಿಜವು; ಅದರೆ ಮೋಸವು ಮೇಘನಾದ ಷ್ಪರ್ಜನಿಂದಲೇ ಆಗಿರಲಿ, ಮತ್ತೆ ಯಾರಿಂದಲೇ ಆಗಿರಲಿ, ಈ ಧನುಷ್ಯನಿಂದ ಕ್ಷಯಲ್ಪರುವವರಿಗೆ ಅದಾವನು ನನಗೆ ಕೇಡು ಬಗೆಯುವನು? ಏನೂ ಚಿಂತೆಯಿಲ್ಲ, ಹೊತ್ತು ಬಂದಾಗ್ಗೆ ಸೋಡಲಿಕ್ಕೆ ಬಂದಿತು. ಪತಂಗದ ಹುಳದಂತೆ ಪ್ರೇರಿಯತಾವಕ್ಕೆ ಗುರಿಯಾಗಿ ಪ್ರಾಣಕೊಡಲಿಕ್ಕೆ ನಾನು ಕ್ಷಮಿಸು ಕೇಟಿಕವಲ್ಲ!

ಈ ಪ್ರಕಾರ ಆವೇಶದಿಂದ ನುಡಿದು ನಾನು ಧನುಷ್ಣನ್ನು ಮೇಲಕ್ಕೆತ್ತಿ
ಮಂಚದಿಂದೇಳಲು, ಆ ಸ್ತೀಯು ಗಡಗಡನೆ ನಡುಗಿದಳು. ಆ ಅಬಲೆಗೆ ಹಿಗೆ
ಭಯವನ್ನುಂಟಿಮಾಡಬೇಕೆಂದು ನಾನು ಇಚ್ಛಿಸಿದವನಲ್ಲ; ಆದರೆ ಆವೇಶದ
ಭರದಲ್ಲಿ ಸೌಜನ್ಯಕ್ಕೆ ಒಪ್ಪುದ ಈ ಕೆಲಸವು ನ್ನೆಂದಾಯಿತು! ಆ ಸ್ತೀಯು
ಇನ್ನು ಆ ಮಂದಿರದಿಂದ ಹೋಗತಕ್ಕವೆಳು, ಅಪ್ಪರಲ್ಲಿ ಅಧಿಕಲಾವಣ್ಯಯು
ಕ್ರಿಳಾದ ಮತ್ತೊಬ್ಬು ಸ್ತೀಯು, ತಾರಾಗಣಿದವನಡುವಿನ ಚಂಧ್ರಸಂತೆ ಶಾಧಿಕಮೋ
ಹಕ್ಕಾಗಿ ದಾಸಿಯರೊಜನೆ ಅಲ್ಲಿಗೆ ಬಂದಳು. ನಾನು ಬಯುಜನ ರಾಜ
ಪುತ್ರಿಯರನ್ನು ನಿರಾಕರಿಸಿದವನಾಗಿದ್ದರೂ, ಆ ಭೂತನಸುಂದರಿಯ ರೂಪ
ವೇ, ಸೌಮ್ಯಮುದ್ರೆಯೂ ನ್ನೆ ಮೆಷಸ್ಸನ್ನು ಎಳ್ಳಬೇಕ್ಕಾದಿದಲ್ಲಿ! ಆ
ಮೋಹಕ ಮೂರ್ತಿಯಲ್ಲ ನಟ್ಟಿ ನನ್ನ ದೃಷ್ಟಿಗಳನ್ನು ತಕ್ಕೊಳ್ಳುವದಕ್ಕೆ, ವಿಶ್ವ
ಪುರುಷ ಮಾಡಿದರೂ ಅವು ನನ್ನ ಅಧಿಕಾರವಾಗಲಿಲ್ಲ. ಆವಳ ನಂದರವಾದೆ
ಅವರುವಗಳೂ, ಸೂಕ್ತತನದ್ವಾರಾ, ಮುಸ್ಲಿಂಗೂ, ಮುಖಿದ ಕಾಂತಿಯೂ
ನನ್ನಲ್ಲಿ ಕಾಮವಿಕಾರವನ್ನುಂಟಿಮಾಡಿದ್ದು! ಇಲ್ಲಿಯವರೆಗೆ ನನಗೆ ಈ
ಮೋಹನಿಕಾರದ ಅನುಭವವಿದ್ದಿಲ್ಲ. ಮೋಹವಾರದಲ್ಲಿ ಬೀಳಬಾರದೆಂದು
ನಾನು ಬಹಳ ಯತ್ನಿಸಿದರೂ, ಅದೆಲ್ಲ ನಿಷ್ಪತ್ವಾಗಿ, ಕಡೆಯಲ್ಲಿ ಮನ್ತ್ರಧನು
ತನ್ನ ಸಾಮಧ್ಯವನ್ನು ನನ್ನ ಮೊಲೆ ಪೂರ್ಣವಾಗಿ ನಡಿಸಿದನು. ಆಗ ನಾನು
ಮನಸ್ಸಿನಲ್ಲಿ—ಎನು ಅದ್ದುತ್ಸಾಂದರ್ಭವಿದು! ಈ ಮೂರ್ತಿಯ ರಚನೆಯಲ್ಲ
ಸೃಷ್ಟಿಕರ್ತನ ಚಾರ್ತುಯನ್ನು, ಯೋಗ್ಯವಾಗಿ ವೆಚ್ಚಿಮಾಡಲ್ಪಟ್ಟಿರುವದೆಂದು
ಹೇಳಬಹುದು. ಅಹಾ! ನಾಸಿಕದ ಸರಕತ್ತವನ್ನಾಲ್ಲಿ, ಹೇತುಗಳ ಪಿಸ್ತಾರವನ್ನೂ,
ಮುಖಿದ ಸೂಂದರ್ಯವನ್ನೂ, ಉಳಿದ ಶಂಕಾವಯವಾಗಿ ಯಾಗಿ ಯಾಗಿ
ಚನೆಯನ್ನೂ ಎಕ್ಕೊತ್ತವಿಳಿಸಲಿ! ಈ ಸೂಂದರ್ಯದಾಗಿಯು ಯಾಂತ ಪುಣ್ಯ
ಪುರುಷನಿಂದ ಸುಲಿದುಸೂರೀಗೆಳ್ಳಬೇಕೆಂಬು, ಅದ್ದೇ ಧನ್ಯನು, ಆವನೇ ಭಾಗ್ಯ
ಶಾಲಿಯು; ಆವನೇ ಕೃತಾಧಿನು. ಆವನ ಉತ್ತರಿಪುಣ್ಯವನ್ನು ಎಳಿಸಬೇ
ಯೋಗ್ಯತೆಯು ಯಾರಿಗಿರುವದು?



ಇ ನೆಯಪ್ರಕರಣ.

ಪಾಣಿಗ್ರಹಣ.



ಈ ಮೇರೆಗೆ ನಾನು ಆ ಸುಂದರಿಯ ಸೌಂದರ್ಯಾತ್ಮಕ್ಯಕ್ಕೆ ಬೀರಗಾಗಿ
ರಲು, ಅಕೆಯು ನನ್ನ ಹತ್ತಿರ ಸಿಂತಿದ್ದ ಸ್ತ್ರೀಯನನ್ನು ಕುರಿತು—“ ಏನು, ಸುಮ
ಧ್ಯಮೇ, ಇದೆನು ಆಟವನನ್ನು ಹೊಡಿರುತ್ತಿಂ? ನಿನ್ನ ಸಂಗಡ ಮಾತಾದುತ್ತಿದ್ದ
ಈ ಪರಪುರುಷನು ಯಾರು? ಯಾವ ಧ್ಯೇಯದಿಂದ ಆತನನ್ನು ಇಲ್ಲಿ ಬರಮಾ
ಡಿದೆ? ಮೂರಬೆಳ್ಳಿ, ಇಂಥ ಚಾಚುಗಾಟಿಕೆಯು ನನಗೆ ಸೋರುವದಿಲ್ಲಿಂಬದನನ್ನು
ನೀನು ತಿಳಿಯ್ಯಾ? ಈ ತರದ ಆಸಹ್ಯ ಕೃತ್ಯಗಳಿಂದ ಯಾರ ಮಾನಭಂಗ
ಮಾಡಬೇಕೆಂದು ಎಣಿಸಿರುತ್ತಿಂ? ಇರಲಿ, ನಿನ್ನ ಆಪರಾಧಕ್ಕೆ ಸರಿಯಾದ ಶಿಕ್ಷೆ
ಯನ್ನು ಮಾಡಿಸನೆ ಬಿಡುವದಿಲ್ಲ. ಯಾವ ರಾಕ್ಷಸರಾಜನ ಶಾಸನವು ಸಕಲ
ಪ್ರಾಣಿಗಳಿಗೂ ಭಯಸ್ತುವಾಗಿದುವರುವೋ, ತಂಥವನನ್ನು ನೀನು ಗಣನೆಗೆ
ಕೂಡ ತರಲಿಲ್ಲವಳಿ! ನಾಚಿಕಿಯಿಲ್ಲಿದವಳಿಂ, ಹೋಗು, ನನ್ನದುರಿಗೆ ನಿಲ್ಲಬೇಡ.
ನಿನ್ನ ಮುಖಾವಲ್ಲಿಂ ಕನೆದಿಂದ ನನ್ನ ಕೈಗ್ರಾಂಧಾಗ್ನಿಯು ಪ್ರಜ್ಞಲಿಸುತ್ತದೆ.”

ಪೀಗಾ ಸುಂದರಿಯು ಸಿಟ್ಟಿನಿಂದ ಮುತಾಡಲು, ಸುಮಧ್ಯಮೇಯು ನಡ
ಗುತ್ತ ಕ್ರೇಜೋಂಡಿಸಿನಿಂತು—ಮುಂತಾತ್ಕಳೇ, ನಿನ್ನ ಪ್ರಜ್ಞಲಿಂದ ನಮ್ಮಕಪ್ಪಗಳು ಹಿಂ
ಗಿರಲು, ನನಗೆ ವಿರುದ್ಧವಾದ ಕೆಲಸವನ್ನು ಮಾಡುವನು ನನ್ನಿಂದಾಗಿಬಂದೆ?
ದಿಸದಂತೆ ನಾನು ಮಂದಿರಕ್ಕೆ ಬಂದಾಗ, ಈ ಪ್ರರುಷನು ಆನಂದದಿಂದ ಮಂಚ
ದಮೇಲೆ ಕುಳಿತಿದ್ದನು. ಆತನೂಡನೆ ನಾನು ಹೆಚ್ಚಿಗೆ ಮಾತುಗಳನ್ನು ಸಹ ಆ
ಡಿಲ್ಲ. ಇದರಲ್ಲಿ ನನ್ನ ಆಪರಾಧವಿದ್ದರೆ, ದಯವಿಟ್ಟು ಕ್ವಮಿಸಬೇಕೆಂದು ಸೇರ
ಗೊಡ್ಡಿ ಬೇಂಡಿಕೊಳ್ಳುತ್ತೇನೆ. ಯಾವಾಗಲೂ ನಿನ್ನ ಸೇವೆಯಲ್ಲಿ ತೊಡಗಿರುವ
ನನಗೆ, ಇಂಥ ಫೋರಕಮಾವನನ್ನು ಮಾಡಲಿಕ್ಕೆ ಅವಕಾಶವಾದರೂ ಹೇಗೆ
ದೊರೆಯಬೇಕು?

ದಾಸಿಯ ಈ ಮಾತುಗಳನ್ನು ಕೇಳಿ ಆಸುಂದರಿಯು ತನ್ನ ಮನೋಹರವಾದಕ್ಕೂ ಕ್ಷುಗಳನ್ನು ನನ್ನ ಮೇಲೆ ಕೆಡವಿದಳು. ಅವಳ ಸಿಟ್ಟಿನಮಾತುಗಳನ್ನು ಕೇಳಿ ನಾನು ಅನಮಾಧಾನವಟ್ಟಿದ್ದರೂ, ಆಸುಂದರ ಕಟ್ಟಾಕ್ಷಗಳು ನನ್ನ ನ್ನು ಆಸಂದಗೊಳಿಸದೆಇಲ್ಲ. ದ್ವಿಜೋತ್ಮಮಾ, ಆಗಿನ ನನ್ನ ಸ್ಥಿತಿಯನ್ನು ಏನು ಹೇಳಿಲಿ? ಬೀಳಿ ಭೂಮಿಯಲ್ಲಿ ಧಾಸ್ಯದ ಬೆಳೆಯು ಭರದಿಂದ ಬರುವಂತೆ, ಇಲ್ಲಿಯ ಪರಿಗೆ ಕಾಮವಿಕಾರದ ಉತ್ತತೀಗೆ ಆಸ್ವದಕೊಡದ ನನ್ನ ಮನಸ್ಸಿನಲ್ಲಿ, ಆ ವಿಕಾರವು ಕಸುವಿನಿಂದ ಬೆಳೆಯಿತು. ಅದರ ಬೆಳವಣಿಗೆಯ ಅಭ್ಯರಕ್ತೇ ನನ್ನ ವಿಚಾರಶಕ್ತಿಯು ಕುಂರಿತವಾಯಿತು; ನನ್ನ ಮೈ ಮೇಲಿನ ಕೂದಲುಗಳು ನೆಟ್ಟಿಗಾದವು; ಮೈ ಚೆವರೊಡೆಯಿತು; ದನಿಯು ನಡುಗಹತ್ತಿತು; ಶ್ರುತೋಽಭ್ಯಾಸದ ವ್ಯಾಪಾರವು ನನ್ನ ಇಚ್ಛಿಗೆ ವಿರುದ್ಧವಾಗಿ ಒತ್ತುರದಿಂದ ಸಾಗಹತ್ತಿತು; ನಾನು ನಿಲ್ದಾಜ್ಞನಾಗಿ ಆ ಮೋಹಕ ಮೂರ್ತಿಯನ್ನು ಎವೆಯಿಕ್ಕೆದೆ ಸೋಂಡಹತ್ತಿದೆನು. ಇದು ಸೌಜನ್ಯಕ್ಕೆ ಒಪ್ಪುವ ಮಾತ್ಲೀಂಬ ಸುವಿಚಾರವು, ಆಗಾಗೆ ನನ್ನ ಮನಸ್ಸಿನಲ್ಲಿ ಬಿರುತ್ತಿದ್ದರೂ, ಮೋಹದ ಪರವಶತೆಯಿಂದ ಆದು ಕೂಡಲೆ ಕುಗ್ಗತ್ತಿತ್ತು; ಕಡೆಗೆ ಪ್ರಯಾಸದಿಂದ ನನ್ನ ಮನಸ್ಸನ್ನು ಸಮಾಧಾನಗೊಳಿಸಿ, ನನ್ನ ದೃಷ್ಟಿಗಳನ್ನು ಒತ್ತಾಯಿದಿಂದ ಬೇರೇ ಕಡೆಗೆ ತಿರುಗಿಸಿದೆನು. ಆ ವಿಶಾಲಾಷ್ಟೀಯ ಪ್ರಥಮ ದರ್ಶನವಾದಾಗಲೇ ಅವಳ ಗಾಂಭೀರ್ಯ—ಸೌಂದರ್ಯ—ಕುಲೀನತೆ ಗಳು ನನ್ನನ್ನು ಪ್ರತ್ಯುತ್ತಾನಗೊಳಿಸಿದ್ದವು. ಈ ಪ್ರಕಾರ ತಪ್ಪಿಗಾರನಂತೆ ಎದ್ದು ನಿಂತಿದ್ದ ನನ್ನನ್ನು ಉದ್ದೇಶಿಸಿ ಆ ಸುಂದರಿಯು ನುಡಿದಳಿಂನಂದರೆ—ಪ್ರರುಷೀಷ್ಟನೇ, ನಿನ್ನ ಮುಖಚಯದಿಂದ ಕುಲೀನತೆ, ಶಾರ್ಯ, ಸರಳವರ್ತನೆ ಇವು ಷ್ವಕ್ತವಾಗುತ್ತವೆ. ಇಂಥ ನಿನ್ನ ಪರರಮನೆಯಲ್ಲಿ ಸಿಶ್ಯಂಕೆಯಿಂದ ವರ್ತಿಸುವದನ್ನು ಮೋಡಿ ಅಶ್ವಯರ್ವಾಗುತ್ತದೆ. ಮನುಷ್ಯಸಂಚಾರಕ್ಕೆ ಯೋಗ್ಯವಲ್ಲದ ಈ ಸ್ಥಳದಲ್ಲಿ ನಿನ್ನ ಪ್ರವೇಶವಾದದ್ದು ಹೇಗೋ ತಿಳಿಯದು. ಇದು ಮೇಘನಾದರಾಕ್ಷಸನ ವಾಸಸ್ಥಳವು. ನಿನ್ನ ಇಲ್ಲಿಂದ ಸುರಕ್ಷಿತವಾಗಿ ಪಾರಾಗಲಾರೆ; ಆದರೂ ನನ್ನಿಂದಾದವನ್ನು ಯತ್ನವೂಡಿ ನಿನ್ನನ್ನು ಇಲ್ಲಿಂದ ಪಾರಮಾಡುವೆನು. ಬೇಗನೇ ಏಳು, ನನ್ನ ಬೆಸ್ಸುಡತ್ತಿ ಬಾ. ನಿನಗೆ ಅಪಾಯ ಒದಗಿದಲ್ಲಿ ಒಬ್ಬ ಸುಂದರಿಯ ಸುಖವು ಮಣ್ಣಿಗೂಡಬಹುದು. ಇನ್ನಾಂತರದ ಪಾಪದಿಂದ ನಾನು ದುರ್ವಿವಾರವಾದ ಕಷ್ಟಕ್ಕೆ ಒಳಗಾಗಿದ್ದರೂ, ಎರಡನೆಯ

ವರ ಕಷ್ಟನಿವಾರಣಮಾಡಲು ಯಶ್ವಿಸುವದು ನನ್ನ ಕರ್ತವ್ಯವಾಗಿರುತ್ತದೆ.

ಹೀಗೆ ಆ ಸುಂದರಿಯು ಸರಳತನವನ್ನು ಮುಂದೆಮಾಡಿ ಮಾತಾಡುತ್ತಿದ್ದರೂ, ಆಕೆಯ ಮನಸ್ಸು ಸರಳವಾಗಿಟ್ಟಲ್ಲಿಂಬದನ್ನು ಕೆಲವು ಲಕ್ಷಣಗಳಿಂದ ನಾನು ಗೊತ್ತುಹಿಡಿದೆನು. ನನ್ನಂತೆ ಅವಳಾದರೂ ಕೆಲಮಣ್ಣಿಗೆ ವಿಕಾರವಶಿಳಾಗಿದ್ದಳು; ಅವಳ ಕಣ್ಣಗಳು ಪ್ರವರ್ಣಿತವಾಗಿದೆವು, ಮುಖದಲ್ಲಿ ಬೆವರ ಹನಿಗಳು ಮಿನುಗಹತ್ತಿದವು, ದನಿಯು ಕುಗ್ಗಜತ್ತಿತು, ಎವೆಗಳ ಕಾರ್ಯವು ಮಂದವಾಯಿತು, ಮೇಲಿಂದಮೇಲೆ ಆಕೆಯು ನಿಷ್ಟುಸುರುಗಳನ್ನು ಬಿಡಹತ್ತಿದ್ದು, ಈ ಪ್ರೇಮದ ಲಕ್ಷಣಗಳನ್ನು ನೋಡಿ ಆಶಾಬಧಾನಾಗಿ ನಾನು ಉತ್ತಾಹದಿಂದ ಸುಜಿದಿಸೇನೆಂದರೆ—ನಾನು ವರಕೀಯನು, ಮೇಲಾಗಿ ಅಪರಿಚಿತನು; ನಿಮ್ಮ ಸಂಗಡ ಹೇಗೆ ಮಾತಾಡಬೆಂಕೆಂಬದು ತಿಳಿಯಲ್ಲಾಗು. ಪರಸ್ಮೀಯರ ಸಂಗಡವಂತು ಇರಲಿ, ಸ್ತ್ರೀಯರ ಸಂಗಡವೇ ಮಾತಾಡಿ ನನಗೆ ಗೊತ್ತಿಳ್ಳ. ಹುಟ್ಟಿ ಇಲ್ಲಿಯ ವರಿಗೆ ಸ್ವೇಂಜ್ಞಿಯಂದ ಬೆಳಿದಿದ್ದೇನೆ. ಆದ್ದರಿಂದ ನನ್ನ ಮಾತಿನಲ್ಲಿ ಏನಾದರೂ ಹೆಚ್ಚು ಕಡಿಮೆಯಾದರೆ ಕ್ವಮಿಸಬೇಕೆಂದು ಬೇಡಿಕೊಳ್ಳಲಿ ವೆನು. ಸರೋವರದ ದಂಡೆಯ ಮೇಲಿದ್ದ ಶಿಲಾಮಂಭವದಲ್ಲಿ ಮಲಗಿರ್ಬಾನಾನು, ಇಲ್ಲಿ ಹೇಗೆ ಮಲಗಿಕೊಂಡಿನೆಂಬದು ಗೊತ್ತಾಗದ್ದಂತ ಭರ್ಮಿಷ್ಟು ನಂತೆ ಆಗಿದ್ದೇನು. ಅ ಷ್ಟ್ರೇಟ್‌ಲ್ಯಾಂಡ್ ನಿಮ್ಮ ಸು ಮಧ್ಯ ಮೇಯು ಬಂದು ನನ್ನನ್ನು ಅವೇಶಕ್ಕೆ ಗುರಿಮಾಡಿದಳು. ಹುಚ್ಚೊಂದು, ಅವೇಶವೊಂದು ಕೂಡಿ ನಾನು ವೇಚಾಡುತ್ತಿರಲು, ಅ ಕ ಸಾಂತ್ವಾಗಿ ನೀವೇ ಇಲ್ಲಿಗೆ ಬಂದಿರಿ. ನಿಮ್ಮ ಮಾತುಗಳನ್ನು ಕೇಳಿ ನನ್ನ ಹುಚ್ಚೊ, ಅವೇಶವೂ ಅಳಿದು ಹೋಗಿ, ನಿಷ್ಟುವಾಗಿ ನನ್ನ ಕಣ್ಣಗಳು ತೆರೆದವು. ಇದು ಮೇಘ ನಾದ ದೈತ್ಯನ ಸಾಫನವೇ ಆಗಿರಲಿ ಬೇರೆ ಯಾರೊಭ್ಯರ ಸಾಫನವೇ ಆಗಿರಲಿ, ಕೃತ್ಯಾರ್ಥರು ಅದಕ್ಕೆ ಸೋಪ್ಪು ಹಾಕಬಹಾಗಿಲ್ಲ; ಯಾಕಂದರೆ, ಅವರಿಗೆ ಜೀವವು ಹುಲ್ಲಿಗಂತ ಕಡೆಯಾಗಿರುವದು. ನೀವು ನನ್ನ ಹಿತವನ್ನು ಚಿಂತಿಸಿ ನನ್ನನ್ನು ಕಷ್ಟದಿಂದ ಪಾರಮಾಡಲು ಯಶ್ವಿಸುವನೆಂದು ಸುಜಿಯುತ್ತಿರುವ ದನ್ನು ಕೇಳಿ ನನಗೆ ಬಹಳ ಸಮಾಧಾನವಾಗುತ್ತದೆ. ನನ್ನ ಕೇಡಿಗಾಗಿ ನನ್ನ ಹಿಂದೆ ದುಃಖಿಸುವವರು, ನನ್ನ ಮುಸ್ತಿನ ತಾಯಿತಂದೆಗಳ ಹೊರತು ಬೇರೆ ಯಾದೂ ಇರುವದಿಳ್ಳ. ಸ್ತ್ರೀಯರು ಸಂಕಟದಲ್ಲಿ ಬಿದಿರುವದನ್ನು ಕಣ್ಣಿನಿಂದ

ನೋಂಡುವದು ಕ್ವಶಿಯರ ಶೀಲವಲ್ಲ. ತಮ್ಮ ಪ್ರಾಣವನ್ನು ಅರ್ಥಿಸಿಯೋ ದರೂ ಅವರು ಅಬಲೀಯರ ಸಂಕಟವನ್ನು ದೂರವಾಡುವರು. ಅಬಲಾಮು ಜೀಯೇ, ನಿನಗೂದಗಿರುವ ಮನ್ಯವಾರವಾದ ಸಂಕಟವಾವುದು ಹೇಳಬೇಕು, ಅದನ್ನು ದೂರವಾಡಿಸಿ ನಾನು ಇಲ್ಲಿಂದ ಉಲಕುವದಿಲ್ಲ.

ನನ್ನ ಮಾತುಗಳನ್ನು ಕೊಳ್ಳಿ ಆ ಸಂದರ್ಭಿಯು ಬಹು ಸಮಾಧಾನವಟ್ಟು ಕೃತಜ್ಞತೆಯಿಂದ— ಕ್ವಶಿಯವೀರನೇ, ನನ್ನ ಸಂಕಟವನ್ನು ದೂರವಾಡಲು ಸಿದ್ಧನಾಗಿರುವವರಿಂದ ಸಿನು ನನಗೆ ಆಷ್ಟನಾಗಬೇಕಾಯಿತು. ನಮ್ಮಿಂದ ಅನಾಧರ ಪ್ರಕ್ರಿಯವನ್ನು ನಿನ್ನಿಂಥ ಉದಾರಚರಣನಲ್ಲಿದೆ ಮತ್ತಾದು ಒಂದಿಯಲು ಸಮರ್ಥರು? ನನ್ನ ದಾಸಿಯು ಚೊರತು ನನ್ನ ವರೆನ್ನು ಹವರು ಇಲ್ಲಿ ಯಾರೂ ಇರುವದಿಲ್ಲ. ಸಿನಸಲ್ಲ ಮುಖಗುತ್ತಿರುವವರನ್ನು ಕೈಕೊಟ್ಟು ಕರಕೊಳ್ಳಲಿಕ್ಕೆ ಬಂದಂತೆ ಸಿನು ಒಂದಿರುತ್ತಿ; ಅಂದೆ ಬೇಕೆ ದುಃಖಿಂದ ನನ್ನನ್ನು ಪಾರಸ್ಪಾರಿಂದು ನಾನು ನಿನ್ನ ಕೇರ್ಮಾಗಿ ಯಿಂಧಿಸಿ ಉರಾಕಿ ಬಿಡಲಿ? ನಾನು ಅಬಲೀಯಾಗಿರೂ ಕೊಪಲ ಅಸಮರ್ಥಕೊಂಡು ತಿಳಿಯಬೇಡ. ಮೇಘನಾಡ ನಿಂದ ನಿನ್ನ ಕೊವಲು ಕೊಂಕಂಡಂತೆ ನಾನು ಹೊಂಡಿಕೊಳ್ಳುತ್ತೀನೆ. ಇರಿ ಇರುತ್ತೇ ಎಷ್ಟೋ ಸಂಗತಿಗಳು ನಿನಗೆ ತೀಳಿಯುವವು. ಸಿನು ನನ್ನ ಆಷ್ಟನೂ, ಮಿತ್ರನೂ ಆಗಿರುತ್ತಿ. ನನ್ನ ಕ್ಷೇತ್ರ ಸಿನು ದಣಿದಿರುವವರಿಂದ ಉಬ್ಬಿಯಾಡಿ ಸ್ವಾಸ್ಥವಾಗಿ ಮಲಗಿಕೊ. ಸ್ವಾಸರಷ್ಟೊಂದಿಲ್ಲದೆ ಇಲ್ಲಿಯು ಹರಿಗೆ ನಾನು ಪುರುಷ ರೋಜನೆ ಸರಳಪುಸ್ವಿಸಿಂದ ವಾತಾಪುತ್ತು ಬಂದಂತೆ, ಈಗಾದರೂ ನಿನ್ನ ಸಂಗಡ ವಾತಾಪುತ್ತೀನೆ. ಅನರಿಲ್ಲಿ ಎಟ್ಟಿತನ್ನೇನಾದರೂ ಇದ್ದರೆ ಅದನ್ನು ಮನಸ್ಸಿನಲ್ಲಿ ತರದೆ ಕ್ಷಮಿಸು. ಎಂದು ಹೊಳೆ ಆಕೆಯು ತನ್ನ ದಾಸಿಯರ ಮೇಂರ್ಮಿಸ್ತು ನೊಂದರೆ. ಕೂಡಲೇ ತಪರು ತಮ್ಮ ಒಡ ತಿಂಡು ಮೊದಲೆ ಆಷ್ಟೂಪಿಸಿದ್ದಂತೆ, ರಾಜಭೂಗಾರ್ಥವಾದ ಪಾಂಡ ಗಳ ನ್ನು ತಕ್ಷಿಷ್ಯಿಂಡು ಬಂದರು. ಅನರಿಲ್ಲಿ ಡ್ಯೂಕು ನನ್ನ ಜಡಿಗಟ್ಟಿದ ಕೂಡಲುಗಳಿಗೆ ತರತರದ ಸುಗಂಧದ ಎಣ್ಣೆಗಳನ್ನು ಪಡೆ ತೊಡಕು ಬಿಡಿಸಿದಳು; ಮತ್ತೊಬ್ಬೆಲು ನನ್ನ ಸ್ವಾನಕ್ಕಾಗಿ ಬಿಸಿಸಿಂದುಗಳನ್ನು ತೊಂಡಿ ಇಟ್ಟೇಂ; ಇನ್ನೊಬ್ಬೆಲು ವಸ್ತುಗಳ ಸಿದ್ಧತೆಯ ಕಡೆಗೆ ತೊಡಗಿದಳು. ಈ ಮೇರಿಗೆ ಒಬ್ಬೊಬ್ಬರು ಒಂದೊಂದು ಕೆಲಸವನ್ನು ವಾಡಹತ್ತಿದ್ದರಿಂದ, ಮುಂದೆ ಸ್ವಲ್ಪಹೊತ್ತಿನಲ್ಲಿಯೇ

ತರತರದ ಪಕ್ಕಾನ್ನಗಳಿಂದ ತುಂಬಿದ ಚಿನ್ನದ ವಾತ್ತಿಯು ನನ್ನ ಮುಂದೆ ಇಡಲ್ಪಟ್ಟಿತು.

ದ್ವಿಚೋಂತ್ರಮಾ, ಮನೀಯಿಂದ ಹೊರಟಿಂದಿನಿಂದ ಇಲ್ಲಿಯವರಿಗೆ ಬಗೆ ಬಗೆಯ ಕಷ್ಟಗಳನ್ನನುಭವಿಸಿದ ಸನಗೆ ಈಗ ಎಷ್ಟು ಸಮಾಧಾನವಾಗಿರಬಹುದೆಂಬದನ್ನು ನಿಂನೇ ಕಲ್ಪಿಸು. “ಇದ್ದಿನೂರ ಗೌಡನು ಪರವ್ಯಾರ ಮಂಗನೆ”ಎಂದು ರಾಜ್ಯದ ರಾಜ್ಯಗೃಹದಲ್ಲಿ ಮಿಷ್ಟಾನ್ನ ಭೋಜನದಿಂದುಂಟಾಗುತ್ತಿದ್ದ ಸುಖ ವನ್ನು, ವನವಾಸಿಯಾಗಿರುವಾಗ ನಾನು ಕಂದಮೂಲಗಳೇ, ಯಾಗೂ ಫಲಗಳೇ ಭಕ್ತಿಣಿಂದ ಸಂಪಾದಿಸಿಕೊಳ್ಳಬೇಕಾಗಿತ್ತು; ಮನೀಯಾಗಿರುವಾದ ರಾಜ್ಯದ ವಾಸದ ಸೌತ್ಯವನ್ನು, ನಾನು ಬಿಸಿಲಲ್ಲಿ ಮಾರ್ಗವನ್ನು ಕ್ರಮಿಸುತ್ತಿರುವಾಗ ಗಿಡದ ನೇರಳಲ್ಲಿ ಕುಳಿತು ಹೊರಕಿಸಿಕೊಳ್ಳಬೇಕಾಗಿತ್ತು; ಯುವರಾಜನಾಗಿ ದ್ವಾಗ ಸುಂದರವಾದ ಕಂಕಳಗಳ ದುಳಾತ್ಮಕದಿಂದ ಜಾತೀಯರು, ಸಾವಕಾಶ ವಾಗಿ ಒಿನ್ನಾವ ಚಾಪುಗಳೇ ಸುಗಂಥದೆ ಗಾಳಿಯಿಂದಾಗುತ್ತಿದ್ದ ಸುಖ, ಪನ್ನ ವಾಸಿಯಾದ ಸನಗೆ ಮಾರ್ಗದ ವಿಧಬಲಗಳಲ್ಲಿ ಗಾಳಿಯಿಂದಲ್ಲಾಡುವ ಗಿಡಗೆ ಇಂದ ಹೊರಿಯಬೇಕಾಗಿತ್ತು; ಸನ್ನ ಬಿರುದಾವಳಿಗಳನ್ನು ಉಚ್ಚಾರಿಸಿ, ಸನ್ನ ಮನಸ್ಸನ್ನ ಉತ್ಸಾಹಗೊಳಿಸಿಸಿ ಸ್ತುತಿಷಠಕರ ಕಾರ್ಯವನ್ನು, ನಾನು ಅದೆ ಶ್ರೀವಾಸಿಯಾಗಿರುವಾಗ ಪಕ್ಕಾಗಳು ಮಾಡಬೇಕಾಗಿತ್ತು; ಸನ್ನ ಮನಸ್ಸಿನ ಒಲಿ ವನ್ನು ನುಸರಿಸಿ ವಿನಯಿಂದ ಸೋವಿಮಾಡುವ ಸೋವಕರ ಸೋವಿನನ್ನು, ಪ್ರವಾಸಿಯಾಗಿರುವಾಗ ಸರ್ವ ಅವಯವಗಳು ಮಾಡುತ್ತಿದ್ದವು. ಪ್ರಾಜ್ಞನೇ, ಬಹು ಹೇಳಿಸದರಿಂದೇನು ಪ್ರಯೋಜನವು? ಅಯುತವಾಗಿ ಹೊರಿತ ರಾಜಭೋಂಗ ಗಳ ಮಂತ್ರಸನ್ಮರಿಯದ ನಾನು, ವನವಾಸಿಯಾದ್ದಿಂದ ಪ್ರಸನ್ನಪಟ್ಟಿ, ಆ ರಾಜಭೋಂಗಗಳ ದೇಶವಾಗಿ ಉಂಟಾಗಿರುವ ಹಾಸಿಗೆ ಅವರ ಪ್ರಸಾದದಿಂದ ಆಷಾ ನಗೆ ಪುನಃ ಆತ್ಮವಾದವನೆಂಬತ್ತೆ ಆ ಸುಂದರಿಯ ಸರವಾಸವ ಸನಗಾ ಇತ್ತು ಡಾಗಿಯೇಂದ ಬಿಸಲ್ಪಟ್ಟಿ, ಉತ್ಸಮೋತ್ತಮವಾದ ಪಕ್ಕಾನ್ನಗಳನ್ನು ಅಸ್ಥಿಯಿಂದ ಉಂಟು, ನಾನು ಹೊದಲು ಮುಲಗಿಕೊಂಡಿದ್ದ ಮಂದಿರಕ್ಕೆ ಹೊದಿಸುತ್ತು. ಅಲ್ಲಿ ಆ ಸುಂದರಿಯು ನನ್ನ ಹಾದಿಯನ್ನು ಸೋಂಡುತ್ತ ಕುಳಿತುಕೊಂಡಿದ್ದಳು. ನಾನು ಹೋದಕೂಡಲೆ ಆಕೆಯು ಎದ್ದುನಿಂತು ಉಪಕರಿಸಿ, ರಾತ್ರಿಯು ಬಹಳವಾದ್ದಿಂದ ಮಂಗಿಕೊಳ್ಳಬ್ಕಾದ್ದೇದು ಹೇಳಿ, ದಾಸಿಯಾ

ಮೊಡನೆ ಹೊರಟಿಪ್ಪಹೋದಳು.

ಕೆಲಮೊತ್ತಿನವರಿಗೆ ನನಗೆ ನಿದ್ದೆಯೇ ಬರಲಿಲ್ಲ. ಬಗೆಬಗೆಯ ವಿಚಾರಗಳು ಮನಷಿನಲ್ಲಿ ಎಡತಾಕಹತ್ತಿದ್ದರಿಂದ, ನಾನು ಚಡವಡಿಸುತ್ತೇ ಯಾಸಿಗೆಯ ಮೇಂಲೆ ಹೊರಡಾಡಹತ್ತಿದೆನು. ಆ ಪ್ರಮಾದೆಯು ಸನ್ನ ಮನಸ್ಸನ್ನು ಪೂರ್ಣವಾಗಿ ಎಳಕೊಂಡಿದ್ದಳು. ಅವಳ ಗುಣಗಳನ್ನೂ, ರೂಪವನ್ನೂ ಸೇನಿಸುತ್ತೀ, ಅಲ್ಲಿದ ಮನೋರಾಜ್ಯಗಳನ್ನು ಕಲ್ಪಿಸಿ ತಂಕಿಸುತ್ತ—ಆರ್ಥಿಕದುತ್ತ, ಎಂಟು ತಾಸು ರಾಶಿಯನ್ನು ಕಲ್ಪಿಸುತ್ತಾನೆ. ನಿದ್ದೆಯು ಎತ್ತೊಂದು ಹೊರಟಿಪ್ಪಹೋಯಿತು ನಾನು ಎದ್ದು ಕಿಡಿಕೆಯ ಬಳಿಯಲ್ಲಿ ಬಂದು ನೋಡಲು, ಚಂದೋಯಿದೆಯವಾಗಿತ್ತು. ಬೆಗುಮುಂಜಾಪಿನ ತಂಗಾಳಿಯು ಸುಳಯುತ್ತಿತ್ತು. ನಾನು ತಲೆಬಿಟ್ಟುಕೊಂಡು ಸ್ವಲ್ಪಹೊತ್ತು ಗಾಳಿಗೆ ಕುಳಿತುಕೊಳ್ಳಲು, ಮನಸ್ಸು ಸ್ವಲ್ಪ ಸಮಾಧಾನಪಟ್ಟಿದ್ದರಿಂದ ಮತ್ತೆ ಮುಳಗಿಕೊಂಡೆನು. ಯಾವಾಗ ನಿದ್ದೆಹತ್ತಿತೋ ತಿಳಿಯದು; ಮರುವಿನ ಏರಪುತಾಸು ಹೊತ್ತು ಪರಿಸರನೆ ಎಚ್ಚರಾಯಿತು! ಕಣ್ಣುತೆರಿದು ನೋಡುತ್ತೇನೆ, ಸುಮಧ್ಯಮೆಯು ಸನ್ನ ಯಾದಿಯನ್ನು ನೋಡುತ್ತ ನಿಂತುಕೊಂಡಿವಾళಿ! ನಾನು ಯಾಸಿಗೆಯಿಂದ ಚಟ್ಟನೆ ಎದ್ದು, ಆಕೆಯನ್ನು ಹಿಂಬಾಲಿಸಿಹೋಗಿ ವಾತವಿಧಿಗಳನ್ನು ತಿಂಗಿಸಿಕೊಂಡೆನು. ಉಪಹಾರವಾಯಿತು. ತಿಂಗಿ ಸನ್ನ ಸ್ಥಳಕ್ಕೆ ಬಂದು, ಸ್ವಸ್ಥವಾಗಿ ಕುಳಿತುಕೊಂಡೆನು. ಇಷ್ಟಾಗುವದದ್ವಾರಾ ನಾಲ್ಕುತಾಸು ಹೊತ್ತು ಏರಿತು; ಆದರೆ ಆ ಸುಂದರಿಯ ಸುಳವೇ ಇಲ್ಲ! ಸುಮಧ್ಯಮೆಯು ವಿನಯದಿಂದಲೂ, ಒಹು ಮಯಾದೆಯಿಂದಲೂ ಸನ್ನ ಸಂಗಡ ಮಾತಾಪುತ್ರ ಸೇವಾತಕ್ತರಾಗಿದ್ದಳು. ನಾನು ಸುಖಾಸನದಲ್ಲ ಕುಳಿತು, ಎದುರಿಗೆ ಕಪಾಪಿನಲ್ಲಿ ಇಟ್ಟಿರುವ ಪುಸ್ತಕಗಳಲ್ಲ, ಬಂದಸ್ಯ ತಕ್ಕೊಂಡು ಓದಬತ್ತಲು, ಆಕೆಯು ಅಲ್ಲಿಂದ ಹೊರಟಿಪ್ಪಹೋದಳು.

ಪ್ರಿಯಮಿತ್ರಾ, ಈಂದು ಮಧ್ಯಾಂಶವಾಯಿತು, ಮಧ್ಯಾಂಶದ ಉಂಟವಾಯಿತು, ಒಂಬತ್ತು ತಾಸಾಯಿತು; ಆದರೆ ಆ ಸುಂದರಿಯ ಸುದ್ದಿಯಿಲ್ಲ! ಮತ್ತೆ ಸನ್ನ ಚಿಂತಿಗೆ ಆರಂಭವಾಯಿತು. ಆ ಹೋರಕ ಮೂರ್ತಿಯ ದರ್ಶನವಾದಾಗ ಸನ್ನ ಮನಸ್ಸಿಗೆ ಆಗಿದ್ದ ಗಾಯವು ಮಾಯದೆ ಆದು ಬೆಳೆಯುತ್ತ ಹೋಯಿತು. ಆ ಮೂರ್ತಿ ಮುಯಾವಾಗಲೂ ಕಣ್ಣಿಗೆ ಕಟ್ಟಿರಬೇಕೆಂದು ಸನ್ನ ಮನಸ್ಸು ಬಯ

పచ్చతు. ఆ సుందరయు యాకి బందిరలిక్షించి? నన్నింద ఏనాదఱూ ఆ పరాధవాగిరబడుచో? సన్న దక్షసందింద నన్నుంతే ఆకేయు వికారవత్త ఇందువళీందు నాను కల్పించు సుఖైరబడుచో? హంగసర సేలేయు యారిగూ హత్తువదిల్లీందు కేళిష్టేనే; ఏనాదఱూ హోసపిరలిక్షించిపణ్ణే? ఆకి బిడలి, సుమధ్యశేయాదఱూ యాకి మసస్సబించి మాతాడబా రదు? ఇసే మోదలూ విచారగణు మన్సునట్లు బుత్తన్నవాగి నాను ఆమ మాధాన పట్టిస్తు. ఆ సుందరవాద మందిరపు, అల్లియ సువ్యవస్థియూ దాసియుదు మాచుత్తిప్ప రాజుఁపబడారగళూ నన్న ఆసమాధానపస్సు దూర మాడలు సమఫ్ఫవాగలిల్ల. నన్న మనస్సు బేసత్తితు. ముందే ఏను మాడబోకెందు విచారిసుత్త, "నాను మందిరిద ఈ గోడియింద ఆ గోడియ వరేగి, ఆ గోడియింద ఈ గోడియవరేగి ఎడతాక హత్తి దేసు. మత్తే ఆసందల్ల కుఁతు పుస్తకపస్సు ఓదహత్తిదేసు, మనస్సు సమాధానపడ్డరింద హాసిగెయ మేలే బిందుకొడిసు, మత్తే ఎద్దేసు. ఈ వేంగే బుదాసిననాగి ఆతురదింద నాను ఆ సుందరియ మాగ్ పస్సు నిఱించ్చి సుత్తిరలు, ఎరదు తాసు జూత్తు ఇరువాగ ఆకేయు నన్న బళిగే బండణు!

తప్పోనిధించి, ఆగిన ఆ సుందరియ మోకచ స్వదూపదింద నన్న చిత్తవ్యత్తియు చంచలవాయితు. ఆకేయ గాంభీర్యవేష్య, సరళతన వేష్య, సౌజస్యవేష్య! నన్నున్న తోడి ఆకేయు వికారవత్తవాగిరువళీందు, నాను ఈ మోదలు తిక్కొండచ్చ ప్రమాదవేంచే చేళతక్కుచ్చు. కెట్ట మన్సునింద పరస్పీయన్న సోధువ సించ పురుషసిగి, స్థింయదు కెట్టమనస్సినవరాగి తోరువంతే, విచారవత్తనాద సనగి ఆ మోకచ మూత్రియూ వికారవత్తవాగి తోరించబడు! ఆ సుందరియు నన్న బణగి బందు సరళతనదింద—పురుష్టోన్ననే, సివాంకవిల్లింద నిన్న భేష్టు గాగిబరలిక్షేననగితడవాయితు, క్షేమిసబేకు. ఆతిధిగళన్న ఈరీతియాగి దుల్చుసువదు గృహశాశ్వమిగళ ధమవళ్ల. నన్న దాసియర సేవయల్లి ఏనాదఱూ తప్పగాగించురే, ఆచక్కగియూ నన్నన్ను క్షేమిసువదాగ

ಬೇಕು. ನಿಮ್ಮಂಥ ಪರೋಪಕಾರಿಗಳೂ, ಸುತ್ತಿಲರೂ, ತೇಜಸ್ವಿಗಳೂ ಆದ ಅತಿಧಿಗಳ ಸೇವೆಯು ಪರಮ ಮರ್ಮಾಂಶವು. ಪ್ರಜ್ಞಾತಾಲಿಯೇ, ಅತಿಧಿಸ್ವರೂಪ ನಾಗಿ ಬಂದಿರುವ ಸೀನು, ಇನ್ನು ಮನೆಯಾತನಾಗಬೇಕು. ಈ ಮನೆಯು ಸನ್ನುಢಿಂದು ತಿಳಿ. ಇದು ಉಪಕಾರವ ವರಾತ್ಮೀ. ತ್ರೈಗೌರಿಯು ಪ್ರಜ್ಞಾಗಾಗಿ ಪ್ರತಿಮಂಗಳವಾರವೂ ಸನ್ನೀಂದ ಇಚೇ ರೀತಿ ತಪಾಗುವದು. ಉಂದ ದಿನಗ ಕಲ್ಲಿ ನಿನ್ನಂಥ ಸುಗುಣೀಯ ಸವಾಸದಲ್ಲಿ ಸನ್ನು ಕಾಲಪರಣವಾಗುವದು ಬಹು ಸಮಾಧಾನಕರಸು. ಸನ್ನೀಂದ ನನ್ನ ಮಾರ್ಚಿದ ಸಿವಾರಣವಾಗಲ್-ಆಗದಿರಲ್, ಸ್ವಾನು ಈ ಮಂದಿರದಲ್ಲಿರುವ ವರೆಗೆ ಸನ್ನು ಸಮಾಧಾನಕ್ಕೆ ಕೊರತೆಬಾರದು. ಪರಾವ ಸಂಕೀರ್ಣಚವ್ರಾ ಇಲ್ಲಮೆ, ಮನೆಯವರಂತೆ ತಿಳಿಯು, ನೀತ್ರಘಾವದಿಂದ ಸಮೀಕ್ಷಿತ ಸಂಗಡ ಸಡಕೋಟ್ಟುತಕ್ಕಂದ್ದು. ಮೊಫ್ಫನಾದಪ್ಪೆತ್ತೆನ ಈ ಸಾಫ್ ಸದಲ್ಲಿ, ಯಾತಕ್ಕೇಷೂ ಕೊರತೆಯಿಲ್ಲ; ಆದರೆ ಸ್ವಾನು ಆತನ ಕಣ್ಣಿಗೆ ಬೀಳಂತೆ ಎಚ್ಚರಪಡತಕ್ಕಂದ್ದು. ಪ್ರತಿಮಂಗಳವಾರಕ್ಕೊಂಡು ಆತನು ಇಲ್ಲಿಗೆ ತಪ್ಪಿದೆ ಬರು ತ್ರಾನೆ. ಉಂದ ದಿನ ಆತನ ಭಯಸಿಲ್ಲ. ಪ್ರರುಷದ್ವಂಷಾ, ಈ ಸಾಫ್ ಸದಲ್ಲಿ ನಿನ್ನು ಧಾರ್ಮಿಕ ಸ್ವತ್ಯ ಸ್ವೀಮಿತ್ತಿಕ ಕರ್ಮಗಳನ್ನು ಭಕ್ತಿಯಿಂದ ಆಚರಣಸುಕುಮದು; ಶ್ರೀರಸಾಮಧ್ಯವನ್ನು ಬೇಸುವದರಾಗಿ ಗರಜಿಯ ನಾಧಕಮಾಡಬಹುದು; ಚೀಟಿಗಾಗಿಯೇ ಕಾದಿಟ್ಟಿದ್ದ ಆರಣ್ಯದಲ್ಲಿ ಬೆಂಟಿಯಾಡಬಹುದು; ಇಂದೊತ್ತಾ ಗಲು, ಸರೋವರದಲ್ಲಿ ನಾವೆಗಳ ಸವಾಯಿದಿಂದ ಸಂಜರಣೆ ರಮಿಸಬಹುದು; ಜದುರಂಗ ಮುಂತಾದ ಆಟಗಳನ್ನು ಆಡಬಹುದು; ಓದಬಹುದೆ-ಬರೆಯ ಬಹುದು; ಯಾಡಬಹುದು-ಬಾಂಸಬಹುದು; ಒಳ್ಳಿಗೆ, ಸುಜನಸೂ, ವಿಂಚೆ ಕಿಂತೂ ಆದ ಸ್ವಾನು ಮನಸ್ಸೊಕ್ತವಾಗಿ ಆಚಂಸಬಹುದು.

ಗುರುಪುತ್ರ, ಆ ಪ್ರಮಾದೀಯ ಈ ಪಾತುಗಳನ್ನು ಕೇಳಿದ ಸ್ವಾನು, ಅವಕ ಯೋಗ್ಯತೆಯನ್ನು ಮನಸ್ಸಿನಲ್ಲಿ ತಾಗಿ ಸೋಂದಿದ್ದಿ. ನಾನಂತು ಗಾಬರಿಯಾಗಿ, ಇಕ್ಕೆಯಾಗೆ ಹರಿದುಹೋಗುವ ನನ್ನ ಯೋಂಡಿಮನಸನ್ನು ಗುದ್ದಿ ಸುಮುಕನೇ ಕುಳ್ಳಿ ಎಸಿಕೊಂಡಿಸು. ಆದರೂ ಒಮ್ಮೆ ತನಗಾಗಿದ್ದ ಸೋಂವನ್ನು ತಾಳಲಾರದೆ, ಆ ಮನಸ್ಸು ಕೂತಲ್ಲಿಯೇ ಸೇರಬಹ್ತುತು. ಬರಬರುತ್ತ ಆ ಸ್ತ್ರೀಯರ ತಂಡದ ಪರಿ ಚಯವಾಗಿ, ನಾನು ಆವಶ್ಯಾದನೆ ಸಲಿಗೆಯಿಂದ ಸಡಿಯಹತ್ತಿದೆನು. ಉಷಃ-ಕಾಲಕ್ಕೆ ಎಷ್ಟ ಕೂಡಲೆ ಪ್ರಾತಃಸ್ನಿರಣಮಾಡಿ, ಪ್ರಾತವೀಧಿಗಳನ್ನು ತೀರಿಸಿಕೊಂಡು

ನಿತ್ಯಕವು-ಗಳನ್ನು ಮುಗಿಸಿಕೊಳ್ಳುತ್ತಿದ್ದೇನು. ಅಷ್ಟರಲ್ಲಿ ಎರಡು ತಾಸು ಹೊತ್ತು ಪರುತ್ತಿತ್ತು. ಉಪಾಹಾರವು ತೀರಿದ ಮೂಲಿಗ್ರಹಗಳನ್ನು ಅವಲೋಕಿಸುತ್ತಿದ್ದೇನು. ಆದು ತಾಸಿಗೆ ಪುಂಧಾರ್ಕದ ಕಮರ್ಗಳು ಮುಗಿದು ಉಂಟಾದ ಒಳಕೆ ಸ್ವಲ್ಪ ವಾಮಕ್ಕಾಣಿ, ಗ್ರಂಥಾಪಲ್ಲೋಕನ, ತಿಳಿ, ಉಪಾಹಾರ, ಹಾಸ್ಯವಾಮ ಇವು ಕ್ರಮವಾಗಿ ನಡೆಯುತ್ತಿದ್ದವು. ಅಷ್ಟರಲ್ಲಿ ಹೊತ್ತು ಮುಂಜಾಗುತ್ತಿತ್ತು. ಸಂಧಾರವಂದನಾದಿ ಸಂಚಯ ಕಮರ್ಗಳು ಮುಗಿದಮೇಲೆ ಎರಡು ತಾಸು ರಾತ್ರಿಗೆ ಸಂಚಯ ಉಂಟಾಗುತ್ತಿತ್ತು. ಸಂಚಯ ಉಂಟಾವ ಒಂದಕ ನಡೆಯುವ ಮುಖ್ಯ ಕೆಲಸವೆಂದರೆ ದರಬಿಯು! ಬಾರ್ಚೆನ್ಸೋತ್ತಮಾ, ಈ ಕ್ರಮ ದಿಂದ ನಾನು ಆ ಸುಂದರಿಯರ ಸಹವಾಸಪಟ್ಟ ಈ ದಿನಗಳನ್ನು ಕೇಳಬೂ, ಅವರು ನನ್ನ ಪೃತ್ಯಾಂತವನ್ನು ಕೇಳಲಿಲ್ಲ; ನಾನಾದರೂ ಅವರ ಸಂಗತಿಯನ್ನು ತಿಳಿಕೊಳ್ಳುವ ಸಾಹಸಕ್ಕೆ ಹೋಗಲಿಲ್ಲ. ಒಮ್ಮೆಮೈ ಬೆಕಿನ ಉಪಾಹಾರವಾದ ಒಂದಕ ನಾನು ಆ ಸುಂದರಿಯಿಡನೆ ಬೋಟಿಯಾಡಲಿಕ್ಕು ಹೋಂಗುತ್ತಿದ್ದೇನು; ಸಂಚಯ ಉಪಾಹಾರ ತೀರಿದಮೇಲೆ ಒಮ್ಮೆಮೈ ಅವಳಿಯಾಡನೆ ಉವಾವನದಲ್ಲಿ ಸಂಚರಿಸುತ್ತಿದ್ದೇನು; ಒಮ್ಮೆಮೈ ಸರೋವರದಲ್ಲಿ ನಾವೆಯಲ್ಲಿ ಕುಳಿತು ವಿಶ್ವಾಂ ಶಿಯನ್ನು ಹೊಂದುತ್ತಿದ್ದೇನು. ಆಕೆಯು ನನ್ನನ್ನು ಪುರಾಷ್ಟ್ರಿಷಾ, ಎಂದು ಕರೆಯುತ್ತಿದ್ದಳು; ನಾನು ಸುತ್ತಿಲೆ, ಎಂದು ಆಕೆಯನ್ನು ಕರೆಯುತ್ತಿದ್ದೇನು. ಅಷ್ಟ ದಿನವಾದರೂ ನಿಜವಾದ ಹೇಸರು ಕೇಳುವ ಧೈರ್ಯವು ಅವರಿಗೂ ಆಗಲಿಲ್ಲ, ನನಗೂ ಆಗಲಿಲ್ಲ!

ಮೀಗೆ ನಾನು ತಂದೆ-ತಾಯಿಗಳನ್ನೂ, ರಾಜ್ಯಸುಖವನ್ನೂ, ಅರಣ್ಯವಾಸದ ಕಷ್ಟಗಳನ್ನೂ ಮರೆತು ಆಸಂದದಿಂದ ಕಾಲಪರಣಮಾಡುತ್ತಿರಲು, ಒಂದು ದಿನ ನಾನು ನಮ್ಮ ಸುತ್ತಿಲೀಯಾಡನೆ ಬೋಟಿಯಾಡುವದಕ್ಕು ಹೋಂದೆನು. ಹೊರಗೆ ಹೋಗುವಾಗ ಒಮ್ಮೆಮೈ ನಾನು ಸ್ತ್ರಿ ವೇಷವನ್ನು ಧರಿಸುತ್ತಿದ್ದೇನು; ಒಮ್ಮೆಮೈ ಸುತ್ತಿಲೀಯು ಪುರುಷವೇವನ್ನು ಧರಿಸಿ ನನ್ನೊಡ್ಡನೆ ಬರುತ್ತಿದ್ದಳು. ಆ ದಿನ ನಾವಿಭೂತ ಪುರುಷವೇಷದಿಂದಲೇ ಬೋಟಿಗೆ ಹೋಗಿದ್ದೇವು! ಸುತ್ತಿಲೀಯುಧನುವಿ-ಘೇಯ ಅಭಿಜಾಸವನ್ನು ಚನ್ನಾಗಿ ಮಾಡಿದ್ದಾನು. ಆಕೆಯು ಬೋಟಿಯಾಡುತ್ತಿದ್ದು ಅರಣ್ಯದ ಮಧ್ಯವನ್ನು ಹೊಕ್ಕಳು. ಆಗನಾನೂ ಹಿಂಬಾಲಿಸಿ ಹೋಗಿದ್ದೆನಿಂದು ಹೇಳುವ ಕಾರಣವಿಲ್ಲ. ಅಷ್ಟರಲ್ಲಿ ಒಂದು ಹೆಲಿಯು

ಅಕ್ಷಸ್ಯಾತ್ತೂಗಿ ಸುಶೀಲೆಯನೇಲೆ ಮುಹುಕಿತು. ಯೋಗ್ಯ ಪ್ರಸಂಗದಲ್ಲಿ ಸಾರಾಯವು ದೊರೆಯಿದಿದ್ದರೆ, ಸುಶೀಲೆಯ ಕಥೆಯು ಮುಗಿದುಹೊಗುತ್ತು! ಯಾಕಂದರೆ, ಆ ಮಣಿ ವ್ಯಾಘರ ಅಬ್ಜರಕ್ಕೆ ಸುಶೀಲೆಯುಬಿದರಿ, ಮುಂದುಮಾರಣದೆ ಕುದುರೆಯು ಮೇಲೆ ಸುಮೃದ್ಧಿ ಕುಳಿತ್ತಿದ್ದಳು. ಅಷ್ಟರಲ್ಲಿ ನನ್ನ ಧನಸ್ಥಿನಿಂದ ಹೊರಬಿದ್ದು ಸುಯಿಗುಟ್ಟಿತ್ತು, ಹೊಂದ ತೊಕ್ಕಣಿಂದ ಬಾಣವು ವ್ಯಾಘರನ ಮುಖವನ್ನು ಪ್ರವೇಶಿಸಿ ಅವನ್ನು ಬಿಂದಕ್ಕೆ ಸರಿಸಿತು. ಆ ಭಾಯಂ ಕರ ಪ್ರಾಣಿಯು ನನ್ನ ಕೂರಂಬಿನ ಇರತಕ್ಕೆ ಬಿಂಜರಿಯನ್ನಿಂದ ಮತ್ತೆ ಸುಶೀಲೆಯು ಮೇಲೆ ಹಾರಲು, ನಾನು ಕೈ ಚೆಮತಡಿಂದ ಆ ವ್ಯಾಘರ ಹಣ್ಣೆ-ಎಮೆ-ಬಾಯಿಗಳಲ್ಲಿ ಅನೇಕಬಾಣಗಳನ್ನು ನಡಿಸಿದೆನು. ಆಗ ಅದು ಹಿಂದಕ್ಕೆ ಬಿದ್ದ ವ್ಯಾಘರನ್ನು ತಾಳಲೀರದೆ ಒದ್ದಾಡಿ ಪ್ರಾಣಬಿಟ್ಟಿತು. ಇದನ್ನು ನೋಡಿ ಸುಶೀಲೆಯು ಕೃತಜ್ಞ ತಾಪೂರ್ವಕವಾಗಿ ನನ್ನನ್ನು ನೋಡಿ—ಪುರುಷಶ್ರೇಷ್ಠಾ, ಇಂದು ನೀನು ನನಗೆ ಪ್ರಾಣದಾನವಾಡಿರುವದನ್ನು ನಾನು ಎಂದೂ ಮರೆಯುವ ರಾಗಿಲ್ಲ. ನೀನು ಧನುಧರಾಗ್ರೇಂದರಿಂದುತ್ತಿಂದಿ. ನಿನ್ನಂಥ ಕ್ವಶಿಯವಿರಿಸಿಗೆ ಅಗ್ರೇಂದರಿಂದ ಅಲಂಕಾರಭೂತವಾಗಿರುವದು.

ఆ మేలిగే సుతీలీయు నన్నె అభిసంచన మాడుత్తిరటు, నాను నన్నె కుచురెయస్తు హిందక్కే తిపుగిసిచేను. నావిష్టురు మనేగి బందు స్తోనేమాడి ఉఱిపొద బళిక విత్తారుంతియున్న హోందిచేశు. దినక్కింత ఆ దిన నమగే, విశేషవాగి సుతీలీగి బయథ క్రమవాగిత్తు. జులియు భయుధింద ఆకేయు మునస్సు బయథ తస్ఫుఫువాగిత్తు. దినచ హోత్తిగి ఆకేయు నన్నె మందిరక్కే బారిదిరటు, నానేం ఆకేయుచట్టగి హోంచేను. ఆకేయు ఇస్తూ మలగిచ్చటు. గాథవాద సిచ్చేయు హత్తిత్తు. నాను దాసి యిరిగి ఎబ్బిసదంతె సన్నెమాడి తల్లేం. ఆసనదల్లి కుంతు, వినోదక్కాగి ఆ దినద రాలియ బొటియ ప్రసంగద జిత్తువన్న తిగెయుహత్తిచేను. ఎద డసేయ సారే సుతీలీయ మోలై జిగిడ జులియు జిత్తువు ముగియలు, ఆప్సరల్లి సుతీలీయు— “ ప్రదుషత్తోష్టూ, జులియు ” ఎందు గాబిరుగాగి ఎద్దు హాసిగెయ మేలై కుంతు కణ్ణు తిక్కికొండు సుత్తు ముత్తు స్మోడుత్తులే, హత్తుర దాసియరు, జిత్తుకడెయ ఆసనదల్లి ప్రదు

ಪಶ್ಚೇಷ್ಟುನು! ಕೂಡಲೆ ಸುತ್ತಿಲೀಯು ಎದ್ದು ಸಿಂತು, ಪೊತ್ತಿಪ್ಪುವರ್ಕವಾದ ಆದ ರದಿಂದ ನನ್ನನ್ನು ಸೋಂಡುತ್ತು ವಿನಯದಿಂದ — ಪ್ರಮಾದವಾಯಿತು! ತಾವು ಬಂದು ಕುಳಿತಿದ್ದರೂ ನನಗೆ ಎಚ್ಚರವಾಗಬಾರದೆ! ದಾಸಿಯರಿಗೂ ಬುದ್ಧಿಯಿಲ್ಲ. ಅವರಲ್ಲಿ ಒಬ್ಬರು ಹತ್ತರ ಬಂದು ಸಿಂತಿದ್ದರೆ, ನನಗೆ ಎಚ್ಚರವಾಗುತ್ತಿತ್ತು! ಪುರು ಷತ್ರೇಷ್ಟುರೇ, ನಿಮಿಷಂದ ಇಂದು ನನ್ನ ಪ್ರಾಣರಕ್ಷಣವಾಯಿತು. ಜಾಗೃತಿಯಲ್ಲಿ ಯೂ, ಸ್ವಷ್ಟಿದಲ್ಲಿಯೂ ಅದೆ ಪ್ರಸಂಗವು ನನ್ನ ಕಣ್ಣಿಗೆ ಕಟ್ಟಿರುತ್ತದೆ. ನಾನು “ಪುರುಷತ್ರೇಷ್ಟು” ಎಂದು ಕನಸಿನಲ್ಲಿ ಕರೆದರೂ, ನನ್ನ ಸಂಕಟಿನಿವಾರಣ ಕ್ಷಾಗಿ ನಿಜವಾಗಿಯೇ ಸೀವು ಸಿದ್ಧರಾಗಿ ಕುಳಿತಿರುವಿರಿ! ನುಡಿದಂತೆ ನನ್ನ ಮನಿವಾರವಾದ ಪ್ರಾಣಸಂಕಟಪನ್ನು ದೂರಪಾಡಿವಿರಿ. ಹೀಗೆಂಂದೇ ನಿಮಿಷಂದ ನನ್ನ ಸಂಕಟಿಗಳೇಲ್ಲ ದೂರವಾಗಿ, ನಾನು ಜನ್ಮಜನ್ಮಾಂತರಗಳಲ್ಲಿ ನಿಮಿಷ ತೊತ್ತಾಗಿರುವಂತೆ ಈಶ್ವರನು ಅನುಗ್ರಹಿಸಲಿ!!

ಆ ಕೊಂಡಲೀಯು ಆಜಿದ ಈ ಮಾತ್ರಾಗಳನ್ನು ಕೇಳಿ, ನನಗೆ ಒಂದು ಸಮಾಧಾನವಾಯಿತು. ಆಕೆಯು ನನ್ನನ್ನು ಬಹುವಚನದಿಂದ ಕರೆಯು ಲಾರಂಭಿಸಿದ್ದು, ಇದೇ ಮೂದಲೆಂದು ಹೇಳಬಹುದು. ಅವಳಿಲ್ಲಿ ಮೊದಲಿನ ಸರಳತನವು ಇಂದು ಕಂಡುಬರಲಿಲ್ಲ. ನಾನು ತನ್ನ ಪ್ರಾಣವನ್ನು ರಕ್ಷಿಸಿದೆ ಸಂಬಂಧಕಾರದಿಂದಲೂ, ನನ್ನ ಶಾಯಿಪನ್ನು ಕಣ್ಣಿಮುಟ್ಟಿ ನೋಡಿದ್ದ ರಿಂದಲೂ, ಬೇರೆ ಯಾವ ಕಾರಣದಿಂದಲೂ ತೋಯದು, ಆ ಸುಂದರಿಯು ನನ್ನನ್ನು ಮೊದಲಿಗಂತ ಹೆಚ್ಚು ಗೌರವಿಸಬಹುದಾಗಿ. ಆಕೆಯ ನಿಮ್ಮಾದ ಮನಸ್ಸಿನಲ್ಲಿ ನನ್ನ ವಿಷಯವಾಗಿ ಆದರ — ಲಜ್ಜೆ — ಭಯಗಳು ಉತ್ತರಣ್ಣವಾದಂತೆ ತೋರಿದವು. ಭೂಸುಢಿಂತ್ರಮಾ, ಸಾರ್ಯಸುರಿಗೆ ತಮ್ಮ ಆದರಕ್ಕೆ ಪಾತ್ರಾದವರು ಮನಸ್ಸನ್ನು ಪ್ರಸನ್ನಿಕರಿಸಿಕೊಳ್ಳುವದಕ್ಕಿಂತ, ಹೆಚ್ಚಿನ ಆಸಂದಕರವಾದ ಕೆಲಸವು ಯಾವಾದಿರುವದು? ನನ್ನ ವಿಷಯವಾಗಿ ಸುತ್ತಿಲೀಯು ಪ್ರಸನ್ನಿಚಿತ್ತಾದ್ವಯಿಂದ, ನನಗೆ ಸ್ವರ್ಗಸುಖವು ಪ್ರಾಪ್ತವಾದಂತಾಯಿತು. ನಾನು ಆಕೆಯನ್ನು ಕುಂಡಾ — ಸನಾತನಸ್ಥಿಯಾದ ಆಱಿಲಾಮಣಿಯೇ. ಸಿನ್ನ ಮುಚುವಾರ್ಥ, ಯಾದಿಂದ ಸಾಗಿ ಎಳೆಯಿಲ್ಲದ ಸೌಖ್ಯವು ಪ್ರಾಪ್ತವಾಗಿರಲು ಪದು ಪೂರಿಸಿದರೂ ಸಿನ್ನ ಶಾಸಕಾರವು ತೀರುವಾಗಿ. ಸ್ವಜನರಲ್ಲಿ ಹೆಚ್ಚಿನ ಉಪಕಾರವು ಬೇಡ. ಇಂದಿನ ಬೇಟಯಲ್ಲಿ ಸೀನು ಪರ್ವವಾಗಿ ದಣಿದಿರು

ಈಯೆಂದು ತಿಳಿದು, ನಿನ್ನ ಸಮಾಧಾನಕ್ಕಾಗಿ ನಾನೇ ಬಂದಿಸಿ. ಆಗಲಿ, ಇಂದು ಇಶ್ವರೀಯೇ ಆಡೋಣ, ಎಂದು ನಾವಿಷ್ಟಿರು ಆನಂದದಿಂದ ಚಂದುರಂಗ ಮಾಡಹತ್ತಿದೆವು. ”

ಪೀಠೀಯೇ ಆನಂದಂದನಾವು ಕಾಲಹರಣವಾಡುತ್ತಿದ್ದೇನೆ ದಿನದಿನಕ್ಕೆ ಹರಸ್ತರರಲ್ಲಿ ಪ್ರೇಮವು ಚೆಚ್ಚುತ್ತ, ಹೋಯಿತೆ. ಒಬ್ಬರನ್ನೊಂದು ರೂಪ ಅಗಲಿ ಶರದಾದೆವು. ಹರಸ್ತರರ ದರ್ಶನವಾದಕೂಡಲೆ ಇಂಧಿರಿಗೂ ರೂಪವಾಯು ಇನ ಸಂಚಾರವಾದಂತಾಗುತ್ತಿತ್ತು. ಆ ಕೋಮಲೆಯು ನನ್ನನ್ನ ಏನೋ ಕೇಳಬೇಕೆಂದು ಹಲವುಸಾರೆ ಯಂತ್ರಿಸಿದ್ದಳು. ಆದರೆ ಆಗ ಅವಳ ಸುಖದಿಂದ ಇಂದ್ರಿಗಳೇ ಹೊರಡುತ್ತಿದ್ದಿಲ್ಲ! ಆದರೆ ಕಾರಣವು ಲಜ್ಜೆಯೋ, ಶುಕ್ತತನ್ನೋ, ಸೌಜನ್ಯನ್ನೋ ಯಾರಿಗೆಗೊತ್ತು! ಬಿಗಿಹಿಡಿದು ಗುದ್ದಿಕಾಡ್ರಿಸಿದ್ದ ನಾನ್ನ ಹೊಡಿ ಮನಸ್ಸು, ಬರಬರುತ್ತ ಮತ್ತೆ ಕಿಂಗೇಡಿತನ ಮಾಡಹತ್ತಿತ್ತು. ಆ ರ ಕೃಯಾಲ್ಕಣ್ಣ ನಾನು ಎಷ್ಟೋಸಾರೆ ಸೌಜನ್ಯಕ್ಕೆ ಹಾನಿತಂದುಕೊಂಡ್ದೇನು. ವಿವರ ಹೆಚ್ಚಾಗಿ, ಆಗಿನ ಕಾಲದಲ್ಲಿಲ್ಲ ನಮ್ಮ ಸುಶೀಲೆಯು, ಮುಗುಂಗಿಯಿಂದ ಈನ್ನನ್ನು ನೊಡಿ ಕ್ಷಮೆಸುತ್ತಿದ್ದಳು. ಆ ಕ್ಷಮೆಯಿಂದ ನಾನು ಮತ್ತಿಷ್ಟು ಎಷ್ಟುರಗಿಡುತ್ತಿದ್ದೇನು. ಒಂದು ದಿನ ನಾವು ಪಗಡಿಯಾಡಹತ್ತಿತ್ತುವೆ, ದಾಸಿ ಹೆರಲ್ಲಿ ನಾಲ್ಕು ಜನರು ಆ ಸುಂದರಿಯ ಕಡೆಗೆ, ನಾಲ್ಕು ಜನರು ನ್ನ ಕಡೆಗೆ ನ್ನ ಕುಳಿತುಕೊಂಡಿವ್ವಾರೆ, ನಾಲ್ಕು ದು ಆಟಗಲು ಆಗಿ ಅವುಗಳ್ಲೇ ಬಹುತರ ಕುಸುಕುಮಾರಿಯೇ ಗೆದ್ದದ್ದರಿಂದ, ಆವೇಶಗೊಂಡು ಸ್ವಲ್ಪ ಲಜ್ಜೆಯಾರದು ಆಕರ್ಷಣೆ ಸನ್ನೂಡನೆ ಹಾಸ್ಯವಿನೊಂದಳಿನ್ನು ಮಾಡತೊಡಗಿದ್ದಾಗೆ. ಸೋತ್ತದ್ದ ಇಂದ್ರಿಗಳನ್ನು ಧನ್ಯವಾದವನ್ನು ನಾನೇ ನನ್ನ ಮನಸ್ಸಿನಲ್ಲಿ ಮಾಡಿಕೊಳ್ಳಬೇಕ್ಕಾಗಿ ನೊಂದು ಹಾತಿತಂದಿಂದ ನನ್ನ ಮ್ಯಾಮೇಲಿನ ಎಚ್ಚರವು ನ್ನೆಯಂತಾಗಿ ಹತ್ತಿನೆ. ಒಂಥ ಬಂಗಾರದಂಥ ಹೊತ್ತಿನಲ್ಲಿ ಆ ಹರಿಣಾಕ್ಷಯಿಯು, ನಂದರವಾದ ಇಂದ್ರಿಗಳಿಂದ ನನ್ನನ್ನು ನೊಡುತ್ತ—ಈಸಾರೆ ಆಟದಲ್ಲಿ ಒಂದು ಪಣ ಮಾಡಬೇಕು. ಈ ಸಾರೆಯಂತೆ ನಾನು ಗೆಲ್ಲಿವಡೇ ನಿಶ್ಚಯ! ಆಗ ಸೋತ್ತ ಹಾನಿ ಪನು ಮಾಡಬೇಕು? ಎಂದು ಕೇಳಲು, ಸಿಲಗಜ್ಜನಾದ ನಾ—ಮಾಡು ಮಾಡಿನು? ಗೆದ್ದರು ಸೋತ್ತವರಿಗೆ ಒಂದು ಜುಂಬನ ಕೂಡಬೇಕು, ಎಂದು ಇಂದ್ರಿಗಳನ್ನು ಮಾಡಬೇಕ್ಕಾಗಿ ನು. ಆದನ್ನು ಕೇಳಿದ ಕೂಡಲೆ ದಾಸಿಯರು ಬೆರ

ಗಾಗಿ ನನ್ನನ್ನು ಸೋಡಹತ್ತಿದ್ದು. ಆ ಚಂಚಲಾಕ್ಷಿಯು ಚಟ್ಟಿನೆ ಎದ್ದು—
ಸುಮಧ್ಯವೇ, ಹೊತ್ತಾಯಿತು, ಇನ್ನು ಆಟಿ ಸಾಕು, ಎಂದು ನುಡಿದು ಹೊರ
ಟು ಹೋದಳು. “ ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವೇನು? ” ಕುಲೀ
ನತಿಗೆ ಒಪ್ಪದ ಮಾತನ್ನು ಆಡಿದ್ದಕ್ಕಾಗಿ ನನಗೆ ಬಹಳ ಪಶ್ಚಾತ್ತಾವನಾಯಿತು.
ಅಂದುರಾತ್ರಿ ನಾನುಇಟಪಾಡಲಿಲ್ಲ, ಬೆಳತನಕ ನನಗೆ ನಿಡ್ಡಬರಲಿಲ್ಲ. ಭಾರತ್ವ
ಕ್ರಿಂತಪುನೇ, ಎರಡು ದಿನ ನಾನು ಆಟಿದಕಡಿಗೆಇಂಕಿ ಸಹ ಸೋಡಲಿಲ್ಲ,
ಮನಸ್ಯಿಚ್ಚಿ ಯಾರಸಂಗಡಲೂ ಮಾತಾಡಲಿಲ್ಲ. ಇನ್ನು ಹೇಳಿ ಆದಮ್ಮು
ಮೋಧಿಂದಲೇ ಇರತಕ್ಕದ್ದಂತು ಸ್ವರ್ಪಯು ಮಾಡಿಕೊಂಡಿನು.

ನನ್ನ ಈ ಬೆಂಬಿಸ್ತೆಯಿಂದ ಆ ಸುಕುಮಾರಿಗೆ ಸುಖವಾದಂತೆ ತೋರ
ಇ ವಾರನ್ನೇ ದಿವಸ ಆಕೆಯು ಎರಡು ತಾಸು ಹೊತ್ತು ಇರುತ್ತು,
ಆನಾಗಿ ನನ್ನ ಮಂದಿರಕ್ಕೆ ದಾಸಿಯದೊಡನೆ ಬಂದು, ಮಂಜುಲ ಸ್ವರದಿಂದ—
ಪ್ರತಾಪಶಾಲಿಗಳೇ, ಈಗೆರಡು ದಿನಗಳಿಂದ ನನ್ನ ಮನಸ್ಸಿಗೆ ಸೋಗಿಲ್ಲ. ಈ
ದಿನ ಒಬ್ಬಿಬ್ಬಿರು ಒಂದೊಂದು ನಾವೆಯಲ್ಲಿ ಕುಳಿತು, ಕ್ರಿಂಡಾವನದೊಳಗಿನ
ಸದೋವರದಲ್ಲ ಸಂಚಯವರೆಗೆ ಯಂಥೇಭ್ರಾಗಾಗಿ ಸಂಚರಿಸೋಣ. ನಾನು
ಮನೆನ್ನೆ ನಡುವೇ ಆಟಿ ಬಿಟ್ಟು ಎದ್ದು ಮೋದಪರಿಂದ, ನಿಮಗೆ ನಿಟ್ಟು ಬಂದಂತೆ
ತೋರುತ್ತದೆ. ನಾನು ಯಾರಮೇಲೀನ ಸಿಟ್ಟಿಸಿಂದಲೂ ಆಟಿವನ್ನು ಬಿಡಲಿಲ್ಲ.
ಮನಸ್ಸಿಗೆ ಏಕೂ ಒಂದು ತರಬಾಧ್ಯರಿಂದ ಎದ್ದುಕೊಂಡಿನು. ನನ್ನ ಈ ಉದ್ದ್ಯ
ಷಿಕ್ಷಣಕ್ಕಾಗಿ ಹ್ಯಾಮಿನಬೆಕು. ಇಗೇಂ, ಸೆಗೆನ್ಡಾಷ್ಟ್ರಿಯೇನೆ, ಈ ಅಬಲೆಯ
ಮಾತನ್ನು ಸಟಿಸಿ ಜಲತ್ವಿಡಿಗಾಗಿ ನಿಷ್ಠರಾಗಿಪೆಕು, ಎಂದು ಪ್ರಾರ್ಥಿಸುವಾಗ,
ಆ ಸುಂದರಿಯು ಸಂಕ್ರಾಣವಾಗಿ ನನ್ನ ಮನಸ್ಸನ್ನು ಎಕಕೊಂಡುಬಿಟ್ಟಿಳು.
ಅಂದಿನಂಥ ಸುಂದರವಾದ ಉಡಪ್ಪ—ತೊಡಪ್ಪಗಳನ್ನೂ, ಅಲಂಕಾರಗಳನ್ನೂ
ಆಕೆಯು ಎಂದೂ ಹಾಕಿಕೊಂಡಿಟ್ಟಿದ್ದು. ನಾನು ಮತ್ತೆ ಸೀರ್ಪಾಜ್ಞನಾಗಿ ಚೈನ್ಯದಿಂದ
ಆ ಸುಂದರಿಯ ಮುಖಕೆಮಲವನ್ನು ಎವೆಯಿಂಕ್ಕಾದೆ ಸೋಡಹತ್ತಿಂದು; ಆಗ
ಆಕೆಯು—ಯಾ! ಇನ್ನು ತಡಪಾಗುತ್ತಿದೆ ಒಳಬೆಕು, ಎಂದು ನುಡಿಮು ಮಂದಿ
ರದಿಂದ ಹೊರಡಲು, ನಾನೂ ಪರಪರನಾಗಿ ಆಕೆಯ ಬೆನ್ನುಹತ್ತಿಂದು.

ಸದೋವರದ ತ್ರಿಂದಾಷ್ಟ್ರಾ ಶಿಶಾಮೂಷಿಕಕ್ಕೆ ಹೋಗಿ ನಾವು ಕುಳಿತು
ಕೊಳ್ಳಲು, ಹಾಸಿಯಾರು ತೋಷಿಸಿ ಗಾನ ಪುಳಗೆ ಮೊದಲಾವ ತರತರದ

ಸುಗಂಧ ಪ್ರಪ್ನಗಳ ಅರಳು ಮೋಗೀಗಳನ್ನು ತಂದು, ಮಾಲೆಗಳನ್ನು ಕಟ್ಟಿಹತ್ತಿದರು. ಸಮ್ಮಾನ ಸುತ್ತಿಲೆಯು ತನ್ನ ಕೊಂಡು ಕರಗೇಂದ ಒಂದು ಸುಂದರವಾದ ಹಾರವನ್ನೂ, ಮನೋಹರವಾದ ಒಂದು ತುರಾಯಿಯನ್ನೂ ಹಾ ಹಾ ಅನ್ನುವದರಿಳಗೆ ಕಟ್ಟಿದೆ. ಬುಂದ್ರಾರ್ಥಿಯೇ, ತಿಳಿನ ಸುಖವನ್ನೇನೂ ವರ್ಣಿಸಲಿ! ಇಂದಿನ್ನು ಹೊತ್ತಿದೆ; ಅರಳು ಮೋಗೀಗಳ ಮಿಶ್ರಸುಗಂಧವೈ ಎಲ್ಲಕೆಡಿಗೆ ಇಡಿಗಿದೆ; ತಂಗಾಳಿಯು ಅಲ್ಲಿಕೂಡಿದ್ದ ಸುಂದರಿಯರ ಸುಂದರಾಲಕಗಳನ್ನು ಮೇಲ್ಲಿನೆ ಹಾರಿಸುತ್ತ ಸುಂದಾಡಿದ್ದಿದೆ; ಪ್ರಮಾಂತರ ತಂಡವು ಕೈಯೊಳಗನ್ನು ಮನೋಹರಿಸಿಕೊಡಿದೆ; ಸುತ್ತಿಲೆಯಲ್ಲಿ ನಟ್ಟಿದ್ದ ಸನ್ನು ಕಣ್ಣಿ—ಮನಗಳು ಕಿತ್ತಲಾರಧಾರಿನಿ. ಇಂಥ ಸ್ತುತಿಸಂಗದಲ್ಲಿ ಆ ಚಾರುಗಾತ್ಮಿಯು ಮುಗುಳುನಗೆಯಿಂದ ನನ್ನ ಮೋರಿಯನ್ನು ನೋಡುತ್ತ, ಸುಮಧುರುಮೇರು ಕೈಯ್ಯಲ್ಲಿ ಹಾರವನ್ನೂ, ತುರಾಯಿಯನ್ನೂ ಕೊಟ್ಟಿಳು. ಚತುರಳಾದ ಸುಮಧುರುಮೇಯು ನನ್ನ ಬಳಿಗಿಂದು, ಕೊರಳಲ್ಲಿ ರಾರವಣ್ಣ ರಾಕಿ, ಕೈಯ್ಯಲ್ಲಿ ತುರಾಯಿ ಕೊಟ್ಟಿಳು. ದ್ವಿಜರ್ಮಿಷಾ, ಸ್ವರೂಪಾಂತರ ಇದಕ್ಕೂ ಹೆಚ್ಚಿನ ಸುಖವಿರಬಿಡುವೇ, ಸ್ಥಿರ್ ಹೇಳಿ! ಪೂಲೆ—ತುರಾಯಿಗಳನ್ನು ಕಟ್ಟಿಕೊಟ್ಟಿ ಕೂಡಲೇ ಆ ಚಪಲೆಯು ತನ್ನ ನಾವೆಯಕಡಿಗೆ ನಡೆದಳು. ನಾವೂ ಆಕೆಯನ್ನು ಓಂಬಾಲಿಸಿದೆ. ನಾವೆಯನ್ನೇ ರಿದ ಆ ವಿಶಾಲಾಕ್ಷಿಯನ್ನು ದಾಸಿಯಿದು ಪಾಳಿಗೇಂದ ಅಲಂಕರಿಸಲು, ಆಕೆಯು ಸೌಂದರ್ಯದಿಂದ ಸ್ವರೂಪ ಗನೆಯನ್ನು ಮಿರಿದ್ದಾ! ಆ ದಿಸ್ತ್ರಿಕ್ಟಿಯು ಈಗೂ ನನ್ನ ಕಣ್ಣಿನುಂಟೆ ಕಟ್ಟಿರುತ್ತದೆ.

ನಮ್ಮೆಂಜಿರ ನಾವೆಗಳು ಸದೋವರದಲ್ಲಿ ಸಾಗಿದೆ. ಅಬಲೆಯರು ಆವೇಶದಿಂದ ಡುಟ್ಟಿರಾಕಿ, ನಾನು ಮುಂದೆ ಸ್ಥಿರ ಮುಂದೆ ಎಂದು ನಾವೆ ನಡಿಸುವದನ್ನು ನೋಡಿ, ಸನಗ ರೋತ್ತುಕಾರಾಯಿತು. ಆಗಿನ ನಮ್ಮೆ ಚಾರುಗಾತ್ರಿಯ ಸೊಬಗನ್ನೇ ನು ವರ್ಣಿಸಲಿ! ಮಂಟ್ಪಿಯಾಕಿ ವಣಿದ್ದವರಿಂದ ಅವಕ ಪುಂಡು ಕಮಲವೈ ಬೆವರ್ತಿತ್ತು, ಸದೋವರದೊಡ್ಡಿನ ತಂಗಾಳಿಯಿಂದ ಅವಕ ಸ್ಥಿರ ಸ್ಥಾಪಿತ ಹಾರಾಡುತ್ತಿದ್ದಿವೆ, ಡುಟ್ಟಿಕುಚೆಗಳು ಕುಪ್ಪಿಸಿದ್ದು ಒತ್ತಿದ್ದಿವೆ. ಅಕರ್ತಾ ದಣಿದು ಡುಟ್ಟಿ ಸಿಕ್ಕಾಂತಿಗಾಗಿ ನಾವೆಯಿಳ್ಳ ಎಂಬು ಸಿಂಠಾಗ, ಹೊರ

ಸೂಕ್ಷಮ ಆ ಹರಿಣಾಕ್ಷಯ ಕರ್ಚಾಕ್ಷಗಳ ತಾಕಲಾಟದಿಂದ ಯಾವ ಪುರುಷನು ಅ, ಮಿಂತ್ಯಾನಾಗಲಿಕ್ಕಿಂಭಿ? ಶ್ರಮವಾರಿ ಬಿಂದುಗಳನ್ನು ಸೆರಿಗಿನಿಂದ ಒರಸಿಕೊಂಡು, ಸುಂದರಾಲಕಗಳನ್ನು ಸರಿಮಾಡಿಕೊಳ್ಳುವಾಗ ಆಕೆಯ ಚಾರುಗಾತ್ಮವನ್ನು ದೊಡ್ಡಿ, ಯಾವನು ಹೋಟಿಕ್ಕಿಂಭಿ? ತನ್ನಂದವ ಲಂಡಗಕ್ಕಿಂತಲು, ಆಕೆಯು ವಾಂಜುಳಿಸ್ತು ರದಿಂದ ಗಾನಪೂರ್ವವಾಗ, ಯಾವನ ಧೈರ್ಯವು ಹಾಳಾಗಿ ಹೋಗಲಿಕ್ಕಿಂಭಿ! ಬ್ರಾಹ್ಮಣರ್ಥಿಷ್ಠಾ, ಇಂಥ ಸುಂದರ ಮೂರ್ತಿಯನ್ನು ಬ್ರಹ್ಮ ನೆನ್ನ ಸ್ವಾಸ್ಥ್ಯಸಿರಲು, ವಸಿತಾದಿ ವಿಷಯಗಳು ವಿಷಸಮವೆಂದು ಹರಟಿನವರ ಹರ ಟೀಯು ವ್ಯಘಾವಭಿ? ಸಂಸಾರಸ್ವತ ಆಸಾರವೆಂದು ಗಿರಿ—ಗಂಡರಗಳನ್ನು ಸೇರುವವರ ಪೌರುಷವು ನಿಂದ್ಯಾವಾದಭಿ? ನಾನೆತು ಸ್ವರ್ಗವಿಷ್ಟಿ, ಅದು ಕ್ರಿಂತಾ ವಸಮೀಕ್ಷಿಸ ಆಗಿನ ಕಾಲದ ಸರೋವರಭೇ ಆಗಿರಬಹುದೆಂದು ತಿಳಿಯುವೆನು!

ದ್ವಿಜೋತ್ತಮಾ, ದಿನಮಣಿಯು ದಣಿದು ಪಶ್ಚಿಮದಿಕ್ಕಿನಲ್ಲಿ ಮರಿಯಾಗಿವ ಹವಣಿಕೆಯಲ್ಲಿದ್ದನು; ಹೂ ಬಿಸಿಲು ಅಲ್ಲಲ್ಲಿ ಬಿಂದು ಸದೋವರದ ಕ್ರೋಛೆ ರುನ್ನು ಹೆಚ್ಚಿಸುತ್ತಿತ್ತು; ಪಕ್ಷಿಗಳು ಗೂಡು ಸೋರುವದಕ್ಕಾಗಿ ಆಕಾಶದಲ್ಲಿ ಹಾರಾಡುತ್ತಿದ್ದವು; ಕತ್ತಲಾಗುತ್ತಿದೆಂದು ಎಲ್ಲರೂ ಸಮ್ಮುಖ ಸಮ್ಮುಖ ನಾವೆಗಳನ್ನು ಶರುಗಿಸಿದ್ದವು. ಅಷ್ಟುರಲ್ಲಿ ನಾವೆಯೂ ಗೆ ಹುಟ್ಟಿಯಾಕಿ ದಣಿದು ವಿಶ್ರಾಂತಿ ಹುನ್ನು ಹೊಂಮತ್ತಿದ್ದ ಸುತ್ತಿಲೆಯು, ತತ್ತ್ವಾಸುತ್ತಿ ಒಮ್ಮೆಂದೊಮ್ಮೆ ಸದೋವರ ಸಳ್ಳಿ ಬಿಂದು! ಅಗ ನನ್ನ ವ್ಯಾದಯಕ್ಕೆ ಸಿಡಿಲು ಬಡಿದಂತಾಯಿತು! ದಾಸಿ ರುದು ಯಾ ಯಾ ಕಾರವನ್ನು ಱಟಿಮಾಡಿದರು! ದಿಕ್ಕುಗಳು ಶಾಸ್ತ್ರವಾದವು! ಕೂಡಲೆ ನಾನು ಸರೋವರದಲ್ಲಿ ಹಾರಿ, ಕ್ಷಣಾರ್ಥದಲ್ಲಿ ಸುತ್ತಿಲೆಯ ಕೈಪುಡಿದು ಮೂಲಕ್ಕೆತ್ತಿ ನಾವೆಯನ್ನು ಹತ್ತಿಸಿ, ನಾನೂ ಹತ್ತಿದೆನು. ಭಯದಿಂದ ನಡುಗುತ್ತಿದ್ದ ನಮ್ಮುಳೆ ಚಂಚಲಾಕ್ಷಯು ಬೆದರಿ, ನನ್ನನ್ನು ಗಟ್ಟಿಯಾಗಿ ಅಪ್ಪಿಕೊಂಡು—ಪುರುಷರ್ಥಿಷ್ಠಾ, ಈ ಗೊಧೂಲಿಯ ಲಗ್ಗುದಲ್ಲಿ ಈ ಅನಾಧಕ್ಕಾಗಿ ಪ್ರಾಣರ್ಹಣಮಾಡುವಾಗ ಪಾಠಿಗ್ರಹಣ ಮಾಡಿದ್ದು, ವ್ಯಘಾವಾಗಬಾರದು ಕಂಡಿಯಾ! ಇನ್ನು ಪಡ್ಡನಯನುಂಟು ನಿರಾಶಿತಭಾಗಿ ಇರಲಾರಳು! ಇಗೋ, ಪಗಡಿಯ ಅಪ್ಪಿದಲ್ಲಿ ನಿನ್ನ ಪಾಲಿಸದಾಗಿ ಉಳಿದ ಚುಂಬನವು! ಎಂದು ಮುಖನೆತ್ತಲು, ಆಕೆಯ ಪಾಠಿಗ್ರಹಣ ಮಾಡಿದ ನಾನು, ಮುಖನೆ ಅದನ್ನು ಚುಂಬಿಸಿ ಕೃತಕ್ಕೆ ನಾದಿನು!



ಒ ನೆಯ ಸ್ರಕರಣ.

ದುರದೃಷ್ಟಿ.



ಪ್ರಿಯವಾಚಕರೇ, ಈ ಮೇರೆಗೆ ಆಕಸ್ಮಿಕವಾಗಿ ಆದ ಪ್ರಾಯಸ್ಥಾರ ಪಾಣಿಗ್ರಹಣ ಮಹೋತ್ಸವವನ್ನು ಓದಿ, ನಿಮ್ಮ ಮನಸ್ಸು ಸಮಾಧಾನಪಟ್ಟಿರಬು ಹುದು. ಆ ಮಹೋತ್ಸವದಲ್ಲಿ ಚಾರುಗಾತ್ರೀಯು “ ಇನ್ನು ಪದ್ಧನಯನೆಯು ನಿರಾಶಿತಳಾಗಿ ಇರಲಾರಳು! ” ಎಂದು ಸುಡಿದದ್ದನ್ನು ಓದಿ ಚಾಣಾಕ್ಷರಾದ ಸೀವು ಮೊದಲೇ ತಕ್ಷಿಸಿದ್ದಂತೆ, ಅವಕು ವೀರವರ್ಮನ ಮಗಳಾದ ಪದ್ಧನಯ ನೆಯೆಂದು ಗೊತ್ತು ಹಿಡಿದಿರಬಹುದು. ನಿಮ್ಮಂತೆ ಸುಮತಿಯಾದರೂ ಗೊತ್ತು ಹಿಡಿದನು. ಇರಲಿ, ತಿಳಿಯತಕ್ಕ ಸಂಗತಿಗಳು ಇನ್ನೂ ಹಲವು ಇರುವವು.. ಕಮಲಾಕ್ಷನು ತನ್ನ ವೃತ್ತಾಂತವನ್ನು ಪೂರ್ಣವಾಗಿ ಹೇಳಿದನೆಂದರೆ ಎಲ್ಲ ಗೊತ್ತಾಗುವದು. ಬ್ರಹ್ಮಾನಂದದಸ್ತಿರಳಿಂದ ಸಂತಂಘಣಾಗಿದ್ದ ಸುಮತಿಯ ನ್ನು ಕುರಿತು ಕಮಲಾಕ್ಷನು—ಭೂಸುರೋತ್ತಮನೆ, ಈ ಮೇರೆಗೆ ನಿಮ್ಮಬ್ಜರಿ ಪಾಣಿಗ್ರಹಣವಾದ ಬಳಿಕ ಆನಂದಿಂದ ಎಲ್ಲದೂ ಮನೆಗೆ ಬಂದಿವು. ಇಂದಿನಿಂದ ನಿಮ್ಮ ಸುತ್ತೀಲೆಯು, ಅಲ್ಲ ಅಲ್ಲ ಪದ್ಧನಯನೆಯನೆಯ ನಡತೆಯಲ್ಲಿ ಅಂತರವಾಗ ಹತ್ತಿತು. ಇಲ್ಲಿಯ ಪರಿಗೆ ಪರಕೀಯನಾಗಿದ್ದ ನಾನು, ಇಂದು ಪದ್ಧನಯನೆಯ ಪತಿಯಾದ್ದರಿಂದ, ನಿಮ್ಮಬ್ಜರಲ್ಲಿ ಸತೀ—ಪತಿಗಳ ಪವಿತ್ರಸಂಬಂಧಃ ಉತ್ತನ್ನಾಪಾಯಿತು. ಈ ಸಂಬಂಧಕ್ಕನುಸರಿಸಿ ನಿಮ್ಮಬ್ಜರ ನಡತೆಯಲ್ಲಿ ಪ್ರೇಮ, ಗೌರವ, ಆದರ ಇವು ಹೆಚ್ಚಿತ್ತ ಹೋದವು. ಪರಸ್ಪರರ ವೃತ್ತಾಂತವನ್ನು ತಿಳಕೊಳ್ಳುವೆ ದಕ್ಷಾಗಿಸಿವಿಕ್ಕಬ್ಜರ ಮನಸ್ಸುಹೆಯಂತಹತ್ತಿದಾವು. ಒಂದುಂದನ ರಾತ್ರಿನಾವು ಆನಂದ ದಿಂದ ಮಾತಾದುತ್ತ ಕುಳಿತಾಗ, ನಾನು ಪದ್ಧನಯನೆಯನ್ನು ಕುರಿತು— ಪ್ರಿಯೇ, ಪದ್ಧನಯನೆ, ನೀನು ನನ್ನ ಪಾಣಿಗ್ರಹಣ ಮಾಡಿದ್ದರಿಂದ ನಾನು ಕೃತಾರ್ಥನಾದೆನು. ನನ್ನ ವೃತ್ತಾಂತವನ್ನು ಕೇಳಬೇಕೆಂಬ ಕುತೂಹಲವು, ಸ್ವಾಭಾವಿಕವಾಗಿ ನಿನ್ನಲ್ಲಿ ಉಂಟಾಗಿರಬಹುದು. ನೀನು ಯಾರೆಂಬದನ್ನು ತಿಳ

ಕೊಳ್ಳುವುಕ್ಕೆ ನನ್ನ ಮನಸ್ಸಾದರೂ ಹರಿಯುತ್ತದೆ. ಆದರೆ ನನ್ನ ವೃತ್ತಾಂತ ವನ್ನು ಮೊದಲು ಕೇಳು; ಹಿಂದಿನಿಂದ ನಿನ್ನ ವೃತ್ತಾಂತವನ್ನು ಹೇಳುವೆಯಂತೆ ಎಂದು ಹುಡಿದು, ನಿನ್ನ ಮುಂದೆ ಇದೇ ಈಗ ಹೇಳಿದಂತೆ, ನಾನು ಯಾವು ದೇಶದ ರಾಜಪುತ್ರನು, ನನ್ನ ಹೆಸರೇನು, ಯಾವಕಾರಣದಿಂದ ಕಾರಾಗ್ಯಹೆಣ್ಣು ಇಡಲ್ಪಟ್ಟಿಸು, ಅಲ್ಲಿಂದ ಹೇಗೆ ಹೊರಬಿದ್ದಿಸು, ಸಂಕಟಗಳ ಪರಂಪರೆಯು ಹೇಗೆ ಒಣಿತು, ಗುಹಾ ಪ್ರವೇಶವು ಹೇಗಾಯಿತು, ಉಪವನವನ್ನು ನೋಡಿ ಎಮ್ಮು ಜೀಗಾದೆನು, ಸ್ಥಾವರದ ತೀರದ ಶಿಲಾಮಂಟಪದಲ್ಲಿ ಹೇಗೆ ಶಯನ ಪಾಠಿದೆನು, ಎಂಬ ಇವೇ ಮೊದಲಾದ ಸಂಗತಿಗಳನ್ನು ಒಂದು ಆಕ್ಷರ ಭಾವದೆ ಹೇಳಿ, ನಾನು ಅವಳನ್ನು ಕುರಿತು—ಚಾರುಗಾತ್ಮಯೇ ಸರೋವರವ ಶಿಲಾಮಂಟಪದಲ್ಲಿ ಮಲಗಿಕೊಂಡಿದ್ದ ನಾನು, ನಿನ್ನ ಈ ಭಾಷ್ಯ ಮಂದಿರಕ್ಕೆ ಹೇಗೆ ಒಂದೆನೇಂಬದರ ಕಲ್ಪನೆಯೇ ಹರಿಯದ ಬಳಿಕ ಮುಂದಿನ ಸಂಗತಿಯ ಸ್ನೇಹ ನಾನೇನು ಹೇಳುತ್ತೀರೋಂಬಿ? ಇದಕ್ಕಾಗಿ ಮನಸ್ಸಿನಲ್ಲಿ ವಿಕಾಸ ವನ್ನು ಉಂಮುಕೊಳ್ಳಲಾಗದು, ಎಂದು ಹೇಳಿದೆನು.

ಈ ಪ್ರಕಾರದ ನನ್ನ ವೃತ್ತಾಂತವನ್ನು ಕೇಳಿ, ಆ ಸುಂದರಿಯು ಪ್ರೇಮಿಯಕ್ಕೆ ಹೊಮ್ಮೆ ಸ್ವರದಿಂದ—ಪ್ರಭುಗಳೇ, ಸಾಕುಬಿಡಿರಿ, ಮುಂದಿನ ಎಲ್ಲ ಸಂಖ್ಯೆಯ ನರಗಿ ಗೊತ್ತಿದ್ದಿದ್ದೇ ಆದೆ. ಇಂದಿಗೆ ನಾನು ಧನ್ಯಭಾದೆನು. ಕೆಷಿಂಜಾ ಶುಷಿಗಳ ಒಂದು ಮಾತು ಸತ್ಯವಾಯಿತು. ಆ ಮಹಾತ್ಮನು ನಾನು ಸಾರ್ಥಕ ಭೋಮನ ಪಟ್ಟದರಾಣಿಯಾಗುವೆನೇಂದು ಭವಿಷ್ಯವನ್ನು ಹೇಳಿದ್ದನು. ತಾವು ಆಕ್ಷಿಕಾಗಿ ಕಣ್ಣಿಗೆ ಬಿಂದುವಾದ ಕಾರಣ, ತಮ್ಮ ರೂಪವು ಮೋಹಕ ವಿದ್ವಂತೆ, ಅದಕ್ಕೆ ತಕ್ಕು ಗುಣಗಳೂ, ಕುಲೀನತೆಯೂ, ಚಾತುರ್ಯ ತಮ್ಮಲ್ಲಿ ಇರುವೇಂಬ ಇಲ್ಲವೇಂಬ ಎಂದು ನಾನು ಶಂಕಸುತ್ತಿದ್ದೇನು. ಅವ್ಯಾಪ್ತಿ ತಮ್ಮಲ್ಲಿ ಪರಿಪೂರ್ಣವಾಗಿರುವವಲ್ಲದೆ, ತಾವು ಶಾರ್ಯಸಾಗರರಿರುವಿರಂತು ಮನಗಂಡಿನು. ನಿಷ್ಕಲಂಕಕಾಗಿದ್ದ ನಾನು, ತಮ್ಮ ಸಂಶಯಗಳನ್ನೆಲ್ಲ ಇಡು ಮಾಡುವನೇಂಬ ನಂಬಿಗೆಯಿಂದಲೇ, ನನ್ನ ತನು—ಮನೋಧನಗಳನ್ನು ಮತ್ತು ಪ್ರೋಫೆಕ್ಟಾಗಿತಮಗೆ ಸಿದ್ದೇನೆ. ನನ್ನ ಶಂಕೆಕ್ಕೂ, ಪ್ರಾಣಕ್ಕೂ ನೀವೇಂಬೆ ಯರು, ಎಂದು ನುಡಿಯಲು, ನಾನು ಆ ಪರಮದೇಯನ್ನು ಕುರಿತು ಕೃತಜ್ಞ ಹೀಗಿಯಂದ—ಪ್ರಾಣಸ್ವಿಯೇ, ಇತ್ತು ಬಾ. ನೀನು ನಿಷ್ಪತ್ತಂಕಳೆಂಬದನ್ನು ನಿನ್ನ ಸ್ವಾಮಿ

ಅಂಬನದಿಂದಲೇನಾನು ತಿಳಕೊಂಡಿನು. ಸುಂದರಿಯೂ, ಸುಗುಣೀಯೂ, ಸುತ್ತಿಕ್ಕಿತಕೂ ಆದ ನೀನು ನನ್ನ ಅರ್ಥಾಂಗಿಯಾದದ್ದರಿಂದ, ನನಗಿಂತ ಧನ್ಯನು ಯಾವನಿರುವನು? ನನ್ನ ಶ್ರಮವು ಸಫಲವಾಯಿತು. ನಿನ್ನ ಮನಸ್ಸಿನ ದುಗು ಡನ್ನು ಬಿಟ್ಟು, ನಿನ್ನ ವೃತ್ತಾಂತವನ್ನು ಹೇಳು, ಈನ್ನಲು, ಆವಳು ಉತ್ತಾಹ ದಿಂದ ಅದನ್ನು ಹೇಳಿತ್ತೆಡಿದ್ದು.

ಪ್ರೀಯವಾಚಕರೋ, ಪದ್ಧನಯನೆಯ ಸುದ್ದಿಯನ್ನು ಕೆಲ ಮಾಟ್ಟಿಗೆ ನೀವು ಬಿಳಿವರಾದ್ದರಿಂದ, ಆದನ್ನು ಮತ್ತಿ ಕೇಳಲಿಕ್ಕೆ ನಿಮಗೆ ಬೇಸರಬರಬಹುದು. ಆದರೆ ಪದ್ಧನಯನೆಯು ಪ್ರೀತಿಪೂರ್ವಕವಾಗಿ ತನ್ನ ಪತಿಯ ಮುಂದೆ, ಆದ ನ್ನು ಹೇಳುತ್ತಾ ಖೆಂಬದನ್ನು ಮರೀಯಬೇಡಿರಿ. ಇದಲ್ಲದೆ ಪದ್ಧನರು ನೆಯ ಸಂಪೂರ್ಣವಾದ ಇತಿಹಾಸವನ್ನು ನೀವು ಆರಿತುಕೊಳ್ಳಬೇಕಾಗಿರುವುದು. ಆದಕ್ಕಾಗಿ ನೀವು ಆದನ್ನು ಮೊದಲಿಸಿಂದ ಸುಮತಿಯ ಸಂಗಡ ಇನ್ನೊಮ್ಮೆ ಕೇಳಿ. ಪದ್ಧನಯನೆಯು ಕಮಲಾಕ್ಷ್ಯನನ್ನು ಕುರಿತು—ಪ್ರಭುಗಳೇ, ಈ ಅನಾಧಿಕ ವೃತ್ತಾಂತವನ್ನು ಚಿತ್ತಗೊಟ್ಟು ಕೇಳುವದಾಗಬೇಕು. ವಿಂಧ್ಯಾದಿಯ ಉತ್ತರಕ್ಕೆ ಕನ್ನೋಜವೆಂಬ ಅತಿ ವಿಶ್ವಾತವಾದ ರಾಜ್ಯವಿಸ್ತರಿಸ್ತೂ ತಮಗೆ ಗೊತ್ತಿರಬಹುದು. ಅಲ್ಲ ವಿರವಮಾಸೆಂಬ ಅರಸನು ನಾನ್ಯಾಯದಿಂದ ರಾಜ್ಯವರಿಸಾಲನ್ನು ಮನ್ನಿ ಮಾಡುತ್ತಿರಲು, ಮುಷ್ಪಿನಕಾಲಕ್ಕೆ ಕೆರಿಂಬಲ ಖುಷಿಗಳ ಅಸುಗ್ರಹದಿಂದ ಆತನಿಗೆ ನಾನೋಬ್ಬಳ್ಳಿ ಮಗಳು ಹುಟ್ಟಿದೆನು. ಸನಗ ಪದ್ಧನಯನೆಯಿಂದ ರೆಂದು ರೆಂದಿರಿಟ್ಟಿರು. ಕೆರಿಂಬಲ ಖುಷಿಗಳು ನನ್ನ ತಂಡಿಗೆ—ಆರಸಾ, ನಿನ್ನ ಮಗಳು ಪದಿನಾರನೆಯ ವರಕಾವಲ್ಲಿ ನಿಸ್ತುನ್ನು ಆಗಲಿ ಹೊಂಗಿ ಬಹಳ ಕಷ್ಟವಾಡುವುದು; ಆದೂ ಆಕೆಯು ಸಾರ್ಥಕಾಮನ ರಾಣಿಯೂ, ಸಾರ್ಥಕಾಮನ ತಾಯಿಯೂ ಆಗಿ ನಿನಗೆ ಕಡೆಗೆ ಸುಖವನ್ನು ಕೊಡುವುದು, ಎಂದು ಭವಿಪತ್ತಿ ವನ್ನು ಹೇಳಿದರು. ಆರಸನು ಆರಗಳಿಗೆಯಾದರೂ ಆಗಲದೆ ನನ್ನ ರಕ್ಷಣಿ ಮಾಡುತ್ತಿದ್ದನು; ಆದರೆ ದೊಡ್ಡವರಮಾತು ಹೇಗೆ ಸುಳಾಗಬೇಕು? ಮುಂದೆ ಖುಷಿಗಳು ಮುಷ್ಪಿನಿಂದ ದೆಂಪಿಟ್ಟಿದ್ದರಿಂದ ಆವರ ಶೃಂಖಲಯಾತ್ಮಿಯು ಉತ್ತರವಾದಿಂದ ಸದೆಯೀತು. ಆಗ ನಾನು ತೀಕ್ಷ್ಣವೇಗವೆಂಬ ಹೆಸರಿನ ನನ್ನ ಪಟ್ಟಿದ ಕುದುರೆಯನ್ನು ಹತ್ತಿದೆನು. ಖುಷಿಯ ವಚನವನ್ನು ಸತ್ಯವಾಗಿಮಾಡುವದಕ್ಕಾಗಿಯೋ ಏನೋ ತಿಳಿಯದು; ತೀಕ್ಷ್ಣವೇಗವು

ಭಯಂಕರವಾದ ಸೇಗದಿಂದ ಒಂಚೊ ಸವನೆ ದಸ್ತಿಣ ದಿಕ್ಕಿಗೆ ಒಂಬತ್ತು ತಾಸು ಓಡಿ, ಒಂದು ಅರಣ್ಯಮುದ್ದುವಸ್ತು ಹೊಕ್ಕು ದಣಿದು ಬಿಡ್ಡಿತು. ಅಂಗ ರಕ್ಕಕರೆಲ್ಲ ಹಿಂದಾದರು. ಅವರಲ್ಲ ಘನಮಲ್ಲಿಸೆಂಬ ಹೆಸರನ್ನುಟ್ಟುಕೊಂಡು, ಸನ್ನುನ್ನು ಅಪರೆಂಷುವರುಕ್ಕಾಗಿ ಸದ್ಗು ತಂದೆಯು ಬಳಿಯಲ್ಲಿ ಸರಾರಾರಾಗಿ ಬಹು ದಿವಸ ಹೊಂಚು ಹಾಕಿದ್ದ ಮೇಘನಾದಸೆಂಬ ದೈತ್ಯನು, ಸನ್ನ ಬಳಿಗೆ ಬಂದು ಸನ್ನುನ್ನು ಅಪರೆಂಷಿಕೊಂಡು ಈ ಗುಷ್ಠವಾದ ವಿಧಾರಮಂದಿರದಲ್ಲಿ ಇಟ್ಟುನ್ನು. ಅವನು ಆಗಲ್ಲೇ ಸನ್ನ ಮೊಲೆ ಬಲತ್ವಾರ ಮಾಡತಕ್ಕವನು; ಆದರೆ ಕರ್ಮಿಂಜಲ ಗುರುಗಳು, ಸನ್ನ ಮೊಲೆ ಬಲತ್ವಾರ ಮಾಡುವವರ ನಾಶವಾಗ ಲೀಂದು ಶಸಿಸಿದ್ದನ್ನು ಅವನು ಕೇಳಿದ್ದಂತೆ, ಭಯಕಟ್ಟಿ ಆತನು ವಾಗಿ ಪಾಡ ಲೈಲ್. ನಾನು ಈಗೌರಿಯು ಪ್ರೋಜೆಗಾಗಿ ರಾಕ್ಷಸನಿಂದ ಒಂದು ವರ್ಷದ ಅವ ಧಿಯನ್ನು ಪಡೆದಿದ್ದೇನೆ; ಏಕುದಿನಕ್ಕೂ ಮೈತ್ರಿ, ಅಂದರೆ ಪ್ರತಿಮಂಗಳವಾರ ಮಾತ್ರ ಆತನು ಸನ್ನ ಭೇಟ್ಟಿಗೆ ಬರುತ್ತಾನೆ. ಸದುವೆ ಎಂದೂ ಬರುವದಿಲ್ಲ. ಸನ್ನ ಮೊಲಿನ ಲೋಭಾತ್ಮಿಕಯಂದಲೂ, ಸನ್ನ ಸದ್ಗುಣಗಳ ಮೊಲಿನ ಸಂಬಿಗೆಯಂದಲೂ ಮೇಘನಾದನು ಸನಗೆ ಶ್ರೋಣ ಸ್ವಾತಂತ್ರ್ಯವನ್ನು ಕೊಟ್ಟಿರುತ್ತಾನೆ. ಸನ್ನ ಇಚ್ಛಿಯ ವಿರುದ್ಧವಾಗಿ ಪನಾದಮೂ ಪ್ರಸಂಗ ಒದಗಿ ಪರೆ, ಅಥವಾ ಸನಗೆ ಪನಾದಮೂ ಸಂಕರ್ಬ ಒದಗಿಪರೆ, ನಾನು ಮೇಘನಾದ ಸನ್ನ ಶ್ವರಿಸಿದರೆ ಸಾಕು; ಆತನು ಇಲ್ಲ ಬಂದು ನಿಲ್ಲುವನು. ಅವನ ಮಾಯಾ ಸಾಮಾಧ್ಯವೇ ಅಂಥಾದ್ದು. ಅಂಥ ವಿಚಿತ್ರ, ಸಾವಂಧರ್ಯ ರೂಪವರದೇವದಲ್ಲಂ ಈ ಉದ್ದೇಸಿದಲ್ಲಿ ಒಬ್ಬ ಕಾವಲಿಗನ ಅವರ್ತಕತೆ ಕೂಡ ಇರುವದಿಲ್ಲ. ಎಲ್ಲ ಮಾತು ಸನ್ನ ಇಚ್ಛಿಯನ್ನುವಲಂಬಿಸಿರುವವರು. ವಿಧಾರಕೈ ತಕ್ಕಾಡ್ದಾದ ಇಂಥ ನಿಷ್ಕಂಟಿಕ ರಮ್ಮೆಸ್ಥಳವು ದೊರೆತಿದ್ದರೂ, ವಿಧಾರದ ಮುಖ್ಯ ಸಾಧನವು ಸನ್ನ ಮನಸ್ಸಿನಂತೆ ದೊರೆಯದ್ದರಿಂದ ಇದು ಸನಗೆ ಕ್ಷಾಣದಂತೆ ತೋರುತ್ತಿರುವದು. ದಿನಾಲು ಇಳಿಹೊತ್ತಾದ ಕೂಡಲೆ ವಿಶ್ವಾಂತಿಗಾಗಿ ಡಾಸಿಯಗನ್ನು ಕೂಡಿಕೊಂಡು ಸರ್ಲೋವರಕ್ಕೆ ಹೊಗುವದು ಸನ್ನ ಕ್ರಮವಾಗಿತ್ತು. ಅದರಂತೆ ನಾನು ಒಂದು ದಿನ ಸಹೀವರಕ್ಕೆ ಬಂಧಾಗೆ ಶಿಲಾಮಂಟಪದಲ್ಲಿ ಸೀವು ಮಲಗಿರುವದನ್ನು ನೋಡಿದೆನು. ನಿಮ್ಮ ದೂಪವೂ, ಶ್ವಾಯವೂ ಸನ್ನ ಮನಸ್ಸನ್ನು ಎಳಕೊಂಡವು; ಆದರೆ ತಮ್ಮ ಗುಣಗಳನ್ನೂ, ಸತ್ಯವನ್ನೂ ಪರಿಪ್ರೇಕಬೆಂಕೆಂದು,

ಮೇಘನಾದನಲ್ಲಿ ಮೋದಲೇ ಅಭಾವಸಿಸಿದ್ದ ಮೋಹಿನಿ ಮಂತ್ರವ ಸಹಾಯಿದಿಂದ, ನಿಮ್ಮನ್ನ ಈ ಮಂಚದ ಮೇಲೆ ತಂದು ಮಲಗಿ, ಮಂತ್ರವನ್ನು ಉಪಸಂಹಿತಿಸಿದ್ದನ್ನು ಈ ಮಂತ್ರವನ್ನು ಕಳಿಸಿ, ನಿಮ್ಮ ಬಳಿಗೆ ಕಳಿಸಿದಾಗ ನಿಮ್ಮ ಆಡಿದ ಮಾತುಗಳಿಂದ ನಿಮ್ಮ ಧೈಯಶಾಲಿಗಳಿರುವಿರಿಂದು ಮನ ಗಂಡಿನು. ಅಂದೇ ನಾನು ನಿಮ್ಮ ವಾಣಿಗ್ರಹಣ ಮಾಡತಕ್ಕನಷ್ಟು; ಆದರೆ ನಿಮ್ಮ ಕುಲಶೀಲಾದಿಗಳು ಗೊತ್ತಾಗದ್ದರಿಂದ ಕುಲಿನತೆಗೆ ಭಂಗ ಬಂದಿಂದಿಂದ ಭಯದಿಂದ, ನನ್ನ ಮನೋಭಾವವನನ್ನು ವೃಕ್ತಮಾಡಿ, ಗಾಂಧೀಯ ದಿಂದ ನಿಮ್ಮಾದನೆ ನಡಕೊಂಡಿನು. ನಿಮ್ಮ ಬಂದ ದಿನನೇ ಮೇಘನಾದನು ಶುದುಗರಸ್ತಿ ಸಂಪರಿ, ಅವರ ಬಳಿಯಲ್ಲಿದ್ದ ವಸ್ತ್ರಭರಣಗಳನ್ನೂ, ಧನು ಭಾರಣಗಳನ್ನೂ, ಕುದುರೆಯನ್ನು ತಂದು ನನಗೆ ಕೊಟ್ಟಿನು. ಅವುಗಳನ್ನು ನೋಡಿ ನಾನು ಇವು ಯಾವನೋಂಬಬ್ಬಾರಾಜಪುತ್ರನವದಾರ್ಥಗಳಿಂದು ತಕ್ಷಿಸಿದ್ದೆನು. ನಿಮ್ಮ ಉಟ್ಟಿ ದೋತರದಿಂದ ಶಿಲಾಮಂಟಪದಲ್ಲಿ ಮಲಗಿರುವದನ್ನು ನೋಡಿ, ಆ ಪದಾರ್ಥಗಳು ನಿಮ್ಮವೇ ಇರಬಹುದೆಂದು ತಕ್ಷಿಸಿ, ಸತ್ಯತೆಯನ್ನು ಶಿಳಯುವದಕ್ಕಾಗಿಯೇ ಅವನ್ನು ನಿಮ್ಮ ಮಂಚದ ಎದುರಿಗೆ ಬುದ್ಧಿನೂರ್ವಕ ವಾಗಿ ಇಡಿಸಿದ್ದೆನು. ಸುಜ್ಞೀವದಿಂದ ನನ್ನ ತರ್ಕವು ನಿಜವಾಗಿದೆ! ಪ್ರಾಣಪ್ರೀಯರೇ, ಇವರ ಮುಂದಿನ ಸಂಗತಿಯು ನಿಮಗೆ ಗೊತ್ತೇ ಆದೆ. ಇನ್ನು ರಾಕ್ಷಸನಿಂದ ನನ್ನ ದೇಹವು ಕಲಂಕಿತವಾಗಿರಬಹುದೆಂಬ ಸಂಶಯವು ನಿಮ್ಮಲ್ಲಿ ಸ್ವಾಭಾವಿಕವಾಗಿ ಉತ್ತರನ್ನಾಗಿರಬಹುದು; ನಾಳಿಗೆ ಮೇಘನಾದನು ಬಂದನೆಂದರೆ, ಆದರೆ ನಿಣಯವೂ ಆಗುವದು. ಈಗ ರಾತ್ರಿಯು ಬಹಕವಾಗಿರುವದರಿಂದ ಮಲಗಿ ಕೊಳ್ಳಬೇಕು, ಎಂದು ಹೇಳಿ, ಆ ಸುಂದರಿಯು ದಾಸಿಯರೊಡನೆ ಹೊರಟು ಹೋಡಬೇಕು.

ಪದ್ಧತಿಯನೇಯ ವೃತ್ತಾಂತವನ್ನು ಕೇಳುತ್ತಿದ್ದ ಸುಮತಿಯು ನಡುವೇ ಬಾಯಿಯಾಕೆ ದುಃಖಿಂದ ಸುಧಿದನೇಸಂದರೆ—ರಾಜಪುತ್ರ, ನನ್ನ ಸಹೋದರಿಯಂತೆ ಇಟ್ಟ ಪದ್ಧತಿಯನೆಯ ಸದ್ಗುಣಗಳನ್ನು ನಿನೇನು ಬಲ್ಲಿ? ಯಾವ ಸುಂದರಿಯ ಸದ್ಗುಣಗಳಿಗೂ, ಸದ್ವಿಜ್ಯಿಗೂ, ದೂರಕ್ಕೂ ಬಹುಜನ ರಾಜಕು ಮಾರರು ಮೋಹಿತವಾಗಿರುವರೋ, ಆ ಸುಂದರಿಯ ಸ್ಥಿತಿಯು ಹೀಗಾಗ ಬೇಕೆ? ಅವಳಿಗೆ ನಿನ್ನಂಥ ಯೋಂಗ್ಯಾಪತಿಯು ಚೋರಿತಿರುವದು ಬಹು ಸಮಾ

ಧಾನಕರವು. ಸಮ್ಮು ಪಡ್ಡನಯನೆಯನ್ನು ಸರಿಗಟ್ಟಿವ ಸ್ತೀಯರು ಭೂಮಿಯಲ್ಲಿ ವಿರಲವೆಂದು ತಿಳಿ. ಇರಲಿ, ಮುಂದಿನ ಸಂಗತಿಯನ್ನು ಹೇಳಿ. ಪಡ್ಡನಯನೆಯು ಈಗ ಸಿನ್ನ ಬಳಿಯಲ್ಲಿ ಇಲ್ಲಿದಿರುವದು, ಆಕೆಯ ಹೊಸದುಃಖಿದ ಮಂಗಲಾಚರಣವೆಂದು ನಾನು ಈ ಹೊದಲೇ ತಕ್ಷಿಸಿದ್ದೇನೆ.

ಸುಮತಿಯ ವಾತುಗಳನ್ನು ಕೇಳಿ, ಕಮಲಾಕ್ಷ್ಮಿಗೆ ಬಹಳ ಆಶ್ಚರ್ಯವಾಯಿತು. ಇಲ್ಲಿಯವರಿಗೆ ಆವನು ಸುಮತಿಯನ್ನು ಪರಕೇಯನೆಂದು ತಿಳಿದಿದ್ದನು; ಆದರೆ ಆ ಬ್ರಾಹ್ಮಣನು ತನ್ನ ಪ್ರಿಯ ಪಡ್ಡನಯನೆಯ ಸಂಬಂಧ ವನ್ನು ಹೇಳಿದ್ದರಿಂದ, ರಾಜಪುತ್ರನು ಆವನನ್ನು ನೋಡಿ ದುಃಖಿದಿ—ದ್ವಿಜೋತ್ತಮಾ, ನನ್ನ ಸ್ತೀಗೆ ಪಾತ್ರಿಕಾದ ಪಡ್ಡನಯನೆಯು ನಿನಗೇನಾಗಿಬೇಕು? ಆವಳ ವಿಯೋಗದಿಂದ ನನ್ನ ಶರೀರವು ಈ ಪೊತ್ತಿಗೂ ಹೀಣವಾಗುತ್ತ ನಡಿದದೆ. ಆವಳ ಸೌಜನ್ಯ, ವಿನಯ, ಪ್ರೇಮ, ಪತಿಭಕ್ತಿ ಇವುಗಳನ್ನು ಎಷ್ಟೇತೆ ವಣಿಸಲಿ? ನಾನು ಹತಭಾಗ್ಯನಾದದ್ದರಿಂದಲೇ ಆ ಸುಂದರಿಯನ್ನು ಗಲಿ ಕೊರಗುತ್ತೇನೆ. ಭೂಸುದೋತ್ತಮಾ, ಪಡ್ಡನಯನೆಯು ನಿನಗೇನಾಗಬೇಕೆಂಬದನ್ನು ಮುಂದು ದಯವಾಡಿ ಹೇಳಿದರೆ ಉಪಕಾರವಾಗುವದು, ಅಷ್ಟಲು, ಸುಮತಿಯು—ರಾಜಪುತ್ರಾ, ಹೇಳುತ್ತೇನೆ ಕೇಳಿ. ನನ್ನ ಒಡಹುಟ್ಟಿದವಳಂತೆ ಇದ್ದ ರಾಜಪುತ್ರಿಯು, ಯಾವ ಸುಮತಿಯಾಡನೆ ಕೆಸಿಂಜಲ ಮುಷಿಯ ಬಳಿಯಲ್ಲಿ ವಿದ್ಯಾಭ್ಯಾಸವಾಡಿದೆನೆಂದು, ನಿನ್ನ ಮುಂದೆ ಹೇಳಿದಳೋ, ಆ ದ್ವೇಪಗೇಡಿಯಾದ ಸುಮತಿಯು ನಾನೇ ಎಂದು ಹೇಳಿದನು—ಆದನ್ನು ಕೇಳಿ ಕಮಲಾಕ್ಷ್ಮಿನು ದುಃಖಿದಿಂದ ಕುತ್ತಿಗೆಯು ಶಿರಬಿಗಿದವನಾಗಿ—ಮಿತ್ರಾ, ಸುಮತಿ, ಇತ್ತೆ ಬಾ. ನಿನ್ನ ತಂಗಿಯನ್ನು ಬಿಟ್ಟುಬಂದು ನಾನೊಬ್ಬಿಸುತ್ತೇನೆ ಸಿನ್ನ ಬಳಿಯಲ್ಲಿ ಕುಳಿತ ಆಪರಾಧಕ್ಕಾಗಿ ನನ್ನನ್ನು ದಂಡಿಸು—ಅಹಾ! ಹಾಗೆ ಹೇಳಿದರಾದರೂ ನನ್ನ ಸ್ತೀಯಕು ಬರುವಳೇನು? ಇಲ್ಲಿ—ಇನ್ನೆಲ್ಲಿಯು ಪ್ರಿಯಾರು! ಸಹಿ, ಪಡ್ಡನಯನೇ, ನನ್ನನ್ನು ಗಲಿದೆಯಾ? ಎಂದು ಮೂರ್ಖಿತನಾದನು. ಕೂಡಲೇ ಸುಮತಿಯು ನೀತೋಪಚಾರಮಾಡಿ ಎಷ್ಟಿರುಗೇಳಿಸಿ ಹೇಳಿದ್ದೆನಂದರೆ—ರಾಜಪುತ್ರಾ, ಇದೇನು? ನಿನ್ನ ಸಂಗತಿಯನ್ನು ಪೂರ್ಣವಾಗಿ ಹೇಳಿದೆ, ಹೀಗೆ ಅಳುತ್ತ ಕುಳಿತುಕೊಂಡರೆ ಆಗುವು

ಚೇನು? ದುಃಖವನ್ನು ತಾಳಿಕೊಂಡು ಪಟ್ಟಸಯೆಸೆಯ ಮರಡ್ಪನ್ನು ಸ್ವಷಣು ಮನಸ್ಸಿನಿಂದ ಹೇಳು.



ಉನೆಯ ಪ್ರಕರಣ ..

ದಾಜು ನ್ಯಾ.



ರಾಜಪುತ್ರನಾದ ಕವೆಶಾಕ್ಷಿನು ಸುಮರುತ್ತಿರು ಪೂರ್ತಿಗೋನ್ನು ಕೊಳ್ಳಿ, ತನ್ನ ದುಃಖವನ್ನು ಸುಂಗಿಕೊಂಡು—ಮಿತ್ರ, ಸುಮರುತ್ತಿ, ಸಿನ್ನ ನನ್ನ ಪ್ರಿಯಕ್ಕಿಯ ಮಿತ್ರನಾದಾದ್ದರಿಂದ ನನಗೂ ಮಿತ್ರನೇ ಸಾ. ಈ ಜಗತ್ತಿನಲ್ಲಿ ಮಿತ್ರರಿಗಂತ ಹೆಚ್ಚಿನ ವಸ್ತುವು ಮತ್ತೊಂದಿಲ್ಲ. ಪ್ರಜಾರಮಾಡಲೂ, ಬಂಧುಗಳ್ಲಿ ಪರಸ್ಪರ ಹೈಮಾವು ಬಂಧುತ್ವದಿಂದ ಉಂಟಾಗುತ್ತಿದೆ: ಅದರೆ ಬಂಧುಗಳು ಪರಸ್ಪರ ದೇಹ ಲಿಂಗ ಮಾತ್ರ, ಗಂಡ, ಚೆಂಡಕಿ, ಮಾರ್ಪ, ತಳಯು ಇತ್ಯಾದಿ ಸಂಬಂಧಗಳಿಂದ ಹೈಮಾಡುವರು; ಅದರೆ ಮಿತ್ರರಲ್ಲಿಯ ಹೀಗೆ ಮನು ಬಂಧುತ್ವದಿಂದ ದುಷ್ಪಿಣಿ, ಬಂಧುತ್ವವೇ ಹೈಮಾದಿಂದ ದುಷ್ಪಿಣಿ. ಈ ಸಂಸಾರದಲ್ಲಿ ಹೈಮಾದ ಮೂಲಾಧಾರವಾದರಿಂದ, ಹೈಮಾದ ಯೋಗದಿಂದ ಬಂಧುವಾಗಿರುವ ಮಿತ್ರನು, ಬಂಧುಗಳಿಂತಲೂ ಹೆಚ್ಚಿನ ಬಂಧುವಾಗಿರುವನು. ಅವನು ಸಂಜಿಗರ್ಗ ಯೋಗ್ಯನೂ, ಜ್ಞಾನಚ್ಚೆ ಜ್ಞಾನಕೂ ದುವಿನೂ ಆಗಿರುತ್ತಾನೆ. ಎಲ್ಲೆ ಶಸ್ತ್ರಮಿತ್ರ ಬಾಂಧವನಾದ ಮಿತ್ರ, ಸುಮರುತ್ತಿ, ನಾನು ಹೇಳುವದನ್ನು ಬಿತ್ತಪಿಟ್ಟು ಕೊಳ್ಳು. ರಾಜಪುತ್ರಿಯು ಹೇಳಿದಂತೆ ಹೇಳಿಸುವಾದನು ಮರಡಿವನಿಂದ ಬಂದನು. ಪಟ್ಟನಯಸೆಯು ಅವನನ್ನು ಬಿಟ್ಟಿಯಾಗುವ ಸಾಫಿನವನ್ನು ನಾನು ಇಳ್ಳಿಯವರೇ. ಸೋಣಿದ್ದಿಲ್ಲ. ನಾನು ನನ್ನ ಪ್ರಿಯಕ ಹೆಳಿಕೆಯಂತೆ, ಆ ಸಾಫಿನದಲ್ಲಿ ಒತ್ತಿಟಿಗೆ ಮರಗ ಸಿಂಹ ಕೊಂಡಿದ್ದನು. ರಾಕ್ಷಸನು ಕಾವುಕನಾಗಿ ಆ ಮೋಜನಾಂಗಿಯನ್ನು ಸೋಣಿ—

ಮಂದರೀ, ಸಂಧ್ಯಾಕಾಲದ ಕರುಳಪ್ರಪಂತಿ ಯಾವಾಗಲೂ ಬಾಡಿರುವ ನಿನ್ನ ಮುಖನ್ನ ಈದಿನ ತರ್ಥಿರುವವನ್ನು ಸೋಂಡಿ, ನನಗೆ ಬಹಳ ಸಮಾಧಾನವಾಗಿದೆ. ನನ್ನ ಸಮಾಗಮ ಸುಖವನ್ನು ಸುಭವಿಸುವ ಕಾಲವು ಸಮಾಂಸಿದ್ದ ರಿಂದ, ಸಿನ್ನು ಇಷ್ಟು ಹಿಗ್ಗಿದಂತೆ ಕಾಣುತ್ತದೆ. ಇಷ್ಟು ಹದಿನ್ಯೇದು ದಿನಗೆ ಛಾದಬಳಿಕ, ನಿನ್ನ ಪ್ರತಿಷ್ಠ ಮುಗಿಯುತ್ತಿದ್ದೇ? ಆ ಮೊಲೆ ನಮ್ಮಿಬ್ಬರ ವಿವಾಹಕ್ಕೆ ಯಾವ ಪ್ರತಿಬಂಧವೂ ಇಲ್ಲ. ಇತ್ತು ಬಾ, ಬಹಳ ಮಾರನಿಲ್ಲಬೇಡು, ನನ್ನ ಮಗ್ಗಲಲ್ಲಿ ಈ ಮಂಜರಮೂಲೆ ಕೂಡ್ರು, ಎಂದು ಹೇಳಿ, ರಾಜಪುತ್ರಿಯ ಕ್ಷೇತ್ರದಿಯರೂದಸು. ಕೂಡಲೇ ಅವಳು ಹಿಂದಕ್ಕೆ ಸರಿದು, ಚಕ್ಕಿತ ಮುದ್ರೆ, ಯಿಂದ ಮೊಫಾದಸನ್ನು ಸೇಂಡಲು, ಅವನು—ಬ್ರಹ್ಮೇ, ಸಂದರೀ, ನಿಸ್ಮಿಂದ ಬಹು ದೊಡ್ಡ ತರ್ಥಾಗುತ್ತಿತ್ತು. ಈ ಪ್ರಾತಿನಿಧಿನ ನಿನ್ನ ಪ್ರಸನ್ನಮುದ್ರೆಯನ್ನು ಸೂಡಿ ನಿನ್ನ ಪ್ರತಿಷ್ಠನ್ನು ಮರೆತಿದ್ದೇನು. ಇಲ್ಲ, ಎಷ್ಟುಮಾತ್ರವೂ ನಿನ್ನ ತಂಗಸ್ವರ ಮಾರುಪದಿಲ್ಲ. ಬಾ, ಮಾರ ಕುಳಿತು ನಿನ್ನ ಮಧುರ ಭಾಷಣಗಳೆಂದ ಈ ಮೊಫಾದಸ ಮನಸ್ಸನ್ನು ರಮಿಸು. ನಿನ್ನ ಆಪೇಕ್ಷೆಯು ಮತ್ತೆ ನಾದ್ದೂ ಇಲ್ಲಿರ ಹೇಳಿ. ಅದನ್ನು ಪ್ರಾಣವಾಡಲಿಕ್ಕೆ ಈ ದಾಸನು ಸಿಂಹನಾಗಿದ್ದಾನೆ.

ರಾಕ್ಷಸ ಮಾತುಗಳನ್ನು ಕೊಳ್ಳಿ ಪಡ್ಡ ಸಯನೆಯು—ಪ್ರತಾಪಶಾಲಿಗಳೇ, ನಿಮ್ಮ ಪ್ರಾಣಿಪ್ರಭಾವದಿಂದಲೂ. ಬಾಚುಬಲದ ಯೋಗದಿಂದಲೂ ನನಗೆ ಯಾವ ಮಾತಿನಕ್ಕೆರತೆಯೂ ಇಲ್ಲ. ಎಲ್ಲಿಂತಹ ಗಳು ನನ್ನ ಮನದಲ್ಲಿ ಉತ್ಪನ್ನವಾಗುವದರೂತಿಗೆ? ಪ್ರಾಣವಾಗಿ ಹೇಳಿಗುತ್ತಿರೆ; ಆದರೆ ನನಗೆ ಈಗ ಒಂದು ಉತ್ತಮವಾದ ಧರ್ಮನ್ನು ಬೊಕಾಗಿರಿಸಿದು. ನಾನು ಜಿಕ್ಕಿಂದಿನಿಂಥ ಧರ್ಮನಿರ್ವಹಿಯನ್ನು ತಂಗಸ್ವರ ಮಾರುಪದು ನಿಮಗೆ ಗೊತ್ತಿಂತದೆ. ಸಿನ್ನ ಧರ್ಮನ್ನು ತಂಪುಕೊಟ್ಟಿರೆ, ಬೆಂದರಬಂದಾಗ ಗುರುತೊಡಿಸು ಇಲ್ಲವೇ ಬೊಟ್ಟಿರುತ್ತಿರುತ್ತಿರುವುದನ್ನು ರಿಂದಿನಿಕ್ಕೆ ಹೇಳಿಸು. ದಯವಾಡಿ ಈ ಡಾಸಿಯ ಇಳಿಂಗೆ ಇನ್ನು ಪ್ರಾಣವಾಡಬೇಕು ಎಂದು ಹೇಳಿರುತ್ತಾನು.

ಮೀತಾ, ಸುಮತ್ತಾ, ರಾಜಪುತ್ರಿಯೇ ಇನ್ನು ಮಯ್ಯಿಕ್ಕೆ, ಮಧುರಭಾಷಣಗಳು ರಾಕ್ಷಸನ ಮನಸ್ಸನ್ನು ಮಧುರಂಗಾಡಿಸಿ. ಇಷ್ಟು ದಿನಗಳಲ್ಲಿ ಇಂದ ಸಂತೆ ಅವಕು ರಾಕ್ಷಸನಸಂಗಡ ಮನಬಿಳಿ ಎಂದೂ ಮಾತಾಡಿದಂದೆ ತೋರ

ಲಿಲ್ಲ. ಯಾಕಂದರೆ, ಈ ದಿನದ ಸ್ಥಿತಿಯು ಮೇಘನಾಡಸಿಗೆ ಅನುಕೂಲ ವಾಗಿ ತೋರಿದ್ದರಿಂದ, ಅವನು ಮೈ ಮರಿತು ಯಾವನಿಚಾರವನ್ನೂ ಮಾಡಬೇ—ಸುಂದರೀ, ಇದಾವ ದೊಡ್ಡಮಾತ್ರ? ನನ್ನ ಪಾಣಕ್ಕೆಂತಲೂ ಸೇನು ನಂಗಿ ಅಧಿಕಪ್ರೀಯಳಾಡ್ಡಿಂದ, ಯಾವ ಧನುಷ್ಣಿನಿಂದ ಎರಡನೆಯವರು ನನ್ನ ಸಂಗಡ ಯುಧ್ಯಮಾಡಿದರೆ ಮಾತ್ರ ನಂಗಿ ಮರಣವು ಒವಗುವದೋ, ಆ ಪ್ರಜಂಡ ಧನುಷ್ಣನ್ನು ನಿನ್ನ ಸಂತೋಷಾರ್ಥವಾಗಿ ನಿಂಗೆ ಕೊಡುವೆ ಸುವಂದು ಹೇಳಿದನು. ರಾಜ್ಯಸನು ತನ್ನ ನಾಶವಹನ್ನು ತಾನೇ ಹಾಟಕ್ಕೊಳ್ಳುವದನ್ನು ಸೊಡಿ ಪದ್ಧತಿ ಸಮಯದಲ್ಲಿ ಅನಂದಯುತ್ತಾಗಿ, ಮುಗುಳುನಂಗೆ ಯಿಂದ ರಾಜ್ಯಸನನ್ನು ಸ್ಥಾಪಿ—ಪ್ರತಾವಾಲಿಗೋ, ನಿಮ್ಮ ದೈವರ್ಯ ವನ್ನೂ, ನನ್ನ ಮೇಲಿರುವ ಸಿಹಿ ಅಸ್ತಿವಾಚ್ಯವಾದ ಪ್ರಮಾಣವನ್ನೂ ಎಷ್ಟೆಂತವರ್ಣಿಸಲಿ? ಈ ಪೂತ್ರಿಗೆ ನನ್ನ ಮುಖಗಳಿಭ್ರಂಶವಾವಷ್ಟು. ಈಗಲೇ ತಮ್ಮನ್ನು ಬಿಗಿಯಾಗಿ ಅಪ್ಪಿಕೊಳ್ಳಬೇಕೆಂಬ ಉತ್ತರಂತೆಯು ನಂಗಾಗಿದೆ, ಆದರೆ ಏನು ಮಾಡಲಿ? ಮೂರ್ಕಿಕ್ಕಂತೆ ನನ್ನ ಸುಖಕ್ಕೆ ನಂಂತರ ಅಂತರಿಸಿದ್ದೇನೆ. ಇರಲಿ, ಉಪಾಯವಿಲ್ಲ. ತಪ್ಪ ಆಗದಂತೆ ನಡೆಯುವದೇ ಯೋಗ್ಯವೇ, ಎಂದು ಹೇಳಿ ತರತರವ ಮಧುರವಾವ ಪಕ್ಷಾನ್ನಗಳಿಂದ ಅವನನ್ನು ತೃಪ್ತಿಪಡಿಸಿದಳು. ಆಗ ರಾಜ್ಯಸನು ರಾಜಪ್ರತಿಯನ್ನು ಅನಂದದಿಂದ ಸೂಡಿ, ತಾನು ಉಂಡ ವದಾರ್ಥಗಳನ್ನು ವಳೈಸುತ್ತ ಉಣಿತ್ತಾಗಿ ನುಡಿಪನೇನಂದರೆ—ಪ್ರಾಣಷ್ಟೀಯೇ, ನಿನ್ನ ಹೊಗಿದಿಂದ ಎಣೆಯುಲ್ಲದ ಸುಖಗಳು ಸನಗೆ ಒಡಗಿದವಲ್ಲದೆ, ಇದಕ್ಕೂ ಹೆಚ್ಚಿನ ಮುಖಗಳು ಮುಂದೆ ಒವಗತಕ್ಕುವಿರುತ್ತವೆ. ನಿನ್ನ ಉಪಕಾರವನ್ನು ನಾನು ಯಾವ ರೀತಿಯಿಂದ ತೀರಿಸಲಿ? ಸಿನ್ನನ್ನು ಅಗಲಬೇಕಾದರೆ ನನ್ನ ಜೀವದಸ್ತುತ್ತು ಬರುತ್ತದೆ; ಆದರೆ ಮಾಡಲೀನು? ಸಿನ್ನ ಮಾತನ್ನು ಮಿರುವಾದರೆ, ಆದಕ್ಕೂ ಕಿಲಿ ಪ್ರಸಂಗವು. ಇರಲಿ, ನಾನು ವಚನಕೊಟ್ಟಿಂತೆ ನಿನ್ನ ಚೆವತಾರಾಧನೆಯ ಕಾಲವು ಮಂಗಿ ಯುವವರೆಗೆ ನಿನ್ನ ಅಂಗಸ್ವರ್ಪರವಾಡುವದಿಲ್ಲ. ಶಿಂನಾದರೂ ನಿನ್ನ ಆರಾಧ್ಯದೇವತೆಯ ಆರಾಧನೆಯನ್ನು ಮನಮುಟ್ಟಿಮಾಡು. ಸ್ತುಯೇ, ನಾನು ಇನ್ನೂಮೈ ಬರುವಾಗ ನನ್ನ ಪ್ರಜಂಡ ಧನುಷ್ಣನ್ನು, ಬಾಣಗಳಿಂದ ತುಂಬಿದ ಬತ್ತಳಿಕೆಯೊಂದಿಗೆ ತರುವೇನು. ಇನ್ನು ಹೊಣಿತಪುರಕ್ಕೆ ಹೋಗಲು

ನನಗೆ ಉದ್ದಮತಿಸು, ಎಂದು ಹೇಳಿ ಆ ಮದ್ದೋನ್ಹತ್ತನು ಆನಂದಭರಿತನಾಗಿ ಶೋಣಿತಪುರಕ್ಕೆ ನಡೆದನು.

ಮಿತ್ತಾ, ಸುಮತೀ, ಮುಂದಿನ ಸಂಗತಿಯನ್ನು ಚಿತ್ತಗೊಟ್ಟು ಕೇಳು. ಮೇಂಫಿನಾದನ ಉಗ್ರಸ್ವಚೂಪವನ್ನೂ, ರಾಜಪುತ್ರಿಯು ತನ್ನ ಶರೀರವು ಮಲಿನವಾಗದಂತೆ ಆ ರಾಕ್ಷಸನನ್ನು ಮರುಖುಮಾಡಿದ್ದನ್ನೂ ನೋಡಿ, ನನಗೆ ಪರಮಾಢ್ಯಯವಾಯಿತು. ಮೊದಲೇ ನಾನು ಆ ಸುಂದರೆಯ ರೂಪಾತಿಶಯಕ್ಕೆ ಮರುಖು ಆಗಿದ್ದೇನು. ಅವಳು ನಿಮ್ಮೆಂಬೆಂದು ತಿಳಿದ ಒಳಕಂತೂ ಕೇಳುವದೇನು, ಪ್ರೇಮದಭರಕ್ಕೆ ಆತಂಕವಿಲ್ಲದಂತೆ ಆಗಿ ಆ ಸುಂದರಿಯ ಪ್ರಾಣಿಯ ಸಲುವಾಗಿ ನಾನು ತಿರು ಉತ್ತಮಕನಾದೆನು. ತನ್ನ ಶರೀರವು ಪ್ರಖುಕಿರುವಾಯಿತು; ಕಣ್ಣಗ್ರಾಮ ಆನಂದಾಶ್ರುಗಳು ಖಾದರಹತ್ತಿಪಡ್ಡ. ಅವಳ ಮನಸ್ಸನ್ನು ಯಾವಾಗ ಆನಂದಗೊಳಿಸೇನೆಂಬ ಲವಲವಿಕೆಯು ನನ್ನಲ್ಲಿ ಉತ್ತಮನ್ನು ವಾಯಿತು. ಕೂಡಲೇ ನಾನು ಆನಂದದ ಆವೇಶದಿಂದ ರಾಜಪುತ್ರಿಯ ಬಳಿಗೆ ಹೋಗಲು, ಅವಳು ಮಂಜದಿಂದ ಎದ್ದು ಕೇಳಿಗೆ ನಿಂತು, ಮಂಜುಲಸ್ವರದಿಂದ—ಪ್ರಾಣಿಯರೇ, ತನ್ನ ಸಂರಯವು ಮೂರವಾಯಿತೇ? ಅನ್ನಲು, ನಾನು ಪ್ರೇಮದಿಂದ—“ಸಾರಿ, ನನ್ನಮ್ಮೆ ಕ್ವಾಮಿಸು. ನನ್ನ ಮನಸ್ಸಿನ ಸಂಶಯಗಳಿನಿವಾರಣವು ನಿನ್ನ ಸಿಷ್ಟಲಂಕರಣದ ವರ್ತನದಿಂದ ತಾಸೇ ಆಯಿತು. ಸೀನು ಮನದ ಜಿಂತಿಯನ್ನೂ, ಸಂಶಯಗಳನ್ನೂ ಬಿಟ್ಟು ತನ್ನ ಮನಸ್ಸನ್ನು ರಮಿಸು.” ಎಂದು ಹೇಳಿ, ಆ ಸುಂದರಿಯ ಕೃಜಿರ್ಹನ್ನು ಬಿಡಿಮ, ಮೆಲ್ಲಿನ ಮುಂದಕ್ಕೆ ಜಗ್ಗಲು, ಆ ಸುಕುಮಾರಿಯು ಪ್ರೇಮಮೊದನೆ ನನ್ನ ದತ್ತರಬಂಡಳು. ಪರಸ್ಪರರ ಅಂಗಸ್ಥರದಿಂದ ಇಬ್ಬರಿಗೂ ಆದ ಆನಂದವನ್ನು ವರ್ಣಿಸಲಾಗ್ಧಿವ.

ಮಿತ್ತಾ, ಲೋಕಸೂದರಿಯಾದ ನನ್ನ ಪ್ರಿಯಳು ಉಳ್ಳಿಯಂದ ತನ್ನ ಕೈಬೆರಳನ್ನು ನನ್ನ ಕೈಯೋಗಿಂದ ಕೊಸರಿಕೊಂಡಳು. ಅವಕ ಹಸ್ತಸ್ವರ್ಥದಿಂದ ನನ್ನ ದೆಹವು ಬೆವರು ನಷ್ಟಗಳ್ತಿದ್ದರಿಂದಲೇ ಆವಳ ಈ ಪ್ರಯತ್ನವು ಸಹಜವಾಗಿ ಸಫಲವಾಯಿತು. ಆದರೆ ಆ ಸುಂದರಿಯ ಈ ಪ್ರಯತ್ನಕ್ಕೆ ಅವಳ ಮನಸ್ಸು ಪ್ರೇರಕವಾಗಡಿ, ದಾಸಿಯರ ಉಪಕಾಸದ ಭಯವೂ, ತನ್ನ ಗೌರವದ ವರ್ತನದ ಉಲ್ಲಿಂಫತನದ ಭಯವೂ ಪ್ರೇರಕವಾದವು. ಅವಳು

మృదుసిక్కితేయాగి, మధురవ్యాష్టిగాంచ నన్నున్న సోండుత్త—“మనుపై ష్టురు తమ్మ కాయ్ఫిసిద్ధి యాగువవరిగే ఆన్సర మనస్సున్న ప్రసన్నింక రిసికేలుపుచ్చే హలవు బగేగోండ యెత్తిసుత్తారే. ఆగ్గె ఆవచు తొలినువ ప్రేమవూ, ఆడువమాతుగళూ, మాచువ కృతిగళూ విశ్వస సీయగాండు ఎష్టు మాత్రవూ సిచ్చయిసలాగచు. ఆవు మృగజల దంత కేలవునేళే మనోహరవాగి కంగోణిసి, కడిగి నారవాగుత్తావ. స్వసుబాసక్తరాద జసరు ఆన్సర సుఖిచుంగళస్తున్న సోండువదు కడిమే. తన్న స్త్రీయ విషయవాగి పురుషసల్లి నిష్ట పట వాడ ప్రింతయూ, సిరంతరవాద విర్మాసపూ ఇచ్చ హోరతు ఆ స్త్రీగే ఆవన సమాగమదించ సుఖవాగువదిల్లి. సదాచరణయస్త్రీగే దురాచరణించు పతియు దొరియువదరించ, ఆ దంపతిగళ సుఖిద బణతీయే కేట్టు కొన్గుత్తామే. పీయర్, ఒచ్చ హోళవదరించ పురమోజనపేస్తు? సుమిత్రారచె స్త్రీయు ముఖించును, దురాచారియూ ఆద పతియు సమాగమసుఖివస్తున్నసుభవిసువదచ్చించ. బుయ్యిజ్ యుగదిందిరువదే? లేసిందు సనగే తొందక్కావ. స్త్రీయు పిచామితలాడకొండరి, తన్న పతియు సువిచూరియేందరు, ముఖించు ఇరలు, అవన మనసొవ్వత్తియున్నసుసరిసి ఆవస సొపెమాడి, ఆవన ప్రితపస్తు జింతిసువదో ఆవళ శాతీపుత్రుడాధమావాగిరువదు. అచరించాలో జొనిరాద స్త్రీయురు, తమ్మ వివాద వస్తు ఒచు సిక్కారదించ పాటికేళ్ళ బోచాగువదు.” ఎందు సుణిదు తలేవాగి సింకెలండళు.

ಪೀಠ, ನಾನು ಈ ಸುಂದರೊ ಪ್ರೋಮಯುಕ್ತ ಚಾತುಯಾದ ಮಾತ್ರ ಗಳನ್ನು ಕೇಂದ್ರ ಗಾಂಧಿಯಾದಿಂದ “ಕ್ರಾಂತಿಕಾರ್ಯ, ನಿನ್ನ ಚಾತುಯಾದಕ್ಕಿಂತ ಹಿಂಬಿಲ್ಲ, ಕಾರ್ಯಸಿದ್ಧ ಮನವರಿಗೆ ಮಾತ್ರ ಪ್ರೋಮಯನ್ನು ತೋರಿಸುವವರು, ಯೋಗಾರ್ಥಿಯೋಗ್ಯಗಳ ಪಿಚಾರ ಮಾಡಿ ತಮ್ಮ ಕೆಲವನನ್ನು ಆದಷ್ಟು ಬೆಗ್ಗಿಸಿ ಸಾಧಿಸಿಕೊಳ್ಳಲಿಕ್ಕೆ ಯಶ್ವಿ ಮತ್ತು ಶುತ್ತಾರೆ. ಸ್ವರಂತರವಾಗಿ ಪ್ರೋಮಯನ್ನಿಡಲಂಥೇ ಕ್ಷೇತ್ರ ವರ್ವ ಯಶ್ವಾಗ್ಯಾಗ್ನಿ ಪಿಚಾರಮಾಡಿ. ಒಮ್ಮೆಲ್ಲ ಪ್ರೋಮಯನ್ನು ತೋರಿಸುವ ಭರಕೆ ಹೊಗುವದಿಲ್ಲ. ಸ್ವಸುಖಾಸಕ್ತಾದ ಜನರು ಸ್ವಕ್ಷಿಂತು ಪಸ್ತುಗಳ ಮೇಲಿಯೂ

ಪೈಮ ಮಾಡದೆ ಇರುವರೆ? ಮುಗ್ಧಿ, ಚಂಚಲನೂ, ಅವಿಚಾರಿಯೂ, ವಿಶ್ವಾಸ ಫಾತಕನೂ ನಾನ್ನಲ್ಲ. ನಿನ್ನ ಮನಸ್ಸಿನ ಸಂಕಯಗಳನ್ನು ಬಿಡು. ನನ್ನ ಪ್ರಾಣವು ಸಿನಾಂಧಿಂಸಾದಪ್ಪಂದು ತಿಳಿ..” ಎನ್ನಲು, ರಾಜಪುತ್ರಿಯು ನಾನ್ನಂದಕ್ಕು ದಯಿಳಾಗಿ “ಪ್ರಾಣಮೊಡಯರೆ, ಸ್ತ್ರೀಗೆ ಪತಿಯ ಅನುಕೂಲ ತಯ ರೋರತು ತಧಿಕಸ್ತೀರ್ಯವಾದಪ್ಪು ಯಾವನೆರುವರು? ಸಕಲೈಶ್ವರ್ಯ-ಗಳ ಶಸ್ತುಕೂಲತೆಯಿದ್ದು ಇಮೊಂದು ನೂತನ ಕೊರತೆ ಇಡಲೇ, ಅವಳಿಗೆ ಆ ಪಾಠ್ಯ ಎಸ್‌ಗಳ್ಲಿ ಸಿಕ್ಕಿದಂತೆ ಭಾವವಾಗುತ್ತಿದೆ. ಸ್ತ್ರೀಗೆ ಸಕಲೈಶ್ವರ್ಯ-ಗಳನ್ನು, ಶುಭ್ರ ಪ್ರೌ, ಸೋಧ್ವಾನ್ಯಾಸ್ಯೌ, ಮೋಕ್ಷಪ್ರೌ ಪತ್ರಿಯೇ ತಿಳಿಯಾಗಿದೆ. ಶ್ರೀಗಿರಲು, ನನ್ನ ಪ್ರಿಯಾರು ಪತಿಗಳಾಗಿದುವ ನಿಂತೆ, ನನಗೆ ತರ್ಕಾರೂಲಾಗಿರುವಾಗ ಇದಕ್ಕು ಹೆಚ್ಚಿನ ಸುಖಪ್ರಾಪ್ತಿ ಮತ್ತುವರ್ದಿರುವರು? ಇಂದಿಗೆ ನಾನು ಧನ್ಯಾರ್ಥಿಯಾನು.”

ಮಿತ್ರಾ, ಸುಮತಿ, ಈ ಪ್ರಕಾರ ನಪ್ಪುಭ್ರೂರ ಸಂಭಾಷಣವು ನಡೆದಿರಲು, ಚತುರಕೂ, ಘೂರ್ಣಭಾಗ ಆದ ಸುಮಧ್ಯಮೇ ಎಂಬ ದಾಸಿಯು ಇಲ್ಲಿಗೆ ಬಂದಳು. ಆವ್ಯಾ ಪದ್ಧತಿನಿಯನೆಯ ಏತಿಂದಿಂತಕ್ಕಾದ್ದರಿಂದ ಪದ್ಧತಿನಿಯನೆಯು ಅವಳನ್ನು ದಾಸಿಯರಲ್ಲಿ ಎಣಿಸದೆ ಗೇಳತಿ ಎಂದು ತಿಳಿದಿದ್ದಳು. ಆದರಿಂದ ಸುಮಧ್ಯಮೇಗೆ ಬಹುಶರವಾಗಿ ಸ್ವತಂತ್ರದಿಂದ ವರ್ತಿಸುವ ಅಧಿಕಾರವಿತ್ತು. ಆಗಲ್ಲಾ ಸುಮಧ್ಯಮೇಯು ನನ್ನನ್ನು ಕುರಿತು—“ರಾಜಾಧಿರಾಜರಾದ ಕಮಲಾಕ್ಷ್ಯ ಪ್ರಭುಗಳಿ, ಬಂಧು—ಮಿತ್ರರ ನಿಯೋಗ ಮಾತ್ರದಿಂದ ಕೊರಗುತ್ತಿರುವ ನನ್ನ ಒಡತಿಯಾದ ಪದ್ಧತಿನಿಯನಾದೇವಿಯು, ತಮ್ಮ ಆಗಮನವಾದಂದಿನಿಂದ ಆನಂದವ್ಯಾತ್ಯಯಲ್ಲಿರುವದನ್ನು ನೋಡಿ, ನನಗೆ ಬಹುಕ್ಕ ಸಂತೋಷವಾಗಿದೆ. ಅಧಿಕೋಕ್ತಿಯ ಮೋಹನವು ನನಗೆ ಬಂದರೂ ಜಿಂತೆಯಿಲ್ಲ. ಆದವಿಯೋಳಿಸಿ ಸುಗಂಧ ಪ್ರಷ್ಪರಂತೆ ವ್ಯಾಘ ಬಾಡುತ್ತಿರುವ, ಲೋಕಸುಂದರಿಯಾದ ಪದ್ಧತಿಯನಾದೇವಿಯ ಯೋವನವನ್ನು ಸಫಲವಾಡುವದಕ್ಕೆ ತಾವೇ ಯೋಗ್ಯರೆಂಬ ನನ್ನ ಅಧಿಪತ್ರಾಯಿವನನ್ನು ಹೊರಗಿಡವನೆ ಇರಲಾರೆನು. ಇದಕ್ಕೆ ನನ್ನ ಒಡತಿಯ ಆಸುಮೋಹನವೂ ಇರುವದೆಂಬದು ತಙುಗೆ ಗೊತ್ತಾಗಿದೆ. ತಾವೂ ನನ್ನ ಒಡತಿಯೂ ಸಾರ್ವಭೌಮರ ಮಕ್ಕಳಾಗಿದ್ದರೂ, ಈಗಿನ ಕಾಲಗತಿಯು ವಿಷರೀತಿವಿರುವದರಿಂದ, ನಿಮ್ಮಿಷ್ಟಭ್ರಾಂತಿಗೆ ಆನುಸರಿಸಿ ನಿಮ್ಮ ವಿಷಯಕ್ಕೆ ಆಗಲಾರದು. ಆದರೂ ತಾವು ಗಾಂಧರ್ವ ನಿವಾಜದಿಂದಲೇ ನನ್ನ ಒಡ-

ತಿಂಗ್ಲೆ ಕಾಣಿಗೆಹೆಣ ಮಾಡಬೇಕೆಂದು ನನ್ನ ಪ್ರಾರ್ಥನೆಯೆದೆ. ಹಿಂದಕ್ಕೆ ಭರತಜ್ಞನಿಕಾದ ದುಷ್ಪಂತಸುಖಾರಾಜನು, ವತ್ತಿವ್ರತಾಶಿರೋಮಣಿಯಾದ ಶಕುಂತಲಾಯನ್ನು ಕಣ್ಣಮಂಘಾಪುಃಸಿಗಳ ಆಶ್ರಮದಲ್ಲಿ ಗಾಂಥರ್ವವಿವಾಹದಿಂದ ದಲ್ಲಿ ಕೂಡಿದನು. ಕ್ಷಮಿತ್ತರುಂಗ ಗಾಂಥರ್ವ ನಿವಾಹವು ಸಮುತ್ಪಾಗಿರುವೆದು.” ಎಂದು ಹೇಳಿ ತರತರದ ಭೋಗದ್ವಾರ್ಯಗಳಿಂದ ತುಂಬಿವ ಚಿನ್ನದ ತಾಟಿಗಳನ್ನು ಕಮಲಾಕ್ಷ್ಯನ ಅಸಮೊಂದನದಿಂದ ರಾಜಕೃತಿಯಮುಂದೆ ಇಟ್ಟಳ್ಳು. ಆಗ ಸುಕುಮಾರಬೂದ ಪದ್ಧನಯನೆಯು. ಚಟ್ಟಿನೆ ಎಡ್ಡು ವಿನಯದಿಂದ ಸರಗನ್ನು ಸಾರೆಸಿಕೊಳ್ಳುತ್ತು, ಮೃದುಸ್ವಿತೀಯಾಗಿ, ಸುಗಂಥಯು ಕ್ರಾಂತಿಕ್ರಾಂತಿ ಗಂಥವನ್ನು ತನ್ನ ಸೂಕ್ಷ್ಮವಾದ ಕರದಿಂದ ನನ್ನ ಮೈಗಿ ಜಚ್ಚಿ ಮೂಲೆ ಸುಗಂಥಪ್ರಾರ್ಯಗಳನ್ನು ಹಾಕಿದ್ದು. ಆ ಮೂಲೆ ಆ ಸುಂದರಿಯು, ಸುವಾಸನಯುಳ್ಳ ತರತರದ ಪ್ರಷ್ಟಗಳಿಂದ ಕಚ್ಚಿದ ಮಾಲಿಕೆಯನ್ನು ಕ್ರೀಯಿಸುತ್ತಿದ್ದರೆ ಮಧುರ ದೃಷ್ಟಿಗಳಿಂದ ನನ್ನನ್ನು ಸೋಡುತ್ತು, ನನ್ನ ಮನಸ್ಸು ತನ್ನಲ್ಲಿಯೇ ಇರಬೇಕೆಂಬ ಭಾವದಿಂದ ಆದಕ್ಕೆ ಪ್ರತಿಬಂಧಮಾಡುವಕ್ಕೋಣಿಂಬತ್ತು, ಆ ಹೂವಾಲೀಯನ್ನು ನನ್ನ ಕೊರತಲ್ಲಿ ಹಾಕಿದ್ದು. ಆಗ್ನೇ ಸನಗಾವ ಆನಂದವನ್ನು ವಣಿಕಲಾವಲ್ಲಿ. ಕಲ್ಲಿತವಾದ ಸ್ವರ್ಗಸುಖವು ಪ್ರತ್ಯೇಕ ಒವಗಿದಂತಾಯಿತು. ನೀತ್ರಾ, ಏನು ಹೇಳಲಿ? ಆ ಕಾಲಕ್ಕೆ ರಾಜಪುತ್ರಿಯ ಮುಖವಲ್ಲಿ ವ್ಯಕ್ತವಾಗಿದ್ದ ಮುಗುಳನಗೆಯು ನನ್ನ ಕಣ್ಣಮುಂದೆ ಕಟ್ಟಿದಂತೆ ಆಗಿ, ಹಾಂಖಾಗ್ನಿಯನ್ನು ಹೊತ್ತಿಸುತ್ತಿದೆ.

ಈ ಪ್ರಕಾರ ರಾಜಪುತ್ರಿಯು ತರತರದ ಸುಗಂಥ ತ್ವೀಲಗಳಿಂದಬಿಳಿ, ಹೂವಾಲೀಗಳಿಂದಬಿಳಿ, ಅಮೂಲ್ಯವಾದ ಆಭರಣಗಳಿಂದಬಿಳಿ ನನ್ನನ್ನು ಅಲಂಕರಿ, ಮಮ್ಮನೆ ತನ್ನ ಕ್ರೀಬೆರಳುಗಳನ್ನು ತಿಕ್ಕಿಕೊಳ್ಳುತ್ತು, ತಲೆಬಾಗಿ, ಕಡೆಗಳ್ಳಿನ ಸೂರ್ಯಗಳಿಂದ ಆಗಾಗೆ ನನ್ನನ್ನು ನೋಡುತ್ತು, ಚಿನ್ನದ ಪುತ್ತಳಿಯಂತೆ ನನ್ನದುರಿಗೆ ನಿಂತುಕೊಂಡಳು. ಆಗ್ನೇ ಅವಳ ಮುಖದಲ್ಲಿ ಬೆವರಿನ ಹನಿಗಳು ಏನುಗುತ್ತಿರಲು, ಅವಳ ಮಧ್ಯದಲ್ಲಿದ್ದ ಮೂಗಬಟ್ಟು ನಕ್ಕತ ಮಂಡಲದ ಚಂದ್ರನಂತೆ ಹೊಳೆಯುತ್ತಿತ್ತು. ಅವಳು ಬೆವರಿನ ಹನಿಗಳನ್ನು ಬುರಿಸಿಕೊಳ್ಳುವದಕ್ಕಾಗಿ, ತರಜನಿಯ ಬೆರಳನ್ನು ಮೇಲ್ಲಿಟಿಯ ಮೇಲೆ ಆಡಿಸಿ ಕೊಳ್ಳುತ್ತಿರಲು, ನಿನ್ನ ಮನಸ್ಸನ್ನು ಸ್ವಾಧಿನಮಾಡಿಕೊಳ್ಳದೆ ಬಿಡುವದಿಲ್ಲಿಂಬ

ಪುರುಷಾರ್ಥವನ್ನು ಪೂರುಷಮತ್ತು ರದಿಂದ ನನಗೆ ತೊಂರಿಸುವಳಿಂಬ ಭಾವವು ಹೃಕ್ಯವಾಗುತ್ತಿತ್ತು. ಅವಳು ಚಾತುರ್ಯದಿಂದ ಮಾಡುವ ಅಂಗವಿಕ್ಷೇಪ ಚಿಂದ ನನ್ನಲ್ಲಿ ಕಾಮವಿಕಾರವು ಹೆಚ್ಚಿತು. ರಾತ್ರಿಯು ಬಹಳವಾದದ್ದರಿಂದ ಸುವಧ್ಯಮೆಯೇ ಮೊದಲಾದ ದಾಸಿಯರು ಮಲಗುವದಕ್ಕಾಗಿ ತಮ್ಮ ತಮ್ಮ ಶಾಖಗಳಿಗೆ ಹೊರಟುಹೋದರು. ಮಿತ್ತಾ, ನನ್ನ ಸ್ತ್ರಿಯಳಿಗೆ ಪತಿಯೊಡನೆ ಇದೇ ಮೊದಲನೆಯ ಸಮಾಗಮವಾದದ್ದರಿಂದ ಅವಳ ಸ್ಥಿತಿಯು ವಿಚಿತ್ರವಾಯಿತು. ಏಕಾಂತದಲ್ಲಿ ನನ್ನೊಡನೆ ಗುಪ್ತಿನ ಪರಿಸ್ವ ಮಾತುಗಳನ್ನಾಡಬೇಕೆಂದು ಇಚ್ಛಿಸುತ್ತಿದ್ದ ಆ ಸುಂದರಯು ಮುಂದಿಂದ ಲಜ್ಜೆಯ ಮೂಲಕ ಅಕ್ಕೆ ವರಗಳೇ ಹೊರಡಿಲ್ಲ. ಭಯದಿಂದ ಈವಾಕ ಸಮಾಂಗವು ಕಂಪಿಸಹತ್ತಿ ಮೈಬೆವಿತು. ಈ ಕಾಲಕ್ಕೆ ಹೇಗೆ ಪತಿ-ಸಚಿಯಿಂಬಹುದು ಅವರು ಗೀತಿಳಿಯದ್ದರಿಂದ ಅವಳ ಸ್ಥಿತಿಯು ವಿಳಕ್ಷಣವಾಯಿತು. ಈ ಪ್ರಕಾರ ಮುಂದುಗಾಣದೆ ಚಿತ್ರದ ಗೊಂಬಿಯಂತೆ ಸಿಂತಿದ್ದ ಮುಗ್ಗೆಯನ್ನು ನಾನು ಪೂರುಷಮದಿಂದ ಕೈ ಬಿಡಿದು ಚತ್ತರ ಕುಳಿರಿಸಿಕೊಂಡು ಸಂತಪ್ಪಿಸಿದೆನು. ಆ ವ್ಯಾತ್ಮಿನ ರಾತ್ರಿಯು ನನ್ನ ಪ್ರಯೋಗ ಸಮಾಗಮದಿಂದ ಅರೆಸಿವಿಷಪಾರಿಯಿತು.

ಈ ಪ್ರಕಾರ ನಾನು ಸುಖಾಸಕ್ತಾಗಿ ಆರು ದಿನಗಳನ್ನು ಕಳೆಯಲು, ಮೆಂಘನಾದನು ರಾಜಪುತ್ರಿಯ ಭೇಟ್ಟಿಗಾಗಿ ಬರತಕ್ಕ ಏಕನೇಯ ದಿನವು ಪ್ರಾಪ್ತವಾಯಿತು. ಅವನು ನಿಯಮಿತವೇಳಿಗೆ ರಾಜಪುತ್ರಿಯ ಮಂದಿರಮೊಳಗೆ ಬಂದು ಭರಮಿಸುತ್ತಿನಾಗಿ ನನ್ನ ಸ್ತ್ರಿಯನ್ನೊಡನೆ ಹರಟಹತ್ತಿದನು. ಅವನು ಪೂರುಷದ ಆವೇಶದಿಂದ - “ ಪ್ರಾಣಪ್ರಿಯ, ಇದು ಸೋಡು, ನೀನು ಹೇಳಿದಂತೆ ಪ್ರಚಂಡ ಧನಸ್ವಾಸ್ಯಾ, ಬಾಣಗಳಿಂದ ತುಂಬಿದ ಬತ್ತಳಕೆಯನ್ನು ತಂದಿದ್ದೇನೆ. ಈ ಧನನ್ನು ನೀನು ಕೈಯಲ್ಲಿ ಬಂದಪ್ಪಾಗಾಯಿತು. ಇರಲಿ, ಆದರೆನಾಯಿತು? ನೀನೇನು ಪರಕೀಯಳಿ? ನನ್ನ ಪ್ರಾಣದಸಲುವಾಗಿ ನನಗಿಂತಲೂ ಸಿನಗೆ ವಿಶೇಷ ಚಿಂತೆಯಿರುವದು. ಬೇಕೆಯಿಂದಾಗಲಿ, ಗುರಿಹೊಡಿಯುವದರಿಂದಾಗಲಿ ನಿನ್ನ ಬೇಸರವನ್ನು ಕಳೆದುಹೋ” ಅನ್ನಲು, ರಾಜಪುತ್ರಿಯು ಆನಂದಯುಕ್ತಾಗಿ ಅವನನ್ನು ಆದರಾತಿಧ್ಯಾಗಲಿಂದ ಸಂತೋಷಗೊಳಿಸಿ, ಬೇಗನೆ ತೋಣಿತಪುರಕ್ಕೆ ಕಳುಹಿದಳು. ಅವಳಿಗೆ ನನ್ನ ಸಮಾಗಮವಾದದ್ದಲ್ಲದೆ, ದುಷ್ಪ ಮೇಘನಾಡ

ನನ್ನ ಕೊಲ್ಲಿವ ಧನುಸ್ನು ಕೈಸೇರಿಸ್ಟಿಂದ ತವಕ ಸಂತೋಷಕ್ಕೆ ನೆಲೆಯಿಲ್ಲ ದಾಯಿತು.

ಮಿಶ್ರ ಸುಮತೀ, ಈ ಸಾರೆ ರಾಕ್ಕಾಸನು ರಾಜಪುತ್ರಿಯ ಸಂಗಡ ಆದಿದ ಮಾತುಗಳನ್ನು ಸಮಿಸುವವು ನನ್ನಿಂದಾಗಲಿಭ್ರ. ಹೀಂಡತಿಯು ಅವಮಾನವನ್ನು ಕಣ್ಣಿಮುಟ್ಟು ಸೊಂಡಿ ಸಂಮೃದ್ಧಿರುವವರು ನನಗೆ ದುಃಖವಾಗಲು, ನನ್ನ ಪ್ರಿಯಕಾಂತ್ಯ ಕುಂತು ಸುಂಡವೆಸಂಸಂದರ್ಶ—ಎಂಬುದನ್ನು, ನಾನು ಪ್ರತ್ಯೇಕ್ಕ ವಾಗಿ ಸಿನ್ನ ಯತ್ತರ ಇರುತ್ತಿರಲು, ಎವರಂತಹವರೂ ಒಂದು ಸಿನಗೆ ಉಪದ್ರವ ಕೊಡುವವರು ಉಜ್ಜ್ವಲಾಸ್ಯದ್ವಾರಾ ಉದ್ದೇಶಿತರಾಗಿ. ಆ ರಾಕ್ಕಾಸನ ಸಾನುಧ್ಯವೆಂದರೆನು? ಆರಕ್ಕೂ ಇದಲ್ಲ ಅವನನ್ನು ಯುವನರಾಸಕ್ಕ ತಟ್ಟಿಬಂದು. ನಾವು ಏಂಗೆ ಪರತಂತ್ರ ರಾಗಿ ಎಲ್ಲರುವರಲೇ ಇರಬೇಕು? ಇಂಥ ಸ್ಥಿತಿಯು ಸಿಜವಾದ ಶೌರ್ಯಕ್ಕೂ, ಮನುಷ್ಯತ್ವಕ್ಕೂ ತಕ್ಕಾದಿಲ್ಲ. ಪನ್ನು ಆಗಲೆ ನಾನು ರಾಕ್ಕಾಸನಿಗೆ ಪ್ರತ್ಯೇಕ್ಕವಾಗಿ ಕಾಣಿಸಿಕೊಂಡು, ಅವನೊಂದನೆ ಯುಂಧ್ಯವಾಡಿ ಕೊಳ್ಳಿವೆನು, ಇಲ್ಲವೇ ನಾನು ಪ್ರಾಣಕೊಡುವನೆನು. ಏಂಗೆ ಸ್ತ್ರಿಯರಂತೆ ಹೆರರಿ ಇನ್ನು ಮರಿಗೆ ಎಂದೂ ಕೊಡುಲಿಕ್ಕಿಲ್ಲ.

ರಾಜಪುತ್ರಿಯು ನನ್ನ ಮಾತುಗಳನ್ನು ಕೇಂಳ ಮುಗುಳುನಗೆಯಿಂದ—“ ಪ್ರಾಣಿಸಿಯರೇ, ತಮ್ಮ ಮಾತುಗಳು ಕಡುಗಲಿಗಳಿಗೆ ಸಹ ಸೋಜಿಗವನ್ನುಂ ಟುವಮಾಡಿ ಇರಲಾರವು. ಯಾಕಂದರೆ, ರಾಕ್ಕಾಸನ ಭಯಂಕರ ರೂಪವನ್ನು ಕಣ್ಣಿಸಿದ ಸೋಜುವದೂ ಚುಂಡಿವಾಗಿರಲು, ಅವನಿಗೆ ಎದುರಾಗಿ ಯುಂಧ್ಯ ಮಾಡುವದೆಂದರೆ ಎಂಥ ಶೌರ್ಯವ ಮಾತು! ತಾವು ಇಂಥ ಕರಿಣ ಕೆಲಸಕ್ಕೆ ಕೈ ಹಾಕುವದನ್ನು ಸೋಂಡಿ ನನಗೆ ಒಮ್ಮಕ ವ್ಯಾಸವಾಗುತ್ತದೆ. ತಾವು ನಿಷಿವ ರೀಕ್ಷೀಯನ್ನು ಮಾಡಬಾರಮು, ” ಎಂದು ಹೀಳಲು, ನಾನು ರಾಜಪುತ್ರಿಯನ್ನು ಕುರಿತು—“ ಬೀಂದುಸ್ತಭಾವದ ನನ್ನ ತರಗಳಿಂದು, ಸ್ತ್ರಿಜಾತಿಯು ಪ್ರೇಮಕ್ಕೆ ನಿನ್ನ ಭಾಷಣಗಳು ಒಪ್ಪುತ್ತವೆ. ನನ್ನ ಮೊಲೆ ನಿನ್ನ ಆಸಿವಾಂಜ್ಲಿವಾದ ಪ್ರೇಮವು ಇದುವೆಂಬವನ್ನು ನಾನು ಒಳ್ಳಿಸು. ಇಲ್ಲಿಯವರಿಗೆ ನಿನ್ನನ್ನು ಪರಿಪರಿಯಿಂದ ಹೀಡಿಸಿದ ಆ ಖೂಳ ರಕ್ಕಾಸನ ಪ್ರಾಣವನ್ನು ಹಿಂಡಿದಹೊರತು, ನನಗೆ ಸಮಾಧಾನವಾಗಲಿರುತ್ತದು. ನಿಂನು ಇಲ್ಲಿದೊಂದು ಸಂಶಯತೆಗೆದು ಕೊಂಡು ನನ್ನ ಸಲುವಾಗಿ ಬಿಂತೆಮಾಡಬೇಡ. ಸ್ವಸ್ಥ ಮನಸ್ಸಿನವಳಾಗಿರು.

ನಿರಾಯಾಸದಿಂದ ರಾಕ್ಷಸನ ತಿರಸ್ಸನ್ನು ಭೂಮಿಗಳಸುವೆನು” ಅನ್ನೇಲು, ಪದ್ಧತಿ
ಸಯನೆಯು ನನ್ನ ಮಾತಿಗೆ ಹಷಿತಣಾಗಿ ಸುಡಿದಳಿಂದಂದರೆ—“ ಪ್ರತಾಪ
ಶಾಲಿಗಳೇ, ತಮ್ಮಲ್ಲಿಧೃಯು=ವ್ಯ ಎಷ್ಟರಮಟ್ಟಿಗೆ ಇರುತ್ತು ಚೆಂಬದನ್ನು ತಿಳಿಯು
ವದಕಾಗಿ ಈರರಿಗೆ ತಸ್ಯಾವಾವ ಕೊಂಡುಮಾತುಗಳನ್ನು ನಾನು ತಿಳಿದೆನು. ಈ
ವದ್ದನೆಯನೆಯಾದರೂ, ಧಸುಸಿ=ದ್ಯೈಯನ್ನು ಇರತವೇದುತ್ತಾಳೇ; ಆವಳಿಂದ
ಸಿಮಗೆ ತಪ್ಪದೆ ಸಹಾಯವಾಗಬಹುದು. ಇದಿಲ್ಲದೆ ರಾಕ್ಷಸನ ಮೃತ್ಯುರೂಪ
ವಾದ ಧನಸ್ಯ ನನ್ನ ಚತ್ತರ ಇದೆ. ಯಾವದೊಂದು ಉಪಾಯವಿಂದ ರಾಕ್ಷ
ಸನ ನಾಶಮಾಡಿದ್ದರೆ, ಸಮಗೆ ಸುಖವಾಗಲಿಯಚೆಂಬದನ್ನು ನಾನು ಬಲ್ಲಿನು.
ಇರಲಿ, ಹೇಗಾದರೂ ನನ್ನ ಪ್ರತಿವ ತಪಧಿಯು ಮುಗಿಯುತ್ತಬಂದೆ. ಕಾಮು
ಕನಾದ ರಾಕ್ಷಸನು ಪರಸ್ತಿ=ಯಾದ ನನ್ನನ್ನು ಕೇಳಿಕಿಡಿ ನಾಶನಾಗಿ ಇರನು.
ನೀರಾಗೇಂಸರರಾದ ತಮ್ಮ ಒಳವು ನನಗಿರಲು, ಆ ಖಾಸಕ್ರಮಾಂದನ ಸಾಮ
ಧ್ರುವನ್ನೂ, ಕೂರತನವನ್ನೂ ಹಕ್ಕಿ ಲೇಕ್ಕಿಸಲಿ? ತಮ್ಮ ಜಾರ್ಜಾಗಳನೇರಳಲ್ಲಿ
ಸಿರಾತಂಕವಾಗಿ ನಿರ್ಬಾಳತಿಯನ್ನು ತಗೆದೂಕೊಂಡು ವೆನು. ತಪಧಿಯು ಮುಗಿ
ಯುವವರೆಗೆ ಶಾಖಿಂಬು. ರಾಕ್ಷಸನ ಹೋಜನ್ನೆನು ಇವನ ನಾಶಕ್ಕೆ ಕಾರ
ಣವಾಗುವದು.

ಇನೆಂದು ಕರಣ.

ದುಷ್ಪಶಾಸನ.



ಈ ಮೇರೆಗೆ ನನ್ನ ಪ್ರಿಯರು ಹೇಳಿದ ಸಮಂಜಸಮಾತುಗಳಿಗೆ ನಾನು
ಒಡಂಬಿಟ್ಟು, ಕೆಲವು ದಿನಗಳು ಕೊಯಲು, ಆಕೆಯ ಪ್ರತಸಮಾಪ್ತಿಯ ದಿನ
ಸವು ಒದಗಿತು. ಒಕ್ಕಲಿಗನು ಹೊಡಿಯ ತಲೆಯಲ್ಲಿ ಮಳಿಯ ಹಾದಿಯನ್ನು
ಸೋಡುವಂತೆ, ಸದ್ಗುರುಮನೆಯಂಗಂಗನನ್ನು ಎಮರುನೋಡುತ್ತಿದ್ದ ಮೇಘ
ನಾದನು, ಆ ದಿನ ಉತ್ತಾಪಕ್ರಣಾಗಿ ಪದ್ಧನೆಯನೆಯು ಬಳಿಗೆ ಬಂದನು-

ಅವನ ಹೇಳಾಕು ಮಂದರನಾದಿಂತ್ತು. ಮುತ್ತು—ರತ್ನಗಳ ಅಲಂಕಾರಗೆ ಇಂದ ಅನು ಜಗ್ಗುತ್ತಿಸ್ತನು. ತನ್ನ ಪ್ರೇಭವದಿಂದ ಪದ್ಧನಯನೆಯನ್ನು ಮರುಹು ಮಾಡುವ ವಿಷಯದಲ್ಲಿ ಅನು ಎಣ್ಣು ಬೈದಾಸಿಂಹನನ್ನು ತಾಲು ದ್ವಿಲ್ಲಿ. ರಥ, ಕುಂದಮರೀ, ಶಂಗರಕ್ಕುಕರು, ಪರಿಚಾರಕರು, ಸ್ನಾತಿವಾರಕರು, ಪರಿ ಮಿತಜಕುರಂಗ ಸೈನ್ಯ ಮೊದಲಾದವು ರಾತ್ಕಾಸನ ಉತ್ತಾಹವನ್ನು ಹೆಚ್ಚಿಸುತ್ತಿ. ದ್ವಾಪ್ತ. ಮನೋರಾಜ್ಯದ ಉಚ್ಚ ಪಿಖರವನ್ನು ೧೦ ಆ ದ್ವೈತ್ರಾಜನ ಮನಸ್ಸಿನಲ್ಲಿ ಅನಂದದ ತೀರಿಗಳು ಉತ್ತರಸ್ವಾಗಿಸ್ತಿ. ಅವನಿಗೆ ದಿಕ್ಕುಗಳು ಪ್ರಸನ್ನವಾಗಿ. ತೋರುತ್ತಿದ್ದವು. ಉಚ್ಚ ಮನೋರಾಜ್ಯದ ಸ್ನಾತಿ ಕಲ್ಲಿಸಿ ಕಲ್ಲಿಸಿ, ಅವುಗಳ ಕಾಲು ನಿಕ ಘೋಗದಿಂದ ಮನಸ್ಸು ತ್ವರಿತವಾಗಿರಲು, ಅವನು ಒಮ್ಮೆಮ್ಮೆ ಜಡವ ದಿಸುವನು. ಇಂದು ಪದ್ಧನಯನೆಯ ಒಂದು ಟೊಗೆ ಕೂಡಬೇಕು—ನಾಗೆ ಮಾತಾಡಬೇಕು, ಆಕಿಗೆ ಇದನ್ನು ಕೂಡಬೇಕು—ತಿಂದನ್ನು ಕೂಡಬೇಕು, ಆಕಿಯ ಮನಸ್ಸನ್ನು ಏಂಗೆ ರಮಿಸಬೇಕು, ರಾಗೆ ರಮಿಸಬೇಕು ಇಂದೊಮೆದಲಾದ ವಿಚಾರಗಳ ತಾಕಲಾಟಿದಿಂದ ವ್ಯಗ್ರನಾದ ಆ ತಾಮಸಿಯ ಮನಸು, ಪದ್ಧನಯನೆಯಿಂದ್ದಲ್ಲಿಗೆ ಹೋಗಿ ಹೊಗಿ ಬರುತ್ತಿತ್ತು. ತನಗೆ ಒರಕಟ್ಟು ಜಗತ್ತಿನ್ನು ಸೂಂಡುವದು ಮನಸು ಷ್ಯಾನ ಸ್ವಭಾವವಾದದ್ದರಿಂದ, ತನ್ನಂತೆ ಪದ್ಧನಯನೆಯಾದರೂ ಉತ್ತಾಹಕ್ಕಾಣಿಕಾಗಿ, ವಸ್ತೂಲಂಕಾರಗಳಿಂದ ತನ್ನ ನೌಂದಯಾದಲ್ಲಿ ಸೂಬಗನ್ನುಂಟಿರು ಮಾಡಿಕೊಂಡು, ಸರ್ವಸನ್ನಾಹಮೊಡನೆ ತನ್ನ ಯಾದಿಯನ್ನು ಸೂಂಡುತ್ತಿರು, ವಳಿಂದು ಹೊಷನಾದನು ಕಲ್ಲಿಸಿದನು. ಶ್ರೀಯವಿಶ್ವಾ, ನಷ್ಟ ಪಿಷಯಿಂಜನರ ಈ ಹಾಳುವಳಿನವು ನಿನಗೆ ತಿರಸ್ತರಣೆಯವಾಗಿ ತೋರುಹುಂದು; ಆದರೆ, “ಹಿತ್ವರಿಗೆ ರೆಗ್ಗಣವೇ ಮುದ್ದು” ಎಂಬಂತೆ ನಮ್ಮುಂಧ ವಿಷಯಿಗಳಿಗೆ ಇಂಥ ವರ್ಣನಗಳೇ ರಮ್ಮವಾಗಿ ತೋರುವವು. ಇರಲಿ, ಕವಲೆತ್ತಿನಂತೆ ಸಿಂಗಾರವಾಗಿದ್ದ ನಮ್ಮ ಮಾಡುಮಗನು ಮಾಡುವೆಯಾಗುವ ಉಜ್ಜಿಸಿಂದ ಪದ್ಧನಯನೆಯ ವಿಹಾರಮಂದಿರವನ್ನು ಹೊಕ್ಕು ಬೆರಗಾಗಿ ನಿಂತುಕೊಂಡನು.

ಮೇಷಾಷಾದನು ಪದ್ಧನಯನೆಯ ಮಂದಿರವನ್ನು ಪ್ರವೇಶಿಸಿದಾಗ ಎಂದು ತಾಸು ಹೊತ್ತು ಏರಿತ್ತು. ಉತ್ತಾಹದ ಯಾವಚಿಕ್ಕುಗಳೂ ಆ ಮಂದಿರೆದಲ್ಲಿ ಕಂಡುಬರುತ್ತಿದ್ದಿಲ್ಲ. ಪದ್ಧನಯನೆಯ ಗಂಭೀರ ಮೂಳಮುಚ್ಚೆಯ

ಮುಂದೆ ಮೇಘನಾದನ ಅಲಂಕಾರಿಕಮುಚ್ಯೆಯು ತೊಜೋಹೀನವಾಯಿತು. ಆಗ ಪಡ್ಡನಯನೆಯು ಬೆಂಟಿಯಾಡಲಿಕೈ ತಕ್ಕ ಪುರುಷವೇವರನ್ನು ಧರಿಸಿ ದ್ವಿಳಿ. ಮೇಘನಾದನು ಕೊಟ್ಟಿದ್ದ ಪ್ರಚಂಡಭಾಸುನ್ನು, ಆಕೆಯ ಕೈಯಲ್ಲಿ ಒಷ್ಣುತ್ತಿತ್ತು. ಬೀಂಗ ಕದಲ್ಲಿಖಂಡ್ವಂಡಿದ್ದಳು. ಬಟ್ಟಿಗೆ ಬೆಂಟಿಗೆ ಹೊರಟುಸಿಂತಿದ್ದ, ಪ್ರತಾಪಿಯಾದ ಪ್ರಾಯದ ಕೃತ್ಯಿಯ ವಿರಸಂತೆ ಆಕೆಯು ಮೇಘನಾದನಿಗೆ ತೊರಿದ್ದು. ಆಕೆಯು ಮೇಘನಾದನನ್ನು ಕುರಿತು—ರಾಕ್ಷಸರ್ಕಾರನೇ, ಒಳ್ಳೆಯು ಹೊತ್ತಿಗೆ ಬಂದೆ; ಇಲ್ಲಿದೆರೆ ಒಬ್ಬಳ್ಳಿ ಬೆಂಟಿಗೆ ಹೋಗಬೊಕಾಗತ್ತು. ನಿನ್ನ ಈ ಪ್ರಚಂಡ ಧನುಸ್ಸು ಸನ್ನ ಕ್ರಿಸ್ತೇರಿಯಾಗಿನಿಂದ ಬೆಂಟಿಯಾಡುವ ಸನ್ನ ಉತ್ತಾದಕ್ಕೆ ಮೇಂರೆಯಿಂಬಾಗಿದೆ. ನಿನ್ನ ಈ ಧನುಸ್ಸು, ಬಹು ಉತ್ತಮವಾದದ್ದು. ನಾನು ಸಿನ್ನ ಪಾಣಿಗ್ರಹಣ ಮಾಡಿದನಂತರ ಪರಾಧಿನಾಗುವೇನು. ಈಗಿನಂತೆ ಬೆಂಟಿಯಾಡುವನರಕ್ಕೆ ಈನುಸ್ತು ಜೊರೆಯುವದೆಬ್ಬ. ವಿವಾಹಿತ ಸ್ತ್ರೀಯ ಸ್ವಾತಂತ್ರ್ಯವು ಪತಿಯಿಂದಾಗಲಿ, ಸಂತತಿಯಿಂದಾಗಲಿ ಸೆಳೆದುಕೊಳ್ಳಲ್ಪಡುತ್ತದೆ. ನಿಂದು, ಇಂದು ಆಸಂದದಿಂದ ಬೆಂಟಿಯಾಡಿಬರ್ಣಾಣ. ಇಂದು ಸ್ವತಂತ್ರಮಾಪ್ತಿ ಯಾದ್ಯಂದ ಪಾಣಿಗ್ರಹಣ ಮಹೋತ್ಸವವು ಸರಪೇ ರತ್ನಕೂದಾವೆ ವಿರಳಿಗೆ ಮೃಗಯುಗಂತ ಚೆಚ್ಚು ಆಸಂದದ ಸಂಗತಿಯಿಂಬಿಂಬಿನ್ನು ನಾನು ಯಾಕೆ ಹೇಳಬೇಕು? ಆ ಆಸಂದದ ಸಂಗತಿಯು ಸವಾರು ವಿವಾಹದ ಕ್ಷೇಮದಲ್ಲಿ ಒದಗಿಲಿ. ನಿರಾಗಣಿಯೇ. ಈ ಪರಿವಾರದ ಗೊಂದಲವೇಕೆ? ನಿನ್ನ ಈ ಪರಿಜಾರಕರೂ, ಬಟ್ಟಂಗಿಗಳೂ, ಸ್ವನ್ಯಾಸಿ, ರಥಾಶ್ವಗಳೂ ಇಂಣಿತಪುರಕ್ಕೆ ಹೋಗಲಿ. ನಿನ್ನ ಸಮಾಗಮಕ್ಕಾಗಿ ಬಹುದಿನ ಕಾದಿದ್ದ ನನಗೆ ನಿನ್ನ ವಿಯೋಗವು ಬೆಂಗನೆ ಒದಗದಂತೆ ಹೃನಸ್ಕರಿಸುತ್ತಾಡು. ನಿನು ಚಿರಕಾಲ ಈ ವಿಜಾರಮಂದಿರದಲ್ಲಿ ಇರತಕ್ಕದ್ದು. ನಾನು ಅಧಾರಿಗೂದಬಳಿಕ ನಿನ್ನ ಸೆವೆಯನ್ನು ಕ್ರಿಮುಟ್ಟಿ ಮಾಡುವದು ನನ್ನಧರ್ಮವಲ್ಲವೇ? ಇನ್ನುಲು, ರಾಕ್ಷಸನು ಮೋಕಪರವಶನಾಗಿ ಎಲ್ಲ ಪರಿವಾರವನ್ನು ಶೋಣಿತಪುರಕ್ಕೆ ಅಟ್ಟಿ, ಪಡ್ಡನಯಃನೇಯಾಡನೆ ಬೆಂಟಿಗೆ ಹೊರಟಿನು.

ಪಡ್ಡನಯನೆಯು ಮೇಘನಾದನೊಡನೆ ಬೆಂಟಿಯಾಡುತ್ತಾಡುತ್ತ ಅರಣ್ಯದ ಮಧ್ಯವನ್ನು ಪ್ರವೇಶಿಸಿದಳು. ಪ್ರಿಯಮಿತ್ರಾ, ಏನು ಹೇಳಲಿ! ಏಕಾಂ

ತವಾಸ, ದಟ್ಟವಾದ ಗಿಡದ ನೇರಳು, ಏರಿಕೆಯ ಬಿಸಿಲಿನೆಲ್ಲಿಯೂ ಉಷ್ಣ ತೆಯ
ಬಾಧೆಯು ತಟ್ಟಿದಾಗಿದೆ, ಪದ್ಧನಯನೆಯು ತನ್ನ ಭಾಲೆಯನ್ನು ನೆಗಮಿ,
ಹುಬ್ಬು ಗಂಟೆಕ್ಕಿ ಒಂದು ಮೃಗವನ್ನು ಬೆನ್ನೆಟ್ಟಿನ ಹವಣಿಕೆಯಲ್ಲಿದ್ದಾಗೆ, ಮೇಂಫಿನಾದನ ಪಾಪದ್ಯಾಪ್ತಿಗೆ ಪದ್ಧನಯನೆಯಿಂದ ಕಿತ್ತಲಾರದಾಗಿವೆ;
ಈ ಸ್ಥಿತಿಯಲ್ಲಿ ಅತನು ಪದ್ಧನಯನೆಯನ್ನು ಕುರಿತು—ಹರಣಾಪ್ರೀತಿ, ಬಿಡು,
ಶನ್ನಿ ಬೆಂಟಿಯು ಸಾಕಾಗಲಿಲ್ಲವೇನು? ನೋಡು, ಈ ಸ್ಥಳವು ಎಷ್ಟು ರಮ್ಯ
ಜಾಗಿದೆ. ಬೆಂಟಿಯಲ್ಲಿ ನನ್ನ ಮನಸ್ಸು ಎಷ್ಟು ಮಾತ್ರನೂ ರೆಣ್ಣಿಸಬೇಕಾಗುತ್ತದು.
ಫಾನುಕೇವಲ ಪರವರ್ತನಾಗಿದ್ದೇನೆ, ಸರ್ವಾಂಗದಲ್ಲಿ ದಾರವು ಉತ್ತರಣ್ಣಿ ವಾಗಿದೆ. ಈ
ಘರಂಗದಲ್ಲಿ ಸೀನು ನನ್ನನ್ನು ಬಿಗಿದಪ್ಪಿಸಮಾಧಾನಗೊಳಿಸಲೆಂಬೆಂದು, ಎಂದು
ಖುಡಿದು ಕುದುರೆಯಿಂದ ಆಕೆಂಪನ್ನು ಇಳಿಸಮೋದಿಸು. ಆಗ ಆಕೆಯು—ಹಾ!
ಆಧಮಾ, ಜಾಂಡಾಲೂ, ನನ್ನ ದೇಹಸ್ವರ್ಥದಿಂದ ನಿನ್ನ ಪ್ರಣಾಸಿಯಾಗು
ವದಂತು ಇರಲಿ, ನಾನು ಅಪಸಿತ್ಯಾಧಿನು? ಎಂದು ಸುಡಿದು ಬಂಧೆಗ್ನಿಬಾಲೆ
ಖುಂದ ಅಪಸನ್ನು ಇರಿದು, ನಾಂಕೇತಿಕ ರಬ್ಬಿಸನ್ನು ಉಚ್ಚಾರಿಸಿದ್ದು.
ಕೊಡಲೆ ತಟ್ಟಾಯೋ ವರೆಗೆ ಇದ್ದ ಕರುಳಾಕ್ಕನು ಅರ್ಪಿಸಿದ್ದನಾಗಿ ಒಂದುಪದ್ಧ
ನಂಯನೆಯನ್ನು ಬೆನ್ನಿಗೆ ಹಾಕಿಕೊಂಡು ಸಿಂತುಕೊಂಡನು.

ಮೀತ್ರಪ್ರೇಷ್ಟನೇ, ಅಕಸ್ಮಾತ್ಮಾಗಿ ನಾನು ಬಂದಾಟನ್ನು ನೋಡಿ ಮೇಂಫಿ
ಫಾದನು ಬಿವ್ವಾದನು. ಅತನ ತಲೆಗೆಂರಿದ ಕಾಮವಿಕಾರವು ರಖಿರುನೆ ಇಳಿದು,
ಪದ್ಧನಯನೆಯು ಮೋಂಸದ ಹಿತ್ತವು ಅವನ ಕಣ್ಣಿಗೆ ಕಟ್ಟಿತು. ತನ್ನ ಸರಳತನ,
ಪದ್ಧನಯನೆಯು ಮೋಂಸ, ನನ್ನ ಉದ್ದೂಮತನ ಇವು ಮನಸ್ಸಿನಲ್ಲಿ ಹೊಳೆಯಲು,
ಅ ತಾಮಸಿಯು ಕೊರ್ಧಕ್ಕೆ ಬಿಂಡಾದನು. ಅವನ ಕೊರ್ಧಾಗ್ನಿಯು ಪುಟ್ಟವಾಗಿ
ಹೆಚ್ಚಿತ್ತೆ ಹೊಗಲು ಕ್ಷಣಾಕ್ಷಣಕ್ಕೆ ಅವನ ಮುಖಮುದ್ರೆಯು ಬದಲಾಗಿ
ಶ್ರೀತು. ಅವನು ಅವೇಶದಿಂದ ನನ್ನನ್ನು ಕುರಿತು—ದುರ್ಬಲನಾದ ನರಾಧ
ಮನೇ, ಸಾಫಿನಾಸಾಫಿನದ ವಿಚಾರವನ್ನು ಮಾಡದೆ, ಯಾರ ಭಯವನ್ನೂ ಮನ
ಸ್ವಿನಲ್ಲಿ ತಾರಿ, ಪ್ರಾಯದ ಸೊಕ್ಕಿನಿಂದ ವೈಮರೀತು ಪದ್ಧನಯನೆಯ ಬೆನ್ನು
ಕಟ್ಟಿವೆಯಾ? ಬೆಂಟಿಯ ನೆವದಿಂದ ನನ್ನನ್ನು ಇಲ್ಲಿಗೆ ಕರತಂದು ಕೈ ತೋರಿ
ವಬೇಕೆಂದು ಸೀವು ಎಷ್ಟು ದಿನ ಹೊಂಚುಹಾಕಿದ್ದೀರಿ? ನಿಮ್ಮಂಥ ದುರ್ಬಲರಿಂದ
ಆಗುವದೆಂಬು? ಇಗೋ, ನಿನ್ನಲ್ಲಿ ಸಾಮಾಜಿಕವಿದ್ದರೆ ಉಳಿದುಕೋ, ಎಂದು ಖಿಡ್ಗ

ವನ್ನೇತ್ತಿಕುದುರೆಯನ್ನು ನೂಕಿನನ್ನು ಮೈಲ್ಲಿಯೇ ಲೆಬಂದನು. ಕೂಡಲೇನಾನುಂಟಿಸಂಖ್ಯೆ ಬಾಣಗಳನ್ನು ಆರಾಕ್ಕುಸನಸವಾರ್ಥಿಗಳುನಿಂದಿಸಿ, ಅವನನ್ನುಹಿಂದಕ್ಕಿಟ್ಟಿನುಡಿದೆ ನೇನಂದರೆ—ಎಲ್ಲಿ ತಾಮಸಿಯೂ, ಸಮರದಲ್ಲಿ ನಿನಗೆ ಎವರಾಗಿ ನನ್ನ ಬಾಹು ಬಲವನ್ನು ತೋರಿಸುವೆಸ್ತಿಲ್ಲ, ಸಿನ್ನ ಯಾಗೆ ಗಳಿಕಾವದಿಲ್ಲ. ಸುಶೀಲೀಯೂ, ಸುಕುಮಾರಯೂ, ಸುಶ್ರೀತಜ್ಞಾ ಇದ ಪಡ್ಡನಯಸೆಯು, ಗುಣಪಿಂನಾದ ನಿನ್ನ ಪ್ರತಿಬಂಧದಿಂದ ಕೊರಗುತ್ತಿರಲು, ಪುರುಷಾಧಮುವನ್ನನುಸರಿಸಿ ನಾನು ಅವಳ ಬಂಧಪರ್ಮೋಚನ ವರಾಡಲಿಕ್ಕೆ ಸೀಂತಡ್ಡರಲ್ಲಿ ಅವರಾಧವೆನಿರುವೆಂದು? ಪಡ್ಡನಯಸೆಯು ನನ್ನ ವಿವಾಹಿತ ಸ್ತ್ರೀಯರುತ್ತಾಳೆ; ಸಮೃಜ್ಞಿರ ವಿವಾಹಕ್ಕೆ ಹರಷ್ಯರರಲ್ಲಿ ಉತ್ತರಷ್ಟುವಾದ ಪ್ರಂಮಂಜ್ಞಾರಣಾಗಿರುತ್ತದೆ. ಸಿಂಬಾದ ಪ್ರಂಮಂಜ್ಞಾರ ಷಟ್ಕಾಯ್, ಸಾಮಾಧ್ಯ್ಯ, ಅಧಿಕಾರ ಮುಂತಾದ ಬಾಹ್ಯಕಾರಣಗಳಿಂದ ಉತ್ತರಷ್ಟುವಾಗುತ್ತಿರುವೆಂದ್ಲೂ. ನಿನ್ನ ಸಾಮಾಧ್ಯ್ಯದ ಭಯನು ನನಗಿರುತ್ತಿದ್ದರೆ, ಪಡ್ಡನಯಸೆಯನ್ನು ನಾನು ಕಣ್ಣಿತ್ತಿ ಸಾರ ನೋಡುತ್ತಿದ್ದ್ಲಿ. ಸಿಂಬಾದ ಮೈಲ್ಲಿಕ್ಕೂ ಬಿಂಬಿ ಎಂಕ್ಕಿರಿಂದ ನನ್ನೊಂದನೆ ಯುದ್ಧವರಾಡು, ಅಂದರೆ ನಮ್ಮಿಜ್ಞಿರ ಪರಾಕ್ರಮ ಪ್ರಂಮಂಜ್ಞಾರವಾಗುವಾಗುವು.

ನನ್ನ ಈ ವಾತಾಗಾತನ್ನುಕೊಂಡು ರಾಕ್ಕಾಸಿಗೆ ಮಿತಿನಿಲಿ ಸಿಂಬಿಂದರೂ, ಪಡ್ಡನಯಸೆಯ ಕ್ರೀಯಳ್ಳಿ ತನ್ನ ಮ್ಯಾತ್ರ್ಯಾರಾವಾದ ಪ್ರಚಂಡ ಧನಸ್ವಿರುವ ದನ್ನು ನೋಡಿ ಅವನು ಕುಂತಿತನಾದನು. ಮೇಂಫನಾದನು ತನ್ನ ಈ ಮನದ ದುಗುಡನ್ನು ವ್ಯಕ್ತಮಾಡದೆ, ರಸ್ತ್ರಗಳ ಹೊಡತಗಳಿಂದ ನನ್ನನ್ನು ಬಹಕವಾಗಿ ನೋಯಿಸಿದನು. ಆಗ ನಾನು ಬುತ್ತಿಗೊಂಡು ಬಾಣಗಳ ಮುಕ್ಕೆಸರಿಸಿ ರಾಕ್ಕಾಸನ ಸವಾರ್ಥಿನನ್ನು ಭಿದ್ರಮಯವಾಗಿ ಮಾಡಲು, ಅವನು ಕಾಲನಂತೆ ಅಭಿಪ್ರೇತ ಮತ್ತು ನನ್ನ ಬಾಣಗಳನ್ನು ಲೆಕ್ಕಿಸದೆ ಹೇಗೆ ಲಾಘಾಯ್ದು ಬಿಡ್ಡಿಂದ ನನ್ನನ್ನು ಬಹಕವಾಗಿ ನೋಯಿಸಿದನು. ಇದನ್ನು ನೋಡಿ ನನ್ನ ಸ್ತ್ರೀಯಾಗಿ ಬಹಕ ಅಸ ಮಾಧಾನಪಟ್ಟಿಳು. ಅವಳು ಸ್ವತಃ ಯುಧ್ಯಮಾಡಲಿಕ್ಕೆ ಹೊಂಕ ಕಟ್ಟಿದಳು. ಇಂಥ ಸಾಹಸಕ್ಕೆ ಹೋಗಲಾಗದೆಂದು ನಾನು ಅವಳನ್ನು ಪ್ರತಿಬಂಧಿಸಲು, ನನ್ನ ಬಹಿಸಾರಣವಾದ ಆ ಮುಂದರಿಯು ನುಡಿದಳೇನಂದರೆ—ಆಯರೇ, ನಾನು ತಮ್ಮ ಸುಖದುಃಖಗಳಿಗೆ ಪಾಲುಗಾರಣಾಗಿರಲು, ಸಂಕಟಸಮಯದಲ್ಲಿ ತಮಗೆ ಸಹಾಯ ಮಾಡದೆ ಇರುವರೇ? ಸಹಾಯಮಾಡಲಿಕ್ಕೆ ನನಗೆ ಅನಕೂ

ಲಪೆ ತರದಿದ್ದರೆ ಉಪಾಯವಿದ್ದಿಲ್ಲ. ನಾನು ಚಿಕ್ಕಂದಿನಲ್ಲಿ ಧನುವಿಷ್ಯೇಯನು ಇಂಥಾಗಿಸಿದ್ದೋನೆ. ಅದರ ಉಪಯೋಗವನ್ನು ಈಗಲ್ಲದೆ ಮತ್ತೆ ಯಾವಾಗ ಮಾಡಬೇಕು? ಈ ಜರಳಸೆಂಪೆಯಲ್ಲಿ ದೇಹವನ್ನು ಸವಿಸಿ ಕೃತಾರ್ಥಾಗಲಿಕ್ಕೆ ಪ್ರತಿಬಂಧವಿರಬಾರದೆಂದು ನಾನು ಬೆಂಡಿಕೊಳ್ಳುತ್ತೀಂನೆ. ಮನೋದರರೆ, ಏರಡನೆಯ ವಿಚಾರ ಮಾಡಬೇಕೆ, ನನಗೆ ಭಾರವಾಗಿರುವ ಈ ಪ್ರಜಂಡ ಧನುಷ್ಣನ್ನು ತಾವು ತೆಗೆದುಹಾಂಡು, ನನಗೆ ತಮ್ಮ ಹಗುರಾದ ಧನುಷ್ಣನ್ನು ಕೊಡಬೇಕು.

ಈ ಪ್ರಕಾರ ರಾಜಪುತ್ರಿಯು ನನ್ನನ್ನು ಆಗ್ರಹಿಸಿದಿಂದ ಹಿಂದಕ್ಕೆ ಸರಿಸಿ, ಧನುಷ್ಣಾಗಿ ರಾಕ್ಷಸನಿಗೆ ಎದುರಾಗಲು ಅವನು—ಎಲ್ಲೆ ವಿಶ್ವಾಸಫಾತ ಕಿಂಚಿತ್, ನಿನ್ನ ಪೀರುನನ್ನು ತುಂಡಕ್ಕೆ ಸರಿಸಿ ನಿಂನು ನನ್ನ ಸಂಗಡ ಯುದ್ಧಕ್ಕೆ ಬಂದೆಯಾ? ಏನೂ ಒಂತೆಯಿಲ್ಲ. ಇನ್ನು ಮೌಲೆ ಮಾತ್ರ ನೀವು ಬೇಗನೆ ಜಯವನ್ನು ಹೊಂದಿ ನನ್ನ ಕಾಟವನ್ನು ತಪ್ಪಿಸಿಕೊಳ್ಳುವಿರಿ. ನಿನ್ನನ್ನು ಒಮ್ಮೆಲ್ಲ ಕೊಳ್ಳಲಿಕ್ಕೆ ನಾನು ಮನಸ್ಸು ಮಾಡುವಬಿಲ್ಲ. ನಿಂನು ಯುದ್ಧನಾಡ ಲೇಜಿ ಸುತ್ತಿದ್ದರೆ, ಇಂಥಾಜ್ಞವಾಗಿ ಬಾಳಿಗಳನ್ನು ಬಿಡು. ಅವುಗಳಿಂದ ಲೋಕವಾದೂ ಸನಗೆ ಬಾಧೆಯಾಗಲಿರುತ್ತದು. ಎನ್ನಲು ರಾಜಪುತ್ರಿಯು ಸಿಟ್ಟಿನಿಂದ ಹುಬ್ಬುಗಂಟಿಕ್ಕಿದ್ದು; ಅವಳ ಕೊಮುಲವಾವ ಕೇಳಬುಟ್ಟಿಯು ಸಂಗಮತ್ತಿತು. ಅವಳು ರಾಕ್ಷಸನನ್ನು ಕುಂತು—ಎಲ್ಲೆ ಪರೋಂಗಿತಜ್ಞನಲ್ಲಿದ ಮತ್ತು ನಾದ ದ್ವಿತ್ಯಾಧಮನೇ, ಅನಾಧರಾದ ಕಬಲೆಯರನ್ನು ಪ್ರತಿಬಂಧಿಸಿ, ಒತ್ತಾಯಿದಿಂದ ಅವರನ್ನು ಪರವಾಡಿಕೊಳ್ಳುವ ಸಿನ್ನ ಆಯುಷ್ಣವು ಶ್ರೀಜಿವಾಗಲಿ; ನಿನ್ನ ವಂಶವು ನಿವಂಶವಾಗಲಿ. ಅಧಿನಾಯ, ನಾನು ದೇಸಿಗೆ ಡಿವಾಗಿ ಅರಣ್ಯದಲ್ಲಿ ಚಲುಬುತ್ತಿರಲು, ನನ್ನ ದುಃಖಕ್ಕೆ ಉಕ್ಕಗೂಡಬೇಕೆ, ಸ್ವರೂಪನನ್ನೇ ಬ್ರಜಿಂತಿಸಿದೆಯಲ್ಲ! ನಿನ್ನಂತೆ ನಾನೂ ತಾನುಸಿರುವಾಗಿದ್ದರೆ, ಇಷ್ಟು ಹೊತ್ತಿಗೆ ನಿನ್ನ ಬಲಿಗೆ ಬೇಕು ತ್ತಿದ್ದೆನು, ಇಲ್ಲವೆಪ್ರಾಣಕ್ಕೆ ಎರವಾಗುತ್ತಿದ್ದೆನು. ನಾಗರ್ಜವರನೂ, ನಿರ್ದಯನೂ ಅದ ನಿನಗೆ ಅನುಕೂಲವಾಗಿ ಸದೆಯುವದು ಯೋಗ್ಯವೆಂದು ನನಗೆ ತೋರಿದ್ದಿಂದ, ಮೂರ್ಖನಾದ ನಿನ್ನ ಒಲನಿನಂತೆ ಸದೆದು ನನ್ನ ನಡತೆಯನ್ನು ಪರಿಶುದ್ಧವಾಗಿಟ್ಟುಕೊಂಡೆನು. ಕುಲಗೆ ಡಿಯೇ, ತಾವು ಮನಮುಟ್ಟಿ ಪ್ರೀತಿಸದ ವರುವರನ್ನು ಪ್ರಮದೆಯರು ಹುಳಿದ್ದ ಹುಣ್ಣನಾಯಿಗಿಂತಲೂ ಕಡೆಯೆಂದು.

ತಿಳಿಯುತ್ತಾರೆಂಬದನ್ನು ಅರಿಯಿರಾ? ಸಿಂಹ ಗುಣಹಿಂಸನಾಡರಿಂದ ನಿನ್ನ ಪಶ್ಚಿಮ-ಸಾಮಧ್ಯ-ಗಳನ್ನಾಗಿರುವವು. ಇಲ್ಲಿಯವರೆಗೆನಾನುಕ್ಕಾರಿ ಇಧಾರೆಯಾಡಿದ್ದು ನಿನ್ನ ಸರ್ವಾಗಮನದಿಳಿ ಯಿಂದಬಳ್ಳ; ಈ ಜತ್ತಿನಲ್ಲಿ ಮನುಷ್ಯರಾಗಿ ಯಿಷ್ಟು, ಆ ತಲಭ್ರಜಾಸ್ವನ್ನು ನಾಥಕವಾಗ ಮಾಡಿ, ವ್ಯಾಧಿ ದೊಹಕವನ್ನು ಸಿಗುವದು, ಅಯ್ಯಾಗ್ನಿವರೆಂದು ತಿಳಿಮು ಹೊಗಾಡಿ ಸ್ತ್ರಿಜಾರಣಯಾಡಿದ್ದೀನೇ. ಈಗ ನನ್ನ ಪ್ರಿಯ ಪತಿಯ ಸಹಾಯಾರ್ಥವಾಗಿ ಯುದ್ಧ ಮಾಡಲು ಸಿಂತಿರುವನು. ದ್ವಾರಾಮೂಗದಿಂದ ಸಿಂಹ ಯುದ್ಧದಲ್ಲಿ ನಾರೆವನ್ನು ಕೊಂಡೆರೆ, ನನ್ನ ಈ ದೊರ್ಕಾನ್ನು ಪತಿಸು ಹೆಯಲ್ಲಿ ಸವಿಶುವೆನು. ಈಶ್ವರೀಚೈ ಯಿಂದ ಸಿಕಂತ ಪ್ರಸಂಗವೇ ಬಾಗಿದಲ್ಲಿ ಈ ಜಡಚೊಂಡವನ್ನು ನನ್ನ ಪ್ರಿಯಪತಿಗೆ ಆರ್ಥಿಕ, ಅಭಿಂದ ಸೌಭಾಗ್ಯವನ್ನು ಹೊಂದುವನು. ಮೈ ಸೌಕ್ರೇಸಿಂದ ನನ್ನ ಸಾಮಧ್ಯವನ್ನು ಲೈಕ್ ಪದೆಯಿದ್ದ ಸಿನ್ನನ್ನು ಅಸ್ತ್ರಪ್ರಯೋಗದಿಂದಸಾಮುಜಜ್ಞರವಾಗವಾಡದಿಢಾರೆನಿಗೂ ನನ್ನ ಧನ್ಯವಿಷ್ಟುಬುಳಬ್ಬಾಸಕ್ಕಾ ಧಿಕ್ಕಾರನಿರಲಿ, ಎಂದು ಹೇಳಿ, ಅವಂತಿ ಬಾಣಗಳನ್ನು ರಾಕ್ಷಸನ ಸವಾರಂಗದಲ್ಲಿ ಸಣಿಸಿದ್ದು.

ಪದ್ಮಸಯನಯು ಬತ್ತುಳಿಕೆಯಿಂದ ಬಾಣಗಳನ್ನು ತೆಗೆಯುವದೂ, ಇವುಗಳನ್ನು ಹೆಚ್ಚೆಗೊಂಡುವದೂ, ಕೆವಿಯಪರಿಗೆ ಇಗ್ನಾಪದೂ ಯಾರಿಗೂ ಗೋತ್ತಾಗುತ್ತಿದ್ದಿಲ್ಲ. ಅವು ಧನ್ಯಮು ಯಾವಾಗಲೂ ಪತ್ರ-ಲೂಕ್ಯತಿಯಾಗಿರುವಂತೆ ತೊಂರುತ್ತಿತ್ತು. ಏಶ್ವರಯರ್ಥ, ನನ್ನ ಪ್ರಿಯಕ ಯಸ್ತುಚಾಪಲ್ಪವನ್ನೂ ಸಾಮಧ್ಯವನ್ನೂ, ನೊಂಡಿ ನನಗೂ, ರಾಕ್ಷಸಿಗೂ ಸರಿಯಾಗಿಯೂ ಆಶ್ವಯ-ವಾರ್ಯಿತಾ ನಾಕ್ಷತ್ರಾ ಶ್ರೀಕೃಷ್ಣವರಮಾತ್ಮಕನು ಸರಕಾಸುರನ ಸರಗಡ ಯುದ್ಧವಾಡುವಾಗ್ಗೆ ಆತನ ಹೆಂಡತಿಯಾದ ಸತ್ಯಭಾವಾಚೇವಿಯು ಆ ಪ್ರೇತ್ಯಾಧಮನ ಸಂಗಡ ಯುವ್ಹ ಮಾಡಿದ್ದನ್ನು ನಾನು ಶುರಾಣದಲ್ಲಿ ಮಾತ್ರ ಕೆಳಿದ್ದೇನು; ಆದರೆ ನನ್ನ ಪ್ರಿಯ ಪದ್ಮಸಯನಯು ಅವನ್ನು ಪ್ರತ್ಯೇಕ ಪ್ರಯೋಗ ಮಾಡಿತೊಂಬಿದ್ದು. ಮೊಫನಾದನು ರಾಜಪುತ್ರಿಯ ಶಾಯಕ್ಕೆ ಬೆರಗಾದದ್ದಲ್ಲಿದೆ; ಅವಳ ಬಾಣಗಳಿಂದಾದ ಗಾಯಗಳ ನೊಂದಿನಿಂದ ಕಳವಳಗೊಂಡು ಮಿತಿಮಾರಿ ಸಿಂಟಿಗೆದ್ದನು. ಅವನ ಕೊಂಬಾಟ್‌ಮೋಪಕ್ಕೆ ನಮ್ಮ ಮುಕುಮಾರಿಯು ಈಡಾಗಲ್ಲಿ. ಮುಮ್ಮಕ್ಕೆ ಒಂದು ಬಾಣವು ತಾಕಿ ಆಕೆಯು ಇಳಿಗೆ ಬರಗಿದಳು. ಸಮಿತಾ ಪದಲ್ಲಿದ್ದ ಸಮಧ್ಯಮೆಯು ಕೂಡಲೇ ಅವಳನ್ನು ಎತ್ತಿತೊಂದು ಶೀತೊಂದು.

ಗಳನ್ನು ಮಾಡಿಕೊಡಿದಳು. ಮತ್ತಾ, ನನ್ನ ಪ್ರಿಯಳಿಗೊಡಿದ ಈ ದುರೀ ವಸ್ತೇ ಯನ್ನು ನೋಡಿ ನನ್ನ ಮನಸ್ಸು ಎಷ್ಟು ವ್ಯಾಕುಲಗೊಂಡಿರಬಹುದೆಂಬ ದರೆ ಕಲ್ಲನೆಯನ್ನು ಸೀನೇ ಮಾಡು. ಪ್ರಚಂಡವಾಯುವಿನ ಹೆಚ್ಚಿಸಿಂದ ಬಾಳೆಯ ಗಿಡವು ಇಳಿಗೊರಗುವೆಂತೆ, ತನ್ನ ವಿರಾಲವಾದ ಸಂತೃಪ್ತಮುದಗಳನ್ನು ಮುಚ್ಚಿಕೊಂಡು ನಿಕ್ಕೆಂಷ್ಟುಗಾಗಿ ಬಿಂದು ನನ್ನ ವ್ಯಾಳಿಸ್ತು ಯಾವನ್ನು ನೋಡಿ, ನನ್ನ ಸುಖದ ಆಶೀರ್ಯ ಪಾಠಾಯಿತು, ಯುಮ್ಹೋತ್ತಾದವು ಕಂಗಿತು. ನಾನು ವಿಚಾರಗೇಡಿಯಾಗಿ ಕಣ್ಣಿಂದ ರು ಮರಿಸುತ್ತು ಪ್ರಿಯಕ ಒಳಿಬುಳ್ಳ ಸುಮತ್ತನೆ ಕೆಂಳಿತುಕೊಂಡಿನು.

ದ್ವಿಜವಯನಾದ ಸುಮತಿಯೇ, ಈ ಪ್ರಕಾರ ಇಂದ್ರಜತುವಿನ ಮೂರೂ ಸೀತೆಯ ಮೃತಕಲ್ಲಿರವನ್ನು ನೋಡಿ, ಶ್ರೀ ರಾಮಚಂದ್ರನು ಯುದ್ಧ ವ್ಯಾಪಾರ ವನ್ನು ಬಿಟ್ಟುಂತೆ, ನನ್ನ ಪ್ರಿಯಾದ ರಾಜಮತ್ತಿಯ ನಿಕ್ಕೆಂಷ್ಟವಾದ ಕಲ್ಲಿರವನ್ನು ನೋಡಿ ನಾನು ಸುಮತ್ತನೆ ಕುಡಿತಿದ್ದರೂ, ಮುಂಫುನಾದಾದು ನನಗೆ ಕೊಡು ಬಗೆಯಲ್ಲಿ. ರಾಜಪುತ್ರಿಯ ಬಾಳಿಗಳ ಹೆಚ್ಚಿನಿಂದ ಅವನು ಕಂಗಾಲಾಗಿರಬಹುದು; ತಾನು ವದ್ದನಯನೇಗೆ ಸಂಕ್ರಾಂತಿ ಸ್ವಾತಂತ್ರ್ಯ ಕೊಟ್ಟಿರುತ್ತಾಗಿ ತಂಪನೆಗೆ ಚರ್ಚು ತ್ರಾಂತವಾಗಿರಬಹುದು; ತನ್ನ ಮೃತ್ಯುರೂಪವಾದ ಇಸಾರ್ಥಿ, ಹೈರಾಗ ಕೃಸ್ತರಿಂದ ರಿಂದ ಅವನ ಎಚ್ಚೆದೆಂದು ಸ್ಥಿರಾಗಿರಬಹುದು. ಮುಂದೆ ಕೆಲವೊತ್ತಿನ ಮೋತ್ತ ರಾಜಪುತ್ರಿಯು ಸುಮಧುರಾಯ ಶೀತೋಂಪಚಾರಗಳಿಂದ ಮೂರಣ್ಣ ತಿಳಿದು ಎಳ್ಳಬು. ಅವನು ದಿನಮನುಪ್ಪೆಯಿಂದ ನನ್ನನ್ನು ಕುಡಿತು—ವ್ಯಾಳಿಸ್ತು ಯಮಸ್ಸುದೂಸಿಯಾದ ರಾಕ್ಷಸನು ಇನ್ನೂ ಜೀವದಿದೆಲ್ಲೋ ಇರುವನೆ? ಏನೂ ಬೆಂತೆಯಿಲ್ಲ. ಇಗೋ ನೋಡಿ, ನಾನು ಎಚ್ಚಿತ್ತಿರುವೆನು, ಸೀವು ಧೈರ್ಯ ಬಿಡಬೇಡಿ. ಇದು ಮೋಹಕ್ಕೆ ಒಳಗಾಗುವ ಪ್ರಸಂಗವಳು. ನಾನು ಧನುರ್ವಾದ್ಯಯನ್ನು ಕಲಿತವಾಗಿದ್ದರೂ, ಸ್ತ್ರೀಯಾದ್ಯರ್ಥಿಂದ ನನಗೆ ಯುದ್ಧ ಮಾಡುವ ಪ್ರಸಂಗವು ಒದಗಿದ್ದಿಲ್ಲ. ಈಗ ನಾನು ಅನುಭವಸಿಷ್ಠಿಕಾಗಿದ್ದೇನೆ.

ಮಿತ್ರಾ, ಈ ಪ್ರಕಾರ ರಾಜಪುತ್ರಿಯು ಆಜಿವ ಮಾತ್ರಗಳಿಂದ ನನ್ನ ಮನಸ್ಸು ಸಂತಾಪಗೊಂಡಿತು. ಹೆಂಡತಿಯ ಸರಾಯವನ್ನು ಪಡೆಯುವ ಪ್ರಸಂಗವು ಒದಗಿದ್ದಾನ್ನು ನೋಡಿ ನನಗೆ ಬಹಳ ಪಶ್ಚಾತ್ತಾಪವಾಯಿತು. ಕೊಡಲೆ ನಾನು ಧನುಸ್ಸಿಗೆ ಹೆಚ್ಚೆಯನ್ನೊಂದಿಸಿ ಧೈರ್ಯವಾಡುತ್ತ ರಾಕ್ಷಸನಿಗೆ ಎದುರಾ

ದೇಸು. ತನ್ನ ಮ್ಯಾತ್ಮರೂಪವಾದ ಧನುಃಣಿನ ರೆಖ್ಯಾಂಕಾರ ಧ್ವನಿಯನ್ನು ಕೇಳಿ, ರಾಕ್ಷಸನ ಎದೆಯೂಡೆನು ಸೀರಾಯಿತು; ಅವನ ಹುಲಿವು ಕಳೆಗುಂದಿತು; ಶೋರ್ಯಾಪ್ತ ಅಪಾತಿತು; ಹಿಂತನಾವಷ್ಟ ಕೇಳಿದ ರಾಗಾಯಿತು. ಅವನು ನನ್ನನ್ನು ಕುರಿತು ಕವಟಿದಿದ್ದ—ಪ್ರತಾಪಶಾಲಿಯು, ಸಿಸ್ತು ಶೋರ್ಯಾಕ್ಷೇ ಮೆಚ್ಚಿದೆನು. ನಾನು ಒ.ಎ. ಜಸರ ಸಂಗಡ ಯುದ್ಧ ಪಾಡಿದ್ದರೂ. ಸಿಸ್ತುಂಥ ತಪ್ರತಿಮಾನಿರನ ಸಂಪೂರ್ಣಸೆಯು ಸಸಗಣಿಸ್ತೀಲ್ಲ. ಸಿಸ್ತು ಸಂಗಡ ಯುದ್ಧ ಪಾಡುವ ಸಾಮಧ್ಯಾಪ್ತಿ ನಾನಗಳ್ಲಿ. ಕರುಣಾಸಮುದ್ರಪೋ, ನಾನು ಭಿನ್ನಗೆ ಕರಣು ಬಂದಿದ್ದೇನೆ, ಜೀವದಾನ ಕೊಂಡು. ಸಿಸ್ತುಸ್ತು, ಸಿಸ್ತು ಪ್ರಿಯುಂದಾದ ಹಾಕ್ಕಾಸಮೆನಾಮಾವಿಯುಸ್ತು ಹಿಂಡಿಸಿ ದ್ವಾಕ್ಷಾಗಿ ಸಿಸ್ತುಸ್ತು ಕ್ಷಮಿಸು. ಕರಣು ಬಂದಾವರನ್ನು ರಕ್ಷಿಸುವುದು ರಾರರ ಧರ್ಮಾಪಂಬಿದನ್ನು ಉಂಟಿಗೆ ಹೇಳುವ ಕಾರಣಸಿಭ್ರಾತಿ. ಸಿಸ್ತು ಮಿಶ್ರತ್ವವನ್ನು ನಾನು ಮನಸೆಕ್ಕುವುದಕ್ಕವಾಗಿ ಬಯಸುತ್ತಿರುವೆನು. ಬಹು ಸೂಳಲವಾದ ಧನುಃಣಿನ್ನು ಹೊತ್ತುಕೊಂಡು ಯಾಕೆ ಬಳಲುತ್ತಿಂ? ಇತ್ತೆ ಬಾ, ಈ ಗಿಡದ ನೇರಳಿನಲ್ಲಿ ವಿಶ್ರಮಿಸೋಣ!!

ಮೀತಾರ, ಈ ಪ್ರಕಾರ ರಾಕ್ಷಸನು ತಡಿದ ವಾತುಗಳನ್ನು ಕೇಳಿ ನನ್ನ ಮಂಸನ್ನು ಕರಿತು. ಇನ್ನು ಮೇಲೆ ನಾನು ಧನುಃಣಿನ್ನು ಕೆಳಗಿಡತಕ್ಕವನು. ಅಷ್ಟರಿಳ್ಳ ರಾಜಪುತ್ರಿಯ ಮಾರದಿಂದಲೇ ನ್ನು ನ್ನು ಕುರಿತು—ಆಯಾಪ್ತ ತ್ರರೋ, ನೀವು ಆ ರಾಕ್ಷಸನ ಮಾತುಗಳಿಗೆ ಮುರುಳಾಗತಕ್ಕದ್ದಲ್ಲಿ. ಈಗ ಬಹು ದಿವಸಗಳಿಂದ ತಿತ್ನಾದತ್ತಿಯನ್ನೂ, ಕ್ಷಾರಕ್ಷಾದತ್ತಿಯನ್ನೂ ನಾನು ನೋಡುತ್ತೇ ಬಂದಿರುತ್ತೇನೆ. ಹೀಂಸಕನಾದ ಆ ಖಿಲಿನಿಗೆ ದಯವು ಎಲ್ಲಿಯುಮ? ನೀವು ಸರಳಮನಸ್ಸಿನಿಂದ ತವಸಿಗೆ ಅನುಕೂಲವಾದರೆ, ನಿಮ್ಮ ಪ್ರಾಣವನ್ನು ನೀವೇ ನಾಶಮಾಡಿಕೊಂಡಂತಾಗುವದು. ಎರಡನೆಯ ವಿಚಾರ ವಾಡದೆ ಬೇಗನೆ ಪ್ರಚಂಡ ಧನುಃಣಿಗೆ ಬಾಣವನ್ನು ಹೊಡಿ ಬಿಟ್ಟು, ರಾಕ್ಷಸನ ಸಂಪಾರ ವಾಡಿರಿ. ಇದರ ಮೇಲೆಯೂ ನನ್ನ ಮಾತು ಕೇಳಿದೆ ಧನುಃಣಿ ಕೆಳಗಿ ಬ್ರುದೆ, ಅವನು ಸಿಕ್ಕಿಯವಾಗಿ ಅದನ್ನು ತಕ್ಕೊಳ್ಳುವನು. ಆ ಮೇಲೆ ಆ ನೀಂಜನು ನನಗೂ, ನಿಮಗೂ ನಮ್ಮ ನಿಮ್ಮ ಖರಿಯಿರಿಗೂ ಮಣಿಯಲಿಕ್ಕಿಲ್ಲ. ನನ್ನನ್ನು ಸಮಾಧಾನಪಡಿಸಬೇಕೆಂದು ನಿಮ್ಮ ಮನಸ್ಸಿನಲ್ಲಿದ್ದರೆ, ಬೇಗನೆ ಆ ರಾಕ್ಷಸ ಕ್ಷಾರನನ್ನು ಸಂಹರಿಸಿರಿ.

నెన్న స్వింయుళ మాతుగణస్తు కేళిద మోలీ ననగి ఎళ్ళరముట్టి ద్వాల్లిదే, నెన్న విచారదబగ్గే నాజికెయుంటాయితు. కొడలే నాను ఘనుస్సిగి తొక్కువాద బాణగణస్తు హాడి కివియవడిగే జగ్గి రాక్షసన మోలీబిడలు, తనను తస్తుగణస్తు ఘాలిస సమాయదింద తస్తిసి కొండు సమావదట్లయో ఇష్ట ఒందు ఒండేయస్తు తక్కొల్లండు నెన్న మోలీ ఒగెయువదక్కే ఒందను. తప్పురాల్లి నాను మత్తొందు బాణ వస్తు హాడి రాక్షసన వాసిగే గురిసోణి బిట్టిసు. అదు తప్పుడే తిసేగే ఒచేము రాక్షసశే సుఱొనచు తక్కొల్లండితు. మోఫుచాదను నాయువాగ్గే భయంకరవాడ ఘ్రస్తిల్లండ ఒడరలు, తచర ప్రతిష్ట్య సైయు తరణ్ణదల్లిల్లిపట్టితు. తన దహాతస్తాయవాద చెంరష్ట ఇకె గొరగిచ్చుస్తు కండు రాజకృతియు నెన్న కడిగే ఒందు ఆనందదింద నెన్నస్తు బిగియాగి ఆప్తి కొండడు. ఆ మోలీ నాష్ట తోటిచొలగిన సచ్ఛావరక్కే హోగి న్నాన దాడి చుట్టిభూర్తదాగి ముందిరక్కే హోచేవు. రాక్షసన సంగడ ఒచ్చక హొక్కు యెల్లా మాడిచ్చరింద నమగే ఒడ్డు జసిపెయాగిత్తు. దానియురు తడిగెయుస్తు సిద్ధ మాడి చలు, నాష్ట ఆనందదింద భూమి జనమాడి నిచారమందిరక్కే హోగి విచ్ఛారంతియుస్తు హోందిచేవు. ఆ స్థానచట్ల పోఫునాదన చోరతు తస్తుర ప్రపోతవాగువ సంభవపు తొరకడిమేయించ్చుచ్చరింద తల్లి నమగే షడ్యక్కే యాతర భయవూ ఇష్టిల్ల. దుష్ట రాసనదింద నాష్ట నిష్టంటిక రాచేనే.

१० నేయప్రకణ శోధోపక్రమ.



విప్రవయాఫ, ఇన్నమందే నమ్మ ప్రియవద్మనయనేయింద ఒడిద సుఖవన్ను ఎష్టు వణిసిదరూ స్ఫుల్లవే ఇరువదు. ఇల్లియ

ವರಿಗೆ ಸಮಗೆ ರಾಕ್ಷಸನ ಭಯವಿದ್ದದ್ದಿಂದ ಸುಖೋಪಭೋಗವು ಯಥೋಚ್ಛ
ವಾಗಿ ಆಗುತ್ತಿದ್ದಿಲ್ಲ. ರಾಕ್ಷಸನ ಕೂರತನವನ್ನೂ, ಸಾಮಧರವನ್ನೂ ನೋಡಿ
ಒಮ್ಮೊಮ್ಮೆ ನನಗೂ ನನ್ನ ಪ್ರಿಯಳಗೂ ನರಿಯಾಗಿಯೂ ವ್ಯಕ್ಷನವಾಗು
ಶ್ರಿತ್ಯ. ರಾಕ್ಷಸನ ಮರಣಿಂದ ನಾವು ಸಿಷ್ಟುಂಟಕರಾದೆವು. ಹಿಷಂತೋಪ
ಭೋಗದ ಹೊರತು ಬೇರೆ ಉದ್ಯೋಗವು ಇಲ್ಲದ್ದರಿಂದ, ನಾನು ಪದ್ಧನಯಿಸನೆ
ಯೋಡನೆ ಕೆಲವು ವೇಳೆಯನ್ನು ಜಲಕ್ರಿಡೆಯಳ್ಳಿಯೂ, ಕೆಲವು ವೇಳೆಯನ್ನು
ಪೀಠೆಂದ್ರಿಯಾದ ಮುಂತಾದ ವಾದ್ಯಗಳನ್ನು ಒಂದಿಸುವದರಳ್ಳಿಯೂ, ಕೆಲವು
ವೇಳೆಯನ್ನು ಉದ್ಯಾನದಲ್ಲಿ ಸಿದರಿಸುವದರಳ್ಳಿಯೂ, ಕೆಲವು ವೇಳೆಯನ್ನು
ಉಟ್ಟಿಗಳಳಿಯೂ ಕಳೆಯುತ್ತಿದ್ದೆನು. ದುರ್ಬಳಿಕ್ಷಾದ ಸುಂದರಿಯ ಸಾರಾಂಶ
ವಿಂದ ಕಾಲವು ಬಹುಬಿಂಗ ಕ್ರಮಿಸದತ್ತಿತ್ತಾ. ಅನಂದದ ಭರವಳ್ಳಿ ನಾನು
ಮಾತಾ—ಸಿತ್ತಾಗಳನ್ನೂ, ಆಕ್ಷೇತ್ಸ್ಯರನ್ನೂ, ಚೆಂತ—ಕೊಂತಗಳನ್ನೂ, ಇಷ್ಟ—
ಮುತ್ತರನ್ನೂ ಮರೆತ್ತೆನು. ಪದ್ಧತಿಯನೆಯಂತು ನನ್ನ ಮನಸ್ಸನ್ನು ಬಲಿಸಿಕೊ
ಳ್ಳಿಲಿಕ್ಕೆ ಯಾವಾಗಲೂ ತಪಕಿಸುತ್ತಿದ್ದ್ವರು. ಇಂಥ ಸುಗುಣೀಯಾದ ಸುಂದರಿ
ಯೋಡನೆ ಅವಂದ ಆರುತ್ತಿಂಗಳನ್ನೂ ಕಳೆದೆನು. ಆಗ ವಿವರಿಸುವಾದ ಹೊರತು
ಮತ್ತೊಂದರ ಸ್ಥಳವು ನಮಗ್ಗೆಂಬೆಲ್ಲ.

ಹಿಂಗಿರಲು, ಒಂದಾನೊಂದು ದಿನ ನಾನು ರಾಜಷ್ಟ್ರಿಯೋಡನೆ ಉದ್ಯಾನ
ಸದಲ್ಲಿ ತಿರುಗಾಡಲ್ಕೆ „ಹೋಗಿದ್ದೆನು. ಅದು ವಸಂತಕಾಲವಿತ್ತು. ಇಳಿ
ಹೊತ್ತು, ಉಪನಾಮೋಹಿನಿ ಗಿಡಗಳು ಸವಸಲ್ಲಿವಗಳಿಂದ ಒಪ್ಪುತ್ತಲಿವೆ,
ಸುಗಂಧ—ಪುಷ್ಟಿಗಳ ಸುವಾಸನೆಯುದಿಕ್ಕು—ದಿಕ್ಕಿಗೆ ಹಜ್ಜಿದ, ಹಕ್ಕಿಗಳು ಆನಂದ
ದಿಂದ ಶಬ್ದಮಾಡುತ್ತ ಗಿಡದಿಂದ—ಗಿಡಕ್ಕೆ ಹಾರುತ್ತಲಿವೆ, |ಮಾವಿನಗಿಡಗಳು
ತರತರದ ಬಣ್ಣದಕಾರ್ಯಗಳಿಂದ ಜಗ್ಗುತ್ತಲಿವೆ, ಮಂದಮಾಡತನು ಸುಗಂಧ
ವನ್ನು ಹೊತ್ತುಕೊಂಡು ಸೆಲ್ಲಿನೆ ಸಂಚರಿಸತ್ತೊಡಗಿದ್ದಾನೆ. ಇಂಥ ಆನಂದ
ದಾಯಕವಾದ ಸಮಯದಲ್ಲಿ ಒಂದು ಮನೋಹರವಾದ ಮಾನಿನ ಗಿಡದ
ಮೇಲೆ ಆನಂದದಿಂದ ಮಾತಾಡುತ್ತ ಕುಳಿತ್ತದ್ದ ಒಂದು ಆರಗಳಿಯು ನಮ್ಮ
ಕಣ್ಣಿಗೆ ಬಿತ್ತು. ಆದರ ಚಿತ್ರ—ವಿಚಿತ್ರವಾದ ವಿದು ಬಣ್ಣಗಳೂ, ಸವಿಮಾತು
ಗಳೂ ನಮ್ಮನ್ನು, ವಿಶೇಷವಾಗಿ ರಾಜಪುತ್ರಿಯನ್ನು ಮರುಳುಮಾಡಿದವು.
ಆಗ ಅವಳು ನನ್ನನ್ನು ಕುರಿತು—ಮನಮೋಹನರೇ, ಈ ಗಳಿಯ ಚಂದವನ್ನು

ನೋಡಿದಿರಾ! ಅದರ ಮುದ್ದುನಾತುಗಳನ್ನೂ, ಮೈ ಮಾಟಿನನ್ನೂ ನೋಡಿಯಾದು ಹೋಹಿಸಲಿಕ್ಕಿಲ್ಲಿ? ನಾನೆಂತು ಈ ಗಳಿಯನ್ನು ಬಿಟ್ಟು ಮುಂದಕ್ಕೆ ರೆಚ್ಚು ಇನ್ನು ಇಡಲಾರೆನು. ಇದು ಮನೆಂದರಂಜಸವ ದೊಡ್ಡ ಸಾಧನವಾಗಿರುವದು. ಹೀಗಾದರೂ ಮಾಡಿ ಇದನ್ನು ಸನಗೆ ಸಂಸಾರದಿಕೊಡಬೇಕು, ಎಂದು ಹೋಳಿವರು. ರಾಜವೃತ್ತಿಯ ಈ ಸಾಂತಾಗನು ಸನಗೆ ಅವನುಂಜಸವಾಗಿತೋರಲ್ಲಿ. ಸನ್ನು ಮನಸಾರಾರಾ ಆಗಿಯೆ ಹೇಳಿ ಈ ಕುಳಿತ್ತೆನು. ಅದರಿಂದ ನಾನು ಚುರಾಸಸ್ಯಂದುವರಕ್ಕೆ ಪ್ರಾಣಕರ್ಕೆ ಹೆನು ಬಂಗ್ರೇಗೆ ಗಳಿಯು ಸಿಗಲಾರದೆಂದು ಖಾಕಾರವು ಸನ್ನ್ಯಾಸಿ ಇತ್ತಾಸ್ಯಾಗಿಲ್ಲಿ. ಗಳಿಯು ಗಿಡದಿಂದ ಗಿಡಕ್ಕೆ ಪ್ರಾರಂಭಕ್ಕೆ ನಾನೂ ಗಿಡ-ಗಿಡ ಕಾತ್ತಿ ಕರಸ್ಸು ಒಟಿಂಬಲು ಯಂತ್ರಿಸಿದೆನು, ಸನ್ನು ಯತ್ತುವು ಸಫಲವಾಗುವ ಸಂಭವವು ಎಷ್ಟು ಮಾತ್ರವು ತೋರಲಿಲ್ಲ. ಅದಕ್ಕೆ ಗಳಿಯೇ ಕನಿಕರವಟ್ಟಿಲ್ಲ ಸನ್ನು ಕ್ರೇಗೆ ಸಿಕ್ಕಿತೆಂದು ಹೀಳಬಹುದು. ಆ ಸುಂದರಾದ ಪಕ್ಷಿಯು ರಾರಿ-ರಾರಿ ದಣಿದಂತೆ ಸಟಿಸಿ, ಗಿಡದ ದಟ್ಟ ವಾದ ಟೊಂಗೆಯಲ್ಲಿ ಅಡಗಿರಲು, ನಾನು ಅದನ್ನು ಹಿಡಿದೆನು. ಈ ದುಷ್ಟ ಗಳಿಯೇ ಸನ್ನು, ರಾಗೂ ಸನ್ನು ಪ್ರಯೋವಿಯೋಗಕ್ಕೆ ಕಾರಣವಾಗುತ್ತದೆಂದು ಅಗ್ಗಿಸನಗೆ ತೋಯಲಿಲ್ಲ. ನಾವು ಸಂತೋಷದಿಂದ ಅದನ್ನು ಮನೆಗೆ ಒಯ್ಯು ಅಂತೆ ಯಾಂದ ಜೋಕೆಮಾಡಬ್ಬಿದೆವು.

ಆ ಅರಗಳಿಯು ಬರಬರುತ್ತ ಸವು ಜಿತ್ತುವನ್ನು ಪೂರ್ಣವಾಗಿ ಹರಣ ಮಾಡಿತು. ರಾಜವೃತ್ತಿಯಂತು ಅವನ್ನು ಅರಗಳಿಗೆ ಅಗಲುತ್ತಿದ್ದಿಲ್ಲ. ಅದಕ್ಕೆ ಜಣ್ಣು ಚಂಪಲಗಳನ್ನೂ, ಕಾಳುಕಟಿಗಳನ್ನೂ ತಿನಿಸಿದಜೋರತು ಆಕೆಯುಳಾಟ ಮಾಡುತ್ತಿದ್ದಿಲ್ಲ. ಒಂದು ಹೇಳಿ ತನ್ನ ಸುಖವಲ್ಲ ಕೊರತೆಯಾದದೂ ಆಕೆಯು ಅದನ್ನು ಲೆಕ್ಕಿಸದೆ ಆ ಗಳಿಯನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚಿಂದು, ತಿಳಿದು ಜೋಕೆ ಮಾಡುತ್ತಿದ್ದರು. ಸಮುಖಭೂರ ಮಿತಿಮಿರಿದ ವೈಮವು ಅದರ ಹೇಳಿ ಕೂಡಲಿಕ್ಕೆ ಆ ಗಳಿಯಲ್ಲಿದ್ದ ಜಾತಿನಕಲೆಯೇ ಕಾರಣವು. ಅದು ಬೇರೆ ಗಳಿಗಳಂತೆ ಕಲಿಸಿದ ವಾತಂಗಗಳನ್ನು ವಾತ್ರ ಅಡದೆ, ಮನೋವಿ ಕಾರಗಳಿಗನುಸರಿಸಿ ಮನುಷ್ಯರಂತೆ ಬೀರೆ ಬೀರೆ ಸ್ವರೆಗಳಿಂದ ಸ್ವತಂತ್ರವಾಗಿ ಮಾತಾಡುತ್ತಿತ್ತು. ಅದರ ವಿನೋದಪರಭಾವಣಗಳನ್ನು ಕೇಳುವದಕ್ಕಾಗಿ ನಾನೂ ರಾಜವೃತ್ತಿಯೂ ಸರಿಯಾಗಿಯೇ ತವಕಿಸುತ್ತಿದ್ದೇವು. ಹೀಗಿನುವಲ್ಲಿ

ಒಂದು ದಿನ ಆ ಗಳಿಯು ನಮಿತ್ವಭೂರನ್ನು ದ್ವೇಂತಿಸಿ ಅಂದಿತೇನಂದರೆ.—ಮನಸೇಜಾ ಹರಸ್ವರೂಪಿಗಳಾದ ತರುಣದಂಪತ್ತಿಗಳೇ, ನಿಮ್ಮ ಸುಂದರರೂಪವನ್ನೂ ಪರಸ್ಪರರಲ್ಲಿರುವ ಅಕ್ಷತೀಮು ಪ್ರೇಮವನ್ನೂ ನೋಡಿ ನಾನು ಪರಮಹಿತನಾಗಿದ್ದೇನೆ; ಅದರೆ ಮಾತಾ—ಪಿತೃಗಳ ವಿಂಯೋಗದುಃಖವು ನಿಮ್ಮಲ್ಲಿ ಕಿಂಚಿತ್ತಾದರೂ ಇಲ್ಲದನ್ನು ನೋಡಿ ನನಗೆ ಬಹಳ ಆಶ್ಚರ್ಯವಾಗುತ್ತದೆ. ನೀವು ನಿಮ್ಮ ಸುಖವಲ್ಲಿಯೇ ಮಗ್ನಾರಾಗಿರುವಿರಲ್ಲದೆ, ತಾಯಿ—ತಂದೆಗಳ ಸ್ಥಿತಿಯು ಏನಾಗಿರಬಹುದೆಂಬದನ್ನು ಸ್ವಲ್ಪವಾದರೂ ಆಲೋಚಿಸುವಂತೆ ತೋರುವದಿಳಿ ಬಹಳ ಶ್ರಮವನ್ನು, ದುಃಖವನ್ನು ಅನುಭವಿಸಿ, ಇಷ್ಟಿದ್ದರನ್ನು ಇನ್ನು ಮಾಡಿ, ಜ್ಞಾನಾರ್ಥಕವನ್ನು ಕುಡಿಸಿ ಧನ್ಯರಾಗಮಾಡಿದ ಮಾತಾ—ಪಿತೃಗಳ ನಿರಾಕರಣವು ಇಷ್ಟರಮಟ್ಟಿಗೆ ಆಗಬೇಕೆ? ತಾವು ಜ್ಞಾನಿಗಳೆಂಬ ಹೆಮೈಯಿಂಹಿನೆಟಿಸಿಟಿದು ಬೀಳುವ ಮನುಷ್ಯರ ಜ್ಞಾನದ ಪರಿಣಾಮವು ಈ ಸ್ಥಿತಿಗೆ ಬರುತ್ತದೆಂದರೆ, ಬಹಳ ಲಾಂಭನದ ಮಾತು. “ತಾಯಿಗಂತ ಹಿತವಂತರಿಲ್ಲ, ಉಣಿಗಂತ ರುಚಿಯಿಲ್ಲ” ಎಂಬ ಗಾದೆಯು ವಿವರಾಸಕ್ತರಾದ ದಂಪತ್ತಿಗಳಿಗೆ ಹತ್ತು ವದಿಲ್ಲಿಂಬಂತೆ ತೋರುತ್ತದೆ. ಇದು ನಿಜವಾದ ಪ್ರೇಮದ ಲಕ್ಷಣವಲ್ಲಿ ಈಗನ ಸುಖವೇ ಕಡೆತನಕ ಇರುತ್ತದೆಂದು ತಿಳಿಂಸುಬೇಡಿರಿ. ಸುಖದುಃಹಿಗಳು ಕ್ಷಣಿಕವಾದವುಗಳೆಂಬದನ್ನು ಚನಾಂಗಿ ನೆನಸಿನಲ್ಲಿಡಿರಿ. ನಿಮ್ಮ ಬಂಧು ಮಿತ್ರರೂ, ರಾಜಕೋಶಗಳೂ ಒತ್ತಿಟ್ಟಿಗಿರಲು, ನೀವು ವ್ಯಾಯಿದಮುದದಿಂದ ಮೈಯ ಮರಿತು ಈ ರಾಕ್ಷಸ—ಮಾಯಾ—ನಿರ್ವಿಶವಾದ ಸ್ಥಳದಲ್ಲಿ ಸುಖಾಸಕ್ತರಾಗಿ ಕಾಲಕ್ರಮಣ ಮಾಡುವದು ಹಿತವಲ್ಲ. ಮೇಘನಾದನೊಬ್ಬನು ಮರಣಹೋದಿರೇನಾಯಿತು? ಅವನ ಆಪ್ತೇಷ್ಟರಾದ ಆಸಂಖ್ಯ ರಾಕ್ಷಸರಿಂದ ತೋಣಿತತ್ವರವು ತುಂಬಿರುತ್ತದೆ. ಯಾವಕಾಲಕ್ಕೆ ಎಂಥ ಪ್ರಸಂಗವು ಒದಗಿತೆಂಬದರೆ ನಿಯಮವಿಲ್ಲ. ನೀವು ಇನ್ನು ಎಚ್ಚೆತ್ತು ನನ್ನ ಮಾತನ್ನು ಚನಾಂಗಿ ವಿಚಾರಿಸಿ ಬೇಗನೆ ಇಲ್ಲಿಂದ ಹೊರಡುವ ಯೋಚನೆ ಮಾಡಿರಿ. ಅದಕ್ಕಿಲ್ಲಯೇನಿಮ್ಮ ಕೆಲ್ವಾಣವಿರುವದು.

ಮತ್ತನೇ, ಗಳಿಯ ಉಪದೇಶವು ಮುಂದೆ ನಮಗೆ ದುಃಖಕ್ಕೆ ಕಾರಣವಾದರೂ, ಆದು ಆಯೋಗ್ಯವಾದದ್ದೆಂದು ನಾನು ಹೇಳಲಾರೆನು. ಇದೆ ಮಾತುಗಳನ್ನು ಕೇಳಿ ನಮಿತ್ವಭೂರಿಗೂ ತಾಯಿ—ತಂದೆಗಳ ಸ್ವರಣವಾಗಿ ಬಹಳ

ಡುಃಖವಾಯಿತು; ಕಣ್ಣೀರುಗಳು ಸುರಿದವು; ರಮೇಶ್ಯವಾಗಿ ಹೋರುತ್ತಿದ್ದ ನಾಯಾವಾಸವುಬೇಕರಕ್ಕೆ ಕಾರಣವಾಯಿತು. ತಾಯಿ-ತಂದೆಗಳ ಬಳಗೆ ಹೋಗುವದನ್ನು ನಾವು ಅಂದೇ ನಿಶ್ಚಯಿಸಿದೆವು. ಉಟ್ಟಿ—ಲುಪಚಾರಗಳು ತಿಂಬಿದ ಬಳಿಕ ಪ್ರವಾಸದ ಸಾಧನಗಳನ್ನು ಸಿದ್ಧಗೊಳಿಸಿದೆವು! ಪ್ರಾಯಿದ ಏರಿಕೆಯ ರಕ್ತದಲ್ಲಿ, ಚಟ್ಟನ್ನೆ ಕಾರ್ಯಪ್ರವೃತ್ತಿವಾಗುವದು ವಾಡಿಕೆಯಾಗಿರುವದು. ಅದರಂತೆ ನಾವು ಅಂದೇ ರಾತ್ರಿ ಚಂದ್ರೋಂದಯುವಾದ ಎಂಕ ಹೊರಡುವದನ್ನು ನಿಶ್ಚಯಿಸಿದೆವು. ಅರಣ್ಯದ ಏಕಾಂತವಾಸದಲ್ಲಿ ಇದ್ದು ದಡ್ಡಿಬಿದ್ದಪ್ಪರಿಂದ ನಮ್ಮ ಪದ್ಧನಯನೆಯೇ ಮೊದಲಾದ ಪ್ರಮದೆಯರ ಅಂಜಿಕೆಯು ಮುರಿದುಹೋಗಿತ್ತು. ಪ್ರಯಾಣೋತ್ಸವರಾದ ನಮಗೆ ನಿದ್ದೆಯು ಬರಲಿಲ್ಲ. ಚಂದ್ರೋಂದಯವಾಯಿತು; ನಿಶಾಪತ್ತಿಯು ಮೆಲ್ಲಲುಮೆಲ್ಲನೆ ಮೇಲಕ್ಕೇರಿತೊಡಗಿದನು. ನಾನು ಸುಮಧ್ಯಮೆಯನ್ನು ಎಬ್ಬಿಸಿ, ಉಳಿದ ದಾಸಿಯರನ್ನು ಎಬ್ಬಿಸಲು ಸೂಚಿಸಿದೆನು; ಆದರೆ ದಾಸಿಯದೊಬ್ಬರೂ ಕಣ್ಣಿಗೆ ಬಿಂಳಿಲಿಲ್ಲ. ನಮ್ಮ ಕುದುರೆಗಳೂ ಕಟ್ಟಿದಲ್ಲಿ ಇದ್ದಿಲ್ಲ. ಇದನ್ನು ನೋಡಿ ನಮಗೆ ಆಶ್ಚರ್ಯವಾದದ್ದಲ್ಲದೆ, ಭಯವೂ ಉತ್ತನ್ನವಾಯಿತು. ಇದು ರಾಕ್ಷಸಚೇಷ್ಟ್ಯಯಲ್ಲದೆ ಮತ್ತೊಂದಲ್ಲಿಂದು ನಾವು ನಿಶ್ಚಯಿಸಿದೆವು. ಸುಮಧ್ಯಮೆಯು ಕೇವಲ ನಮ್ಮ ಹಿತಕ ತೇಳಾದ್ದರಿಂದ ನಮ್ಮನ್ನಾಗಲಿ ಇರುತ್ತಿದ್ದಿಲ್ಲ. ಅವಳು ನಮ್ಮ ಶಯನಗ್ರಹದೊಳಗನಿಂದೊಂದು ಹೋಣಿಯಲ್ಲಿ ಮಲಗುತ್ತಿದ್ದಳು. ಉಳಿದ ದಾಸಿಯರು ಬೇರೆ ಕಡೆಗೆ ಮಲಗುತ್ತಿದ್ದರು. ಈ ಆಕಣ್ಣಿಕ ಪ್ರಸಂಗದಿಂದ ನಮ್ಮ ಪ್ರಯಾಣವು ತದೆದು ನಿಂತಿತು. ನಾವು ಮುಂದುಗಾಣದಾದೆವು., ಬಗೆಬಗೆಯ ಕಲ್ಪನೆಗಳು ಹುಟ್ಟಿತ್ತಿದ್ದವು—ಆಡಗುತ್ತಿದ್ದವು. ಮುಂದೇನು ಮಾಡಬೇಕೆಂಬ ವಿಚಾರದಲ್ಲಿ ಬೆಳಗಾಯಿತು. ಮೇಘನಾದನ ನಾಶಕ್ಕೆ ಕಾರಣವಾದ ಪ್ರಚಂಡ ಧನು ಸ್ವನ್ನು ನಾನು ಬಹಳ ಜಾಗ್ರತೆಯಿಂದ ಕಾಯುತ್ತಿದ್ದೇನು. ಈಗಂತು ಅದರ ಮಹತ್ವವು ವಿಶೇಷವಾಗಿ ಹೋರಹತ್ತಿತು. ನಾವು ಹೀಗೆ ಚಿಂತಾಕ್ರಾಂತರಾಗಿ ಕುಳಿತಿರುವದನ್ನು ನೋಡಿ ಪಂಜರದೊಳಗಿದ್ದ ಗಳಿಯು—ಯಾಕೆ, ರಾಜಪುತ್ರಾ, ಚಿಂತಾಮನ್ಯನಾಗಿ ಶುಳ್ಳತ್ವಕೊಂಡೇ? ನನ್ನ ಮಾತಿನ ಅನುಭವವಾಯಿತೇ? ಮೇಘನಾದನನ್ನು ಕೊಂಡಮಾತ್ರದಿಂದ ನೀನು ನಿಷ್ಕಂಪಕನಾಗಲಿಲ್ಲ. ಇನ್ನು ದರೂ ನನ್ನ ಮಾತನ್ನು ಮಾರಬೇಡ. ಸುಮಧ್ಯಮಾ—ಪದ್ಧನಯನೆಯರೂಡನೆ

నీంను ఒంద వొగిందింద ఈగలే ప్రయాణ మాడు, ఎందు హేళతు.

ద్విజోఽత్మమా, గిళయ ఈ మాతుగళు ననగే సమంజసవాగి తోఇదను. నానుసుమధ్యమా—పద్మనయనేయదూడనేహోరటిను. సుమధ్యమేయు గిళయ పంజరవన్ను కుడకోండిద్దళు గుహేయన్న ప్రవేతిసి, సురశ్చితవాగి నావు హోరబిధ్వన్లు. రాక్షసన మాయాప్రదేశింద హోరబిధ్వ బంచ్చచ్ఛక్షుగి నమగే ఒందు బగెయింద సమాధానవా యితు. తాయి—తండేగళన్న సోండువ కుతూహలవు సమ్మత్తు బహళే ఇచ్ఛదర్శింద ఆదమ్మ దొడ్డ ప్రయాణగళన్న మాడుత్త, లాత్తరాభిముఖి వాగిమాగిక్రమణమాడలు, నమగే ఒందు బయలు ప్రదేశవు కథ్తితు. అల్లి ఉన్న తవాద గిడగళు విరలవాగిధ్వన్. మధ్యాహ్నద సమయవాగలు, బిసిల తాపవు హేచ్చితు. తక్కుళల్లు కేలహోత్తు విశ్రాంతియన్న హోంది, బిసిలు ఇలిద బళిక హోరడబేసేందు యోంచిసి, నన్న విశారవన్ను రాజపుత్రిగే తిళిసిదేను. ఆ సుకుమారిగూ ఆష్ట్రేః బేంకాగిత్తు. ఆకేయు మాగాయాసదింద బహళవాగి బళలిధ్వకు. ఆ రమణేయవాద స్ఫుర్ధుల్లి నావు కులతుకోండిరలు, సుమధ్యమా—పద్మనయనేయరు అల్లియే ఒత్తట్టిగే ఆడ్డాగి సుబదింద సిద్దే మాడతోడగిదరు.

రాజపుత్రియాద పద్మనయనేయు నేలద మేలియే మలగి కోండు సుబదింద సిద్దే మాడకత్తిధ్వన్న సోండి, ననగే బహళ వ్యసన వాయితు. హంసతూలద. మృదువాద తల్వద మేలే యావాగలూ మల గుత్తిద్ద ఆ సుందరిగే తగ్గు దిన్నే గళుళ్ల సేలవు సుబకరవాగువదక్క ఆవళిగాద మాగిక్రమపేంకారణవు. బిసిలినింద ఆవళమ్మెబణ్ణవుకప్పాగిత్తు; నాల్యు కడిగే ఆస్తివ్యస్తవాగి హారాచుత్తిద్ద ఆవళ సుందర నీలాలకగళ మేలే, మాగిదోళగిన ఘోళయు కుళతిత్తు. ఆవళు హణేయ మేలిన బివరన్న మేలిమేలిభరిసికోండదర్శింద, కస్తూరియతిలకవు సంపూర్ణావాగినాళహోందిరలు, లలాటపు స్వభ్యవాద మణిముకురదంతే శంగోళ సుత్తిత్తు. ఘోళయింద ఆవళ వస్తుగళు మలినవాగిధ్వన్; హసివే బాయు

ರಿಕೆಗಳಿಂದ ಸುಕುಮಾರಿಯ ಮುಖಕುಲವು ಬಾಡಿತ್ತು. ಮಿತ್ರಾ, ಯಾವೆ ಸುಂದರಿಯು, ಲಜ್ಜೆ—ಮಾನಗಳ ಮೂಲಕವಾಗಿತನ್ನ ಶರೀರವನ್ನು ನಿದ್ದೇಯಲಾ. ದರೂ ಉತ್ತರೀಯದಿಂದ ಸಂಪೂರ್ಣವಾಗಿ ಆಚ್ಛಾದಿಸುತ್ತಿದ್ದಳೋ, ಅವೇಸುಂದ ರಿಯುಮಾಗಾರ್ಯಾಸದಿಂದಕಂಗಿಟ್ಟು, ಸಿದ್ದೆಯಿಂದ ಪರವಶಳಾಗಿ ಹೆಲಗಿರಲು, ಉತ್ತರೀಯವು ಅಸ್ತವ್ಯಸ್ತವಾದ್ದರಿಂದ ಅವಳ ಸುಂದರವಾದ ಅವಯವಗಳು. ಪ್ರೇಕ್ಷಕರ ಮನಸ್ಸನ್ನು ಮೋಹಗೊಳಿಸುವಂತೆ ಕಂಗೊಳಿಸುತ್ತಿದ್ದವು. ನನ್ನ ಪ್ರಿಯಜು ಎಚ್ಚತ್ತಬಳಿಕ ತಾನು ಆಮರ್ಯಾದೆಯಿಂದ ಮಲಗಿಕೊಂಡದ್ದಕ್ಕಾಗಿ, ಮನದಲ್ಲಿ ನೊಂದುಕೊಂಡಾಳೆಂಬ ಭಯದಿಂದ, ನನ್ನ ಮೈಮೇಲಿನ ಸೆಲ್ಲಿ ಯನ್ನು ಅವಳಿಗೆ ಹೊಚ್ಚಿ ನಾನು ಕುಳಿತ ಸ್ಥಳದಿಂದ ಎದ್ದು ಹೋದೆನು. ಭಯಂಕರವಾದ ಅರಣ್ಯದಲ್ಲಾದರೂ ತಗ್ಗಿ ದಿನ್ನೆಯಾದ ನೇಲದ ಮೇಲೆ ಸುಖಿ ದಿಂದ ನಿದ್ದೆಮಾಡುತ್ತಿದ್ದ ನನ್ನ ಪ್ರಿಯಳಿಗೊಡಿದ ಶ್ರಮದಕಲ್ಪನೆಯಾಗಿ, ನನ್ನ ಕಣ್ಣಳಿಗಿಂದ ನೀರುಗಳು ತಾವೇ ಉದರಹತ್ತಿದ್ದವು. ತನಗೆ ನೀಗಳಾರದಷ್ಟು ಶ್ರಮವಾಗಿದ್ದರೂ, ಅದನ್ನು ನನ್ನ ಮುಂದೆ ಆಡದೆ ಯಾವಾಗಲೂ ಮೃದುಸ್ಕಿತಿ ಯಾಗಿ ಆನಂದವನ್ನು ಪ್ರಕಟಿಸುವ ನನ್ನ ಪ್ರಿಯಳ ನಿಜವಾದ ಪ್ರೇಮಕ್ಕೂ, ಸೌಜನ್ಯಕ್ಕಾಗಿ ನನ್ನ ಮನಸ್ಸು ಮತ್ತಿನ್ನು ವ್ಯಾಕುಲಗೊಂಡಿತು.

ಈ ಪ್ರಕಾರ ನನ್ನ ಸ್ಥಿತಿಯು ವಿಚಿತ್ರವಾಗಿರಲು, ನಿಃಶಬ್ದವಾದ ಅರಣ್ಯದಲ್ಲಿ ನನ್ನ ಮನಸ್ಸು ಆಸಮಾಧಾನ ಹೊಂದಿತು. ಆಗ ನಾನು ಸುವರ್ಣಪಂಚರಿದೊಳಗಿದ್ದ ಗಿಳಿಯನ್ನು ಮುಂದಿಟ್ಟುಕೊಂಡು ಆದರ ಕೂಡ ಮಾತಾಡಹತ್ತಿದೆನು. ಇಲ್ಲಿಯ ವರೆಗೂ ನಾವು ಅದನ್ನು ಪಂಜರದಿಂದ ಹೊರಗೆ ಬಿಟ್ಟಿದ್ದಿಲ್ಲ. ಈಗಾದರೂ ಅದನ್ನು ಹೊರಗೆ ಬಿಡುವ ಮನಸ್ಸು ನನಗಿದ್ದಿಲ್ಲ. ಆದರೆ ಗಿಳಿಯು ಕಕ್ಕಳಿತೆಯಿಂದ ನನ್ನನ್ನು ಕುರಿತು— “ ರಾಜಪುತ್ರಾ, ನಾನು ನಿಮ್ಮ ಬಳಿಯಲ್ಲಿರುವದಕ್ಕೆ ಆನಂದದಿಂದ ಸಮೃತಿಸುತ್ತಿರಲು, ಸೆರೆಯವನಂತೆ ನನ್ನನ್ನು ಯಾಕೆ ಪಂಜರದೊಳಗೆ ಹಾಕಿದ್ದೀರಿ? ನಾನು ಎರಡನೆಯ ಗಿಳಿಗಳಂತೆ ಆಜ್ಞಾನಿಯಲ್ಲ; ಮಜನರು ಯಾರು, ದುಜನರು ಯಾರು, ಯಾವ ಸ್ಥಳದಲ್ಲಿರುವರಿಂದ ನನಗೆ ಅವಾಯವು ಸಂಭವಿಸಲಿಕ್ಕಿಲ್ಲ, ಯಾವ ಸ್ಥಳದಲ್ಲಿರುವದರಿಂದ ನನ್ನ ಜೀವಕ್ಕೆ ಅವಾಯವಾಗಬಹುದು, ಇವೇ ಮೊದಲಾದ ಸಂಗತಿಗಳನ್ನು ತೋಯುತ್ತೇನೆ. ನಾನು ದೇವರನ್ನು ಸ್ಕರಿಸಿ ಹೇಳುವದೇನಂದರೆ, ನೀನು

ನನ್ನನ್ನು ಸ್ವಲ್ಪ ಹೇಳಿ ಆಡುವದಕ್ಕಾಗಿ ಪಂಜರದಿಂದ ಹೊರಗೆ ಬಿಟ್ಟಿದೆ, ನಿನಗೆ ವಿಶ್ವಾಸಫಾತ ಮಾಡದೆ ನಿನ್ನ ಆಜ್ಞಾನುಸಾರವಾಗಿಯೇ ನಾನು ವರ್ತಿಸುವೆನ್ನು— ನನ್ನಮಾತನ್ನು ಮಾತ್ರ ನಿರಾಕರಿಸಬೇಕು, ಎಂದು ಅಂಗಲಾಚಿ ಹೇಳಿಕೊಳ್ಳಲು, ನನಗೆ ದಯಹಣ್ಟಿ ಪಂಜರದ ಭಾಗಿಲನ್ನು ತೆರಿಯಹೇಳಿದೆನು. ಇದರೆ ಇದಕ್ಕೆ ಬೀಗವನ್ನು ಹಾಕಿದ್ದರಿಂದ ನಾನು ನಿರುವಾಯನಾಗಿರಲು, ಗಳಿಯು—“ರಾಜಾಪುತ್ರಾ, ಸ್ವಲ್ಪಕ್ಕಾಗಿ ನನ್ನ ಮಾತನ್ನು ಮುರಿಯಬೇಕು. ಅಗೋ ನೋಡುತ್ತಾಜಾಪುತ್ರಿಯ ಕೊರಕಲ್ಲಿ ಸುವರ್ಣಾದ ಸರಪಳಿಯಲ್ಲಿ ಈ ಪಂಜರಕ್ಕೆ ಹಾಕಿದೆ ಬೀಗದ ಕೈಯು ಕಾಣುತ್ತದೆ. ರಾಜಪುತ್ರಿಗೆ ಗಾಢ ನಿದ್ದೆಯು ಹತ್ತಿರುವದರಿಂದ ಅವಳಿಗೇನು ಎಚ್ಚರವಾಗುವ ಹಾಗಿಲ್ಲ. ಈ ಮನೋಹರವಾದ ವಸದ ಸೊಜ ನೆನ್ನೊ, ಮಧುರವಾದ ಫಲಗಳನ್ನು ನೋಡಿ ನನ್ನ ಮನಸ್ಸು ಹೊರಗೆ ಬರುವ ದಕ್ಕಾಗಿ ಬಹಳ ಆತುರಪಡುತ್ತಿರುವದರಿಂದ ನಾನು ಇವನ್ನು ಹೇಳಿಕೊಳ್ಳುತ್ತೇನೆ. ಇದರ ಮೇಲೆ ನಿನ್ನ ಮನಸ್ಸು. ನಾನು ಸಿಮಗೆ ಅಧಿನಿವಾಗಿರಲು, ಹೆಚ್ಚಿಗೆ ಆಗ್ರಹ ಮಾಡುವದಕ್ಕೆ ಹೇಗೆ ಒಬ್ಬತ್ತದೆ? ವಿಚಾರಣೆಲನಾದ ನಿನಗೆ ನಾನು ಹೆಚ್ಚಿಗೆ ಹೇಳುವದಿಲ್ಲ.”

ದ್ವಿಜವಯರ್, ಗಳಿಯ ಕವಟಿದ ಮಾತುಗಳನ್ನು ನಂಬುವದಕ್ಕೆ ಬಲವ ತ್ವರ ಕಾರಣಗಳಿರದಿದ್ದರೂ “ ವಿನಾಶ ಕಾಲೇ ವಿವರಿತ ಬುದ್ಧಿ: ” ಎಂಬು ಉತ್ತೀಯಂತೆ ನಾನು ರಾಜಪುತ್ರಿಯ ಕೊರಕೊಳಗಿದ್ದ ಕೇಲಿಯ ಕೈಯನ್ನು ಅವ ಶಿಗೆ ಎಚ್ಚರಾಗದಂತೆ ಬಹಳ ಮೆಲ್ಲಿಗೆ ತೆಗೆದುಕೊಂಡು, ಪಂಜರದ ಬೀಗವನ್ನು ತೆಗೆದು ಗಳಿಯನ್ನು ನಿನ್ನ ಮುಂಗ್ರೆ ಮೇಲೆ ಕುಳ್ಳಿರಿಸಿಕೊಂಡೆನು. ಅಗ ಅದು ತನ್ನ ಸವಿಮಾತುಗಳಿಂದ ನನ್ನನ್ನು ಬಹಳ ಆನಂದ ಗೊಳಿಸಿತು. ಆನಂದದ ಭರದಲ್ಲಿ ನಾನು ಪರವರ್ತನಾಗಿ ಕುಳಿತ್ತಿರಲು, ಅದು ಒಮ್ಮೆಲೆ ನನ್ನ ಕೈಯಿಂದ ಮೇಲಕ್ಕೆ ಹಾರಿ, ಕೆಲವು ಅಂತರದಲ್ಲಿ ಭಾವಿತುಯ ಮೇಲೆ ಕುಳಿತುಕೊಂಡಿತು. ಕೈಯಲ್ಲಿದ್ದ ಗಳಿಯು ಒಮ್ಮೆಂದೊಮ್ಮೆ ಶಳಿದಂತೆ ಆದದ್ದನ್ನು ನೋಡಿ, ನನಗೆ ಬಹಳ ಅಸಮಾಧಾನವಾದಪಡುತ್ತದೆ, ಮೂರ್ಖತನದಿಂದ ಪಂಜರದೊಳಗಿದ್ದ ಗಳಿಯನ್ನು ಹೊರಗೆ ಬಿಟ್ಟಿದ್ದಕ್ಕಾಗಿ ನನಗೆ ಪರ್ವತ್ತಾತ್ಮಾಪವೂ ಆಯಿತು. ರಾಜಪುತ್ರಿಗೆ ಪಾರಣಕ್ಕಿಂತಲೂ ಆಧಿಕಪ್ರಿಯವಾಗಿದ್ದ ಪನ್ನುವನ್ನು ನಾನು ಕಳಿದಿದ್ದರಿಂದೆ ಅವಳು ನನಗೆ ಏನು ಅನ್ನುವೇಳಿ, ಎವನ್ನು ಹೇಳಿಕ ಮಾಡುವಳೋ, ಎಂದೂ

నాను తళమళగొండిను. గిలియు సవింపదల్లయేం కుళితడ్డన్న సోణి
నాను—“ఆగిళయేం, బహళ తడవాయితు. రాజపుత్రయు ఎళ్ళత్తే
తన్నన్న కోళదే నిన్నన్న మోరగి బట్టడక్కుగి ఆవళు విపరీతవన్న తీఱ
శోండాటు. బేగనే బా; మోదలిసంతే నిన్న పంజరదల్లి కుళతుకో, ”
ఆన్నలు గిలియు—“రాజపుత్రు, సిల్లు; హిగే యాకి ఒక్కరిసుతీ? ఏ
సిను హిగేయే నన్న మాతు కోళదేయా? బిడువవరిగి నిన్న స్వాది?
నవు; ఇన్న మేలే నాను బంచాగ్గే పంజరక్కే చింగవస్సు రాకువే
యంకి. రాజపుత్రగి సిను ఇష్టు యాకి హేదరుతీ? అవళేను సిన్న
మేలధికారియే? సిల్లు; ఇస్తిష్టు విక్కాంతియన్న తేగెచుకోండు ఆ
మేలే పంజరచోళగి బరుత్తైనే” ఎందు హేడి, ఆల్లింద మత్తి కారి
శెలవు అంతరద మేలే హోగి నేలవమేలే కుళతుకోండితు. ఆదఱూ
ననగే అదర ఆవళ్ళకతేయు జెచ్చు ఇచ్చారింద ఆదర బెన్న జత్తి తిరుగే
కత్తిదేను. గిలియు సవింపదల్లయేం కుళితంతే తోరిసి, నాను పుడియు
హోగలు, కూడలే కారి ముందక్కే హోగువదు. ఈ ప్రకార నాను
గిలియన్న పిడియవ హవ్వాసక్కే బిచ్చు. స్వేమేలే ఎళ్ళరిల్లదే, సంజేయ
వరిగికాదియన్న నడిదు ఎష్టో? కంచరగళన్ను, గుడ్డగళన్ను, హోళగ
ళన్ను దాటిదేను. మాగాద స్కూరణపు ననగే ఎష్టు మాత్రమూ లుళయు
లిల్ల. నానుకాదియన్న పుడిదు హోగిద్దిల్ల. హోత్తుముకుగి కత్తులే
బిడ్డద్దన్నన్నోడి, ననగే పడ్డనయసేయ నేనపాయితు ఆదరే ఆవళు
కుళితిరువస్తుళవు యావదిక్కిగి ఎష్టు దూర లుళయితేంబదరక్కునేయే
ననగిగెరియలిల్ల. కత్తులూద్దరించగిలియుబందు ఎత్తరవాడమరద తుది
యల్ల కుళితతు. ఇష్టు శ్రమబట్టుచూ నన్న కోరికేయు కోసిగాణ
ద్దన్ను సోండి ననగే బహళ దుఃఖవాయితు. మరళి రాజపుత్రయు బళగే
హోగబేంబ విచారవు నన్న వునవల్ల లుత్తన్న వాదనూ, మాగావు
గొత్తిల్లద్దరిందలూ, ఆవళు కుళితిరువస్తుళవు దూర లుళిద్దరిందలూ,
బహళ కత్తులూద్దరిందలూ విపరీతకాలక్కునుసరిసి ఆ విచారస్త కూడతే
నష్టవాయితు. నాను గిలియు కుళితిద్దనురద కేళగే తథమళిసుత్తు
బేళగాగువవరిగి బిదు కోండిను.

ಮರುದಿವಸ ಮಂಜಾನೆ ಆ ಗಳಿಯುಹಾರುವದಕ್ಕಿಂತ ಮೊದಲೇ ನಾನು ಎದ್ದು ಕುಳಿತು, ಅದು ಹಾರಿದ ಕೂಡಲೇ ಅದರ ಬೆಸ್ತುಹತ್ತಿ ಹೊರಟಿನು. ಆ ಹೂತೀನ ದಿನವೂ ಮುನಿನು ದಿನದಂತೆ ನಾನು ಸಂಜೆಯವರಿಗೆ ತಿರುಗಿದೆನು; ಅದರಿಂದ ಫಲವೇನೂ ಆಗಲಿಳ. ಮಾರ್ಗದೀರ್ಘಗಳ ಕೆಲವು ಹಣ್ಣು ಹಂಪಲ ಗಳನ್ನು ತಿಂದು, ನಿವಾರಿಸುತ್ತು ಹಿಂತೆ ಆ ದಿನವೂ ಗಳಿಯಬೆಸ್ತುಹತ್ತಿ ತಿರುಗಿದೆನು. ಆದರೂ ನನ್ನ ಯತ್ನವೆಲ್ಲ ನಿಷ್ಪಲವಾಗಿ ಮುಂದೆ ಗಳಿಯು ಒಮ್ಮುಂದೊಮ್ಮೆ ನನ್ನ ಕಣ್ಣಿಗೆ ಕಾಣಿದ ಹಾಗಾಯಿತು. ಮಿತ್ರಾ, ಮುಮತಿಂ, ಆಗ್ಗೆ ನನಗೆ ಒದಗಿದ ದುಃಖಿದ ಕಲ್ಪನೆಯನ್ನು ನಿಂನೇ ಮಾಡು, ನಾನು ನನ್ನ ಬಾಯಿಂದ ಆದನ್ನು ವರ್ಣಿಸಲಾಗೆನು. ಫೈರಾರಾಜ್ಯದಲ್ಲಿ ರಾಜಪುತ್ರಿಯನ್ನು ಚಿಟ್ಟುಬಂದುಮೂರು ದಿನಗಳುತ್ತಿರೋದ್ದರಿಂದ, ಅಲ್ಲಿ ಉವಳಗತಿಯು ಏನಾಗಿರುವದೋ, ಎಂದು ಮನದೊಳಗೆ ಚಿಂತಿಸಿದೆನು. ಏನು ಹೇಳಲಿ! ಆತ್ತ ರಾಜಪುತ್ರಿಯನ್ನು ಆಗಲಿದೆನು; ಇತ್ತು ಗಳಿಯೂ ಕಣ್ಣುಮರೆಯಾಯಿತು. ಮರಳಿ ರಾಜಪುತ್ರಿಯ ಕಡಿಗೆ ಹೋಗಬೇಕೆಂದರೆ ಅದೂ ಅಸಂಭವವಾಗಿ ತೋರಿತು. ತಾಯಿತಂತೆಗಳನ್ನಾದರೂ ಹೊಂದಬೇಕೆಂದರೆ ನನಗೆ ದಿಗಾಭಮಣವಾಗಿ ಯಾವಕಡಿಗೆ ಹೋಗಬೇಕೆಂಬದುತ್ತಿಳಿಯದೆ ಹೋಂಯಾಯಿತು. ಈ ಪ್ರಕಾರ ಗಳಿಯ ಮೇಂದಿಂದನನಗಾದದುಃಖವನ್ನು ವರ್ಣಿಸುವದುತ್ತಕ್ಕವು. ಅಸಹ್ಯವಾದದುಃಖ ದಿಂದ ನನಗೆ ಜೀವನ್ನು ಬೆಂಗರವಾಯಿತು. ಮನಃಪ್ರಿಯಾದ ಪದ್ಧನಯನೆಯೋಡನೆ ಆ ಹೂತೀನವರಿಗೆ ಅಸುಭವಿಸಿದ ಸುಖಗಳೆಲ್ಲ ಸ್ವಸ್ವದಲ್ಲಿಯ ಸುಖಗಳಂತೆ ತೋರಹತ್ತಿದವು. ಸುಖದಿಂದ ಕಳೆದ ಕಾಲವು ಬಹು ದೊಡ್ಡದಿದ್ದರೂ, ಅದು ಅಲ್ಲವಾಗಿ ತೋರುವದು. ಅದೇ ದುಃಖದಿಂದ ಕಳೆದ ಕಾಲವು ಅಲ್ಲವಾಗಿದ್ದರೂ, ಅದು ದೊಡ್ಡದಾಗಿ ಕಾಣಿವದು. ಇದರಂತೆ ರಾಜಪುತ್ರಿಯೋಡನೆ ನಾನು ಬಹು ಕಾಲ ಅಸುಭವಿಸಿದ ಸುಖವು ಆಗೋಚರವಾಗಿ, ಸಾಂಪ್ರತಕ್ಕೆ ಒದಗಿದ ದುಃಖವು ದುಃಖವಾಯಿತು. ಪ್ರಾಣಕ್ಕಿಂತಲೂ ಅಧಿಕಾದ ಪ್ರಿಯಪದ್ಧನಯನೆಗೂ, ದುರ್ಭರಾದ ಮಾತಾ-ಪಿತ್ರಗಳಿಗೂ ದುಃಖ ಕೊಟ್ಟು ಈ ಜೀವನನ್ನು ಇಡುವದರಲ್ಲಿ ಸುಖವೂ, ಪುರುಷಾರ್ಥವೂ ಇಲ್ಲಿಂದು ತಿಳಿದು ನಾನು ಪ್ರಾಣತ್ಯಾಗ ಮಾಡುವದನ್ನು ನಿಶ್ಚಯಿಸಿದೆನು.

ಪ್ರಿಯಮಿತ್ರಾ, ದುಃಖದಿಂದ ವಿವೇಕ ಭರ್ಷಣಾದ ನಾನು ಪ್ರಾಣತ್ಯಾಗದ

ಕೆಲವು ಉಪಾಯಗಳನ್ನು ಚಿಂತಿಸಹಿಡಿಗಿದೆನು. ಒಮ್ಮೆ ನನ್ನ ಬಳಿಯಲ್ಲಿದ್ದ ಶೇಕ್ಕೊಂಡನನ್ನು ಶೀರಜ್ಞೆದವನ್ನು ಮಾಡಿಕೊಳ್ಳುವದಕ್ಕೆ ಉದ್ದೇಶ ಸ್ಥಿರಿಸಿದೆನು; ಅದರೆ ಈ ಕೃತಿಯಿಂದ ಪ್ರೇತವು ಅನಾಧವಾಗಿ, ಹದ್ದು ಕಾಗೆಗಳ ಖಾಲಾಗುವದೆಂಬ ವಿಚಾರವು ನನ್ನ ಮನದೊಳಗೆ ಬಂದದ್ದರಿಂದ, ನಾನು ಈ ಪಾಠಕವಕ್ಕೆ ಹೋಗದೆ, ಅಗ್ನಿ ಪ್ರವೇಶದಿಂದ ದೇಹತ್ವಾಗ ಮಾಡುವದು ಯೋಗ್ಯ ವೇಂದು ತಿಳಿದು, ಆ ಅರಣ್ಯದೊಳಗಿನ ಒಣಿದ ಕಟ್ಟಿಗೆಗಳನ್ನು ಆರಿಸಹಕ್ತಿ ದೀನು. ಸ್ವಲ್ಪ ಹೊತ್ತಿನಲ್ಲಿಯೇ ಕಟ್ಟಿಗೆಯ ರಾತ್ರಿಯು ಪರ್ವತಪ್ರಾಯವಾಗಿ ನನ್ನ ಮುಂದೆ ಬಿಡ್ಡಿತು. ನಾನು ಚಕಮುಕಿಯಿಂದ ಅಗ್ನಿಯನ್ನು ಉತ್ತ್ವನ್ನು ಮಾಡಿ ಮೈಮೇಲಿನ ವಸ್ತುಗಳನ್ನು ಅದಕ್ಕೆ ಇಂಥನವಾಗಿ ಹಾಕಿ ಹೊತ್ತಿಸಿದೆನು. ಅದರಿಂದ ಅಗ್ನಿಯು ಹುತವಾಗಿ ಭಯಂಕರ ಜಾಪ್ಯಲೆಯು ಉತ್ತ್ವನ್ನು ವಾಯಿತು. ಇದನ್ನು ನೋಡಿ ನನ್ನ ಪ್ರಿಯಳ ಹಾಗು ಮಾತಾಪಿತ್ರಗಳ ಸ್ತರಣವಾಗಿ ನನ್ನ ಕಣ್ಣಗಳಿಂದ ಆಶುಗಳು ಧಾರಾಳವಾಗಿ ಸುರಿಯಹಕ್ತಿದವು. ಮಿತ್ರ, ಪ್ರಾಣ ಇತ್ಯಾಗವು ಸುಲಭವಲ್ಲ. ನನಗೆ ಜೀವವು ಬೇಸರವಾಗಿದ್ದರೂ, ಅದನ್ನು ನಾಶ ಮಾಡುವ ಕಾಲವು ಪ್ರತ್ಯಕ್ಷವಾಗಿಬಿಡ್ಡನ್ನು ನೋಡಿ, ನನಗೆಬಹೆಳ ದುಃಖವಾಗಿ ಬುತ್ತಿರುತ್ತು. ಜಗತ್ವಾಲಕಾ, ಪರಮೇಶ್ವರಾ, ನಿನ್ನ ಲೀಲೆಯು ಆಗಾಧವಾದದ್ದು. ಕ್ರಾಸೀಮಾತ್ರಗಳ ರಕ್ಷಣ ಕರ್ತೃವೂ, ಕರುಣಾಸಮುದ್ರವೂ ನೀನಿದ್ದು, ಈ ದೇಸೆಗೆ ದಿಯಾದ ಕರುಣಾಕ್ಷನ ಮೇಲೆ ಇಂಥ ದುಷ್ಪಾಟ ಪ್ರಸಂಗವು ಯಾಕೆ ಬಂದಿರಬಹುದು? ನನ್ನ ಕರ್ಮವು ಬಲಿಷ್ಠವಾಗಿರುವವರಿಗೆ ಯಾರೇನು ಮಾಡುವರು? ಸಾವಿಗೆ ನಾನು ಹೆದರುವದಿಲ್ಲ. ಅದರೆ ನನ್ನ ತಾಯಿತಂಡೆಗಳೂ, ಶ್ರಾಣಪ್ರಿಯಾದ ಪದ್ಧನಯನೆಯೂ ನನ್ನ ವಿಯೋಗದುಃಖಾಗರದ ಇಂತವನ್ನು ಎಂದೂ ಕಾಣುವದಿಲ್ಲಿಂಬದನ್ನು ನೆನಿಸಿ ನನಗೆ ಮಿತಿಮಿರಿ ದುಃಖ ವಾಗುತ್ತದೆ. ದಯಾನಿಧಿಯೇ, ನಿನ್ನ ಚರಣವನ್ನು ಹೊಂದಲಿಟ್ಟಿಸಿ, ಅಗ್ನಿಪ್ರವೇಶಮಾಡಲುದ್ಯೋಗಿಸಿದ್ದೇನೆ. ನನ್ನಿಂದ ದೋಷಾಸ್ಪದವಾದ ಕೃತಿಗಳು ಸಂಘ ಶಿಸಿದ್ದರೂ, ನೀನು ಕ್ರಮಾಶೀಲನಾದದ್ದರಿಂದ ಅವುಗಳನ್ನು ಎಣಿಸದೆ ನನ್ನನ್ನು ವಿನ್ನ ಹತ್ತರ ಕರಿದುಕೊ. ನೀನಲ್ಲಿದೆ ನನ್ನ ಮೌರಿಯನ್ನು ಯಾರು ಕೇಳಿಸು? ತಂಡೆಯೂ, ತಾಯಿಯೂ, ಆಪ್ತನೂ, ಮಿತ್ರನೂ ನೀನೇ. ನಿನ್ನ

ಹೊರತು ನನ್ನನ್ನು ದುಃಖಸಾಗರದಿಂದ ಮುಕ್ತನಾಗಮಾಡುವ ಸಮರ್ಥರು ಮತ್ತು ರಿದ್ದಾರೆ? ನನ್ನ ಮೇಲಿನ ನಿನ್ನ ದಯವು ಇದುವವರಿಗೆ ಮಾತ್ರ ನನ್ನ ತಂದೆ ತಾಯಿಗಳೂ, ಬಂಧು ಮಿತ್ರರೂ, ಪ್ರಾಣಕ್ಷಿಂತಲೂ ಅಧಿಕಳಾದ ಪದ್ಧನಯನೆಯೂ ನನ್ನ ಸುಖಕ್ಕೆ ಕಾರಣವಾದರು. ಈಗ ನನ್ನ ದುಷ್ಟರ್ವ ಯೋಗದಿಂದ ನಿನ್ನ ದಯೆಯು ತಪ್ಪಿರಲು, ಯಾರಾದರೂ ಈ ಅನಾಧ ಕೆಮು ಲಾಕ್ಷನ ದುಃಖವನ್ನು ಕೇಳುವದಕ್ಕಾದರೂ ಬಂದಿರುವರೇ? ಶರಣಜನರಕ್ಕಾ, ಸೃಷ್ಟಿಸಿ ತಿಲಯಾದಿಕರ್ತಾ, ನೀನು ನನ್ನನ್ನು ಉಪೇಕ್ಷಿಸಚೇಡ. ಮಾತಾಪಿತ್ರಗೆ ಶಿಗೂ, ಪ್ರಾಣಸ್ವಿಯಳಾದ ಪದ್ಧನಯನೆಗೂ ಚಿರಕಾಲ ಅಖಂಡ ಸುಖವ ಸ್ವಿತ್ತು ರಕ್ಷಿಸೆಂಬ ನನ್ನ ವಿಜ್ಞಾಪನೆಯನ್ನಾಲ್ಲಿಸಿ, ಗುರುವು ಶಿಷ್ಯನನ್ನೂ, ತಂದೆಯು ಮಗನನ್ನೂ ಪ್ರೀತಿಯಿಂದ ಆದರಿಸುವಂತೆ, ತಂದೆಯೂ, ಗುರುವೂ ಆದ ನೀನು ನನ್ನನ್ನು ಆದರಿಸು. ತಂದೆಯೇ, ನಿನ್ನ ದಯದಿಂದ ನನಗೆ ಪ್ರಾಪ್ತ ಇಗಿದ್ದ ಪದ್ಧನಯನೆಯು, ನನ್ನ ಸ್ವಾಗತಿ ಹೊದಿಸ್ತರಿಂದ ನಾನು ಭ್ರಮಿಷ್ಟನಾಗಿರಲು, ವೇದಗಳಿಗೂ ಆಗೋಚರವಾದ ನಿನ್ನ ಮಹಿಮೆಯನ್ನು ಹೊಗಳಲು ವಾಮರನಾದ ನಾನು ಹೇಗೆ ಸಮರ್ಥನಾಗುವೆನ್ನು? ತಾಯಿಯು ಮೂರಿ-ಮಗನನ್ನಾದರೂ ಮುದ್ರಾದಿ ಆದರಿಸುವಂತೆ, ತಾಯಿಯತಾಯಿಯಾದ ನೀನು ನನ್ನನ್ನು ಆದರಿಸು. ಕರುಣಾಸಮುದ್ರವೇ, ನನ್ನ ಕರ್ಮಾಸುಸಾರವಾಗಿ ಸುಖಿ ದುಃಖಗಳನ್ನೀರುವದಕ್ಕೆ ಮಾತ್ರ ಕಾರಣರೂ, ಅಸ್ಯಂತತ್ತರೂ, ನಾಶವಂತರೂ ಆದ ಬಂಧು ಮಿತ್ರರನ್ನೂ, ಪದ್ಧನಯನೆಯನ್ನೂ ನಂಬಿ, ಅನಿಮಿತ್ತ ಬಾಂಧವನೂ, ಸರ್ವತಂತ್ರಸ್ವತಂತ್ರನೂ, ನಾಶರಹಿತನೂ; ಆದ ನಿನ್ನನ್ನು ಮರೆತುಬಿಟ್ಟು ನನ್ನ ಮೂರಿತನಕ್ಕೆ ಎಕೆಯಿಲ್ಲ. ಅಯ್ಯೇ ದೇವಾ, ಏನು ಹಾಡಲಿ? ನನ್ನ ಮನೋಪೃಶ್ಯತಿಯ ಪ್ರವಾಹವು ಸಂಸಾರಸಾಗರವನ್ನು ಸೇರಿ ಮೋಹಿತದ್ವಾಗಿ ರುವದರಿಂದ ಆದು ಮತ್ತು ನನ್ನ ಪ್ರಿಯಳನ್ನು ನೆನಿಸಿ ತೋಳಲುತ್ತದ್ದಲ್ಲದೆ, ಕರುಣಾಳುವಾದ ನಿನ್ನ ವಾದಾರವಿಂದದಲ್ಲಿ ಸಿಲುಕೆಲೊಲ್ಲದು. ಹಾ! ಪದ್ಧನಯನೇ, ನಿನ್ನಸ್ವಾದಗೂಡಿರುವಾಗ ಈ ಕೆಮುಲಾ ಕ್ಷೇತ್ರ ಐಶ್ವರ್ಯಕ್ಕೂ, ಸುಖಕ್ಕೂ ಎಕೆಯಿಲ್ಲದ್ದಿಲ್ಲ. ಆದರೆ ಈಗ ನಿನ್ನನ್ನಾಗಲಿ ಅನಾಧನಾದ್ವರಿಂದ ಅವನಿಗೂದಗಿದ ದುರ್ಭಾಯನ್ನು ಎಷ್ಟೇಂತ ವರ್ಣಿಸಬೇಕು? ಯಾವ ನಿನ್ನ ಸುಗುಣಗಳೂ, ನಿಜವಾದ

ಪ್ರೇಮವೂ, ಸೌಜನ್ಯವೂ, ಸೌಕರ್ಯವಾಯವೂ, ಸೌಂದರ್ಯವೂ ನಿನ್ನ ಸಹ ವಾಸಿಯಾಗಿರುವಾಗೆ ಕರುಲಾಕ್ಷಣ ಆಸಂದಾಭಿವೃದ್ಧಿಗೆ ಕಾರಣವಾಗಿದ್ದವೋ, ಅಥೇ ಈಗ ನಿನ್ನನ್ನು ಆಗಲಿದ್ದರಿಂದ ಆವಸಿಗೆ ವಿಷರೂಪವಾಗಿ ಬಾಧಿಸುತ್ತದೆ. ಕೊಮಲೀ, ಸೀನು ಫೋರಾರಣ್ಯಾಚಲ್ಲಿ ಆನಾಥಭಾಗಿ ಒಬ್ಬಳೇ ಕುಲಿತಿರುವದ ರಂದ ನಿನ್ನ ಗತಿಯು ಏನಾಗಿರಬಹುದು? ನಿನಗೆ ಮಾರ್ಗವೇನು? ನೀನು ಯಾರನ್ನು ಹೊಂದುವೆ? ಸೀನು ಪಳ್ಳತಿಂಗಳ ಗಭ್ರಣೆಯಲ್ಲವೇ? ನನ್ನೊಡನೆ ಆರಣ್ಯಾಚಲ್ಲಿ ಮಾರ್ಗಕ್ರಮಣ ಮಾಡುವಾಗ, ಗಭ್ರಭಾರದಿಂದ ಬಳಕುತ್ತ ಒಮ್ಮೊಮ್ಮೆ ನನ್ನ ಕೈಯನ್ನು ಓಡಿದು ಮೆಲ್ಲಸೆಲ್ಲನೆ ನಡೆಯುತ್ತಿದ್ದೆಯಲ್ಲ!! ಸುಂದರೀ, ಇನ್ನು ನಿನ್ನ ಮೊರೆಯನ್ನು ಯಾರು ಕೇಳಬೇಕು? ಸವಾರಂಶದಿಂದ ನನ್ನನ್ನು ನಂಬಿ ಸಹಸ್ರವನ್ನು ನಂಗೆ ಒಪ್ಪಿಸಿ, ನನ್ನಾರ್ಥಿನೇಂದೂ ನಿನ್ನನ್ನು ಕಟ್ಟಕಸಂತೆ ಕೆಟ್ಟಿಗಳಿಯ ಆಶೀರ್ವಿಂದ ನಾನು ಆಗಲಿಬಿಟ್ಟಿನ್ನಲ್ಲ! ಸುಕುಮಾರೀ, ಗಭ್ರಲಾಂಭನಗಳಿಂದ ಮನೋರಂಧನಾಗಿ ಒಪ್ಪತ್ತಿದ್ದ ನಿನ್ನ ಮುಖಕಮಲವು ಇನ್ನು ನನ್ನ ಕಳ್ಳಿಗೆ ಹೇಗೆ ಬಿಟ್ಟುತ್ತು? ನಿಷ್ಠಾರಣವಾಗಿ ನಿನ್ನನ್ನು ಗಲಿಸಿದ ನನ್ನ ಆವನೇಕ ಬುದ್ಧಿಗೆ ಧಿಕ್ಕಾರಣರಲಿ!

ಮಿತ್ರಾ, ಸುಮತೀ, ಈ ಪ್ರಕಾರ ದುಃಖಿಸುತ್ತಿರುವಾಗ ನನ್ನ ಕುತ್ತಿ ಗೆಯ ಶಿರಗಳು ಬಿಗಿನು, ನೇತ್ರಗಳು ಅಶ್ವಗಳಿಂದ ತುಂಬಿ ಮುಖದಿಂದ ಅಕ್ಕರಗಳೇ ಹೊರಡದ ರಾಗಾಗಲು, ಹೊಡ್ಡ ಧ್ವನಿಯಿಂದ ನಾನು ಅಳಹತ್ತಿದೆನು. ಕೆಲಹೊತ್ತು ಮನಸದಣಿಯೆ ಇತ್ತನೇಂಲೆ ನನ್ನ ಮನಸ್ಸು ನಿರಾಶಿಯನ್ನು ಹೊಂದಿ ಅಗ್ನಿಪ್ರವೇಶಕ್ಕೆ ಸಿದ್ಧವಾಯಂತು. ಕಡೆಯ ಸಾರೆ ನಾನು ಮಾತಾಪಿತ್ರಗಳನ್ನೂ, ಪ್ರಿಯ ಪದ್ಧನಯನೆಯನ್ನೂ, ಜಗದ್ರಕ್ಷಕನಾದ ಪರಮೇಶ್ವರ ನನ್ನು ಸೆನ್ಸಿನಿ, ಯಜ್ಞಾರ್ಥಿರನಿಗೆ ಪ್ರದಕ್ಷಿಣ ಮಾಡಿ ಹಾರಿಕೊಳ್ಳುವ ಸಂಧಿಯಲ್ಲ ಮಾರ ಯಾರೋ—“ ರಾಜಪ್ರತ್ರಾ, ನಿಲ್ಲು ನಿಲ್ಲು, ಮೂರ್ಖತಂಡಿಂದ ಇಂಥ ಸಾಹಸ ಕೃತ್ಯವನ್ನು ಮಾಡಬೇಡ. ಇಗೇ ನೋಡು ಬಂದಿನು; ” ಎಂದು ಉಚ್ಚಾರಣದಿಂದ ಒದರಿದ್ದು ನನ್ನ ಕೆವಿಗೆ ಬೀಳಲು, ನಾನು ಚಕ್ಕಿತನಾಗಿ ನಾಲ್ಕು ಕಡೆಗೆ ನೋಡಹತ್ತಿದೆನು. ಆಗ ಒಬ್ಬ ಬುಷಿಯು ಕೈಸನ್ನೇಯಿಂದ “ ನಿಲ್ಲುನಿಲ್ಲು ” ಎಂದು ಹೇಳುತ್ತ ಲಗಬಗೆಯಿಂದ ಬರುವದು ನನ್ನ ಕಳ್ಳಿಗೆ ಬಿತ್ತು. ಅದರಿಂದ ಅಗ್ನಿಪ್ರವೇಶ ಮಾಡತೊಡಗಿದ ನಾನು, ಮೂರ್ಖತನೆ

ವೇನಾಯಿತೆಂದು ತಿಳಿಯುವ ಕಾಂಕ್ಷೀಯಿಂದ ನುಷಿಯ ಮಾರ್ಗಪ್ರತಿಂಕ್ಷೇಪಣಾಡುತ್ತು, ಸುಮ್ಮನೆ ನಿಂತುಕೊಂಡಿನು. ನುಷಿಯು ಸಮಾಪಕ್ಕೆ ಬರಲು, ನಾನು ಆತನಿಗೆ ಸಾಷ್ಟಾಂಗನಮಸ್ತಾರವನ್ನು ಮಾಡಿದೆನು. ಆಗ ಆತನು—“ ರಾಜ ಪುತ್ರಾ, ಈಯಂಸ್ಕುಂತನಾಗು ” ಎಂದು ತಿಂಬಾಗಿ, ತನ್ನ ವರದಹಸ್ತನನ್ನು ನನ್ನ ತಲೆಯಮೇಲೆ ಇಟ್ಟಿನು. ಈ ಹೊಂಲೆ ನಾನು ಮೇಲಕ್ಕೆ ಎದ್ದು ಕ್ಷೇಜೋಡಿಸಿಕೊಂಡು ಎದುರಿಗೆ ನಿಂತುಕೊಂಡಷ್ಟನ್ನು ನೋಡಿ, ಆ ಶುಷಿಯು ನುಡಿದನೇ ನಂದರೆ—“ ಪ್ರತಾಸಿಯೋ, ನೀನು ರಾಜಪುತ್ರನಿರುವೆಂಬದನ್ನೂ. ನಿನಗೆ ಯಾವ ಯಾವ ಸಂಕಟಗಳು ಒವಗಿದಹೆಂಬದನ್ನೂ ನಾನು ಆಗಲೇ ನನ್ನ ಜ್ಞಾನದ್ವಾಷಿಯಿಂದ ತಿಳಿಕೊಂಡಿನು. ಮಾತಾ-ಪಿತ್ರಗಳ, ಯಾಗು ಪ್ರಿಯಕ ವಿಯೋಗದುಃಖಕ್ಕಾಗಿ ನೀನು ಪ್ರಾಣಕೊಟ್ಟಿರೆ, ನಿನ್ನ ಪೀಠವನ್ನು ಮಾತ್ರ ಸೊಡಿದಂತೆ ಆಗುತ್ತದ್ದಿಂದಿ, ಅನ್ನರ ದುಃಖದ ನಿವಾರಣದ ಕಡೆಗೆ ನೀನು ಮನಸ್ಸು ಮಾಡಿದಂತೆ ಆಗುವದಿಲ್ಲ. ಸ್ವಾಂತದ ಪೀಠವನ್ನು ಮಾತ್ರ ಸಾಧಿಸಿ ಕೊಳ್ಳುವವರು ನೀಚವರ್ಗದ ಜನರಿಂದಿಗೆ ಸೌರಿಸಲ್ಪಡುತ್ತಾರೆ. ಪ್ರಾಣತ್ವಾಗವ ನಿನ್ನ ಮಾತಾಪಿತ್ರಗಳ, ಇಳಿಂದ ನಿನ್ನ ಪ್ರಿಯಕ ಸಮಾಗಮ ನಿಮಿತ್ತವಾಗಲಿ, ದರ್ಶನಮೇಂದೂ ಮಾಡಿದೋ? ಪ್ರಾಣಿಗಳ ಮಾರ್ಗಗಳು ಅವ ಶುಗಳ ಕರ್ಮಾನುನಾರವಾಗಿ ಬೇರೆ ಬೇರೆಯಾಗಿರುವವರಿಂದ ಒಳ್ಳಿರನ್ನೊಬ್ಬು ರು ಹಿಂಬಾಲಿಸಲಾರರು. ಯಾವ ಪ್ರಯೋಜನವನ್ನು ಇಲ್ಲದೆ ಇಂಥ ಸಾಹಸಮಾದುವದು ಮೂರಿತನವಲ್ಲವೇ? ಮನಸ್ಸು ಶರಿರವು ಸುಲಭವಾಗಿ ದೊರೆಯತಕ್ಕದಿಂದಿ. ಅದನ್ನು ಪುಣ್ಯರೂಪವಾದ ಮೊಡ್ಡು ಬೆಲೆಕೊಟ್ಟು ಕೊಳ್ಳಬೇಕಾಗುತ್ತದೆ. ಮೋಕ್ಷವು ಈ ಶರಿರದ ಯೋಗದಿಂದಲೇ ದೊರೆಯಬೇಕು. ಹಿಗಿರಲು, ದುರ್ಭವಾದ ನಿನ್ನ ಶರೀರದ ಮಂತ್ರವು ನಿನಗೆ ಏನೂ ತೋರುವದಿಲ್ಲವೇ? ಇತ್ತುಬಾ. ಮೂರುನಂತೆ ಅಸಂಗತ ಕೆಲಸಮಾಡಬೇಂದ್ರ. ಇನ್ನು ಸ್ವಲ್ಪ ಕಾಲದಲ್ಲಿಯೇ ನಿನ್ನ ಪ್ರಿಯಕ, ಯಾಗು ಮಾತಾ-ಪಿತ್ರಗಳ ಸಮಾಗಮ ಸುಖವು ನಿನಗೆ ದೊರೆಯುವದು. ನಾನು ಹೇಳುವ ಮಾತನ್ನು ಸ್ವಲ್ಪಲಕ್ಷಗೊಟ್ಟು ಕೇಳು. ಯಾವ ಕ್ರಾಯತ್ವವನ್ನೂ ಮಾಡದೆ ಹೆಂಗಸಿನಂತೆ ಜೊಷು ಕೊಡುವದು ಹಾರುವವಲ್ಲ. ಯಂತ್ರಮಾಡಿಯೂ ಸಾಧ್ಯವಾಗದಿದ್ದರೆ, ಅಲ್ಲಿ ಯಾವ ಮೋಹನ ಇಲ್ಲ. ಯತ್ತಮಾಡುತ್ತಿರುವದು ಪುರುಷರು ಮಾಗಿರುವದು.

ಈ ಪ್ರಕಾರ ಆ ಮುಷಿಯು ನನಗೆ ಉಪದೇಶವಾಡಿ, ಮತ್ತೆ ಹೇಳಿದನೇ ನಂದರೆ—“ ರಾಜಪುತ್ರಾ, ನೀನು ಎರಡನೆಯ ವಿಚಾರವನ್ನು ಮಾಡಿ, ಇಲ್ಲಿಂದ ನೆಟ್ಟಿಗೆ ಪೂರ್ವಾಭಿಮುಖವಾಗಿ ಮುಂದಕ್ಕೆ ಸಾಗು; ಸ್ವಲ್ಪ ದಿನಗಳಲ್ಲಿಯೇ ಒಂದು ಶಿವಾಲಯವು ಸಿನಗೆ ಹತ್ತುವದು. ಅಲ್ಲಿ ಶಿವಾರಾಥನೆಯಲ್ಲಿ ಹತ್ತು ದಿನಗಳನ್ನು ಕಳೆಯುವದೊಳಗಾಗಿ ಸುಮತಿಯೆಂಬಬಜ್ಞ ಬ್ರಾಹ್ಮಣನು ಅಲ್ಲಿಗೆ ಬರುವನು. ಆವನ ಸಹಾಯದಿಂದ ನಿನ್ನ ಪ್ರಿಯಳನ್ನು ಮುದುಕುಪ ಪ್ರಯ ತ್ವ ಮಾಡಿದರೆ ನಿಶ್ಚಯವಾಗಿ ಯಶಸ್ವಿದೊರೆಯುವದು. “ನಿತ್ಯಾ, ಮುಷಿಯು ಈ ಪ್ರಕಾರ ಭವಿಷ್ಯವನ್ನು, ಮುಖ್ಯವಾಗಿ ನನ್ನ ಪ್ರಿಯಕು ದೊರೆಯುವಳೆಂಬ ದಂಸ್ಯ ಹೇಳಿದ್ದರಿಂದ ನನ್ನ ಮನಸ್ಸು ಆಗಲೇ ಆಗ್ನಿಪ್ರವೇಶವನ್ನು ನಿರಾಕರಿಸಿತು. ಮುಷಿಗೆ ನಾನು ಭಯ್ಯ—ಭಕ್ತಿಯಿಂದ ಸಾಷ್ಟಾಂಗ ನಮಸ್ಕಾರವಾಡಿ ಮೇಲಕ್ಕೆ ಎದ್ದು ಸೋಡಲು, ಆತನು ಅಲ್ಲಿ ಇದ್ದಿಲ್ಲ. ಒಮ್ಮೆಂದೊಮ್ಮೆ ಮುಷಿಯು ಅಧ್ಯಕ್ಷನಾದದ್ದನ್ನು ನೋಡಿ, ಆತನ ವಿವಯವಾಗಿಯೂ, ಆತನ ಭವಿಷ್ಯದ ವಿವಯವಾಗಿಯೂ ನನ್ನಲ್ಲಿ ಪೂಜ್ಯಬುದ್ಧಿಯೂ, ನಂಬಿಗೆಯೂ ಉಂಟಾದವು. ಕೂಡಲೇ ನಾನು ಪೂರ್ವದಿಕ್ಕನ್ನು ಹಿಡಿದು ಮಾರ್ಗಕ್ರಮಣ ಮಾಡಿ ಈ ಶಿವಾಲಯಕ್ಕೆ ಬಂದಿನು. ಹೇಳಿಕೆಯಂತೆ ಈಪ್ರಾತ್ಮೀಕ್ರಿಯೆ ಹತ್ತನೆಯ ದಿವಸವಿರಲು, ನೀನು ಬಂದಿರುತ್ತಿ; ಅಂದಬಳಿಕ ಖುಸಿಯ ಮಾತಿನಂತೆ ಇನ್ನು ಸ್ವಲ್ಪ ದಿವಸ ದೊಳಗಿ ನನ್ನ ಪ್ರಿಯಪದ್ಧನಯನೆಯ ಶೋಧವು ಆಗಬಹುದಲ್ಲವೇ! ಅನ್ನಲು ಅದಕ್ಕೆ ಸುಮತಿಯು—“ ರಾಜಪುತ್ರಾ, ಅದ್ದುತ್ವಾದ ನಿನ್ನ ಚರಿತ್ರವನ್ನು ಹೇಳಿ ನನಗೆ ಬಹಳ ಆಕ್ರಮ್ಯವಾಯಿತು. ನಿನಗೆ ಭವಿಷ್ಯವನ್ನು ಹೇಳಿದ ಮುಷಿಯು ನನ್ನ, ಝಾಗೂ ಪದ್ಧನಯನೆಯ ಗುರುವಾದ ಕಸಿಂಜಲಮುಷಿಯೆಂಬದಕ್ಕೆ ಸಂದೇಹವಿಲ್ಲ. ಆ ಮುಷಿಯು ನಿನಗೆ ಪ್ರತ್ಯೇಕವಾಗಿ ಭವಿಷ್ಯವನ್ನು ಹೇಳಿದಂತೆ, ನನ್ನ ಸ್ವಷ್ಟದಲ್ಲಿಯೂ ಬಂದುಶಿವಾಲಯಕ್ಕೆ ಹೋಗಹೇಳಿದನು. ಇರಲಿ, ಅರಣ್ಯದಲ್ಲಿ ಪದ್ಧನಯನೆಯ ವ್ಯವಸ್ಥೆಯು ಏನಾಯಿತೋ, ಆಕೆಯು ಎಷ್ಟು ಕಷ್ಟಗಳನ್ನುಭವಿಸುತ್ತಿರುವಳೋ, ಪರಮೇಶ್ವರನೇ ಬಳಿ! ಆದಮಾತಿಗೆ ಸುಮೃದ್ಧಿ ವ್ಯವಸ್ಥೆಯೋಜನೆಯೇನು? ಗುರುವಿನ ಮಾತಿ ಸಮೀಲಿಂದ ಆವಳಿಗೆ ಮರಣದ ಭಯವಿಲ್ಲಿಂದು ನಾನು ನಂಬಿದ್ದೇನೆ. ಸದು ಮವು ರಾಜಪುತ್ರಿಯ ರಕ್ಷಣಮಾಡಲಿಕ್ಕೆ ಸಮರ್ಪಿಸಿರಲು, ನೀನೂ ನಾನೂ

ಯಾಕೆ ಚಿಂತಿಸಬೇಕು? ಏಷು, ತದವೇಕೆ? ರಾಜಪುತ್ರಿಯ ಶೋಧಕಾ೦ಗಿ ಹೊರೆ. ದೋಣ ” ಅನ್ನಲು, ಅದಕ್ಕೆ ರಾಜಪುತ್ರನಾದ ಕಮಲಾಕ್ಷ್ಯನು ಸಮೃತಿಸಿದ್ದಾರಂದ ಅವರು ಪದ್ಧನಯನೆಯ ಶೋಧಕ್ಕೆ ಉಪಕ್ರಮಿಸಿದರು.



೧೧ ನೆಯ ಪ್ರಕರಣ.

ದುಃಖ—ಪರಂಪರೆ.



ವಾಚಕರೇ, ಯೋಂಗ್ಯಾಮಿತ್ರನಾದ ಸುಮತಿಯ ಸಹವಾಸದಿಂದ, ಕೆಲಮುಟ್ಟಿಗೆ ಸಮಾಧಾನವನ್ನು ಹೊಂದಿದ ಕಮಲಾಕ್ಷ್ಯನನ್ನು ಬಿಟ್ಟು, ನಾವು ಅನಾಧಿಭಾದ ಪದ್ಧನಯನೆಯ ಸಮಾಚಾರವನ್ನು ತೆಗೆದುಕೊಳ್ಳೋಣ ನಡೆಯಿರಿ. ಅರಣ್ಯದಲ್ಲಿ ಮಲಗಿಕೊಂಡಿದ್ದ ಪದ್ಧನಯನೆಯು ಕೆಲವು ಹೊತ್ತಿನಮೇಲೆ ಎಚ್ಚೆತ್ತು ಕಣ್ಣಿರೆದು ಸೋಂಡಲು, ರಾಜಪುತ್ರನೂ, ಗಳಿಯೂ ಇದ್ದಿಲ್ಲ; ಅದ ರಿಂದ ಅವಳು ಮನದಲ್ಲಿ ಬೆದರಿದಳು. ಕೂಡಲೇ ಆಕೆಯು ಸುಮಧ್ಯವೇಯನ್ನು ಎಬ್ಬಿಸಿ—“ಸುಮಧ್ಯಮೇ, ಗಳಿಯೂ, ಪಾಣದೊಡೆಯರೂ ಎಲ್ಲಿ ದ್ವಾರೆ,” ಎಂದು ಕೇಳಲು, ಅವಳು ಗಾಬರಿಯಾಗಿ ಮುಂದುಗಾಣದೆ ತತ್ತೀರಸುತ್ತ—“ಒಡೆಯಣಿ, ಈ ದಾಸಿಯಿಂದ ದೊಡ್ಡ ಅಪರಾಧವಾಗಿದೆ. ಏನು ಮಾಡಲಿ? ನಾನು ಮಾರ್ಗಶ್ರಮದಿಂದ ಬಳಲಿದವಳಾದ ಕಾರಣ, ಈ ಬಿಸಿಲಿನ ತಾಪದಿಂದ ಕಣ್ಣಿಗೆ ಮುಖ್ಯಬಂದಂತಾಯಿತು. ಅದರಿಂದ ನೀನು ಮಲಗಿದ ಕೂಡಲೇ ನಾನೂ ಮಲಗಿಕೊಂಡೆನು. ನಾನು ಮಲಗುವಾಗ್ಗೆ ರಾಜಪುತ್ರರು ಯಾವದೇಂಬ ವಿಚಾರದಲ್ಲಿ ತೊಡಗಿದ್ದರು. ಮುಂದೆ ಅವರು ಏನು ಮಾಡಿದರು, ಎಲ್ಲಿಗೆ ಹೋದರು, ಎಂಬುದು ನನಗೆ ಗೊತ್ತಿಲ್ಲ. ನನ್ನಿಂದಾದ ಅಪರಾಧವನ್ನು ಕ್ಷಮಿಸಬೇಕು.” ಎಂದು ಹೇಳಿಕೊಳ್ಳಲು, ರಾಜಪುತ್ರಿಯು—“ಅವ್ಯಾ, ಒಬ್ಬರನ್ನೊಬ್ಬರು ತಿಷ್ಣಿಸುವದಕ್ಕೂ, ಒಬ್ಬರ ಅಪರಾಧವನ್ನೊಬ್ಬರು ಕ್ಷಮಿಸುವದಕ್ಕೂ ಮನುಷ್ಯರು ಸ್ವತಂತ್ರರಲ್ಲ. ಹೀಗಿರಲು, ನನಗೆ ನೀನೇಕೆ

“ಇವನ್ನು ಹೇಳಿಕೊಳ್ಳುತ್ತೀ? ರಾಜಪುತ್ರರೊಬ್ಬರನ್ನೇ ಕುಳಿತ್ತಿರಿ, ನಾವು ಸುಖ ಒಂದ ಸಿದ್ದ ಮಾಡಿದ ಅವರಾಧಕ್ಕಾಗಿದೆವರುನಮ್ಮೆಬ್ಬರನ್ನಾಗುತ್ತಿಸಿದುತ್ತಾನು” ಎಂದು ಹೇಳಿ, ಪದ್ಧತಿಯನೆಯು ಮನಸ್ಸಿನಲ್ಲಿ ವಿಚಾರಮಾಡಿದ್ದೀರಂದರೆ— “ ರಾಜಪುತ್ರರು ಬಹಳಮಾಡಿಗಳಿಯನ್ನು ಹೊರಗೆ ಚಿಟ್ಟಿರಬಹುದು; ಅದು ಅವರ ಕೈಮಾರಿ ಹೋಗಿದ್ದರೂಹೋಗಿರಬಹುದು; ಅದರೆ ನನಗಿಂತಲೂ ಆಗಿಳಿಯೆಂನುತ್ತವರಿಗೆಚೆಚ್ಚಿಸದ್ದಲ್ಲ. ಅರಣ್ಯದಲ್ಲಿ ನನ್ನನ್ನು ಬಿಟ್ಟು ಗಳಿಯ ಬೆನ್ನು ಕತ್ತಿಮೋಗಲಿಕ್ಕೆ ಅವರೊನ್ನುತ್ತಿರ್ದಿಗಳೀ? ಭೇಣಿ, ಹೀಗೆಯೇಗಾದ್ದಾಗು? ಹೊತ್ತು ಮುಣುಗುವವರೊಳಗಾಗಿ ರಾಜಪುತ್ರರು ಎಲ್ಲಿದ್ದರೂ ಬಂದೇ ಬರುವರು. ಇಂಥಾರು ಅವರಂತರವಾದ ನಿಜನ್ನ ಪ್ರಕ್ರಿಯಾದಲ್ಲ, ಅಬಲೆಯರಾದ ನಮ್ಮೆಬ್ಬರನ್ನೇ ಬಿಟ್ಟು ಮೋಗಲಿಕ್ಕೆ ಅವರ ಕಾಲುಗಳಾದರೂ ಹೇಗೆ ಎದ್ದಾಗು? ನಾವು ಸುಷ್ಪತ್ತಿ ಮನಸ್ಸಿನಲ್ಲಿ ಇಲ್ಲಿಮ್ಮೊಂದು ಕುವಿಚಾರ ಮಾಡುತ್ತು ಕುಂತುಕೊಳ್ಳುವದು ಸರಿಯಲ್ಲ. ಸಮಾಧಾನದಿಂದ ಅವರ ಮಾರ್ಗಪ್ರತಿಷ್ಠೆ ಮಾಡುತ್ತು ಕುಂತುಕೊಳ್ಳಬೇಕು.”

ಈ ಪ್ರಕಾರ ರಾಜಪುತ್ರಿಯು ಸಮಾಧಾನಮಾಡಿಕೊಂಡೇ ಅವಳ ಜೀವಕ್ಕೆ ಸೂಗಸಾಗಲಿಲ್ಲ. ಹೊತ್ತು ಮುಣುಗುತ್ತು ಬಂದಹಾಗೆ ಅವಳ ಮನಸ್ಸು ಹೆಚ್ಚು ಹೆಚ್ಚು ಅಸಮಾಧಾನವದುತ್ತು ಹೋಯಿತು. ಹೊತ್ತು ಮುಣುಗಿ ಕತ್ತಲಾದರೂ ಕಮಲಾಕ್ಷನು ಬಾರದ್ದನ್ನು ಸೋಡಿ ಅವಳು, ದುಃಖ ದಿಂದ ಮೃಮರೀತುಬಿದ್ದಳು. ಕೂಡಲೇ ಸುಮಧ್ಯಮೆಯು ಶೀತೋಪಚಾರಗಳಿಂದ ಆಕೆಯನ್ನು ಎಚ್ಚುರಗೊಳಿಸಿದರು. ನಿಶ್ಚಯವಾದ ಅರಣ್ಯದಲ್ಲಿ ಕತ್ತಲೆಯು ಸದ್ದಿ ಅಂದೆಹಬ್ಬಿ, ಒಬ್ಬರ ಹೋರೆಯು ಮತ್ತೊಬ್ಬರಿಗೆ ಕಾಣದಹಾಗಾಯಿತು! ಸುತ್ತು ಮುತ್ತುಲಿನ ಗಡಗಳಲ್ಲಿ ಬಂದು ಜಾತಿಯ ಹುಳಗಳು “ ಜಿರ್ ಜಿರ್ ” ಎಂದು ಶಬ್ದ ಮಾಡಹತ್ತಿದವು! ಗೂಗೆಗಳ ಅಮಂಗಲವಾದ ಧ್ವನಿಗಳೂ, ಸಿಂಹ, ಹುಲಿ, ನರ ಮುಂತಾದ ವಸ್ತು ಮೃಗಗಳ ಭಯಂಕರವಾದ ಸಬ್ಬಗಳೂ ಕೇಳಹ ತ್ತಿದವು! ಎಡಬಲಗಳಲ್ಲಿ ಹುಳ-ಹುಪ್ಪಡಿಗಳು “ ಸಳ ಸಳ ” ಓಡಾಡಹತ್ತಿದವು! ತೋಗಲಬಾವುಲಿ, ಗೂಗೆ ಮುಂತಾದ ರಾಶಿಯಲ್ಲಿ ಸಂಚಾರ ಮಾಡುವ ಪಕ್ಷಿಗಳು “ ಫರ್ ಫರ್ ” ಎಂದು ರೆಕ್ಕಿಗಳ ಸಪ್ಪಳಮಾಡುತ್ತು ಬಂದು ಗಿಡ ದಿಂದ ಮತ್ತೊಂದು ಗಿಡಕ್ಕೆ ಹಾರಹತ್ತಿದವು. ವಾಚಕರೇ, ಇಂಥ ಪ್ರಸಂಗ

ದೆಲ್ಲಿ ಭಿಂತುಗಳಾದ ಆ ಅಬಲೆಯರ ಸ್ವಿತೆಯು ಏನಾಗಿರಬಹುದೇಂಬವನ್ನು ನೀವೇ ನಿಚಾರಮಾಡತಕ್ಕದ್ದು. ಅದನ್ನು ವರ್ಣಿಸುವ ಯೋಂಗ್ಯತೆಯು ನನಗಿಲ್ಲ. ಸುತ್ತುಮುತ್ತು ಏನಾದರೂ ಸಪ್ಪಳವಾದಕೂಡಲೆ ಭಯಭಾರಂತರಾದ ಆ ಪ್ರಮಾದೆಯರು ಕಮಲಾಕ್ಷ್ಯನೇ ಬಂದನೆಂದು ತಿಳಿದು ಸಾಲ್ಯಾಕಡೆಗೆ ನೋಡಲು, ನಿರಾಶಪಟ್ಟಿ ಅವರ ಮನಸ್ಸು ಮತ್ತಿಂಹ್ಯಾ ನೋಯುವದು. ಭಯದಮೂಲಕ ಗಟ್ಟಿಯಾಗಿ ಉಸುರುಸಹ ಬಿಡದೆ, ಆಕಳ ಕರುವು ಮುಚ್ಚಿಂ ಜೆಯಲ್ಲಿ ತನ್ನ ಶಾಯಿಯ ಕಾಲಸಪ್ಪಳವನ್ನಾಲಿಸುವಂತೆ, ಸಮ್ಮ ಪದ್ಧನಯನಾ—ಸಮಧ್ಯಮೆಯರು ಕಮಲಾಕ್ಷ್ಯನ ಕಾಲಸಪ್ಪಳವನ್ನಾಲಿಸುತ್ತಿದ್ದರು. ಇದರಿಂದ ಅವರಿಗೆ ಈರಣ್ಣದೊಳಗಿನ ಭಯಂಕರವಾದ ಸಣ್ಣ ದೊಡ್ಡ ಸಪ್ಪಳಗಳು ಸ್ವಷ್ಟವಾಗಿ ಕೇಳಬಹುದ್ದು, ಅವರು ಮತ್ತಿಂಹ್ಯಾ ಭಯಪಡುತ್ತಿದ್ದರಲ್ಲದೆ, ಹೆಚ್ಚಿನ ಪ್ರಯೋಜನವೇನೂ ಆಗುತ್ತಿದ್ದಿಲ್ಲ.

ಪದ್ಧನಯನೆಯು ಕಡೆಗೆ ನಿರಾಶಪಟ್ಟಿ, ಭಯವನ್ನು ಬಿಟ್ಟಿ, ದುಃಖದಿಂದ ಆಕ್ಷೋಽಕಮಾಡಹತ್ತಿದಳು. ಆಗ ಸುಮಧ್ಯಮೆಯು ಆವಳನ್ನು ಎದೆಗವಚಿಕೊಂಡು ಸಮಾಧಾನ ಮಾಡತ್ತೊಡಗಲು, ಪದ್ಧನಯನೆಯು—“ಸುಮಧ್ಯಮೇ, ಹತೆಭಾಗ್ಯಭಾದ ಈ ಪದ್ಧನಯನೆಗೆ ಇಹ್ಯಾಯಾಕೆ ಉಪಚಾರ ಮಾಡುತ್ತಿಂ? ದುಃಖದಿಂದ ಕೊರಗುತ್ತ ಸಾಯುವದಕ್ಕಿಂತ ಒಮ್ಮೆಲೆ ಪ್ರಾಣಹೋದರೆ ಲೇಸಾಗುವದು. ನನ್ನದುಢೀವವನ್ನು ಏಷ್ಟೇಂತವರ್ಣಿಸಲಿ! ನನ್ನಫೋರವಾದ ದುಃಖವು ರಾಜಪುತ್ರರಿಂದ ದೂರವಾಗಿ, ನಾನು ಅವರ ಸವಾಗಮಸುಖವನ್ನು ನುಭವಿಸುತ್ತಿರುವಷ್ಟರಲ್ಲಿಯೇ, ನನ್ನ ಕೆಟ್ಟಬ್ರಿವಪ್ಪ ಅದಕ್ಕೆ ವಿಷ್ಣುತಂದಿತು. ಇಲ್ಲ; ಸುಖಾನುಭವವೇ ನನ್ನ ಢೀವದಲ್ಲಿಲ್ಲ. ನನ್ನ ಮೃತ್ಯುರೂಪವಾದ ಗಳಿಯು ಎಲ್ಲಕು ಇತಿತ್ಯೋ, ಅದರಮೇಲೆ ನನ್ನ ಪ್ರೇಮವು ಅಹ್ಯಾಯಾಕೆ ಬೇಕಿದಿತ್ಯೋ ತಿಳಿಯದು. ಅಯ್ಯೋ! ಎಹ್ಯಾ ಜನರು ಗಳಿಯನ್ನು ಸಾಕುವದಿಲ್ಲ? ಅವರಿಗೆಲ್ಲ ಇದೇಪ್ರಕಾರದ ಭವಣಿಯು ಆಗುತ್ತದೇನು? ಗಳಿಯೇನು ಮಾಡಿತು? ನನ್ನವ್ರಾರಭಧವು![ಢೀಷ್ಟದೊಡನೆ ಏಕದೃಷ್ಟಿಯಿಂದ ನೋಡಿ ಕಣ್ಣೀರು ಸುರಿಸುತ್ತು]— ಅಯ್ಯೋ ಢೀವವೇ! ಸವಿಮಾತುಗಳಿಂದ ಮನಸ್ಸನ್ನು ಆನಂದಗೊಳಿಸುವ ಕೆಟ್ಟಿಗಳಾಗಿ, ಎಲ್ಲರಿಂತಿಯಿಂದಲೂ ಮನಸ್ಸನ್ನು ಆನಂದಗೊಳಿಸುವ ರಾಜಪುತ್ರರಿಂಬ ಆರಗಳಿಯನ್ನು ಕಳಕೊಂಡಿನಲ್ಲ!! ಇನ್ನು ಮುಂದೆ ನನ್ನ ಗತಿ

ಯೇನು? ಎಷ್ಟು ಮಾಡಿದರೂ ನನ್ನಸ್ಥಿತಿಯು ಮೊದಲಿನ ಮನೆಗೇ ಬಂದಿತು. ಹಾ! ರಾಜಪುತ್ರಾ, ಮನಮೋಹನಾ, ಈ ಅನಾಧಳ ಗತಿಯನ್ನು ಚಿಂತಿಸದೆ ಕರಿಣ ಹೃದಯರಂತೆ ನನ್ನನ್ನು ಆಗಲಿ ಹೋದದ್ದು ಯೋಗ್ಯವೇ? ನನ್ನ ಸಲು ವಾಗಿ ನೀನು ಒಹಳ ಕಷ್ಟಪಟ್ಟಿ, ದೊಡ್ಡ ದೊಡ್ಡ ಸಂಕಟಗಳಿಂದ ಮುಕ್ತ ನಾದೆ; ಆದರೆಖಾಪಯೋಗವೇನು? ಕಡೆಗೂ ಈ ನೀಚಳಾದ ಪದ್ಮನಯನೆಯು ಸಿನಗೆ ದುಃಖಕೊಡುವದಕ್ಕೆ ಟೊಂಕಟಿಟ್ಟಿಕೊಂಡು ನೀಂತಿದ್ದಾಳೆ; ನೀನಾದರೂ ಏನುವರಾದಿ. [ದುಃಖದ ಆವೇಶದಿಂದ] ಭೇ, ಅಂಥ ಕೂರನಾದ ಮೇಘ ನಾದ ದೃಕ್ಕೆನ ಸಾಮಧ್ಯವನನ್ನು ಲೆಕ್ಕಿಸದ ವಿರನು ನೀನು, ನನ್ನಂಥ ಅಬ್ಲ ಲೆಯ ಪ್ರಕಾಶಕ್ಕೆ ಒಳಗಾಗುತ್ತೀರೂ? ಅರಗಳಿಗೆಯಾದರೂ ನನ್ನನ್ನು ಆಗ ಲದವನು ಇಷ್ಟು ಹೊತ್ತಿನವರೆಗೂ ಯಾಕೆ ತಡೆದಿರುತ್ತೀ? ಮರಿಗೆ ನೀಂತು ನನ್ನ ಉಪಹಾಸಮಾಡಬೇಕೆಂದು ನೀನು ಯೋಚಿಸಿದ್ದರೆ ನಿನ್ನ ಕೋರಿಕೆಯು ಸಿಶ್ಚಯವಾಗಿ ಕೈಗೂಡಿತು. ನೀನು ಇಲ್ಲದಿಂದ ನಾನು ಭ್ರಮಿಸುತ್ತಾನೆ, ಶೋಕಮಗ್ನಿತ್ವಾ ಆಗುವದೇನಿಜವು. ಹಿಗ್ನಿವ ಪದಾರ್ಥವನನ್ನು ಹರಿಯುವ ವರಿಗೆ ಜಗ್ಗಬಾರದು. ಸಾಕು; ದುಃಖಾಗ್ನಿಯು ಸಂತಾಪಗೊಳಿಸುತ್ತದೆ. ನಿನ್ನ ದಶನರೂಪವಾದ ಜಲದಿಂದ ಅದನ್ನು ಶಾಂತಮಾಡು. ಅಯ್ಯೋ! ಪ್ರೀರ್ಥಾ, ಕತ್ತಲಾಯಿತು. ಇದೇ ಹೊತ್ತಿನಲ್ಲಿ ದಿನಾಲು ನಾನೂ ನೀನೂ ಕೂಡಿ, ಗುಹೆಯೋಳಗಿದ್ದ ಮಂದಿರದಲ್ಲಿ ತರತರದ ವಾದ್ಯಗಳನ್ನು ಬಾರಿಸುತ್ತು, ವಿನೋದಮಾಡುತ್ತು ಅನಂದದಿಂದ ಕಾಲಕಳಿಯುತ್ತಿದ್ದಿಲ್ಲವೇ? ಹಾ! ಪರಮೇಶ್ವರಾ, ಈ ಅನಾಧಳ ಮೇಲೆ ಇಷ್ಟು ಯಾಕೆ ಮುನಿದೆ!

ಈ ಪ್ರಕಾರ ರಾಜಪುತ್ರಿಯು, ಶೋಕಮಾಡುತ್ತ ಕುಳಿತಿರಲು, ಮಧ್ಯರಾತ್ರಿಯಾಯಿತು. ಅಷ್ಟರಲ್ಲಿ ಒಂದು ಭಯಂಕರವಾದ ಸರ್ವವು ಭೋಗರೆಯುತ್ತ ಆವಳ ಸಮಾಪಕಕ್ಕೆ ಬಂದಿತು. ಆದರೆ ಆವಳು ದುಃಖದಿಂದ ಜೀವದ ಆಶಿಭಿಟ್ಟವಳಾದಕಾರಣ, ತನ್ನಲ್ಲಿಧನುಭಾಜಣಗಳೂ, ಹೊಡಿಯವ ಸಾಮಧ್ಯವೂ ಇಡ್ಡರೂ ಮನಃಪೂರ್ವಕವಾಗಿಯೇ ಆ ಸರ್ವವನ್ನು ಬರಗೊಟ್ಟಿಳು. ಸರ್ವದ ಪ್ರಚಂಡವಾದ ಫೂತ್ಯಾರವೂ, ಕೆಂಡದಂತೆ ಹೋಳಿಯುತ್ತಿದ್ದ ಆದರ ಕಣ್ಣಗಳೂ ಸುಮಧ್ಯಮೆಯನ್ನು ಮೂರಭೀಗೊಳಿಸಿದವು. ಸರ್ವವು ರಾಜಪುತ್ರಿಯನ್ನು ತಡವಡಿ ಸಮಾಪದಲ್ಲಿ ಮೈ ಮರಿತು ಬಿಡ್ಡಿದ್ದ ಸುಮಧ್ಯಮೆಯನ್ನು ಮೆಲ್ಲಮೇ

ಲ್ಲಿನೇ ಸುಂಗಹತ್ತಿತು. ಪದ್ಧನಯನೆಯು ಪತಿಯಧ್ವನಿದಲ್ಲಿ ಮಗ್ಗಳಾಗಿದ್ದ್ವಾರಿಂದ ತನ್ನ ದಾಸಿಯು ಪ್ರಾಣಸಂಕಟದಲ್ಲಿ ಬಿದ್ದದ್ದು ಅವಕ್ಕಲಕ್ಕೂಕ್ಕೆ ಬರಲಿಂಥು ಕಡೆಯಲ್ಲಿ ಸರ್ವವು ಸುಮಧ್ಯಮೆಯನ್ನು ಶ್ರುಣಾವಾಗಿಸುಂಗಿ, ಒಂದುಮುರ್ಕಿಸುತ್ತು ರಾಕಲು, ಅದರ ಹೊಷ್ಟ್ಯುಯಲ್ಲಿ ಸುಮಧ್ಯಮೆಯ ಎಲ್ಲವುಗಳು ಮುರಿಂಬಿಕೊರು—ಚೊರಾವವನ್ನು. ಆ ಮೊಲೆ ಸರ್ವವು ಭಯಂಕರವಾದ ಧ್ವನಿಮಾಡುತ್ತೇವೆ ಆ ಎಲ್ಲವುಗಳನ್ನು ಕಾರಹತ್ತಲು, ರಾಜಪುತ್ರರು ಬೆವರಿ ಸುತ್ತು ಮುತ್ತು ಸೋಂದಹತ್ತಿದಳು. ಆಗ ತನ್ನ ದಾಸಿಯು ಎಲ್ಲಯೂ ಕಣ್ಣಿಗೆ ಬೀಳಿದ್ದನೂಛು—ಸರ್ವದ ವಾಯಿಂದ ಹೊರಬಿಂಧನ ಶುಭ್ರವಾದ ಎಲ್ಲವುಗಳನ್ನೂ ಸೋಣಿಸುಮಧ್ಯಮೆಯು ಸರ್ವಕ್ಕೆ ಆಕುತ್ತಿಯಾದಳೆಂದು ತಿಳಿದು ಆ ರಾಜಪುತ್ರರು ಬಹಳ ಷ್ವಾಸನವಟ್ಟಿಳು. ಅವಕು ದೇವರನ್ನು ಕುರತು—‘ವರಮೇಶ್ವರ ಪ್ರಾಣಕ್ಕೆಂತಲೂ ಅತ್ಯಧಿಕನಾದ ಪತಿಯನ್ನೂ, ಅತಿಸ್ಥಿಯಳಾದ ದಾಳಿಯನ್ನೂ ಕಳಕೊಂಡು, ಈ ಚಾಂಡಾಲಿಯಾದ ಪದ್ಧನಯನೆಯು ಜೀವದಿಂದ ರುವಡು ಸಿನಗೆ ನ್ಯಾಯುವಾಗಿ ತೋರುತ್ತೇನೋ? ಬೀಗನೆ ಸನ್ನಾನ್ನು ಈ ತೋಣಿ ಸಾಗರದಿಂದ ಮುಕ್ತಳಾಗಮಾಡು. ಇನ್ನೂ ನಾನು ಯಾವ ಯಾವ ಸಂಕಟಿಗಳನ್ನು ನುಭವಿಸಬೇಕಾಗಿದೆಯಂಬದನ್ನು ಸ್ವಿನ್ನೇ ಬಿಡ್ಡಿ. ನನ್ನ ಸುಖವು ರಾಳಾಯಿತೆಂದು ನಾನು ಇಟ್ಟು ತೋಂಕಿಸುವದಿಲ್ಲ. ಸ್ವಿನ್ನು ಪ್ರಸಾದದಿಂದ ದೊರೆತಿದ್ದ ದುರ್ಭಾಗಾದ ಪತಿಯನ್ನು ವಿಶ್ವಾಸದಿಂದ ಸ್ವಿನಿಸದೆ, ಆತನನ್ನು ಹಲವುತರದ ಸಂಕಟಗಳಿಗೆ ಗುರಿಸಾಡಿ, ವರಪರಿಯಿಂದ ಬಳಲಿಸಿ, ಕಡೆಯತ್ತಿಕೆಟ್ಟಿಗಳಿಯ ಸೇವದಿಂದ ಆತನನ್ನು ದೇಶಭಷ್ಟನಾಗಮಾಡಿದ್ದಕ್ಕಾಗಿ ದುಃಖ ಮತ್ತೇನೇನೆ.”

ಈ ಪ್ರಕಾರ ರಾಜಪುತ್ರರು ದೇವರಿಗೆ ಹೊರೆಯಿಟ್ಟಿಳು! ದುಃಖನೇಂದು ವನ್ನು ತಾಳಳಾರದೆ ಅವಕು ಮನದಣಿಯೆ ಅತ್ತು ದುಃಖವನ್ನು ಕೆಲಮಟ್ಟಿತ್ತು ಕಡಿಮೆಮಾಡಿಕೊಂಡಳು. “ದೈವವು ಪ್ರತಿಕೂಲವಾಯಿತೆಂದರೆ ಸಂಕಟಗಳು ಮೇಲಿಂದಮೇಲೆ ಒದಗುತ್ತಿನೆ.” ಪದ್ಧನಯನೆಯು ಈ ಪ್ರಕಾರ ಶೋಕಮಾಡುತ್ತು, ಒಂದು ಬಂಡೆಯ ಮೇಲೆ ಕುಳಿತಿರಲು, ಆ ಬಂಡೆಯ ಕೆಳಗೆ ಮತ್ತೊಂದು ದುಹಾವು ಮಲಗಿತ್ತು. ಅದನ್ನು ಅವಕು ತನ್ನ ದುಃಖದಲ್ಲಿ ಸೋಣಿತ್ತು ರಂಜಪುತ್ರರು ಇಳಿಬಿಡ್ಡ ಕಾಲನ್ನು, ಸರ್ವವು ಹಿಡಿದು ಮೇಲ್ಲನೆ ನುಞ್ಜಿ

ತೀತು. ರಾಜಪುತ್ರಿಯು ಗಾಬರಯಾಗಿ ಕೆಳಗೆ ಬಗ್ಗಿನೋಡಲು, ಬ್ಯಾಹದ್ದೇಪಿ ಯಾದ ಸರ್ವವು ಅವಳ ಕಣ್ಣಿಗೆ ಬಿತ್ತು. ಎಂಥ ದುಃಖದಲ್ಲಿಯೇ ಆಗಲಿ, ಪ್ರಾಣಿಗಳಿಗೆ ಜೀವದ ಮೊಲ್ಲನ ಬಲವಾದ ಆಶಿಯು ತಪ್ಪವದಿಲ್ಲ. ಆದರಂತೆ ಅನಾಧಿಕಾದ ಪದ್ಧನಯನೆಯು ಅಂಥ ಚಂಪಿತಿಯಲ್ಲಾದರೂ ಮೋರೆ ಮನ್ನು ಮೇಲಕ್ಕೆವಿಶ್ವಿ—“ದೇವರೆ, ಈಗ ನನ್ನನ್ನು ಈ ಸಂಕಟದಿಂದ ವಾರಮಾಡ ಲಿಕ್ಕೆ ನಿನ್ನ ಹೋರತು ಯಾರೂ ಇಲ್ಲ, “ಎಂದು ಪ್ರಾಭುಸಿದಳು; ಆದರೆ ದುಃಖವಾದ ದುಃಖವು ಅವಳ ಮನಸ್ಸನ್ನು ಕೂಡಲೇ ತಿರುಗಿಸಿತು. ಆಗ ರಾಜಪುತ್ರಿಯು ತನ್ನ ಮನಸ್ಸಿನಲ್ಲ—“ನಾನು ಎಂಥ ತಿಳಿಗೆಂಡಿಯು! ಈ ಅಪರಿಹಾಯವಾದ ಸಂಕಟದೊಳಗಿಂದ ನಾನು ಪಾರಾಗಬಹುದೇ? ಒಂದು ವೇಳೆ ಪಾರಾದರೂ ಈ ಸ್ಥಿತಿಯಲ್ಲಿ ನಾನು ಬದುಕಿ ಮಾಡುವದೇನು? ಮರಣದ ಹೋರತು ದುಃಖನಿರಾರಣ್ಯೋವಾಯವು ನನಗೆ ಮತ್ತೊಂದಿಲ್ಲ. ಮರಣವು ಪ್ರತ್ಯೇ ಕ್ಷವಾಗಿ ಬಾಯ್ದುರೆದು ಸಿಂತಿರುತ್ತದೆ. ಹೀಗಿರಲು, ನಾನು ದೇವರಿಗೆ ಹೋರಿಯಿಟ್ಟುದ್ದು ಹುಚ್ಚಿತನವು. ನನ್ನ ಕರ್ಮಕ್ಕೆ ದೇವರೇನು ಮಾಡುವನು? ಯಾರೂ ಗಿಳಿಯನ್ನು ಸಾಕುವದಿಲ್ಲವೇ? ನನ್ನ ತಂದೆಯ ಮನಸೆಯಲ್ಲಿ ಎಷ್ಟೂಗಿಳಿಗಳು ಇರುತ್ತವೆ; ಆದರೆ ಅವುಗಳಲ್ಲಿ ಒಂದಾದರೂ ಇಂಥ ದುಖಟ ಪ್ರಸಂಗವನ್ನು ತಂದಿಲ್ಲ. ಇದಲ್ಲದೆ ಪಕ್ಷಿಗಳಿಗೆ ವಿಚಾರಶಕ್ತಿಯೂ, ಸ್ವತಂತ್ರವಾಗಿ ಮನುಷ್ಯರಂತೆ ಮಾತಾಡುವ ಸಾಮರ್ಥ್ಯವೂ ಇದ್ದಂತನ್ನು ನಾನು ಎಲ್ಲವೂ ಕೇಳಲ್ಲ. ಇದರಿಂದ ವಿಚಾರಮಾಡಲು, ನಾನು ಸಾಕಿದ್ದು ಗಿಳಿಯಲ್ಲ; ನನ್ನ ದುಢೀವವು ಗಿಳಿಯರೂಪದಿಂದ ನನ್ನ ಲ್ಲಿ ವಾಸಮಾಡಿ, ಕಡೆಗೆ ನನಗೆ ಈ ಭವಣಿಯನ್ನುಂಟುಮಾಡಿತು.” ಈ ಪ್ರಕಾರ ರಾಜಪುತ್ರಿಯು ವಿಚಾರಮಾಡಿ, ಅಜಗರವನ್ನು ಕುರಿತು—“ಉರಗೇಂದ್ರನೇ, ನಿನಗೆ ನಾನು ಪ್ರತಿಬಂಧ ಮಾಡುವದಿಲ್ಲ. ಯಥೇಷ್ಠವಾಗಿ ನನ್ನನ್ನು ನುಂಗಿಬಿಡು, ನಾನು ನಿನ್ನ ಹೊಟ್ಟಿಯಲ್ಲಿ ಸಮಾಧಾನದಿಂದ ಜೀವಬಿಡುವೆನು. ದಯಮಾಡಿ ಚೋಗನೆ ನನ್ನನ್ನು ನುಂಗು.” ಈ ಪ್ರಕಾರ ಪದ್ಧನಯನೆಯೇಯು, ತನಗೆ ಒಂದಗಿದ ಸಂಕಟವನ್ನು ನೀಗುವದಕ್ಕಾಗಿ ಮರಣಕ್ಕೆ ಸಿದ್ಧಿಭಾಗಿ ಅಜಗರನ ಬಾಯೋಳಗೆ ಕಾಲುಗಳಿಲುಬಿಟ್ಟು ಕಣ್ಣುಮುಚ್ಚಿಕೊಂಡು ಪತಿಯನ್ನು ನೇನಿಸುತ್ತ, ಸಮಾಧಾನ ಕ್ಷಿಂಡ ಕುಳಿತುಕೊಂಡಳು. ಆದರೆ ಪರಮೇಶ್ವರನಿಗೆ ಅವಳ ಮರಣವು

ಮಾನ್ಯವಾಗಲಿಲ್ಲೆಂದು ತೊರುತ್ತದೆ. ಈಷ್ಟರಲ್ಲಿ ಒಬ್ಬರಾಕ್ಕಸನು ಅಜಗರವನ್ನು ಕೊಂಡು, ಪಡ್ಡನಯನೆಯನ್ನು ಸಾಮಿನ ದವಡೆಯೋಳಗಿಂದ ಬಿಡಿಸಿದನು.

ರಾಜಪುತ್ರರು ತನ್ನ ಕಾಲ ಎಳತವು ಒಮ್ಮೆಲೆ ಸಿಂತಡನ್ನು ತಿಳಿದು ಬೆರಗಾಗಿ ಕಣ್ಣರೆದು ನೋಡಲು, ಮೇಘನಾದನನ್ನು ಹೋಲುವ ಒಬ್ಬ ರಾಕ್ಕಸನು ಅವಕ ಕಣ್ಣಿಗೆ ಬಿಡ್ಡನು. ಕೂಡಲೇ ಅವಕು ಮೇಘನಾದನೆಂಬ ಬಂದ ನೆಂಬ ಭರುದಿಂದ ಮೂರ್ಖೀಯೋಂದಿದ್ದು. ಕೆಲವು ಹೊತ್ತಿನ ಮೇಲೆ ಪಡ್ಡನೆಯನೆಯು ಚೇತರಿಸಿ ಎದ್ದು ಕುಳಿತುಕೊಳ್ಳಲು, ರಾಕ್ಕಸನು ಕೋಣಾವಿಷ್ಟ ವಾಗಿ ನುಡಿದನೇಂದರೆ —.. ವಿಶ್ವಾಸಫಾತಕಕಣ್ಣಿ, ನನ್ನ ಅಣ್ಣನನ್ನು ಮೋಸ ದಿಂದ ಕೊಳ್ಳಲಿನ ನಿನ್ನ ನಿರಾತಂಕಳಾದೆಯೂ? ಇನ್ನು ಹೋಗಿ ನನ್ನ ಕೈಯೋಳಿಗಿಂದ ಪಾರಾಗಿ ಹೋಗುತ್ತಿಂದಿರು. ನಿನಗೆ ಹಲವು ತರದ ಸುಖಗಳನ್ನು ನಿನ್ನ ಪತಿಯಾದ ಆ ನಿಂಬ ಕಮಲಾಕ್ಕನ ಕೈಯಿಂದ ನನ್ನನ್ನು ಕೊಳ್ಳಲಿನು. ಉದ್ದಟಳೀ, ನಿನ್ನ ಸೃಜನನ್ನು ಇಷ್ಟರಲ್ಲಿ ಹರಣ ಮಾಡುತ್ತಿದ್ದೇನು. ಆದರೆ ನಿನ್ನ ಅಪರಾಧಕ್ಕೆ ಅದು ಸರಿಯಾದ ಶಿಕ್ಷೆಯಾಗುವದಿಲ್ಲೆಂದು ತಿಳಿದು ಬಿಟ್ಟಿದ್ದೇನೆ. ನನ್ನ ಅಣ್ಣಿ ನಾದ ಮೇಘನಾದನು ನಿನ್ನನ್ನು ತನ್ನ ಪ್ರಾಣಕ್ಕಿಂತಲೂ ಹೆಚ್ಚಿಂದು ತಿಳಿದು ನಿನ್ನ ಬಯಸಿದ ಬಯಕೆಗಳನ್ನುಲ್ಲಿ ಪ್ರಾಣವೊಡುತ್ತಿರಲು, ಅವನಿಗೆ ಅವಾಯಕರವಾದ ಬಯಕೆಗಳನ್ನು ಬಯಸಿದೆಯೂ? ಒಳ್ಳೆಂದು, ನಿನ್ನ ವಿಶ್ವಾಸಫಾತಕತನಕ್ಕೂ, ಕೂರತನಕ್ಕೂ ಯೋಗ್ಯವಾದ ಶಿಕ್ಷೆಯನ್ನು ಮಾಡುವದಕ್ಕೆ ಮೇಘನಾದನ ತಮ್ಮನಾದ ಈ ಸಿಂಹನಾದನು ಸಮರ್ಪಿಸಿದ್ದಾನೆ. ನಿಂನು ನನ್ನ ಅಣ್ಣಿನಿಗೆ ಮಾಡಿದ ಮೋಸದ ಮುಯ್ಯಕ್ಕಾಗಿ ನಾನು ಗಳಿಯಾಗಿ ನಿನ್ನನ್ನುಮೇಂಸಗೊಳಿಸಿದೆನು; ಸುಮಧ್ಯಮೆಯ ಹೋರತು ಉಳಿದ ದಾಸಿಯರನ್ನೂ, ನಿಮ್ಮ ಕುದುರೆಗಳನ್ನೂ ಸಾನಭಷ್ಟು ಮಾಡಿಸಿದೆನು. ನಮ್ಮ ರಾಕ್ಕಸಕುಲಕ್ಕೆ ಮೃತ್ಯುಸ್ವರೂಪವಾಗಿದ್ದ ಈಪ್ರಚಂಡಧನುಸ್ಸನ್ನು ಅಪಹರಿಸಿದೆನು. ಆ ಧನುಸ್ಸಿನ ಭರುದಿಂದಲೇ ನಾನು ಇಷ್ಟುಕಷ್ಟಪಡಿಸಿಕಾಯಿತು. ನಿಂನು ಮನಃಪೂರ್ವಕವಾಗಿ ಕೊಟ್ಟ ಹೋರತು, ಅಥವಾ ಉದಾಸೀನಭಾವದಿಂದ ಆದನ್ನುಚಲ್ಲಿಕೊಟ್ಟ ಹೋರತು ಅದು ನನ್ನಕೈಸೇರುವ ಹಾಗಿದ್ದಿಲ್ಲ. ಇಗೋ ನೋಡು, ಪತಿಯ ವಿಯೋಗ ದುಃಖಿಂದ ನಿನ್ನ ಅದನ್ನುಚಲ್ಲಿಕೊಟ್ಟಿರಲು, ನಾನು ಸ್ವಿಂಕರಿಸಿದ್ದೇನೆ. ಇನ್ನು ಮೇಲೆ ನಿನ್ನ ವಿಷಯ

ವಾಗಿ ನಳಗೆ ಎಳ್ಳುಕ್ಕು ಭಯವಿಲ್ಲ. ಸಿನ್ನು ಪ್ರಾಣಸ್ವಿಯನಾದ ಕಮಲಾಕ್ಷಣನ್ನು ಈ ಹೊದಲೇ ಕೊಂಡೆನು. ಇನ್ನು ಹೀಗೆ ಸಿಜಮಾವದಿಂದ ಸಿನ್ನುನ್ನು ಹಲವು ಬಗೆಯಾಗಿ ಹಿಡಿಸಿ ಮಾನಭಂಗ ಹಾಡಿ. ಅವಕ್ಕೆ ಹೊದನೆಗೆ ಈ ಸುಭವಿಸಬೇಕ್ಕುತ್ತೀಂದೆ. ತದರೆ ಈ ಎಳ್ಳು ಕ್ಕೆ ತಿಗ್ಗು ತೊಣಿತಪುರದಲ್ಲಿ ಎಲ್ಲಿರಾನ್ನು ಕ್ಷಮುದಲ್ಲಿ ಆಗಬೊಕಾಗಿರುವದಿಂದ ಈಲ್ಲಿ ನಾನು ಸಿನ್ನು ಕೂಡಲು ನರ ಕೊಂಕಿಸುವದಿಲ್ಲ.” ಎಂದು ಹೀಗೆ, ಸಿಂಹನಾದನು ಪಾಠ್ಯಸಂಯೋಗವ್ಯಾಪ್ತಿ ಬಿಂದು ತ್ವಾರಿಸಿದ ಹರಣ ಮಾಡಿ, ಆಕಾರದಲ್ಲಿ ಉತ್ತಾಜಿ ಮಾಡಿದೆನು. ಅಗ ರಾಜಕೃತಿಗೆ ಒಬಗಿದ ದುರಿವನ್ನು ಪರಮೋಕ್ತರನೇ ಬಿಳ್ಳಿ. ಅವಕು ತನ್ನ ಮರಣಕ್ಕಾಗಿ ವ್ಯಾಸವಬ್ದುತ್ತಿದ್ದಿಲ್ಲ. ಮಾನಭಂಗ ಮಾರ್ಗದರ್ಶನವೇ, ಕಮಲಾಕ್ಷಣನ್ನು ಕೊಂಡೆ ನೀಂದೂ ಸಿಂಹನಾದನು ಅಟಿದ್ದನ್ನು ಕ್ಷೇತ್ರ, ಅವಕ್ಕೆಗೆ ಒಬ್ಬ ವ್ಯಾಸವಾಯಿತು. ಅವಕು ತನಗೆ ಮುಂದೆ ಒಬಗಬಹುದಾದ ದುರಿವನ್ನು ಕಲ್ಪಿಸುವ ಮಾಡಿ, ಮನದಲ್ಲಿ ಮರ್ಗಾತ್ಮಕ ಕಣ್ಣಿಂದು ಸುರಿಸಬಹುತ್ತಿದ್ದಾರು. ಅಗ ಕಮಲಾಕ್ಷಣ, ಸುಮಧ್ಯಮೆಯೂ ರಾಜಪುತ್ರಿಯ ಕಣ್ಣಿಂದು ಕಿಟ್ಟಿದಂತೆ ಆಗಿ, ಅವಳ ಹೀಕೆವು ವ್ಯಾಧಿಂಗತವಾಯಿತು.

ಈ ಪ್ರಕಾರ ಸಿಂಹನಾದನು ಪಾಠ್ಯಸಂಯೋಗವ್ಯಾಪ್ತಿ ರುಣನಾಗಿ ಬಿಂದು ತ್ವಾರಿಸಿದ ಪರಣಮಾಡಿ ಒಯ್ಯಿತ್ತಿರಲು, ಮಾರ್ಗದಲ್ಲಿ ಉಗ್ರದಂಷ್ಟು ನೀಂಬಿ ಮತ್ತೊಬ್ಬಿ ರಾಕ್ಷಣೆ ಅವಸ್ಥೆಗೆ ಎದುರಾದನು. ಉಗ್ರದಂಷ್ಟನು ಸಿಂಹನಾದನ ಓಳಿಗೆಯವನಿಮ್ಮೆ, ಅವರಿಬ್ಬು ಯಾಳಿಗೂ ತನ್ನ ತಮ್ಮ ಸಾಮಧ್ಯದ ಸಂಬಂಧದ ವೈರಸ್ಯ ಒಬ್ಬ ದಿವಸಗಳಿಂದ ಇತ್ತು. ಅವರು ಎಷ್ಟೊಂದು ಸಾರೆ ತಮ್ಮ ತಮ್ಮಿತ್ತಿಗೆ ಯುದ್ಧ ಮಾಡಿದ್ದರೂ ಯಾವನೂ ವರಾಜತನಾಗಿದ್ದಿಲ್ಲ. ಉಗ್ರದಂಷ್ಟನು ಸಿಂಹನಾದನನ್ನು ಕುರಿತು—.. ಏನೊಂದು, ಎಳ್ಳಿಗೆ ಹೊಂದಿದ್ದಿ? ಬಹಳ ಅವಸರದಿಂದ ಹೊತ್ತುಕೊಂಡು ಹೊಂದು ಹೊಗುವವರಾಫು— ಯಾವದು? ಸ್ವಲ್ಪಿಸಿಲ್ಲ; ಸಿನ್ನು ಸಾಮಧ್ಯದ ಸೊಕ್ಕಿನಿಂದಲೇ ಮುರೆಯಬೇಡ. ಸಿನ್ನು ವೈರಿಯಾದ ಉಗ್ರದಂಷ್ಟನು ಎದುರಾದಪ್ಪನ್ನು ನೊಡು. ” ಅನ್ನು ಉ, ಸಿಂಹನಾದನು—“ ನಾನು ಹೊಗುವದಾರವು ಏನಿದ್ದ ಭಾಗ್ಯವು ನಿನಗೆಂನು? ನಿನ್ನ ಮಾತಿನಿಂದ ನಿಂತುಕೊಳ್ಳಲಿಕ್ಕೆ ನಾನೇನು ಅಷ್ಟುರವನಲ್ಲ. ಉಗ್ರದಂಷ್ಟನ ವೈರವೂ, ಸಾಮಧ್ಯವು

ಬುಡಕ್ಕ ನಾಲೆ ಸನ್ನಿಂದ ವರ್ತಿಸ್ತೇಸಲ್ಪಟ್ಟಿದೆ. ಮುಮ್ಮುನೇ ಸಿನ್ನ ಹಾದಿಯ ಹಿಡಿದು ಹೋಗು. ” ಅನ್ನಲು, ಉಗ್ರವಂತ್ಯಾಸು ಸಂ ಸಿಂಹನಾದನ ಉಧಂಟಸದ ಬಿರಿಮಾ ತುಗ್ಗಣಾಗಿ ಸಿಟ್ಟಾಗಿ ಕೂಡಲೆ ತವಸು ಆವೋರದಿಂದ ಸಿಂಹನಾದನ ವಕ್ಷಸ್ಥ ಕ್ಕೆ ಕೆಸುವಿಸಿಂದ ಒಷ್ಟನು. ತದೆಂದೂ ಸಂಚನಾವಸು ಕೆರಳಿದ ಕೇವರಿಯಂತೆ ಭಂಬಂಕರವಾದ ಘ್ರಾಸಿಯಿಂದ ಗಂಭೀರ, ವಡ್ಡನಯನೆಯನ್ನು ಒತ್ತಿಟ್ಟಿಗೆ ಕುಳಿರಿಸಿ, ಉಗ್ರವಂತ್ಯಾಸ ಸಂಗಡ ಯುನ್ನಕ್ಕೆ ಸಿಂಶನು.

ಎಷ್ಟು ರಾದ ಉಗ್ರವಂತ್ಯಾಸ—ಸಿಂಹನಾದರು ಮದ್ದಾಸೆಗಳಂತೆ ಮಲೆತು ಸ್ವಿಂತು ಹೊಡಿದಾದಿದರು. ಸೀರೆಹೆಳೆಯೆ ಮರಗಳೂ, ಕಲ್ಲು—ಮಂಡಿಗಳೂ, ಅವರ ಹೊಡಿದಾಟಕ್ಕೆ ನಾಲ್ಕಿಲ್ಲ. ಅವರು ಒಮ್ಮೆ ಭುಜದಿಂದ ಭುಜಕ್ಕೆ ರಾಯುವರು; ಒಮ್ಮೆ ಟಿಗರ್—ಗಂಂತೆ ತಲೆಗಳಿಂದ ಕಾದಾಡುವರು; ಮತ್ತೊಮ್ಮೆ ಮಲ್ಲಿಯುಷ್ಟಿದಿಂದ ಬಳ್ಳಿರಸ್ತೊಷ್ಟಿರು ಸೆಲಕ್ಕೆ ಅಪ್ಪಳಿಸುವರು. ಈ ಪ್ರಕಾರ ರಾಕ್ಷಸರು ಮೂರುತಾಸಗಂ—ವರಿಗೆ ಜಯಾಂಭಲಾಷೆಯೀಂದ ಭಲ ಮೊಡನೆ ಕಾದಿದರೂ, ಅವರ ಜಂಬಾಕಂಜಗಳ ನಿಳಾಯವಾಗಲ್ಲಿ. ಅವರ ಭಂಬಂಕರವಾದ ಯುನ್ನ ವಸ್ತು ಸೋ ಓ ವಡ್ಡನಯನೆಯು ಹಿರಾಗಿದ್ದಳು. ಅವರು ಮನದಲ್ಲಿ ಅಲೋಚಿಸಿದಾಳ್ಳಿ ಸಂಚರೆ—“ ಈ ಬಿಲರು ಇಬ್ಬರೂ ಇಮ್ಮು ಭಲದಿಂದ ಕಾದುತ್ತಿರುವ ಕಾರಣ, ಇವರಲ್ಲ ಒಬ್ಬಿರಿಗಂತು ಮರಣವು ಒದುಗುವದು ನಿಶ್ಚಯವೇ; ಅದರೆ ಯಾರು ಒದುಕಿದ ಭಾಗ್ಯವು ಸನಗೇನು? ಹೇಗಿದ್ದರೂ ಸನಗೆ ಒದುಗುವ ಅವವಾಸವು ಮಾರವಾಗುವ ಸಂಭವವು ಇಲ್ಲ. ಒದುಕಿದವೆನು ಸನ್ನ ದೂಪಕ್ಕೆ ಮೂರ್ಗೆನಾಂದು ಕೆಟ್ಟ ಹಾದಿಯನ್ನು ಹಿಡಿಯುವ ವರು ನಿಶ್ಚಯವು! ವರಮೊದ್ದರೂ, ಸಂಸ್ಕರಣೆ ಈ ಸಂಕಟಿದೊಳಗಿಂದ ವಾರ ಮಾಡಲು ನಿಂದೇ ಕಮೆಫೆಸು. ನಿಂದು ಅನಾಧರಿಗೆ ನಾಥನಿಷ್ಠವೇ?

ಈ ಪ್ರಕಾರ ರಾಜಕೃತಿಯು ಪ್ರಸನ್ನಬಟ್ಟು ರೇವರಸ್ಸು ಮರೆ ಹೊಗುತ್ತಿರಲು, ಅವರಿಷ್ಟರೂ ದಾಕ್ಷಿಷರು ಯುಂಡ್ಡ ಮಾಡುತ್ತ ಮಾಡುತ್ತ ಹಿತಿಮಾರಿ ಶಿಟ್ಟಿಗೆದ್ದು ಭಯೆಂ ಕರ ರಾಗಿ ಗಂಭೀರ ಧನು ಸ್ಥಿಗಿ ಬಾಣಗಳನ್ನು ಚೂಡಿ ಗುರಿಸೋಂದಿ ಬಳ್ಳಿರಸೇ ಲೊಷ್ಟಿರು ಬಿಟ್ಟಿರು. ಆಗ ಅವರಿಷ್ಟರ ಬಾಣ ಶಕ್ತಿ ಪರಸ್ಪರ ಯುದ್ಧಕ್ಕೆ ತಗಲಿ ಇಬ್ಬರೂ ಭಾನುಯಮೋಲೆ ಬಿಟ್ಟ ಪ್ರಾಣ ಹಿಟ್ಟಿರು. ಆಗ ರಾಜಕೃತಿಯು ಕನಗೊವಾಗಿದ ಸಂಕಟಿದ ನಿಷಾರಣವು ತನ್ನಿಂದ.

ತಾನೇ ಅದ್ದನ್ನು ಸೊಂಡಿ ದೇವರನ್ನು ಕೊಂಡಾಡಿದ್ದು. ಹಾನಹಾನಿಯಲ್ಲಿ ಗುವ ಪ್ರಸಂಗವು ತಪ್ಪಿದ್ದರಿಂದ ಅವುಗೆ ಮೊದಲು ಸ್ವಲ್ಪ ಆನಂದವಾಯಿತು. ಆದರೆ ಪತಿಯ ವಿಯೋಗದ ಸ್ಕರಣವಾದಕೂಡಲೇ ಮಿತಿಮಾರಿ ಹೃಸನವಾಯಿತು. ಅವನು ನಾನಪಲ್ಲಿ—“ನಾನು ಇನ್ನು ಪ್ರಾಣವನ್ನು ಯಾವ ತಿಂಡಿಯಿಂದ ಇಡಬೇಕು? ಹಿಂಗೆ ದೆಸೆಗೊಡಿಯಾಗಿ ಬದಕುವದಕ್ಕಿಂತ ಪ್ರಾಣಶ್ವಾಗು ಮಾಡಿಕೊಳ್ಳುವದೆ ತಕ್ಕದ್ದು. ನನ್ನ ದುಃಖದ ಭೋಗವು ಇನ್ನೂ ಮುಗಿದಂತೆ ತೋರುವದಿಲ್ಲ. ಇನ್ನೂ ಯಾವಯಾವ ಸಂಕಟಗಳನ್ನುಷಿಷಿಸಬೇಕಾಗಿದೆಯೋ ದೊವರೆ ಬಳಿ. ಕಾಗೆಗೂ ಬಿಂದಿಯಲ್ಲಿ ಬಿಡ್ಡ ಹಾಂಡದ ಕರಣಿಯನ್ನು ಇಚ್ಛಿಸುವಂತೆ, ದುರ್ಜಾನರು ಅನಾಥ ಸ್ವಿಂಯನ್ನು ಇಚ್ಛಿಸುತ್ತಿರುವ ದರಿಂದ ಮಾನಹಾನಿಯ ಭಯವು ನಾಗರ ಮೇಲೆ ಮೇಲೆ ಒಂದು ಒಂದು ಕರಣ ಇಂಥ ದುರವಸ್ಥಿಯಲ್ಲಿ ಬದುಕಿ ಸುಖವಿಲ್ಲ. ಅವನಾನವು ಮರಣಕ್ಕಿಂತ ಅಸಹ್ಯವಲ್ಲವೇ! ಎಂದು ಆಲೋಚಿಸಿ, ಆತ್ಮಫಾತಮಾಡಿಕೊಳ್ಳುವದನ್ನು ನಿಶ್ಚಯಿಸಿದ್ದು. ಆದರೆ ಅವನು ಗಭೀರಾತ್ಮೆ ಇದ್ದರಿಂದ ಅವಳ ಮನಸ್ಸು ಆ ವಿಚಾರಕ್ಕೆ ಒಡಂಬಡಲಿಲ್ಲ. ಹಿಂತೆ, ರಕ್ಖಿತ ಮುಂತಾದ ಸತಿಯುದು, ಕೆಲವೊಂದು ಕಾರಣದಿಂದ ವತಿಯ ಸಿರಾಕರಣಕ್ಕೆ ಗುರುತ್ವಾಗಿ ಅನಾಥರಾದರೂ, ಚೈವಸಾಯಾದಿಂದ ಅವರು ತನ್ನ ಗಭೀರವನ್ನು ಅನಾಯಾಸವಾಗಿ ಇಳಿಸಿಕೊಂಡು ಮುಂದೆ ಅವಿಂಡವಾದ ಸುಖವನ್ನೂ, ಕೂತ್ತಿರುವನ್ನೂ ಹೊಂದಿದ್ದು ಅವಳಿಗೆ ನೇನಾಯಿತು. ಮೌರತು ತಾನು ಆತ್ಮಫಾತ ಮಾಡಿಕೊಂಡರೆ ಗಭದಲ್ಲಿದ್ದ ಶಿಶುವಿನ ನಾಶವಾಗಿ, ಬಾಲಜತ್ತುದ ಮೋಷವು ತನ್ನ ಪಾಲಿಗೆ ಬರುವದೆಂಬದನ್ನು ತೇಂದು ಆಕೆಯು ಸಾಪಕ್ಕೆ ಅಂತ ಬುಂದಕ್ಕೆ ಸರಿದೆಳು. ಈ ಮೇರಿಗೆ ಪದ್ಧತಿಯನ್ನೆಯು ಅವಕ್ಕಾರ್ತುಲ್ಲಿದಿಂದ ಬದುಕುವ ಆರ್ಪಿಷಿದು, ಎಲ್ಲಾಯಾದರೂ ಜನವಸತಿಯುಳ್ಳ ಪ್ರದೇಶವು ಕಣ್ಣಿಗೆ ಬಿಂದಿಸೊಂಡಬೇಕೆಂದು ಯೋಂಜಿಸಿ, ಸುತ್ತುಮುತ್ತು, ಸ್ನೇಹದಹತ್ತಿದ್ದು. ಆದರೆ ನೈಂಡಿದತ್ತೀಲ್ಲ ಭಯಂಕರವಾದ ಅರಣ್ಯವೇ ಕಣ್ಣಿಗೆ ಬಿತ್ತುಲ್ಲಿ, ಜನವಸತಿಯ ಕುರುಡುಗಳೊಂದೂ ಕಾಣಲಿಲ್ಲ. ಮುಂದೆ ಬರಬರುತ್ತು ಉಗ್ರಶ್ವಾವದಗಳೂ ಅವಳ ಕಣ್ಣಿಗೆ ಬೀಳಹತ್ತಿದವು. ಆದರೂ ಅವನು ಹೆದರಿದೆ ಧೈರ್ಯವಿಂದ ಬಂದು ಸ್ಥಳಿಪಡಿದು ವಿಚಾರದ ಮಾಡುತ್ತ ಕುಳಿತುಕೊಂಡಳು. ಒಮ್ಮೆ ಅವಳ ಮನದಲ್ಲಿ ಸಂತಾನದ ಯೋಗೆ

ದಿಂದ ಒದಗುವ ಸುಖದ ಕಲ್ಪನೆಯಾಗಿ ಅವಕು ಆನಂದಪಡುತ್ತಿದ್ದಳು; ಒಮ್ಮೆ ವತ್ತಿಯ ನಿಯೋಗದ ಸ್ವರಣವಾಗಿ ಅವಳು ದುಃಖದಿಂದ ಕಣ್ಣಿಂದ ಮರಿಸುವಕು; ಮತ್ತೊಮ್ಮೆ ತನ್ನ ಮರವಸ್ಥೆಯನ್ನು ನೆನಾಸಿ ಸೀರಾತೆ ಪಡುವಳು!

ಈ ಪ್ರಕಾರ ರಾಜಪುತ್ರಿಯ ಮನದಲ್ಲಿ ತರತರದ ಕಲ್ಪನಾತರಂಗಗಳು ಉಂಟುವಿಸಿ ಕೂಡಲೇ ಆವು ನಾಶಮೊಂದುತ್ತಿರಲು, ಅವಕು ಕುಳಿತಿರುವ ದಿಕ್ಕಿನ ಕಡೆಗೆ ಕಲಕಲಾಟವಾಗುವದನ್ನು ಅವಳು ಕೌಳಿದ್ದಳು. ಅದು ನಾಯಿಗಳ ಯಾಗು ಮನುಷ್ಯರ ಧ್ವನಿಗಳಿಂದ ಆಗುತ್ತಿತ್ತು. ಅವರಿಂದ ಅವಕು ಯಾರೋ ಮೃಗಯಾರ್ಥ ಬಂದಿರುವರಂದು ತಕ್ಷಿಸಿದ್ದಾರು. ರಾಜಪುತ್ರಿಯ ತಕ್ಷಿಸುತ್ತೇ ರರಹಿಸಿತ್ತು. ಮುಂದೆ ಸ್ವಲ್ಪ ಹೊಳೆಯಲ್ಲಿಯೂ ಅಸಂಖ್ಯೆ ಜನರೂ, ನಾಯಿಗಳೂ ಅವಳಿಗೆ ಕಂಡದ್ದುಳಿದೆ, ಅವರೆಲ್ಲರೂ ತನ್ನ ಕಡೆಗೆ ಬರುವದನ್ನು ಸೊಂಡಿ ಅವಕು ಸಮಾಧಾನ ಪಟ್ಟಿದ್ದಾರು. ಆ ದಂಡಿಸವರು ಬೊಟೆಯಾಡುತ್ತಾದ್ದುತ್ತು, ಪಡ್ಡನಯಸೆಯಿದ್ದಜೆಗೆ ಬಂದರು ಅವರಲ್ಲಿ ಕೆಲವರು ರಾಜಪುತ್ರಿಯನ್ನು ಸೊಂಡಿ ಅವಕು ಲಾವಣ್ಯಕ್ಕೆ ಬೆರಗಾಗಿ ತಮ್ಮ ಒಡೆಯನಾದ ಸಿಂಹಕೇ ತುರಾಜನಿಗೆ ಈ ಸಂಗತಿಯನ್ನು ತಿಳಿಸಲು, ಕೂಡಲೇ ಅವನು ರಾಜಪುತ್ರಿಯು ಕುಳಿತ್ತಲ್ಪಟ್ಟಿರುತ್ತಾನ್ನು. ಸಿಂಹಕೇ ತುವು ಪಡ್ಡನಯಸೆಯ ಚೂಪಕ್ಕಾಗಿ, ಅವಳ ಅರಣ್ಯವಾವಕ್ಕೂ ಬೆರಗಾದದ್ದುಳಿದೆ, ಆಕೆಯ ದೀನ ಮುದ್ದೆಯನ್ನು ಸೊಂಡಿ, ಕಸಿಕರಪಟ್ಟಿಸುತ್ತಾನ್ನು. ಆತನು ವಿಚಾರಿಯೂ, ಸುತ್ತಿಲನೂ, ಪರನಾಲಿಸೊಂದರನೂ, ಕರುಣೆಯೂ ಇದ್ದಾನು. ಅವನು ರಾಜಪುತ್ರಿಯನ್ನು ಕುರಿತು—“ ತಂಗೀ, ಸೀನು ಯಾರು? ಇಂಥ ಫೋರಾರಣ್ಯದಲ್ಲಿ ಒಬ್ಬಳ್ಳಿ ಕುಳಿತಿರುವ ಕಾರಣ ವೇನು? ಬೆಂರಬೇಡ. ನಿನ್ನ ಮುಖಚಯದವೇಲಿಂದಲೇ. ನಾನು ನಿನ್ನ ಸುಗುಣಗಳನ್ನೂ, ಕುಲೀನತೆಯನ್ನೂ, ದುಃಖವಾದ ಮುಖವನ್ನೂ ಅರಿತಿದ್ದೇನೆ. ನಿನ್ನಿಂದ ನಿನಗೆ ಯಾವ ಸಂಕಟವೂ, ತೊಂದರೆಯೂ ಒದಗುವಹಾಗಿಲ್ಲ. ನಾನು ನಿನ್ನ ಒಡುಹುಟ್ಟಿದವನೆಂದು ತಿಳಿದು ನನ್ನ ಸಂಗಡ ಮಾತಾಡು” ಅನ್ನಲು, ರಾಜಪುತ್ರಿಯು ಸಿಂಹಕೇ ತುವಿನ ಪ್ರಾಯವನ್ನು ಸೊಂಡಿ ಆತೆ ಕವಟ್ಟಬಳಾಗಿದ್ದಾರು, ಅವನ ನಿಷ್ಠಲಂಕವಾದ ಭಾವಣವನ್ನು ಕೇಳಿ ನೀಂತಂಕೆಯಿಂದ ಅನ್ನೊಡನೆ ಮನಬಿಜ್ಞ ಮಾತಾಡಲುದ್ದೋಂಗಿಸಿದಳು. ಆದರೆ ಹೊಂಕಗ್ಗಸ್ತನಾದ ಮನುಷ್ಯನ ದುಃಖವನ್ನು ಸ್ವಕಂ ಯರ ದರ್ಶನವಿಂದ ಉಕ್ಕೇರು

ವಂತೆ, ಸಿಂಹಕೇಶವಿನ ದರ್ಶನದಿಂದ ರಾಜಪುತ್ರಿಯ ದುಃಖ ಉದರ ಪನ್ನು ಅತಿಕ್ರಮಿಸಿ, ಅಶ್ವರೂಪದಿಂದ ಸೇತುಗಳ ಮಾರ್ಗವಾಗಿ ಹೊರಚಲ್ಲ ಕೈತ್ತಿತು. ಅವಳ ಕುತ್ತಿಗೆಯ ತಿರಳಬ್ಬಿ, ಮಾತುಗಳು ಹೊರಡದಾದವು. ಕಡೆಗೆ ರಾಜಪುತ್ರಿಯು ತನ್ನ ದುಃಖವನ್ನು ಕೆಲಮಟ್ಟಿಗೆ ಕಡಿಮೆ ಮಾಡಿ ಫುಡಿದಳ್ಳಿನಂದರೆ “ ತಂದೆಯು ಮಗಕ ಕಷ್ಟವನ್ನು ಸೋಂಡಿ ಕಳಪಳಿಸುವಂತೆ ಫ್ಲ್ಯಾಪಡಿದ ತಂದೆಯಂತಿದ್ದ ನಿಂಬು, ನನ್ನ ಸ್ಥಿತಿಯನ್ನು ಸೋಂಡಿ ಕಳಪಳಿಸು ಘರಕ್ಕಾಗಿ ನಾನು ಕೃತಜ್ಞಾಗಿರುವೇನು. ಅನಾಧಿತಾದ ನನ್ನನ್ನು ನಿಷ್ಣಾಮು ಶ್ರೀತಿಯಿಂದ ಆದರಸುವ ನಿಮಗ ದೇವರು ಉದ್ದಂಡವಾದ ಆಯುಷ್ಯವನ್ನೂ, ಕೆಬಂಡವಾದ ಜ್ಞಾಯವನ್ನೂ ಕೊಡಲಿ. ಅನಾಧರೂ, ಮುಗ್ಗಿಯರೂ ಆದ ಕ್ಷೇಯರನ್ನು ನಿಷ್ಣಾಮಷಪಿಂ ತಿಯಿಂದ ಆದರಿಸುವ ಪುಣ್ಯವಂತರು ವಿರಲ. ಖಿಮ್ಮು ಈ ಸದ್ಗುರುಸವು ನನ್ನ ದುಃಖವನ್ನು ಅರ್ಥ ಕಡಿಮೆ ಮಾಡಿತು. ಮಾತ್ರ ಕ್ಷೇತರದರ್ಶನ ಲಾಭವೇ ಅಂಥಾಗ್ಗು. ಈವ್ಯತ್ತಿಗೆ ನನ್ನ ದುಃಖವರಂಪರೆಯು ಮುಗಿಯಿತೆಂದು ನಾನು ಭಾವಿಸುವೇನು.

೧೨ ನೆಯಪ್ರಕರಣ

ಅಂತರ್ಧಾನ.



ಈ ಪ್ರಕಾರ ಸಿಂಹಕೇಶವು ತನ್ನನ್ನು ಆದರಿಸಿದ್ದಕ್ಕಾಗಿ ರಾಜಪುತ್ರಿಯು ಕೃತಜ್ಞತೆಯಿಂದ ಆವನ ಒತ್ತಬೆಂತನ ಮಾಡಿ, ಹಲವು ಬಗೆಯಾಗಿ ಆತನನ್ನು ಕೊಂಡಾಡಿದಳು. ಪ್ರಸವಕಾಲವು ಸಮಿಂಷಿರಲು, ತನಗೊದಗಿದ ಮಾರದಾ ಶ್ರೀಯಕ್ಕಾಗಿ ಆವಳಿ ಭಕ್ತಿಯಿಂದ ದೇವರನ್ನು ಸುತ್ತಿಸಿದಳು. ಭಾವಿಂಷುವಿದ ಕ್ಷಮಿಸುತ್ತಿರುವ ಸಮಾಧಾನ ತಾಳಿದ ಆ ಅಬಲೆಯು, ತನ್ನ ದುಃಖಕರವಾದ ಪಂಗತಿಯನ್ನು ಸ್ವಲ್ಪದರಲ್ಲಿ ಸಿಂಹಕೇಶವಿಗೆ ಹೇಳಲು, ಆತನು—ಅಮ್ಮಾ, ಅಮ್ಮಾಭಾರು ಕಂಪಿಸಿ, ಸಿನ್ನ ವ್ಯತ್ತಾಂತವನ್ನು ಕೇಳಿ ನನಗೆ ಬಹಳ ದುಃಖ

ವಾಗಿದೆ. ಸಿಸ್ತು ತಾಕ್ಷ್ಯ-ಪ್ರಸಂಗಾವಧಾನ—ಸುವಿಚಾರಗಳು, ಭಾಳ್ಯದಲ್ಲಿ ಸೀನು ಸತ್ಯಮಾಗಮದ ಯೋಗದಿನವ ಸಂಸಾದಿಸಿದ ಜ್ಞಾನದ ಫಲಗಳಾಗಿವೆ. ಸಿಸ್ತುಂಧ ಮಹಾತ್ಮೆಗೆ ಇಂಥ ಕವಯ್ಯಾಕಾಲವು ಬರಬಾರದು. ಇರಲಿ. ಸ್ತುರ ಬ್ಧಿಮಾನವು ಯಾರಿಗೂ ಬಿಕ್ಕಿಟ್ಟಿಳ್ಳ. ಮನುಷ್ಯರ ಸತ್ಯಪರಿಷ್ಕೇಗೆ ದುಃಖವರಂ ಪರೀಯು ಒರೆಗಲ್ಲಾಗಿರುವದು. ಸಿಸ್ತು ಸತ್ಯಮಾಗಮದ ಪುಣ್ಯಸ್ವಾಬಲವತ್ತು ರವಾಗಿರುವದರಿಂದಲೇ ಇಲ್ಲಿಯವರೆಗೆ ಸಿಸ್ತು ವಾತಿಪತ್ಯದ ರಕ್ಷಣವಾಗಿರುತ್ತದೆ. ಕಸಿಂಜಲ ಶುಷ್ಣಿಗಳ ಪುಣ್ಯಸ್ವಾಬಲವಾಗಿರುವ ಸಾಮಧ್ಯ ಪೂರ್ವಕಟಿವಾಗಲಿಕ್ಕೆ ಸಿಮ್ಮಂಧ ಸಚ್ಚಿಷ್ಯರೇ ಮಾರ್ಗವಾಗಿರುವದು. ಅಮಾತ್ಮಾ, ಸಿಸ್ತು ದರ್ಶನದಿಂದ ನಾನು ಧನ್ಯನಾಮೆನು. ಈಗ ಸೀನು ತುಂಬಾ ಗಂಭೀರಿಸಿರುತ್ತೀ. ಏಂಗೆ ಅಡವಿಯಲ್ಲಿ ಕುಳಿತುಕೊಂಡರೆ ಸಿಸ್ತು ಗತಿಯೊನಾಗಬೇಕು? ನಾನು ಹಾಂಡ್ಯಾಚೇತವ ರಾಜನಾದ ಸಿಂಹಕ್ಕೆ ತುಂಬಿಸು. ಸಿಸ್ತು ರಾಜಧಾನಿಯಾದ ಮಧುರಾಪಟ್ಟಣವು ಇಲ್ಲಂದ ಸಮಾಷದಲ್ಲಿಯುಂ ಇರುತ್ತದೆ. ಸೀನು ಯಾವ ಸಂಶಯವನ್ನೂ ತೆಗೆದುಕೊಳ್ಳಬೇಕು ಎನ್ನು ಸೇರಿದ ಒಂದರೆ, ಸಿಸ್ತು ಉತ್ಸಾಹಾನು ಸಾರವಾಗಿ ಸಿಸ್ತು ಆರಯೆಯಿಲ್ಲ ಮಾಡುವೆನು; ಸಿಸ್ತು ಪತಿಯ ತೋಧಾರ್ಥವಾಗಿ ದೂತರನ್ನು ದೇರಹೆಚ್ಚೆಗೆ ಕಳಿಸುವೆನು. ಸಿಸ್ತು ಮಾವನುಬಸುಲೋಚನ ರಾಜನೂ, ತಂದೆಯಾದ ವಿಂರವಮುರಾಜನೂ ಸಾಧಾರಣ ಆರಸೆಹಳಗಿಸುವ ರಲ್ಲಿ. ಅವರ ಕೈಕೆಳಿಗೆ ಸಿಮ್ಮಂಧ ಎಕ್ಕೊಂಡು ಮಾಂಡಲಿಕ ಅರಸರಿದ್ದಾರೆ. ಅನಾಯಾಸವಾಗಿಯೇ ಸಿಸ್ತು ಯೋಗವಿಂದ ಅವರ ಸ್ವಂಚಲಾಭವು ನನಗಾಗುತ್ತಿರಲು, ಸೀನು ಸನ್ನ ಮಾತನ್ನು ಸಿರುಕರಿಸಬೇಡ.

ಪದ್ಮಸಯನಸೆಯು ಸಿಂಹಕ್ಕೆ ತುಂಬಿಸು ಮ್ಯಾಚುವಚನಗಳನ್ನು ಕೊಳ್ಳಿ, ಸಂಕೀರ್ಣಪಾಟ್ಟು—ಮಹಾತ್ಮೆಯೇ, ಸಾನರು ನಿಮಗೆ ಬಹುಜನ ಹೆಣ್ಣುಮಂಕ್ಕಣನ್ನೂ, ಗಂಡುಮಂಕ್ಕಣನ್ನೂ ಕೊಡಲಿ; ಸಿಮ್ಮಂಧ ಯೋಜನ್ಯ, ರಾಜ್ಯವೂ ಅಭಿವೃದ್ಧಿಯನ್ನು ಹೊಂದಲಿ. ಮಾವನೂ, ತಂದೆಯನೂ, ಪತಿಯೂ ಸಮಧಾರಿದ್ದರೂ, ಈಗಿನ ಸನ್ನ ಕವಯನ್ನು ದೂರಮಾಡುವದಕ್ಕೆ ಯಾರಾದರೂ ಬಂದಿರುವರೇ? ಈಸ್ತುತ್ತಿಗೆ ಸೀವೆ ಸಾಸ್ತು ಕಡೆದ ತಂದೆಯು. ಸಿಮ್ಮಂಧ ಹೆಸರಿನ ಮೂರಿಯನ್ನು ಮಾಡಿ ಪ್ರತಿಕ್ಕೆ ಸ್ವಂಚಿಸಿದರೂ, ಸಿಮ್ಮಂಧ ಉಪಕಾರವು ಅಂರಲಾರದು. ಅಪರಿಚಿತರೂ, ಪರಕ್ಕೆಯರೂ ಆದ ಸೀನು ಕೆಂಪಲ ಉಪ

ಕಾರಬುದ್ಧಿಯಿಂದಲೇ ನನ್ನ ಹಿತವನ್ನು ಬಯಸುತ್ತಿರಲು, ನಿಮ್ಮ ಮಾತಿಗೆ ನಾನು ಪ್ರತಿಕೂಲಾಗುವೆನೆ? ಈ ಕಾಲಕ್ಕೆ ನಿಂವು ಇಲ್ಲಿಗೆ ಬರದಿದ್ದರೆ ಈ ಅನಾಧಿ-ಪದ್ಧನಯನೆಯನ್ನು ಯಾರು ಕೇಂಡುತ್ತಿದ್ದರು? ಸ್ವಾಭಾವಿಕವಾಗಿಯೇ ನಾನು ಆದವಿಯ ವಾಳಾಗುತ್ತಿದ್ದೇನು. ನಿಮ್ಮ ಉಪಕಾರವು ನನಗೆ ದುಃಹಿತ ವಾಗಿರಲು, ತಿರುಗಿ ಸಿಂಹೆ ನನಗೆ ಹೇಳಿಕೊಳ್ಳುವದೆಂದರೆ ನಿಮ್ಮ ಜೀವಾ ಯರಕ್ಕೆ ಸಲೆಯಿಲ್ಲದಾಯಿತು. ಈಗ ನಾನು ನಂತೋಷದಿಂದ ನಿಮ್ಮೊಡನೆ, ಮುಧುರೆಗೆ ಬರುತ್ತೇನೆ. ಪರದೇಸಿಯಾದ ನನ್ನನ್ನು ನಿರಾಕರಿಸದೆ, ನಿಮ್ಮ ಒಡಕುಬ್ಬಿದವಕ್ಕಿಂದು ತಿಳಿದು ನನ್ನನ್ನು ರಕ್ಷಿಸಿ, ಅಖಿಂಡವಾದ ಕೇಂತ್ರ ಯನ್ನು ನಂಜಾಡಿಸಿ. ಅನ್ನಲು, ಕೂಡಲೇ ಸಿಂಹಕೇಂತುವಿನ ಅನ್ನನೇ ಯಂಂದ ಸಾರಧಿಯು ಒಂದು ಉತ್ತರಾವಾದ ರಥವನ್ನು ಸಿದ್ಧಮಾಡಿದನು. ಆ ಮೂಲೆ ಸಿಂಹಕೇಂತುವು ಪದ್ಧನಯನೆಯನ್ನು ಆ ರಥದಲ್ಲಿ ಕುಳಿರಿಸಿ, ತಾನು ಅಶ್ವರೂಪನಾಗಿ ರಥಪಿಂದ ಹೊರಟು ಸ್ವಲ್ಪ ಹೇಳಿಯಲ್ಲಿಯೇ ಸಕಲಸೈನ್ಯದೊಡನೆ ಪದ್ಧನಯನೆಯನ್ನು ಕರಕೊಂಡು ಮುಧುರೆಗೆ ಮುಟ್ಟಿದನು. ಹೌರದೂ, ರಾಜಗೃಹವಾಸಿಗಳೂ ಪದ್ಧನಯನೆಯನ್ನು ನೊಂಡಿ ಅಶ್ವಯರಟ್ಟಿ, ಪಟ್ಟು ಪಲವು ಪ್ರಕಾರದ ತಕರಗನ್ನು ಮಾಡಹತ್ತಿದರು. ಸಿಂಹಕೇಂತುವು ರಾಜಪುತ್ರಿಯನ್ನೊಡಗೊಂಡು ನಟ್ಟಿಗೆ ತನ್ನ ಪ್ರಿಯಪತ್ತಿಯಾದ ಮಂಜಫೂರ್ ಪಯು ಇರುವ ಶಂತಃಪುರಕ್ಕೆ ರೊಂದನು. ನಿಂತಂಕೆಯಿಂದ ಸಖಿಯರೊಡನೆ ಪಿನೊಂದಮಾಡುತ್ತ ಆಸಂದಿಂದ ಕುಳಿತ್ತಿದ್ದ ಮಂಜಫೂರ್ ಪಯು, ತನ್ನ ರಮಣಿ ಅವರಿಚಿತಾದ ಸ್ತ್ರೀಯನ್ನೊಡಗೊಂಡು ಆಕಾಶಾತ್ಮಕಿಗಿ ಬರುವ ದಸ್ಸು ನೊಂಡಿ, ಅಸ್ತವ್ಯಾಸ್ತವಾದ ಉತ್ತರಿಂದುವನ್ನು ಲಗಬಗೆಯಿಂದ ಸಾವ ಏಸಿಕೊಳ್ಳುತ್ತ ಯಾವತ್ತೂ ನ್ಯಾವಸ್ಥೆಯನ್ನು ಮಾಡುವದಕ್ಕಾಗಿ ದಾಸಿಯರಿಗೆ ಹೇಳಿ, ತಾನು ಪತಿಯನ್ನು ಪ್ರೇಮಕಂಬಾಕ್ಷಗಳಿಂದ ಆಸಂಪಗೊಳಿಸುವ ಅಭಿಲಾಷೆಯಿಂದ ಒತ್ತಿಟ್ಟಿಗೆ ಸಖಿಯರ ಮುಕ್ಕಿಗೆ ನಿಂತುಕೊಂಡಳು. ಅವಕು ಸಮುಂದೊಂಬಡಿತವಾಗಿ ತನ್ನ ಚ್ಯಾಷ್ಟಿಯನ್ನು ಪತಿಯ ಚ್ಯಾಷ್ಟಿಗೆ ಮೇಲನ ಮಾಡಲು ಯತ್ತಿಸಿ, ತನ್ನ ಬಾಗಿದ ಮುಖವನ್ನು ಸ್ವಲ್ಪ ಮೂಲಕ್ಕೆ ಎತ್ತುತ್ತ ಉಧ್ವರಂ ಚ್ಯಾಷ್ಟಿಯೊಡನೆ ಬಾರಿಬಾರಿಗೆ ಪತಿಯ ಮಾರ್ಗ ಪ್ರತೀಕ್ಕೆ ಮಾಡುತ್ತಿದ್ದಳು. ಸಿಂಹಕೇಂತುವು ಗಾಂಭೀರ್ಯದಿಂದ ಮಂದಿರವನ್ನು ಪ್ರವೇಣಿಸಿ, ದರ್ಶನೊಂ

ತ್ಯಂತಿತಳಾದ ಸತಿಯ ಮನದಾಸೆಯನ್ನು ಪ್ರೊಮೆಕ್ಕುವು ಕವಾಗಿ ಶ್ವಾರಯಿಸಿ, ಯೋಂಗಾಜ್ಞಸನದಲ್ಲಿ ವಿಶ್ರಮಿಸಿ ಪಡ್ಡನಯನೆಯನ್ನು ಕುರಿತು—” ಅವನ್ನಾ ಪಡ್ಡನಯನೇ, ಇಲ್ಲಿ ಸರೆವರೆಭೀರೂ ಅಪರಿಚಿತರೆಂದು ತಿಳಿದು ತಂಕಿಸಬೋದ. ಅಪರಿಚಿತಳಾದ ನಿಸ್ನು ಮುಂದೆ ನಿಸ್ನು ಗೌರವನನ್ನು ಕಾಯುವದಕ್ಕಾಗಿ, ಇಧಿಕ ಲಜ್ಜೆಯೊಡನೆ ಸಖೆಯರ ತಂಡದಲ್ಲಿ ತಲೆವಾಗಿ ನಿಂತುಕೊಂಡಿದ್ದ ನನ್ನ ಪ್ರಿಯಕು ನಿಸ್ನು ಅತ್ಯಿಗೆಯುಂದು ತಿಳಿ. ಸಮವಯಸ್ಕರಾದ ನಿಂವಿಬ್ಬರೂ ವರಮನ್ನೇ ಹಿತರಾಗಿ ಇರುವವನ್ನು ಸೂಂದುವ ನಾನೇ ಧನ್ಯಸ್ನು. ನಿಸ್ನುಂಥ ಸಚ್ಚಿತ್ತಕ ಸೇವೆಮಾಡುವ ಪ್ರಸಂಗವು ನನಗೆ ಬಂದಧ್ಯರ್ಥ ನನ್ನ ಪುಣ್ಯಕ್ಕೆ ಚೊಂಡಿಲ್ಲ.” ಎಂದು ಹೋಕಿದನು.

ಈ ಪ್ರಕಾರ ನಿಂಹಕೆ ತುಷ್ಟ ಆಡಿದವರಾತುಗಳನ್ನು ಕೊಳ್ಳಿ, ಕೂಡಲೇ ಮಂಜುಫೋಷೆಯು ಅತ್ಯಾನಂದದಿಂದ ಪಡ್ಡನಯನೆಯ ಕ್ಷೇತ್ರದಿಂದು ಹತ್ತಿರ ಕರಕೊಂಡಳು. ಆಗ ಪಡ್ಡನಯನೆಯನೆಯು ನಿಂಹಕೆ ತುಷ್ಟನನ್ನು ಕುರಿತು—“ಅಣ್ಣಾ” ಇಂದಿಗೆ ನಾನೇ ಧನ್ಯಾಳು. ನಿಸಗಿಂತಲೂ ನನಗೆ ನಿಸ್ನು ಅತ್ಯಿಗೆಯು ಪೊಯ ಇಂದ್ರಾಳಿ. ನಿಸ್ನು ಹಿತವನ್ನು ಒಂತಿಸುತ್ತು, ತೆಸಂದರ್ಭದಲ್ಲಿ ನಿಸ್ನು ಮನಸೆಯಲ್ಲಿ ರುತ್ತಿಂನೆ. ನೀನು ನಿಸ್ನು ಸಲುವಾಗಿ ಬರುವದಣಿದೆ. ಬೆಂಟೆಯಾಡಿ ನಿಸಗೆ ಬರು ಹಸಿವೆಯಾಗಿದ್ದು. ಇದಲ್ಲದೆ ಓರಿಗೆಯುವರಾವ ರಾಜಕೃತರು ಅರೆ ಮನಸೆಯ ಬಾಗಿಲಲ್ಲಿ ನಿಸ್ನು ರಾದಿಯಕಾಯುತ್ತ ನಿಂತುಕೊಂಡಿದ್ದಾರು, ನಾನೇನು ಇಂದಿದ್ದು ನಾಕೆ ಹೋಗುವವಳಿಲ್ಲ. ನಿಸ್ನುಂಥ ಸಂಪೂರ್ಣವಾಗಿ ಸೋವೆಯನ್ನು ತೆಗೆದುಕೊಳ್ಳಲಿಕ್ಕೆ ಬಂದಿದ್ದೇನೆ. ನೀನು ರಾಜಗೃಹಕ್ಕೆ ಹೋಗಿ, ಭೋಜನವಾಡಿ ಸ್ವಾಷಾಂತ್ರ್ಯಕ್ಕೆ ನಾಗಿ ಬಂದರೆ, ನಿಸ್ನು ಜಿಂಕಕ್ಕೆ ಸೂಗಸಾಗುತ್ತದೆ” ಎನ್ನುಲು, ನಿಂಹಕೆ ತುಷ್ಟ ಆಕೆಯನ್ನು ಉದ್ದೋಶಿಸಿ—ತವರ್ಣ, ನಿಸಗಿಂತ ನನಗೆ ಹೆಚ್ಚು ಶ್ರಮವಾಗಿರುವದಿಲ್ಲ. ಅನ್ನ ನೀರುಗಳಿಲ್ಲದೆ ನೀನು, ಬಡಲಿರುವನ್ನು ನಾನು ಬಡಲಿಸುವದಿಲ್ಲ. ರಾಜಕೃತರು ನಿಸ್ನು ರಾದಿಯನ್ನು ಸೂಂದುವದಂತು ಇರಲಿ, ನಿಸ್ನು ಸೋವೆಯನ್ನು ಭಕ್ತಿ, ಶೂರ್ವಕವಾಗಿ ಮಾಡ ವವರನ್ನು ಆನುಗ್ರಹಿಸುದವರ್ಕಾಗಿ ಸಾಕ್ಷಾತ್ ಕರ್ಮಿಂಜಲಖಂಪಿಗಳು ರಾದಿಯನ್ನು ಸೋಂಡುತ್ತಿರುವರು. ಸತೀಮಣಿಯೇ, ಈ ಮನಸೆಯು ನಿಸ್ನುದವೆ, ನಾವೆಲ್ಲಿದೂ ನಿಸ್ನುವ ರಿದ್ದೇವೆ. ಯಾವದಕ್ಕಾಗಿ ಸಂಕೊಂಚವಡದೆ, ಸತ್ಯಾಂವೆಯ ಲಾಭವನ್ನು ಒದೆ

విసికోట్టు, సమున్న చుస్తరగవాదతక్కుడు, ఎందు హేళి హండతి యున్న ప్రతిష్టావాకవాగీ సూడి, పడ్డగయసేయ ఉనుమతియింద హూరట్టు యొచ్చును.

ఈ త్రయి మంజుష్ఠాఖండును తెల్పు కుతియు సౌభయ్యక్కు, చైదా
యుక్కు సంతోషవట్టి దాసియుంగే భోజనచ సిద్ధతేయస్తుమాడ
పోణ పైజ్యభావదింద వాడ్చునుచునేయ శ్చేపిడు ఆదరింద వేంతి
కుండి రసికోండు సుచివాళోనంచె—“సిమ్మ సౌంచయ్య, సద్గులుగథ
వచ్చేన్న, చ్ఛిస్ఫూహప జ్ఞ కతిలుచ్చుచయున్నాడాని కరగినపే బిడప్ప.
సిమ్మ యావ సుధ్యయస్మ్రా అంచుచ నెన్న మస్సున్నాల్సి, సిమ్మ బగ్గే తిసి
వాచ్చువావ పైజ్యబుణ్ణి యుంచుగిచే. తకల్లితపాగి చొరెత సత్కంగ
సింద నాసు కృతాధ్యాక్షరాస్తోసే. సుమ్మ యాంచుబడస్తు తిళియువ
ఖాత్యంతయు నెనగే బచ్చిన్నాడు, వథర్మసుందరింద ఒకలిచసరాద సిమ్మగే
నాసు ఈగ తగ్గుప మాడువదిచ్చి. ఈ వంచుయు సిమ్మాడచే. యావ
సంతయువస్తూ తెగచుకొడ్డిపే సిప్పింతయింద ఇరచుకు. బచ్చ మేళువద
ఉంచేసు ప్రయోజనపు? సస్పుస్తు సిమ్మ బచుచ్చింద తంగియంతే
భావిసి సిప్పిఁకొడ్డిరి.” ఈ ప్రకార మంజుష్ఠాఖండు
సమిమాతుగలించ పడ్చునుచునేయస్తు తాపాసుత్రిరలు, దాసియుచు
భోజనచ సిద్ధతేయాయితీందు తెక్కిపడరు. ఆగ మంజుష్ఠాఖండు
పడ్చునుచునేయస్తు భోజనశాలిగే కరకోండు చోగి, తాసూ తవ
శోధన భోజనక్కే కుండితన.

వాడ్చున్నయనేయు ముంజుఖ్సోఫ్చెయు ఆదరచ్చొక్క, సుగుణగాగినా
ప్రసస్తులాగా అవేశస్తు దీపాచుకోవాగి స్తుతిషిస్తు తన్న యోవత్తుల్లా
సంగతియన్ను తిళిసు ద్వాడచ్చోఫందరీ — నుంజుఖ్సోఫ్చె, లన్ను
ముంలీ నూటు పారచీయుణ్ణించు తిథియచ్చ, ఔన్న బడకుప్పుచుపచ్చించ
భూవదించ శశ్నేహు నటిసిక్కొ. సిన్న తుచ్ఛ ముఖస్తున్న తిళిద నాను,
ఎల్లరింతియించలూ సిన్నస్తువచ్చగచ్చోస. సిన్నస్తు, సిన్నగె ఎల్లరింతియిం
చలూ తక్కమనాగిదువ సిన్న చక్కిమస్తు సేండు నసగి బద్ధసంతోః

ಹಿಂದಾಗಿ. ಸ್ವಲ್ಪದಿನಗಳೇ ಹಿಂದೆ ಪರಿಣಾಮನೆ ಆಸಂದದಿಂದ ರಮಿಸುತ್ತಿದ್ದೀ ನಾನು, ಜಕ್ಕೋರನನ್ನು ಗಲಿದ ಜಕ್ಕೋರಿಯಂತೆ “ಪತಿ ಪತಿ” ಎಂದು ಹೀಳುತ್ತೇ, ನಿನ್ನನ್ನು ತೊಂದಿಸ್ತುನೆ. ಎಂದು ಹೀಳಿ, ಪದ್ಧನಯನೆಯು ಕಣ್ಣಿಂದು ಸುರಿಸಿದ್ದು. ಅವನ್ ಹೀಳಿಕಾರಕ ಸಂಗತಿಯನ್ನೂ, ವಿನಯವನ್ನೂ ನೋಡಿ ಮಂಜುಫೋಂಗೊ ಅಳ್ಳಿ ಸರೆದಿದ್ದ ಎಲ್ಲ ಪಾಸಿಯಲಿಗೂ ಬಹುಕ್ಕ ದುಃಖಿತಾಗಿ ಅವರ ಸೇರಗುಗಳು ಅವನ್ನಾಗಿಂದತ್ತೊಮ್ಮೆ ಸ್ವ. ಮಂಜುಫೋಂಗೆಯು ದುಃಖಿಂದಿಂದ ಪದ್ಧನಯನೆಯನ್ನೂ ಕುರಿತು — ಅವನ್, ಪದ್ಧನಯನಾ, ಸಿನ್ನ ದುಃಖವನ್ನು ಶಾಂತನಾಡು. ಸಿನ್ನ ಅಲ್ಲಾಕಿಕ ಸ್ತ್ರೀಯಿರುತ್ತಿಂ. ಸ್ವಲ್ಪದಿನಗಳಲ್ಲಿಯೂ ದೊವರ ದಯಿಂದ ಈಂದು ಸಿನ್ನ ಪತಿಯನ್ನು ಕೂಡುವೇಯಂದು ನಾನು ಲಂಡಿತಾಗಿ ಹೇಳುತ್ತೀಂನೆ. ಗಭ್ರಾಪತಿಯಾದ ಸಿನ್ನ ಮೀಗೆ ತೋಕಪೂರ್ವಾಚಾರವನ್ನು ಸಿನ್ನಿಗ್ಲಿ. ಬಿಡು, ಇನ್ನು ಕಣ್ಣಿಂದು ರಾಕಚೆಡ. ಎಂದು ಹೀಳಿ ಅವಕು ತನ್ನ ಸೇರಿಸಿಂದ ಪದ್ಧನಯನೆಯು ಕಣ್ಣಿಂದುಗಳನ್ನು ಒಲಿಸಿದ್ದು.

ಉರಿತುತ್ತೇ ಸಮನಯಸ್ವರಾದ ಮಂಜುಫೋಂಷಾ—ಪದ್ಧನಯನೆಯರೆ ಸಬ್ಬಿನ್ನ ಹೆಚ್ಚಿತ್ತೇ ಹೋಯಿತು. ಸಿಂಹಕೆ ತುಪಾದರೂ ಪದ್ಧನಯನೆಯು ಬಯಕೆಗಳನ್ನು ಹ್ರಾಣದೂಡುವದರಲ್ಲ ತಕ್ಕಿರನಾಗಿವ್ವನು. ಈ ಪ್ರಕಾರ ರಾಜಪುತ್ರಿಯು ತನ್ನ ಸುಗುಣಗಳಿಂದ ಬಹುಜನರ ಆದರಕ್ಕೆ ಪಾತ್ರಭಾಗಿ, ಸುಖಿಂದ ಕಾಲಹರಣವಾಡುತ್ತಿಲು, ಅವಳಿಗೆ ಸವನ್ವಾಸಗಳು ಹ್ರಾಣವಾಗಿ ಒಳ್ಳೀಂ ಮೂಡುತ್ತದ್ದು ಆಕೆಯು ಗುಡುಮುಗುವನ್ನು ಹೆತ್ತಿಕ್ಕು. ಆಗೆ ಮಂಜುಫೋಂಗೊ, ಸಿಂಹಕೆ ತುಪಿಗೂ ಬಹುಕ್ಕಂತೋಷವಾದಾಲ್ಲಿದೆ, ಕೂಸಿನ ರೂಪವನ್ನೂ, ವಚನಸ್ವನ್ನೂ ನೋಡಿ ಅವರೆಲ್ಲರು ಬೆರಗಾದರು. ಕಮಲಾ ಕ್ಷೇತ್ರದಲ್ಲಿ ಅಳ್ಳಿಯಡಿ ಹೋಲುತ್ತಿದ್ದ ಪುತ್ರನ ರೂಪವನ್ನು ನೋಡಿ, ಪದ್ಧನಯನೆಯು ಆಸಂದಸಾಗರದಲ್ಲ ಮುಳುಗಹತ್ತಿದ್ದಳು. ಜ್ಯೋತಿಷಿಗಳು ಆ ಕೂಸಿನ ಸಾಮುದ್ರಿಕ ಲಕ್ಷಣಗಳನ್ನೂ, ಜನಸಕಾಲದ ಮಂದಿರೆಯನ್ನೂ ನೋಡಿ ಆದಕ್ಕೆ ವಿಕ್ರಮಾರ್ಕಣೆಂದು ಹೆಸರಿಸ್ತಿದುವದಕ್ಕೆ ಹೇಳಿದರು. ವಿಕ್ರಮಾರ್ಕಣು ದಿನದಿನಕ್ಕೆ ಬೆಳೆಯುತ್ತ ಹೋದಂತೆ ಅವನ ಬಾಲಕ್ಕಿಂಡಿಗಳು ತಾಯಿಯಾದ ಪದ್ಧನಯನೆಯು ದುಃಖವನ್ನು ನಾಶಮಾಡುತ್ತ ಹೋದವು.

ಆವು ಮಂಜುಷ್ಠೋಷೆಯ ಮುಂಚೆ ತನ್ನ ಪತಿಯ ಗುಣಗಳನ್ನು ಹೊಗುತ್ತೆ, ಆತನು ವಿಕ್ರಮಾಕ್ರಣ ಬಾಲಕ್ರಿಂಡೆಗಳನ್ನು ಸೋಂಡಲಿಲ್ಲೆಂದು ಯಾವಾಗಲೂ ಮುಂಬಹಡುತ್ತಿದ್ದಳು. ಇತ್ತೀಚೆ ಸಿಂಹಕೇಶವು ಕಮಲಾಕ್ಷನ ಶೋಧಾಧಿವಾಗಿ ಬಯಕ ಯತ್ನಿಸಿದರೂ, ಅದೆಲ್ಲ ಸಿಷ್ಟಲವಾದ್ದರಿಂದ ಆವನು ಕುಂಳಿತನಾದನು.

ವಿಕ್ರಮಾಕ್ರಣ ದಿನದಿನಕ್ಕೆ ಚೊಡ್ಡವನಾಗತ್ತಿದನು, ಆವನ ತೊಂಜಸ್ಸು, ಜಾವಲ್ಲು, ಸೌಂದರ್ಯ ಇವು ಜನರ ಚಿತ್ತವನ್ನು ಆಕರ್ಷಿಸುತ್ತಿದ್ದವು. ಆವನ ಸ್ಥಿಗಿ ಒಂದು ಪರ್ವ ತುಂಬಿತು, ಆವನು ಎರಡು ಪರ್ವದವನಾದನು, ಆವನ ಪರಯಸ್ಸು ನಾಲ್ಕು ಪರ್ವದ್ವಾರ್ಯತು. ಒಂದುದಿನ ಪದ್ಧನಯನೆಯು ತನ್ನ ಮಂದಿರದಲ್ಲಿ ಕುಳಿತುಕೊಂಡಿದ್ದಾಗೆ, ಮಧ್ಯಾಹ್ನದಸಮಯ, ಬಿಸಿಲು ರಣ ಗುಟ್ಟಿ ಸುರಿಯುತ್ತಲ್ಲಿದೆ, ವಿಕ್ರಮಾಕ್ರಣ ಬಳಿಯಲ್ಲಿ ಮಲಗಿಕೊಂಡು ನಿಷ್ಟೆಮಾತುತ್ತಲಿದ್ದಾನೆ, ಸುಂದರವಾದ ಜಾವಳಿಗಳಿಂದಲೂ, ಬಾಲಮೊಡಿಗೆಗಳಿಂದಲೂ ಆವನ ಮುಂಬಹಡುಸುರಿಯುತ್ತಲ್ಲಿದೆ, ತುಂಬಿತನದಿಂದಹುಡಿಯಲ್ಲಿ ಆಡಿದ್ದ ರಿಂದ ಆವನ ಮೈಗೆ ಇಲ್ಲಿಲ್ಲಿ ಧೂಲಿಯು ಹತ್ತಿದೆ, ಆವನ ಆಟದ ಒಡವೆಗಳು ಅತ್ಯೋಂದು ಶತ್ಯೋಂದು ಬಿಡ್ಡವೇ, ಆಡಲಿಕ್ಕೆ ಶಕ್ಕೋಂಡಿದ್ದ ಚಿಕ್ಕ ಧನುಷ್ಯ ಆವನ ಎಡಗ್ರೇಯಲ್ಲಿ ಒಪ್ಪತ್ತಲ್ಲಿದೆ, ಬಲತಂಗ್ರೇಯಲ್ಲಿ ಸಾವಭೋಮ ಚಿನ್ನಗಳು ಸ್ವಷ್ಟವಾಗಿ ಕಾಣುತ್ತಲಿವೆ, ಆವನು ಹೊಜ್ಜಿದ್ದ ಸೂಕ್ಷ್ಮವಾದ ಶಾಲನ್ನು ಕಾಲಿನಿಂದ ಒದ್ದು ಸರಿಸಿದ್ದಾನೆ, ಶಂಧ ಮಲಭನಾದ ಪುತ್ರನನ್ನು ಸಾಭಿಲಾಜೆಯಿಂದ ಎವೆಯಿಕ್ಕೆದೆ ನೋಡುತ್ತಿದ್ದ ಪದ್ಧನಯನೆಯ ಕಣ್ಣಗಳೊಳಗಿಂದ ಎರಡಿಂದರೆ ಎರಡೇ ಆನಂದಬಾಷ್ಟದ ಹೆಸಿಗಳು ಉದುರಿದವು. ಆವು ಮಮತೆಯಿಂದ ಮಗನ ಮೈಮೇಲೆ ಕೈಯಾಡಿಸಿ, ಜಾರಿಹೋದ ಶಾಲನ್ನು ಮೆಲ್ಲನೆ ಮೈಮೇಲೆ ಎಹಿದು ಆನಂದದಭರದಿಂದ—“ವಿಕ್ರಮಾಕ್ರಣ, ನಿನ್ನ ಹಡಿದವರು ಎಣ್ಣ?” ಎಂದು ತಟ್ಟನೆ ನುಡಿದಳು. ಅದೇ ಆಕೆಯ ನುಡಿಯು, ಆಕೆಯ ಕರ್ಣರಂಧ್ರದಾರದಿಂದ ಆಕೆಯ ಹೃದಯವನ್ನು ಪ್ರಮೇಶಿಸಿ ಅಲ್ಲಿದ್ದ ಮುಂಬಾಗ್ನಿಯನ್ನು ಜಾಗೃತಗೊಳಿಸಿತು. ಆ ಆಗ್ನಿಗೆ, ವಿಕ್ರಮಾಕ್ರಣ ರೂಪಸಾದ್ಯಾದಿಂದ ಶವಕ ಸ್ತುತಿಪಟ್ಟಲದ ಮೇಲೆ ಮೂಡಹತ್ತಿದ ಕಮಲಾಕ್ಷನ ಸುಂದರರೂಪವೂ, ಆಸುಂದರರೂಪಕ್ಕೆ ಅಲಂಕಾರ ಭೂತವಾದಂತಹನ ಸದ್ಗುಣಗಳೂ, ಆ ಸದ್ಗುಣಗ

ಇ ತೇಂಜಸ್ಸನ್ನು ವೃದ್ಧಿಗೊಳಿಸುವ ಅದ್ವಿತೀಯವಾದ ಪರಾಕ್ರಮಪ್ರಣ್ಯ, ಆ ರೂಪ—ಗುಣ—ಪರಾಕ್ರಮಗಳಿಗೆ ಉಬ್ಧವಾಗಿ ತಾನು ಅವಸ್ಥಾಪನೆ ಮಾಡಿದ ಲೀಲೆಗಳೂ ಉರವಲವಾಗಿ, ಆ ಅಗ್ನಿಯು ಭುಗಿಭುಗಿಲೆಂದು ಪ್ರಪ್ರಾಲಿಸಿತು. ಆ ದುಃಖಾಗ್ನಿ ಚಾವ್ಯಲೈಯಿಂದ ಆಕೆಯ ಕರುಣಾರಸನ್ವ ಕಾದು ಉಕ್ಕೆಂಬ ಅಶ್ವರೂಪ ದಿಂದ ಹೊರಬೀಳಹೆತ್ತಿತು.

ಸಿರುವಾಚಕರೆ, ಸಾಂಸಾರಿಕರಾದ ನಮ್ಮೆ ವಿಚಿತ್ರ ಸ್ಥಿತಿಯನ್ನು ಮನ ಸ್ವಿನಲ್ಲಿ ತಂದಿರೇನು? ನಮ್ಮೆ ದುರ್ಬಲ ಮನಸ್ಸು ಕ್ಷೇಣದಲ್ಲಿ ಆಸಂದಮಯವಾಗಿ ನೇತ್ರಗಳು ಬಾಷ್ಟುಪೂರಿತವಾದರೆ, ಮತ್ತೊಂದು ಕ್ಷೇಣದಲ್ಲಿ ಅದೇ ಮನಸ್ಸು ದುಃಖಮಯವಾಗಿ ಅವೇ ನೇತ್ರಗಳು ದುಃಖಾಶ್ಚಲಾವಾಗುವವು. ಪದ್ಧನ ಯನ್ನೆಯ ಸ್ಥಿತಿಯಾದರೂ ಹೀಗೆಯೇ ಆಯಿತು. ಆಕೆಯು ಮಗನ ಸುಂದರ ರೂಪವನ್ನು ನೋಡಿ ಆಸಂದಬಾಷ್ಟುಗಳನ್ನು ಉದರಿಸುತ್ತಿರುವಷ್ಟುಗಲ್ಲಿ, ಪತಿಯ ಸ್ವರಣವಾಗಲು, ಆ ಬಾಷ್ಟುಗಳು ಆಶ್ವರೂಪವನ್ನು ಹೊಂದಿದವು. ಹೀಗೆ ಸಾಂಸಾರಿಕರ ಮನಸ್ಸು ಆಗಾಗ್ಗೆ ಕಾಯುತ್ತ ತಂಪಾಗುತ್ತ ಹೋಗುವದರಿಂದ ಅವರು ನುಗ್ಗಾಗುತ್ತಿದ್ದರೂ, ಅವರ ಆ ಕೋಮಲ ಮನಸ್ಸು ಈಶನಿವಿಂತ ಸೃಷ್ಟಿರೂಪವಾದ ರಂಗಭೂಮಿಯಲ್ಲಿ ಚೋಧಪ್ರದವಾದ ಸುಂದರ ನಾಟಕಗಳ ಉತ್ಪತ್ತಿಗೆ ಕಾರಣವಾಗಿರುತ್ತ ದೆಂಬದನ್ನು ಮರೀಯಲಾಗದು. ವಹಾಫಾರತ—ರಾಮಾಯಣಾದಿ ಹೇದತ್ತಲ್ಪರ್ಗಂಥಗಳಲ್ಲಿ ಆ ಕೋಮಲ ಮನಸ್ಸಿನಿಂದಾದ ನಾಟಕಗಳೇ ವರ್ಣಸಲ್ಪಟ್ಟಿವೆ. ಇರಲಿ, ಈಗ ಪದ್ಧನಯನೆಯ ಮನಸ್ಸು ಪ್ರತ್ಯುದರ್ಶನಾಸಂದದಿಂದ ತಂಪಾಗಿ, ಕೂಡಲೇ ಅದು ಪತಿಯ ವಿಯೋಗ ಸ್ವರಣದಿಂದ ಕಾದದ್ದರಿಂದ ಆಕೆಯು ತೀರ ಹಣ್ಣಾದಳು. ಮಧ್ಯಾಹ್ನದ ಬಸಿಲು ರಣಗುಟ್ಟಿ ಸುರಿಯತ್ತಿರಲು, ಆಗ ಆಕೆಯ ಬಳಿಗೆ ಯಾರೂ ಬರುವಂತೆ ಇದ್ದಿಲ್ಲ; ಆದ್ದರಿಂದ ಆಕೆಯು ನಿಶ್ಚಯಕೆಯಿಂದ ಕಣ್ಣೀರು ಸುರಿಸುತ್ತ ತನ್ನ ಕಂದನು ಎಚ್ಚುತ್ತಾ ನೆಂಬ ಅಂಜಕೆಯಿಂದ ಕುತ್ತಿಗೆಯೋಳಿಗೆ ಅಳುತ್ತ—“ಬಾಳಾ, ಏನು ನನ್ನ ದುರ್ಘಟ ವಿದು? ಬಾಲಮಾತಾಂಡನಂತೆ ಇದ್ದ ನಿನ್ನ ಪೋಷಣವನ್ನು ಮಾಡಲಿಕೆ ನಡುವಗಲ ಮಾತಾಂಡನೇ ಸಮರ್ಥನಲ್ಲದೆ, ನನ್ನುಂಥ ತೇಜೋಹೀನಳು ಸಮೇ ಥಳಿ? ದ್ವೇವಹೀನೆಯ ಹೊಟ್ಟೆಯಲ್ಲ ಹೊಟ್ಟಿದ್ದರಿಂದ ನೀನು ಪರದೇಶಿಯಾಗಿ ಬಾಳಜೇಕಾಯಿತಲ್ಲ? ಶಿವ ಶಿವ! ಬಾಳಾ, ನಾನು ನಿನಗೆ ಏನು ಮಾಡುವಹಾ

ಗಿಡ್ಡೆನೆ? ನಿನ್ನ ಯೋಗ್ಯವಾದ ಲಾಲನ ಶಾಲನಗಳನ್ನು ಮಾಡಲಿಕ್ಕೆ ಅಬಲ್ ಯಥಾದ ಸನಗೆ ಸಬಲರ ಸಭಿಯ ಶಂಕಾಯವಿಲ್ಲ; ನಿನ್ನ ಜ್ಞಾನವನ್ನು ಹೆಚ್ಚಿಸಲಿಕ್ಕೆ ನಾನು ಚತ್ವಾಸಿಯಲ್ಲ; ಪಾರುಹಣನ್ನು ಹೆಚ್ಚಿಸಲಿಕ್ಕೆ ನಾನು ಪುರುಷಜ್ಞ; ವೈಭವ ವಹನ್ನು ಹೆಚ್ಚಿಸಲಿಕ್ಕೆ ನಾನು ವೈಭವಹಾಲಿಯಲ್ಲ! ನನ್ನೊಂಧ ತನಿಖಿಕಾರಿಯಾದ ಅಬಲೀಯ ಸದವಾಸದಿಂದ ಸ್ಥಾನ ತೊಂಬಿಸಿಸಿದ್ದಾಗಿಬಂದು. ಹೊಗೂ ಸಿನ್ನ ಪ್ರಕೃತ್ಯಾ ಸೋದರ ಮಾವನೆಂತೆ ಇದೆ ಸಿಂಹಕೆಂತು ರಾಜನು ಸಿನ್ನ ಯೋಗಾಕ್ಷರಮವನ್ನು ತಕ್ಕೊಳ್ಳಲಿಕ್ಕೆ ಸಮುದ್ರಸಿದ್ದಾನೆ. ತಾಯಿ ಯೋಗಿ ಸೋದರನುವಾವನು ಉಳಿಯಲೆಂದು ಇನ್ನರು ಆಡುವದುಂಟು. ಅಂದೆ ಬಳಿಕ ನಾನಿದ್ದು ಮಾಡುವದೆನು? ಬಾಳಾ, ಪಿಕರ್ವಾಕಾರ, ನಿನ್ನ ಕಾಲಗುಣವು ಒಳ್ಳಿಯದಲ್ಲ ಕಂಡೆಯಾ! ಈ ಹತಭಾಗ್ಯಕ್ಕಿಗೆ ಪ್ರಧಮದಲ್ಲ ಆಶ್ರಯಕೊಟ್ಟು ತಾಯಿ—ತಂದೆ ಗಳು ದುಃಖದಲ್ಲ ಮುಖಗಿರುವರು; ಮುಢ್ಣದಲ್ಲ ಆಶ್ರಯಕೊಟ್ಟು ಮೇಘನಾ ದನು ನಾಶವನ್ನು ಹೊಂದಿದನು; ನಾಜ್ಯಯದಿಂದ ಪ್ರಾಣಿಗ್ರಹಣ ಮಾಡಿದ ಕಮಲಾಕ್ಷ ಪ್ರಭುಗಳು ದೊಳಿಷ್ಟುರಾವರು; ಪ್ರಾಣಕ್ಕೆಂತಲೂ ಹೆಚ್ಚಾಗಿದ್ದ ಪ್ರಿಯ ಸವಿಯಾದ ಸುಮಧುರೊಯ್ಯು ಯಾವಾಗಲೂ ತಗಲದೆ ಸೆರಳಿಸಂತೆ ನಿನ್ನ ಬಳಿಯಲ್ಲಿದ್ದಿತ್ತಿರಲು, ಹಾವಿಗೆ ತುತ್ತಿದಳು; ದುಷ್ಟ ಮನಸ್ಸಿನಿಂದ ಹೈಣ ಮಾತ್ರ ನನ್ನ ಸೆರಳಿಗೆ ನಿಂತ ಸಿಂಹನಾದನು ನಾಶವಾದದ್ದಂತು ಇರಲಿ, ಅವನ ಸದವಾಸಮಾಡಿದ ಉಗ್ರವಂಷ್ಯನು ಕೂಡ ನಿನ್ನ ಕೆಟ್ಟು ಕಾಲ ಗುಣದ ಸುಂಕದಿಂದ ನಾಶವನ್ನು ಹೊಂದಿದನು! ಇನ್ನೇನು ಬೇಕು? ಕಂಡಾ, ಈಗೆ ಇನ್ನು ಮಾವನೂ ನೀನೂ ಈ ಪ್ರೇರಣೆಯೇ ಯೋಗದಿಂದ ಕೇಂದಿಗೊಳಗಾದರೆ ಮಾಡುವದೆನು? ಇಷ್ಟು ದಿನ ನೀವಿಭ್ರಂಶ ಸುರಕ್ಷಿತವಾಗಿದ್ದೇ ಸಾಕು. ಇನ್ನು ನಾನು ಪ್ರಾಣಿವಿದುವದಿಲ್ಲ. ಹಡೆದ ತಪ್ಪಿಗಾಗಿ ನಿನಗೆ ಸ್ತುನಿಷಾನ ಮಾಡಿ ಸುವ ಉದ್ದೀಕಣಿಂದ ನಾನು ಇಲ್ಲಿಯವರಿಗೆ ಪ್ರಾಣಧಾರಣ ಮಾಡಿದನು. ಈಗ ನೀನು ಕೈಮುಟ್ಟಿ ಉಣ್ಣಿವಾಗಾದೆ; ಸ್ವಾತಂತ್ರ್ಯವಾಗಿ ಆಡುವಹಾಗಾದೆ; ಸನಿ ಮಾತುಗಳಿಂದ ಜನರ ಮನಸ್ಸನ್ನು ಆಕಷಿಸುವ ಯೋಗ್ಯತೆಯು ನಿನ್ನಲ್ಲಿದೆ; ನಿನ್ನ ರೂಪ-ಪ್ರತಾಪಗಳನ್ನು ನೋಡಿದ ಮಾತ್ರದಿಂದ ಜನರು ನಿನ್ನಾದೀನ ವಾಗುತ್ತಾರೆ. ಇನ್ನೇನು ಬೇಕು! ಬಾಳಾ, ಸಾಕು, ನಾಲ್ಕು ವರ್ಷ ನನ್ನ ದುಃಖವನ್ನು ಮರೆಯಿಸಿ, ನಿನ್ನ ಸುಂದರವಾದ ಜಾವಳಗಳನ್ನು ಸರಿಮಾಡುತ್ತು

ಮೊಲೆಯುಣಿಸುವಾಗ ಪ್ರಸನ್ನವದನಾಗಿ ನನ್ನ ಮೋರೆಯನ್ನು ಸೇರಿ
ಆಕಸ್ಯಾತ್ಮಗಿ ಮೊಲೆಯುಣ್ಣಿವದನ್ನು ಬಿಟ್ಟು ನಕ್ಕ ನನ್ನನ್ನು ಧನ್ಯಜಾಗಿ
ಮಾಡಿದೆ! ಇನ್ನು ನಾನು ಜೀವದಿಂದಿರುವದು ಎಷ್ಟು ಮಾತ್ರವೂನ್ನಾಯ್ದುವೆಂಬ
ಸಿಯವತಿಯ ವಿಯೋಗದಲ್ಲಿ ಜೀವದಿಂದಿರುವದು ಸತೀಧಮಕ್ಕೆ ಗೊಣವಾಗಿ
ರುವದು. ನಿನ್ನಂಥ ತೇಂಜಪ್ಪಿಯು ನನ್ನ ಉದರವಲ್ಲಿ ಜಸಿದ್ದೇ ನನ್ನ ಸ್ತ್ರೀಜನ್ಮಣಿ
ಸಾರ್ಥಕತೆಯು! ತೇಂಚೋವಿಕೇವದಿಂದ ನೀನು ಜಗತ್ತಿನಲ್ಲಿ ಪ್ರಕಾಶಮಾಡಿ
ನಾಗು. ಸಹೇಳನು ನಿನಗೆ ಉದ್ದಂಜವಾದ ಆಯುಷ್ಯವನ್ನೀಂಯಲಿ- ಈ ಲೇಖ
ಕದಲ್ಲಿಯ ನನ್ನ ಕೆಲಸವು ಇಂದಿಗೆ ಮುಗಿದಂತಾಯಿತು.

ಆ ಮೇರೆಗೆ ಪಡ್ಡನಯನೆಯು ಶೋಕಮಗ್ನಿಳಾಗಿ ಕಣ್ಣಿಂದ ಮುರಿಸುತ್ತೆ
ಮಗನ ಮುಖವನ್ನು ಸ್ತೋಡುತ್ತ ಕುಳಿತಿರಲು, ಪ್ರಕರಾಕ್ರಿಸು ಒಂಮ್ಯುಂಡುತ್ತೆ
ಮೈಂ “ಅಪ್ಪಾ, ಅಪ್ಪಾ,” ಎಂದು ಕನಕರಿಸುತ್ತ ಎದ್ದು ಕುಳಿತುಕೊಂಡನ್ನು
ಅವನು ತಾಯಿಯನ್ನು ಕುರಿತು—ಅಪ್ಪಾ, ಇನ್ನು ಸುಮ್ಮಾನಾಗು, ಅಳಬೀಡು
ನಾನು ಆ ಹುಲಿಯನ್ನು ಕೊಂಡು ಬಂದೆನು; ಇನ್ನು ಮೇಲೆ ಅದು ನಿನ್ನನ್ನು
ತಿನ್ನುವದಿಲ್ಲ. ಅಪ್ಪನು ಎಲ್ಲಿ ಇದ್ದಾನೆ? ಆತನಿಗೆ ಆ ಹುಲಿಯನ್ನು ತೋರಿಸು
ತ್ತೀಂನೆ; ಅನ್ನಲು, ಪಡ್ಡನಯನೆಯ ದುಃಖವು ಒತ್ತರಿಸಿ ಬಂದಿತು. ಆಕೆಯೂ
ಮಗನನ್ನು ಬಿಗಿಯಾಗಿ ಅಪ್ಪಿಕೊಂಡು ಮೊಲೆಯುಣಿಸಹತ್ತಿ ತಲೆಯಮೇಂದ್ರಿಯಾಡಿಸುತ್ತು—ಕಂಡಾ, ದೈವಪ್ರೀಸೆಯಾದ ನಾನು ನಿನ್ನ ಲೀಲಿಗಳಿಗೆ
ಲುಭ್ಧಿಳಾಗಿ ಪ್ರಾಣಧಾರಣ ಮಾಡಲಿಯಾ, ಅಧವಾ ಸತೀಧಮ-ವನ್ನನುಸರ್ಪಿ
ಪ್ರಾಣತ್ವಾಗಮಾಡಲಿಯಾ, ಹೇಳಿ; (ದುಃಖದಿಂದ ಕುತ್ತಿಗೆಯ ಶಿರಗಳು
ಬಿಗಿದು) ಬಟ್ಟಿಗೆ, ನನ್ನ ಪರಿಣಾಮವು ನೆಟ್ಟಿಗಿಲ್ಲ. ಎಲೆಪ್ಪ ದುದ್ದೀರ್ಪವಹೇ
ಹಿಂಗ ಸೀನು ನೂಲಿನಿಂದಕುತ್ತಿಗೆಯನ್ನು ಕೊಯ್ದುವರೆಕ್ಕಿಂತ, ತೀಕ್ಷಣಾವಾಜು
ಖಡ್ಡದಿಂದ ಒಮ್ಮೆಲೆ ನನ್ನ ಶಿರಸ್ಸನ್ನು ಯಾಂಸಬಾರದೆ! ಯಾಕೆ ನನ್ನನ್ನು
ಇಷ್ಟುಗೊಳಿಸುತ್ತಿ? ಸಿನಗಾವರೂ ನಾನು ಇಷ್ಟು ಯಾಕೆ ಹೇಳಿಕೊಳ್ಳಿ
ಬೇಕು? ಇಷ್ಟು ದೃಷ್ಟಿಸಿದ್ದರೂ ಯಾಕೆ ತಾಕಬೇಕು? ಎಳ್ಳೆ ಕುಡ್ಡನಯನೇಡಿ
ಸಾಕು; ಇನ್ನು ಸಿನ್ನು ಮರುತ್ತನವು ಸಾಕು. ಮೋರಣಾರಕ್ಕೆ ಒಳಗಾರಿ
ಬೇಡ. ಪ್ರಾಣತ್ವಾಗದ ವಿಷಯಾಗಿ ಸಿನ್ನು ಮಗನನ್ನು ನಾಷ್ಟಿಯಾಗಿ ಇಷ್ಟು
ಪ್ರತಿಜ್ಞೆಯನ್ನು ಮಾಡಿಬಿಡು, ಎಂದು ನುಡಿದು, ಆ ಸತ್ಯಾರ್ಥಿಯು ಪ್ರತಿಜ್ಞೆ

ಅಮ್ಮನ್ನು ಉಚ್ಛೃತಿಸುತ್ತಿರಲು, ಒಬ್ಬ ಮಹಿಯು ಅಕಾಶಾತ್ಮಾಗಿ ಆವಳಿದುಗೆ ಇಡು ನಿಂತನು!

ಪದ್ಧನಯನೆಯ ಮನಸ್ಸು ಚೋಕಾಗ್ನಿಯಿಂದ ಕಾದು ನಿದೋಽವಾಗಿತ್ತು, ಪುಣ್ಯರಾತೀಯಂತೆ ಇದ್ದ ಆ ಬ್ರಹ್ಮಾರ್ಥಿಯ ಅಕಾಶಾದ್ವರ್ಣನದಿಂದ ಆ ಜ್ಞಾನೋಽವ ಮನಸ್ಸಿನಲ್ಲಿ ಕೂಡಲೇ ಅನಿವಾರ್ಯವಾದ ಭಕ್ತಿಯು ಉತ್ತನ್ನವಾಗಿತು. ಪರಲೋಕಹೊಂದಿದ ಸದ್ಗುರುವಾದ ಕರ್ಣಿಂಜಲಿಯಿಂದ ಪ್ರತ್ಯೇಕ ಅಮರಿಗೆ ನಿಂತುಕೊಂಡಿರಲು, ಪದ್ಧನಯನೆಯು ಎನೆಯಿಕ್ಕದೆ ಸೋಂಡುತ್ತ, ವಿಕ್ರಮಾರ್ಕಣಂತೆ ಮಹಿಯು ಚರಣಕ್ಕೆ ಕಡವಿದು. ಆ ಪುಣ್ಯವಂತಕ್ಕು ಈನೂ ಮಹಿಗೆ ಸಾಷ್ಟಾಂಗ ಸಮಸ್ತಾರ ಮಾಡಿ ಕೃಜೋಂಡಿಸಿ ಎದ್ದು ಹಂತಕೊಳ್ಳಲು, ಮಹಿಯು ವಿಕ್ರಮಾರ್ಕಣ ತಲೀಯ ಮೇಲೆ ವರದಹಸ್ತವ ಇತ್ತಿಲ್ಲ, ಪದ್ಧನಯನೆಯನ್ನು ಸಂತ್ತೀಸಿ ಸೇತ್ತಿಯನ್ನು ಮೂಸಿಸೋಡಿ— ವಶ, ನಿನ್ನ ದುಃಖದಕಾಲವು ಮುಗಿಯುತ್ತ ಬಂದಿರಲು, ಪುಣಿತಾಗದ ಯಾಗ ಪ್ರತಿಜ್ಞೆಯೇಕೆ? ಜಾಗರೂಕಾಗು. ನಿನ್ನ ಪತಿಯು ಸುರಕ್ಷಿತವಾಗಿ ಇನ್ನೇ. ಸೀನು ವ್ಯಾಣಿತಾಗವಾಡಿ ಆತನನ್ನು ದುಃಖಸಾಗರದಲ್ಲಿ ದೂಡಬೇ ಇತ್ತಿತ್ತೀಯಾ? ನನ್ನ ಭವಿಷ್ಯವಚನದಲ್ಲಿಯೂ ನಿನ್ನ ಅವಿಶ್ವಾಸವೇ? ಸತ್ಯ ಮಿದ ಸಂಕಟಪರಂವರೀಗಳನ್ನು ನೀಗಿ ಶುಭ ಸತ್ಯಶಾಲಿಗಳಾಗಿ ಉಳಿದವರ ಹೀಗೆಯೇ ಈ ಜಗತ್ತಿನಲ್ಲಿ ಹೊಳೆಯುವದು. ವಾಂಡವರನ್ನು ಸೋಂಡು, ಕುಡ್ಡೆಂದ್ರನನ್ನು ಸನಸ್ಪ ಮಾಡಿಕೊ, ಇತ್ತಿತ್ತ ಕಲಿಯುಗದಲ್ಲಿ ಆಗಿಹೋದ ಕಂಪಣುಷ್ಠನ ಚರಿತ್ರವನ್ನು ಪರಿಶೀಲಿಸು. ಇನ್ನು ಸೀನು ದುಃಖಕ್ಕೆ ಇಂಬು ನೊಡಬೇಡ, ಶಾಂತಚಿತ್ತಾಗು. ಆಗುವದೆಲ್ಲ ನಿನ್ನ ಹಿತಕ್ಕೇ ಆಗುತ್ತದೆಂದು ಅಂತ್ಯಯಾಗಿ ನಂಬು. ನಿನಗೆ ಹಲವು ದುಃಖದ ಪ್ರಸಂಗಗಳು ಒದಗಿದ್ದು ಇಬ್ಬವು; ಆದರೆ ಆ ಪ್ರಸಂಗಗಳಲ್ಲಿಲ್ಲ ಪರಮೇಶ್ವರನು ನಿನ್ನನ್ನು ರಕ್ಷಿಸಿ ಕೈಳ್ಳಾಳಮಾಡುತ್ತ ಲೇ ಬಂದಿರುವದನ್ನು ಮರಿತು ಕೃತಫ್ಳಾಳಾಗಬೇಡ. ಪುಣಿತಾಗವು ಕೃತಫ್ಳಾತೆಯ ಲಕ್ಷಣವಲ್ಲವೇ? ಇರಲಿ, ಆದ್ದು ಒಳಿತಾಗುತ್ತು. ನಿಮ್ಮಂಥ ಶುದ್ಧಾಂತಃಕರಣದ ಪುಣ್ಯಶಾಲಿಗಳಿಗೆ ದೋಷಕೊಡುವ ಶಾದರೂ ಅವರಾಧವೆಂದೇ ತಿಳಿಯಬೇಕು. ಸೀನು ಪುಣಿತಾಗಕ್ಕೆ ಸಿಧಾಳಾ ಇದಿದ್ದರೆ ನಾನೆಲ್ಲಿ ನಿನಗೆ ದರ್ಶನಕೊಡುತ್ತಿದ್ದೇನು? ನಿಮ್ಮಂಥ ಸದ್ಪಕ್ತರನ್ನು

ಷವಾಧಾನಗೊಳಿಸುವದಕ್ಕಾಗಿಯೇ ಪರಮೇಶ್ವರನು ಪ್ರಸಂಗಕ್ಕೆ ತತ್ತ್ವಂತೆ ಹಲವು ರೂಪಗಳಿಂದ ಪ್ರಕಟಿವಾಗಿರುವನು. ದೌರ್ವಾದಿಯ ಪಾತ್ರವಹಣದ ಕಾಲದಲ್ಲಿ ಗುಪ್ತವಾಗಿ ಇತನು ಆ ಪತಿಪ್ರತೀಯ ಬೆನ್ನುಕಟ್ಟಿ ನಿಲ್ಲಬೇಕಾ ಯಿತು; ಧರ್ಮರಾಜನು ಯಜ್ಞವಾಡಿ ಅಭಿವ್ರಾನಪಟ್ಟು ಆಜ್ಞಾನಕ್ಕೆ ಒಳಗಾಗುತ್ತಿರಲು, ಆ ಭಗವಂತನು ಮುಂಗಲಿಯಾಗಿ ಅವನ ಆಜ್ಞಾನವನ್ನು ದೂರವಾಡಬೇಕಾಯಿತು; ಆಜ್ಞಾನನ ಅನುತಾಪವನ್ನು ದೂರವಾಡಲಿಕ್ಕೆ ಇತನು ವಿರಾಟರೂಪವನ್ನು ಪ್ರಕಟಿಸಬೇಕಾಯಿತು; ನಾಮದೇವನ ಸಿದ್ಧಸ್ಥಿತಿಯನ್ನು ನಾ ಪಿಸುವದಕ್ಕಾಗಿ ನಾಯಿಯಾಗಬೇಕಾಯಿತು. ದಶಾವತಾರಗಳಾದರೂ ಭಕ್ತರ ಉದ್ಘಾರಕ್ಕಾಗಿಯೇ ಭಗವಂತಸಿಂದ ಎತ್ತಲ್ಪಟ್ಟಿಪ್ಪದುವವು. ಈದಬಳಿಕ ದೇವರನ್ನು ಮನಸ್ಸಿಗೆ ಬಂದರಾಗೆ ಕುಣಿಸುವ ಸತ್ಪರಾಲಿಗಳು ಸಿಮ್ಮಂಧ ನಿಮ್ಮಲಾಂತರಕರಣದ ಸದ್ಗೃಹಲ್ಲದೆ ಮತ್ತೆ ಯಾರಿರುವರು? ವತ್ಸ, ನನ್ನ ಮಾತನ್ನು ಮರಿಯಬೇಡ, ಸನ್ನ ದುಃಖಿದಕಾಲವು ಮುಗಿಯುತ್ತು ಬಂದಿರುವದೆಂದು ಇನ್ನೊಮ್ಮೆ ಹೇಳುತ್ತೀನೆ. ಏಂ, ವಿಕ್ರಮಾಕ್ರಸು ಹಿನ್ನಿ ದಿದ್ದಾನೆ, ಆತನಿಗೆ ಅಟ್ಟಿಸಿದ ಹಾಲು ಕೊಡು, ಎಂದು ಹೇಳುತ್ತಿರಲು, ಆತ್ಮಕೊರಗೆ ಮಂಜುಫೋಷೆಯು—ದೇವಿ, ಪದ್ಮಸಯನನೆ, ಏನು ಮಾಡುತ್ತೀರೆ, ಎಂದು ನುಡಿಯುತ್ತ ಹಸನ್ನುಯಿಯಾಗಿ ಅಲ್ಲಿಗೆ ಬಂದಳು. ಅಷ್ಟರಲ್ಲಿ ಯಷಿಯು ಅಂತರ್ಧಾನವನ್ನು ಹೊಂದಿದ್ದನು! ಆ ಯಷಿವಯನ ಅಶ್ವಯರ್ ಕರವಾದ ಅಂತರ್ಧಾನದ ಸಂಗಡ ಪದ್ಮಸಯನೆಯ ದುಃಖದ ಅಂತರ್ಧಾನವೂ ಆಯಿತು!!



೧೬ ನೇಯ ಪ್ರಕರಣ .

ಕ್ಷಯಾಸಿದ್ಧಿ .



ಈ ಮೇರಿಗೆ ಕ್ಷಯಾಸಿದ್ಧಿ ಮಿಂಚಿಹೋದ ಅವಾನುವಕ್ಕಾತಿಯಿಂದ ಪದ್ಮನಯನೆಯನೆಯ ದುಃಖವು ಅಳಿದುಹೋಗಿ, ಆಕೆಯು ತನ್ನ ಬಳಗೆ ಪ್ರೀತಿಯಿಂದಬಂದ

ಮಂಜುಫೋಂಫೇಯನ್ನು ಆದರಿಸಿದಳು. ಹಾವ! ಮಂಜುಫೋಂಫೇಗೆ ಯಾವ ಸಂಗತಿಯಾಗಿ ಗೊತ್ತಾಗಲಿಬ್ಬ. ಆಕೆಯು ಒಳಗೆ ಬಂದಪ್ಪನ್ನು ನೋಡಿದಕೂ ಡಲೆ ದಿಟ್ಟನಾದ ವಿಕ್ರಮಾರ್ಕಣಿನು ದುಡುದುಡು ಓಡಿಹೋಗಿ ಆಕೆಯನ್ನು ತಪ್ಪಿ ಕೊಂಡದ್ದಲಿಂದ ಅನ್ನವಿಚಾರಗಳಿಗೆ ಆಕೆಗೆ ಆಸ್ತುದ್ದವನೇ ಉಳಿಮಲಿಬ್ಬ. ಆ ಸರಕ ಹೃದಯದ ಮಂಜುಫೋಂಫೇಯು ವಿಕ್ರಮಾರ್ಕಣನನ್ನು ಎತ್ತಿ ಎದೆಗನಚಿ ಕೊಂಡು, ಪ್ರೀತಿಯಿಂದ ಮುದ್ದಿಟ್ಟು ಮೂಢ್ಣಾರ್ಥಾಳಿಪಾರಾಮತ್ತೆ ಬಂದು ಕುಳಿತುಕೊಂಡಳು. ಇವನ್ನು ನೋಡಿ ಪದ್ಧನಯನೆಯು ಗಂಡುದಕಂತೆಯಾಗಿ ಕೃತಜ್ಞತೆಯಿಂದ—ಸಮೀಕ್ಷೆ, ಮಂಜುಫೋಂಫೇ, ನಮ್ಮ ಶಾಯಿ ಮಕ್ಕಳವೇಲು ನಿನ್ನ ಲೋಭವೇಷ್ಟುವ್ವಾ!ಹಡೆದಮಕ್ಕಳನ್ನು ಕೂಡತ್ತಾಪರಿಪ್ರೀತಿಸುವವರು ವಿರಲ! ನಿನ್ನ ಈ ಸರಳ ಹೃದಯಕ್ಕಾಗಿ ಇನ್ನು ವರ್ವತ್ತಾರ್ಥಾಳಿಂಬುವದರೊಳಗೆ ನನ್ನ ವಿಕ್ರಮಾರ್ಕಣನಂಥ ಮಗನು ನಿನಗೆ ಹುಟ್ಟುವನು—ನಿಶ್ಚಯವಾಗಿ ಹುಟ್ಟುವನು, ಎಂದು ತಟ್ಟನೆ ನುಡಿದಳು. ಇದನ್ನು ಕೇಳಿ ಮಂಜುಫೋಂಫೇ ಪರಮಾನಂದವಾಗಿ, ಆಕೆಯು—ಆಕ್ಷಾ, ನಿನ್ನಂಥ ಸತ್ಯಶಿಳೆಯಾದ ಸತಿಯ ಆಶೀರ್ವಾದವು ಸುಖಾಗುವದೆ? ಆಗಲೆಮಾತ್ರ, ನಿನ್ನ ಬಾಯಿಹರಿಕೆಯಿಂದ ನಮ್ಮ ಕುಲಕೋಟಿಯು ಉಧ್ಯಾತವಾಗಲಿ! ನಾವು ದಂಪತ್ತಿಗಳು ಸಂತತಿಯಾಗಿದ್ದಿಂದ ಅಸಮಾಧಾನಪಡುತ್ತಿರಲು, ನಮ್ಮನ್ನು ಸಮಾಧಾನಗೊಳಿಸುವದಕ್ಕಾಗಿಯೇ ಮರಾ ಸತಿಯಾದ ನೀನು ಶ್ರಕಟವಾಗಿರುತ್ತೀ, ಎಂದು ಅಭಿನಂದಿಸಿದಳು. ಶ್ರೀ ಗುರುದರ್ಶನದಿಂದ ಚೈವೀಭಾವನನನ್ನು ವಹಿಸಿದ್ದ ಪದ್ಧನಯನೆಯ ಆಚಿಂತ್ಯವಾದ ಭವಿಷ್ಯವಾಣಿಯು ಸುಖಾಗಲಿಬ್ಬ. ವರ್ವತ್ತಾರ್ಥಾಳಿ ತುಂಬುವದರೊಳಗೆ ಮಂಜುಫೋಂಫೇಯಿಂದ ರವಿವರ್ವನನು ಜನಿಸಿ, ಪದ್ಧನಯನೆಯಲ್ಲಿದ್ದ ಆವಳಭಕ್ತಿ—ವಿಶಾಸಗಳನ್ನು ಹೇಳಿಸಿದನು. ಸಿಂಹಕೇಶವಿನ ರಾಜ್ಯಗೃಹವು ರವಿವರ್ವನ ಅಸಿಮಿತ್ತ ರಾಸದಿಂದ ತಲಂಕರಿಸಲ್ಪಟ್ಟಿತ್ತು!

ಸ್ವಿರುವಾಚಕರೇ, ವಿಕ್ರಮಾರ್ಕಣ—ರವಿವರ್ವನ—ರಾಜಯವ ತನಂದವಲ್ಲ ನಾವು ಕಮಲಾಕ್ಷ—ಸುನುತಿಗಳನ್ನು ಮರೈತುಟಟ್ಟಿಸ್ತು. ಸುಮಸುವವರನ್ನು ನೋಡಿ ಸಮಾಧಾನಪಡುವದಕ್ಕಿಂತ, ಅಳುವವರ ಕಳ್ಳಿ ಒಂಸಲಿಕ್ಕೆ ಮಾನು ಷಯನ ಮನಸ್ಸು ಮೆಚ್ಚುವದು ನಾಷ್ಟಾವಿಕವು. ದಾಡೆಯಾಗಿ, ಆ ನೂತನ ಮತ್ತು ಗತಿಯು ಏನಾಯಿತೆಂಬವನನ್ನು ವಿಚಾರಿಸುವಾ, ಪದ್ಧನಯನೆಯನ್ನು

ಹುಡುಕುವದಕ್ಕಾಗಿ ಶಿವಾಲಯದಿಂದ ಹೊರಟ ಆವರು ಹೆಲವು ದೇಶಗೆ ಇನ್ನೂ, ಅರಣ್ಯಗಳನ್ನೂ, ಪರ್ವತಗಳನ್ನೂ ತಿರುಗಿ ತಿರುಗಿ ದಣಿದರೂ ಪದ್ಮೇ ನಯನೆಯ ಶೋಧವಾಗಲಿಲ್ಲ. ಆಗ ಆವರು ತಮ್ಮೊಳಗೆ—ನಮ್ಮಿಂದ ಇದುವರೆಗೆ ರಾಜಪುತ್ರಿಯ ಶೋಧವಾಗಲಿಲ್ಲ. ಆವಳೀನು ಮರಣಹೊಂದಿದಳೋ, ಜೀವದಿಂದಿರುವಳೋ ತಿಳಿಯದು. ಏನೇ ಆಗಿರಲಿ, ಆವಳ ಗೊತ್ತು ಹತ್ತುವ ವರಿಗೆ ನಾವು ಪ್ರತಿಷ್ಠಾಗಿಯೇ ಇರತಕ್ಕಾದು. ಈಗ ನಾಲ್ಕು ವರ್ಷ ತಿರುಗಿದೆನ್ನ. ಪಟ್ಟಣಗಳು ಉಳಿಯಲಿಲ್ಲ, ಹಳ್ಳಿಗಳು ಉಳಿಯಲಿಲ್ಲ, ಅರಣ್ಯ ಪ್ರದೇಶಗಳು ಉಳಿಯಲಿಲ್ಲ. ಇನ್ನು ಮೇಘನಾದನ ರಾಜಧಾನಿಯಾದ ಶೋಳಿತಪುರಕ್ಕೆ ಹೋಗಿ ಹುಡುಕುವದೊಂದು ಉಳಿದದೆ. ರಾಕ್ಷಸರು ಬಹು ಪೂರ್ಯಾವಿಗಳು. ಮೇಘನಾದನನ್ನು ಕೊಂಡ ಸೇಡಿಗಾಗಿ ಆವರು ಪಚ್ಚನಯ ಸೆಯನ್ನು ಅವಹರಿಸಿ ಒಯ್ದಿದ್ದರೂ ಒಯ್ದಿರಬಹುದು; ಅದ್ದರಿಂದ ಒಂದು ಹಡಗನನ್ನು ಗೊತ್ತು ಮಾಡಿಕೊಂಡು ಸಿಂಹಲದ್ವಿಪಕ್ಕೆ ಹೋಗತಕ್ಕಾದು, ಎಂದು ಯೋಚಿಸಿ, ದಕ್ಷಿಣಾಭಿಮುಖವಾಗಿ ಆವರು ಮಾರ್ಗವನನ್ನು ಕ್ರಮಿ ಸತ್ಯೋಗಿದರು.

ಒಂದಾನೋಂದು ದಿವಸ ಆ ತರುಣರು ಮಾರ್ಗಶ್ರೀನುದಿಂದ ಬಳಲಿ ಮಧ್ಯಾಹ್ನಹ್ಯಕ್ಕೆ ಒಂದು ಸರೋವರದ ತೀರವನ್ನು ಹೊಂದಿದರು. ಅಲ್ಲಿಯ ಅಪೂರ್ವ ಸೃಷ್ಟಿಸೋಂದಯ್ವ ಆವರ ಮನಸ್ಸನ್ನು ಎಳಕೊಂಡಿತು. ಸರೋವರದ ತೀರದ ವಿಶಾಲವಾದ ಆಲದಮರಕ್ಕೆ ಮುಟ್ಟಿದ್ದೇತಡ, ಆವರು ತಮ್ಮ ಗಂಟುಗ ದಟಿಗಳನ್ನು ಗಿಡದಬುಡದಲ್ಲಿಟ್ಟು ಉಸ್ಕೀಂದು ಕುಳಿತುಕೊಂಡರು. ಪರಸ್ಪರರ ಮುಖಾವಲೋಕನದಿಂದ ಇಬ್ಬರ ಅಂತಃಕರಣಗಳು ಒಮ್ಮೊಂದೊಮ್ಮೆ ಉಕ್ಕಿಂಬಂದವು. ಅವರು ಆತ್ಮಸಂಯಮನ ಮಾಡಿದ್ದರೆ, ಇಬ್ಬರ ಕಣ್ಣಗಳಿಂದಲೂ ಸೀರು ಸುರಿಯತಕ್ಕವೇ; ಈ ಆಕಸ್ಮಿಕ ಮನೋವಿಕಾರದ ಉತ್ತರ್ವಿಯ ಕಾರಣ ವನನ್ನು ಮನಸ್ಸಿನಲ್ಲಿ ಶೋಧಿಸುತ್ತ ಆವರಿಬ್ಬರು ಕೆಲಹೊತ್ತು ಸರೋವರವನ್ನು ಸೋಂಡುವವರಂತೆ ಸುಮ್ಮನೆ ಕುಳಿತುಕೊಂಡರು. ಬರಬರುತ್ತ ಸುಮತಿಯ ಮುಖಮುದ್ರೆಯು ಗಂಭೀರವಾಗಹತ್ತಿತು. ಕಮಲಾಕ್ಷಣ ತನ್ನ ಹೃದ್ದತ ವನನ್ನು ಹೊರಗೆಡವಲು ಆತುರಪಡಹತ್ತಿದನು. ಈ ಸ್ಥಿತಿಯಲ್ಲಿ ಕೆಲಕಾಲವು ಕ್ರಮಿಸಿದವೇಲೇ ಕಮಲಾಕ್ಷಣ ಸುಮತಿಯನ್ನು ಕುರಿತು—ಸನ್ಧಾನ

ನೀಯನಾದ ಮಿತ್ರನೇ, ನಿಸ್ಮಹನಾದ ಸೀನು ರಾಜಪುತ್ರಿಯ ಸಲುವಾಗಿ ಶ್ರಮಂ
ಪಡುವದನ್ನು ನೋಡಿ ನನಗೆ ಬಹಳ ಅಸಮಾಧಾಸವಾಗುತ್ತಿದೆ. ವಿಷಯವಾಸು
ಕ್ಷರಾದ ನಮ್ಮ ಸಮಾಜದಿಂದ ಸ್ಥಾನ ತಪ್ಪೆಯೆನ್ನು ಬಿಟ್ಟು ಸಾಮಾನ್ಯ
ರಂತೆ ದೊಳಕ್ಕೆ ಒಳಗೊಂಡಿ! ಪಡ್ಡನಯನೇಯ ಕೊಢರಾವಾದ ಉಂಟಾಗಿಯು
ನಿನ್ನ ಈಶ್ವರ ಚಿಂತನವನ್ನು ಬಿಡಿಸಿತು. ಸಿನ್ನ ಸಮಾಂದ ಸ್ಥಿತಿಗೆ ಭಂಗ
ವನ್ನು ತರುವವಾದರೂ ಒಂದುಬಗೆಯು ಅವರಾಧವಾಗಿಯೇ ನನಗೆ ತೋರು
ತ್ತದೆ. ನೋಡಿದೆಯಾ! ಸತ್ಯಂಗದ ಯೋಗದಿಂದ ಸಿಂಗನಾದ ಸೀನು,
ಮೋಹರೆಹಿತನಾಗಿ ರಾಂತಚಿತ್ತನಾಗುವದನ್ನು ಬಿಟ್ಟು, ಸಾಂಸಾರಿಕರಾದ
ನಮ್ಮ ಶಳವಿಗೆ ಬಿಂದು ತೊಲುತ್ತಿರುವೆ! ನಿನ್ನನ್ನು ಈ ತಾಪಕ್ಕೆ ಗುರಮಾಡಿದ್ದ
ಕ್ಷಾಗಿ ಪರಮೇಶ್ವರನ ದಂಡನೆಗೆ ಯಾಗು—ಯಾರು ಗುರಯಾಗುವವೇಂ್ಬೂ ಪಡ
ಮೇಶ್ವರನೇ ಬಲ್ಲ! ವಿಷವಯಾರ, ಇಲ್ಲಿಗೆ ಪಡ್ಡನಯನೆಯ ಕೊಢವು ಸಾಕು;
ಇನ್ನು ಅಯಾಸವಡಬೊಡ. ಸೀನು ಯಂತ್ರೇಜ್ಞವಾಗಿ ರೋಗ. ಪಡ್ಡನಯ
ನೆಯ ಅಗಲುವಿಕೆಯ ಕಚ್ಚು ನನ್ನ ಹೃದಯದಲ್ಲಿ ಹೊತ್ತುತ್ತಿರುವದಿಂದ
ನಾನುಭ್ರಮಿಸ್ತೆನಂತೆಕ್ಕಿತ್ತ ಶಲೆದಾಡಿ ಕಡೆಗೆ ನಾಶಮೊಂದುವೆನು. ನಮ್ಮಂಥ
ಮೋಹಪರವಶರಿಗೆ ಇಂಥ ಶಿಕ್ಷೆಯಾಗುವದು ನಾಜ್ಯಯವು, ಎಂದು ನುಡಿದನು..

ಕಮಲಾಕ್ಷನ ಮಾತುಗಳನ್ನು ಕೇಳಿ ಸುನುತ್ತಿಯು—ರಾಜಕುತ್ತಾ, ಸಿನ್ನ
ಮಾತನ್ನು ನಾನು ಅಲ್ಲಿಗಳಿಯಲಾರೆನು. ಸಿನ್ನ ಅನುಭವನನ್ನು ಸೀನು
ಹೇಳುತ್ತೀ. ಅನುಭವಕ್ಕೆ ಬಾರದ ದೊಡ್ಡ—ದೊಡ್ಡ ವೇದಾಂತದ ಮಾತು
ಗಳನ್ನು ಅಡುವದೂ, ಕೇಳುವದೂ ವಿಕಲ್ಪಕ್ಕೆ ಕಾರಣವು. ಸೀನು ಹೌಳಿದಂತೆ
ಸತ್ಯಂಗ ಮಾಡುವದೂ, ಈಶ್ವರನಲ್ಲಿ ಮನಸ್ಸನ್ನಿಡುವದೂ, ವಿಷಯದ ಒಲೆಗೆ
ಸಿಲುಕದಿರುವದೂ ಹಿತಕರವು; ಆದರೆ ಪ್ರಂಗಣವದಿಂದ ಮಹಾತ್ಮರೂ ಕೂಡ
ದುಷ್ಪರ ನೆರಳಿಗೆ ಹೊಗಬೇಕಾಗುವದು, ಈಶ್ವರನಲ್ಲಿದ್ದ ಮನಸ್ಸನ್ನು ಆನ್ಯ
ಉಪಾಧಿಯಲ್ಲಿ ಸೇರಿಸಬೇಕಾಗುವದು, ವಿಷಯದ ಒಲೆಗೆ ಬೀಳಬೇಕಾಗುವದು.
ವಿಚಾರಮಾಡು; ಭಿಂತ್ರು—ದೊಡ್ಡಾದಿಗಳು ದುಯೋಧನನ ಸಂಗವನ್ನು
ಯಾಕೆ ಮಾಡಿದರು? ತ್ರಿಂ ರಾಮುದಾಸನಾಷ್ಟಮಿಗಳು ತಮ್ಮ ಈಶ್ವರಚಿಂತನದ
ಲ್ಲಿಯೇ ಇರದೆ ಆಗಾಗೆ ರಾಜಕರಣಿಗಳು ಯಾಕೆ ಸೇರುತ್ತಿದ್ದರು? ತ್ರಿಂ ಶಂಕ್ರ
ರಾಜಾಯರು ಅವರಕರಾಜನ ರಾಜೀವರ ವಿಲಾಸದ ಒಲೆಗೆ ಯಾಕೆ ಸಿಕ್ಕಿರುವೀ

ಇವರೆಲ್ಲರೂ ಸದುದೈಶದಿಂದಲೇ ಆಗಲಿ, ಅಡ್ಡಮಾರ್ಗವನ್ನು ಹಿಡಿದದ್ದಕ್ಕಾಗಿ ತಾವಪಡಲೇಬೇಕಾಯಿತು; ಆದರೆ ಆ ತಾಪವು ಜನಪ್ರಿಯಕ್ಕೆ, ಅಥಾರ್ತ ಪರೀಕ್ಷೆ ವರ್ಕಾರಕ್ಕೆ ಕಾರಣವಾದದ್ದರಿಂದ ಸ್ತೋಂತ್ರಾಹಾರಾಗಿರುವದು. ಮನಸ್ಸಿಗೆ ದೊಡ್ಡ ಯಂತಕ್ಕಾದ್ದಂಗಗಳನ್ನು ಎರಡು. ಒಂದು ಸತ್ಯಾಂಗ, ಮತ್ತೊಂದು ಚಾನ್ಯಾಂಗ. ಹೊವರ್ಕ್ ಧರ್ಮದಲ್ಲಿ ಅಥವಾ ಸಜ್ಜನರಲ್ಲಿ ಮನಸ್ಸನ್ನಿನ್ನಿಂದುವದು ಸತ್ಯಾಂಗ, ಬೆಂಕಿಕಡೆಯ್ತ್ವಾಗಿ ಮನಸ್ಸನ್ನಿನ್ನಿಂದುವದು ಚಾನ್ಯಾಂಗ. ಸ್ವಾತಃ ಮನಸ್ಸು ವಿಕಾರರಹಿತವಾದದ್ದು ಅಂದರೆ ಗುಣಹೀನವು. ಆದನ್ನು ಶುಭ್ರವಸ್ತುಕ್ಕೆ ಹೊಂದಿಸಬಹುದು. ಸೌಂದರ್ಯದ ಯೋಂಗದಿಂದ ಸೇರಿದ ಗುಣಗಳಂತೆ ಆದು ಕಾರ್ಯಮಾಡಿತ್ತೊಡಗುತ್ತದೆ ಆದ್ದರಿಂದ ಹುನಸ್ಸು ಸಂಗದಯೋಂಗದಿಂದ ನಮ್ಮೆಲ್ಲಿ ಸೇರುವ ಗುಣಗಳ ಪ್ರದರ್ಶನದ ರಂಗಕ್ಕೆ ಇವೆಂದು ಹೇಳಬಹುದು. ನಿನ್ನ ಮಾತಿನಂತೆ ನಾನು ದುಸ್ಯಾಂತದಲ್ಲಿರುತ್ತೀಂದೆಂದು ಒಂದಂಬದುತ್ತೀಂನೆ; ಆದರೆ ಪರೀಕ್ಷಾರಕ್ಕಾಗಿಯೋ ನಾನ್ನು ಆ ಸಂಗವನ್ನು ಮಾಡಿದ್ದರೆ, ಆದು ನನ್ನನ್ನು ಬಾಧಿಸಲಾರದೆಂಬದಿಷ್ಟೇಂದು ಅಂತಿಮಕ್ಕಾಂಗ ಮಾಡಿದ್ದಕ್ಕಿಂತ ಹೆಚ್ಚು ಫಲವನ್ನು ಕೊಡುವದು. ಪರೀಕ್ಷಾರಕ್ಕಾಗಿ ವೆಂದು ನಾವು ಸಂಸಾರವನ್ನು ಮಾಡಿದರೆ ಬಾಧಿಸಲಾರದೆಂಬದಿಷ್ಟೇಂದು ದೊಡ್ಡವರು ಹೋಳುವದರ ಮನಮಾನನ್ನು ವಿಕಾರಿಸು; ಅಂದರೆ ಪದ್ಧತಿನಿಂದೆಯ ಶೋಧಣೆ ಕಾರ್ಯವು ಕಡವೆಯ ತರಹೆಂದ ಸಿನು ಹೇಳಲಿಕ್ಕಿಲ್ಲ. ಇರಲಿ. ಏಳು, ಬಿಂಳಿ ಲತಾಪಸ್ತಿ ಒಯಳವಾಗಿದೆ. ಈ ಸ್ವಚ್ಚವಾದ ಸರೀರವರದಲ್ಲಿ ಯಥೋಚ್ಚವಾಗಿ ವಿಸೋಣ. ನಾನುವಾದಮೇಲೆ ಹಣ್ಣು—ಹಂಪಲಗಳನ್ನು ತಿಂದು ವಿಶ್ರಮಿಸಿ ಮತ್ತಿಷ್ಟು ಮಾತಾಡೋಣವಂತೆ. ಒಟ್ಟಿಗೆ, ಸ್ವೀಕೃತಕಾರ್ಯದಲ್ಲಿ ದೇಹವಾಕ್ವಾದರೂ ಶ್ರೋಯಸ್ಸರವೇ, ಆದಕ್ಕೆ ದೊವರುಮೆಚ್ಚುವನು. ಕಷ್ಟಕ್ಕೆ ಗುರಿಯಾಗಿ ಹಚ್ಚಿಗೆದಲ್ಲಿ ಮೇಲುಗುವದು ಉಂಡಿಗೆನವು. ಹೀಗೆ ಎಂತಾಕುವದು ಹಿತಕರವಲ್ಲ, ಎಂದು ಹೇಳಿದನು.

ಸುಮತಿಯ ಆಪ್ಸಣೆಯನ್ನು ಶಿರಸಾನಪುಸಿ ಕಮಲಾಕ್ಷಣು ಏಳು, ಅಂತಿಮ ರಿಷ್ಯುರೂ ಸರೀರವರದಲ್ಲಿ ಈಸಬಿದ್ದರು. ಇಬ್ಬರೂ ಪ್ರಾಯಕ್ಕಾಗಿ ಮೇಲಾಗಿ ಈಸುವದರಲ್ಲಿ ಪ್ರವೀಣರು. ಕೇಳುವದೇನು? ಸರೀರವರವು ಆಪರಿಚಿತವಾದೆಂಬದನ್ನು ಅವರು ಮನಸ್ಸಿನಲ್ಲಿ ತರಲಿಲ್ಲ, ಸಿಜರನ ಪ್ರದೇಶವೆಂದು ಆವರ್ಜೆ ಬೆವರಲಿಲ್ಲ, ಸೀರಿನನೆಲೆ ಹೆಂಗಸಿನ ನೆಲೆ ತಿಳಿಯುವದು ಕಲಿಣವೆಂಬ ಲೋಕೆಷ್ಯ

ತ್ವಾಯನ್ನು ಅವರುಲಕ್ಷ್ಯಕ್ಕೆ ತರಲಿಲ್ಲ. ನಿಭಯದಿಂದ ಅವರು ಸರೋವರದಲ್ಲಿ ಈಸಾದ ಕೊಡಗಿದರು. ವ್ಯಾಯಾಮದ ಸಾಧನಗಳಲ್ಲಿ ಈಸುವ ಸಾಧನವು ಮೇಲಾದದ್ದು. ಈ ತರುಣರಭ್ಯರು ಮನಸೋಕ್ತವಾಗಿ ಈಸಿ, ದಣಿದು ದಂಡಿಗೆ ಬಂದರು. ಕಮುಕಾಕ್ಷನು ಮೈ ಬರಸಿಕೊಂಡು ಒಣ ವಸ್ತ್ರವನ್ನು ಉಟ್ಟಿಕೊಳ್ಳಿತ್ತೀಡಿಗಿದನು. ಈಗ ಸುಮತಿಯು ಒಬ್ಬನೇ ಮತ್ತೆ ಸರೋವರದಲ್ಲಿ ದುಮುಕಿ ಮಾರಗೈ ಹಾಕುತ್ತ ಬಹು ದೂರ ಹೋದನು. ಅದನ್ನು ನೋಡಿ ಕಮಲಾಕ್ಷನು ದೋತರ ಮಾಟ್ಟುಕೊಳ್ಳತ್ತ—ವಿಪ್ರೋತಮಾ. ಸಾಕು, ಇನ್ನು ಏಳು; ಯಾವದೂ ಅತಿ ಘಾಗಬಾರದು; ಹೊಟ್ಟಿ ಬಹಳ ಹಸಿದದೆ; ಎಂದು ಹೇಳುತ್ತಿರಲು, ಸುಮತಿಯು ಒಮ್ಮೆ ನೀರಲ್ಲಿ ಮುಳುಗಿದನು. ಬಹಳ ಹೊತ್ತಾದರೂ ಅವನು ಮೇಲಕ್ಕೇಳಿದರಿಂದ ಕಮಲಾಕ್ಷನು ಗಾಬರಿಯಾಗಿ ನೀರಲ್ಲಿ ಹಾರಿಕೊಂಡು ಮಹಿತಿಯ ಬಳಗೆ ಹೋಗಹತ್ತಿದನು. ಅಪ್ಪರಲ್ಲಿ ಸುಮತಿಯು ಒಂದು ಮೋಸು ಸಂಗಡ ಗುದಮುರಿಗೆ ಹಾಕುತ್ತ ಮೇಲಕ್ಕೇದ್ದನು. ಅದನ್ನು ನೋಡಿ ಕಮುಕಾಕ್ಷನು ತ್ವರೀಯಿಂದ ಮುಂದಕ್ಕೆ ನಾಗಲು, ಸುಮತಿಯು ಮೋಸಳಿಯೋಡನೆ ಮತ್ತೆ ಮುಳುಗಿದವನು ಬಹಳ ಹೊತ್ತಾದರೂ ಮೇಲಕ್ಕೇಳಿಲಿಲ್ಲ. ಕಮಲಾಕ್ಷನ ಶ್ವಾಸ ಸೋತವು. ಆತನು ಪ್ರಯಾಸದಿಂದ ದಂಡಿಗೆ ಮುಟ್ಟಿದನು. ಮುಂದೆ ಈ ಮಾಡಬೇಕೆಂಬದು ಆತನಿಗೆ ತೋಚದಾಯಿತು. ಆವನು ಮೂಢನಂತೆ ಮಾಮ್ಮನೆ ಸರೋವರದ ಪಾವಟಿಗಿಯ ಮೇಲೆ ಕುಳಿತುಬಿಟ್ಟನು. ಕೆಲಹೊತ್ತಿನ ಮೇಲೆ ಅವನ ಕಣ್ಣಾಳಗಿಂದ ನಿರುಗಳು ಹೋಗಹತ್ತಿದವು. ಅವನು ಕೇವಲ ಶೈರಾಗ್ನವನ್ನು ತಾಳಿ ನಿರಾಯಿಯಿಂದ—ಸ್ವಿಯಮಿತ್ರಾ, ಬ್ರಾಹ್ಮಣಶ್ರೀವ್ಯಾ, ಮಹಿಂದ್ರಾ, ಯಥೇಭ್ಯವಾಗಿ . ಹೋಗಿದು ನಾನು ಅಂದ ಮಾತಿಗೆ ಈ ಬಗೆ ಮಾಗಿ ಪ್ರತ್ಯಾರವನ್ನು ಕೊಟ್ಟಿಯಾ? ಸ್ವೀಕೃತಕಾರ್ಯದಲ್ಲಿ ದೇಹವಾತವಾದರೂ ಶ್ರಯಸ್ಕರವೆಂದು ಉಪದೇಶಿಸಿದ ನೀನು ಜಲಸವಾಧಿಯನ್ನು ಹೊಂದಿದೆ ಅಲ್ಲ! ಆಗಲಿ, ಈ ದ್ವೀಪಹಿನನಾದ ಕಮಲಾಕ್ಷನಿಗೆ ಯಾವ ಆಶಯೂ ಉಳಿಬುದ್ದರಿಂದ, ಅವನು ದುಃಖಿಸಿಯಾದರೂ, ಕಣ್ಣೀರುಸುರಿಸಿಯಾದರೂ, ಅಸಮಾಖಾನವಟ್ಟಾದರೂ, ಚಿಂತೆಯಿಂದ ಕೊರಗಿಯಾದರೂ ಮಾಡುವದೆನ್ನು? ಇಲ್ಲಿಗೆ ಈ ದುಃಖ ಪರಿಸವಾಸಿಯು ಆಯಿತು. ಇನ್ನು ನಾನು ಈ ಕೆಟ್ಟಿ ದೇಹವು ಮಾಳುವವರಿಗೆ ಮನಬಂದತ್ತ ತಿರುಗುವೆನು. ಮರಣವು ಈ ಹೋತ್ತೇ ಒದಗಲಿ,

ಕಾಲಾಂತರದಿಂದ ಒದಗಲಿ; ಜಗತ್ತು ನನಗೆ ಶಾಸ್ಯರೂಪವಾಯಿತು, ಎಂದು ನುಡಿದು ತಟ್ಟನೆ ಸರೋವರದಿಂದ ಹೊರಟು ಮಾರ್ಗವನ್ನು ಕ್ರಮಿಸಹತ್ತಿದನು. ಅವನು ಹಸಿವೆಯೆನ್ನಲಿಲ್ಲ, ನೀರಡಿಕೆಯೆನ್ನಲಿಲ್ಲ; ಪೂರ್ವವೇನ್ನಲಿಲ್ಲ, ವಶಿಮುವೆನ್ನಲಿಲ್ಲ; ಇಳಹೊತ್ತಿನ್ನಲಿಲ್ಲ, ರಾತ್ರಿಯೆನ್ನಲಿಲ್ಲ. ಭರಮಿಸ್ತುನಂತೆ ಸಂಚರಿಸುತ್ತ ಹೇಗೆ ಹೇಗೊ ಹೊಟ್ಟಿಯೆನ್ನು ಹೊರಕೊಳ್ಳತ್ತ ಇಪ್ಪತ್ತು ದಿನಗಳವರೆಗೆ ಮಾರ್ಗವನ್ನು ಕ್ರಮಿಸಿಹೊಗಿ ಇಪ್ಪತ್ತೊಂದನೆಯ ದಿನ ಹೊರಗೆ ಒಂದು ತಾಸು ಹೊತ್ತು ಇರುವಾಗ ಒಂದು ರಾಜಧಾನಿಯ ಉಪವನವನ್ನು ಪ್ರವೇಶಿಸಿದನು.

ತಾನು ನೆಟ್ಟಿಗಿಡ್ಡರೆ ಜಗತ್ತು ನೆಟ್ಟಿಗೆ, ತಾನು ಆಂದರೆದಿದ್ದರೆ ಜಗತ್ತು ಆನಂದಕರ. ಕಮಲಾಕ್ಷನ ಹ್ಯಾದಯದೊಳಗಿನ ಪದ್ಧನಾಯನೆಯೇ ಮೊದಲಾದ ಸುಂದರ ಜ್ಯೋತಿಗಳು ನಂದಿಹೊದಿದ್ದರಿಂದ ಅದು ಕಗ್ಗತ್ತಲು ಮುಸುಕಿರಲು, ಅವನ ಪಾಲಿಗೆ ಜಗತ್ತು ಕಗ್ಗತ್ತಲು ಮುಸುಕಿದ್ದಾಗಿ, ಎಡುರಿಗಿಂದ ಪದಾರ್ಥಗಳೂ ಅವನ ಕಣ್ಣಿಗೆ ಕಾಣದ ಹಾಗಾದವು. ಅವನು ಈಗ ಸುಂದರವಾದ ಉಪವನದಲ್ಲಿ ಕುಳತುಕೊಂಡಿದ್ದರೂ, ಆ ಉಪವನದ ಸೌಂದರ್ಯದ ಪರಿಣಾಮವು ಎಳ್ಳಷ್ಣ್ಣು ಅವನ ಮನಸ್ಸಿನಮೇಲೆ ಆಗಿದ್ದಿಲ್ಲ. ಇದರ ಮೇಲಿಂದ ನೋಡಿದರೆ ಆನಂದವು ತನ್ನಲ್ಲಿಯೇ ಇರುತ್ತದಲ್ಲದೆ ಹೊರಗೆ ಇರುವದಿಲ್ಲಿಂದು ಅನ್ನಬೇಕಾಗುತ್ತದೆ. ಕಮಲಾಕ್ಷನು ಸಚಿಂತ ಮುದ್ರೆಯಿಂದ ಒಂದು ಗಿಡದ ಬುಡದಲ್ಲಿ ಕುಳಿತುವಾಗ, ಇವಯಸ್ಸಿನ ಒಬ್ಬ ಗಂಭೀರ ಪುರುಷನು ಅಲ್ಲಿಗೆ ಬಂದನು. ಅವನನ್ನು ನೋಡಿ ಕಮಲಾಕ್ಷನು ಮಾತಾಡಲಿಲ್ಲ—ಕಥೆಯಾಡಲಿಲ್ಲ; ತಿಷ್ಣಾಜಾರಕ್ಕೆ ನುಸರಿಸಿ ಒಮ್ಮೆ ವಿನಯದಿಂದ ನಮಸ್ಕಾರ ಮಾತ್ರ ಮಾಡಿದನು. ಆ ಒಂದೇ ನಮಸ್ಕಾರವು ಆ ಸದ್ಗುರಸ್ತಾನ ಮನಸ್ಸನ್ನು ಎಕೋಳ್ಳಲಿಕೆ ಸಾಕಾಯಿತು. ಕಮಲಾಕ್ಷನು ದರಿದ್ರಮನುಷ್ಯನಿದ್ದಿಲ್ಲವೆಂಬದನ್ನು ವಾಚಕರೂ ಬ್ಲಿರು. ಅವನ ಮುಖದಲ್ಲಿ ರಾಜತೇಜವು ಉಕ್ಕಿತ್ತಿತ್ತು. ಸಿಂಹವು ವಿಷತ್ತಿಗೆ ಗುರಿಯಾಗಿ ಸೂರಿಗಿಡ್ಡರೂ, ನಾಯಿಯಾಗಳಾರದು. ಆ ಗಂಭೀರ ಪುರುಷನು ಕಮಲಾಕ್ಷನನ್ನು ಕುರಿತು—ಸದ್ಗುರಸ್ತಾನೇ, ನೀನು ಯಾರು? ಫೋರನಾದ ವಿಷತ್ತಿಗೆ ಬಳಗಾಗಿರುವವನಂತೆ ಕಾಣಿತ್ತೀ. ವಿಷದ್ಗುರ್ತರ ವಿಷಯವಾಗಿ ದಯವನ್ನು ತೋರಿಸಲಿಕ್ಕೆ ನಮ್ಮೆ ಒಡೆಯಾವ ವಿರವಮಾನ ಆಪ್ತಿಯಾಗಿರುವವರಿಂದ,

ದಿನಾಲು ನಾನು ಸ್ವತಃ ಈ ಹೊತ್ತಿನಲ್ಲಿ ಬೇರೆ ಬೇರೆ ಕಡೆಗೆ ತಿರುಗುತ್ತಿರುತ್ತಿಂನೆ. ಈ ದಿನ ಈ ಉಪವಸತ್ಯಕ್ಕೆ ಬರಲು, ನಿನ್ನ ದರ್ಶನವಾಯಿತು. ಪ್ರಿಯ ಪುತ್ರಿಯಾದ ಪದ್ಧನಯನೆಯ ವಿಚೋಗ ದುಃಖದಿಂದ ಕೊರಗುತ್ತಿದ್ದ ನಮ್ಮ ಪ್ರಾಜ್ಯ ಸಾರ್ಥಕವಾಗಿನು. ಪರಿ ಪಿಂತಿನ್ನಾರೆಂದೇ ತನ್ನ ಪ್ರತಿಪಾದನೆ ತಿಳಿದಿರುವುನು. ನಿನ್ನ ವಿಷಯದಲ್ಲಿನ ಸಿಹಿ ರಾಜಕುಲಕ್ಕೆ ಅತ್ಯಂತಿರುತ್ತಿದ್ದ ಕೃಪೆಮಾಡಿ ನನ್ನೊಂದನೆ ಬರಬೇಕು. ನಿಂನು ರಾಜಕುಲಕ್ಕೆ ಸಂಬಂಧಿಸಿದವನೀಂಬಿದನ್ನು ನಿನ್ನ ಮುಖಚಯದಿಂದಲೇ ತಿಳಿಕೊಂಡಿನು. ನಿಷಿದ್ಧ ಘಟ್ಟರ ಶೋಧಕ್ಕಾಗಿ ವಿರಸ ಮರ್ ಸಾರ್ಥಕವಾಗಿನು ತನ್ನ ಮುಖ್ಯ ಮಂತ್ರಿಯಾದ ನನ್ನನ್ನೇ ನಿಯಮಿಸಿ ರುತ್ತಾನೆ. ನನ್ನ ಹೆಸರುಂದೆ ಪದತ್ತಾನು. ಪರರವಿನಿತ್ವವಾರಣಾದ ಪ್ರಾಜ್ಯದ ಬಳಿಂದತನ್ನ ಹಾಗೂತನ್ನ ಮಗಳಾದ ಪದ್ಧನಯನೆಯ ವಿನಿತ್ವವಾರಣವಾಗಿ ಪರಸ್ಪರರ ದರ್ಶನಯೋಗವು ಒದಗಬಹುದಿಂದು ನಮ್ಮ ಉದಾರ ಮನಸ್ಸಿನ ಸಾರ್ಥಕವಾಗಿನು ನಂಬಿರುವನು. ಹು! ಏಳಿಬೇಕು. ಯಾವ ಸಂಕೋಚವನ್ನೂ ಮನಸ್ಸಿನಲ್ಲಿ ತಂದುಕೊಳ್ಳಬಾರದು. ಒಮ್ಮೆಲೆ ರಾಜಗೃಹಕ್ಕೆ ಹೊಂಗಲಿಕ್ಕೆ ಸಂಕೋಚಣಾದರೆ, ಕೆಲವುದಿನ ನನ್ನ ಮನೆಯಲ್ಲಿರಬೇಕು. ನಿನ್ನ ದರ್ಶನವಾತ್ಮದಿಂದ ಯಾಕೋ ನನ್ನ ಚಿತ್ತಹರಣವಾಗಿದೆ. ನನ್ನ ವಿನಂತಿಗೆ ಅವನ್ನು ತಿಪಡಬಾರದು, ಎಂದು ಹೊಳಿಕೊಂಡನು.

ಈ ವಾತಾಗಳು ಕಿವಿಗೆ ಬಿದ್ದಕೂಡಲೇ ಕಮಲಾಕ್ಷಣ ಹೃದಯದಲ್ಲಿ ಮಿನುಗುಟ್ಟುವಮೊಂದು ಜ್ಯೋತಿಯು ಉತ್ತರಸ್ವಾಗಿ ಮಂದಪ್ರಕಾಶವು ಬಿದ್ದಂತಾಗಲು, ತವನು ಒಮ್ಮೆಲೆ ಎಚ್ಚತ್ತು ದೊವದತ್ತನನ್ನು ತಿಳಿಯದಿಂದ ನೋಡಹತ್ತಿದನು. ತವನ ಮನೋವ್ಯತ್ಯಿಯು ವಿಚಿತ್ರವಾಗಳ ತೀತು. ತನ್ನ ಪ್ರಿಯಳಾದ ಪದ್ಧನಯನೆಯನ್ನು ಅಗಲಿ ತಾನೊಬ್ಬನೆ ಅವಳ ಜನ್ಮಭೂಮಿಯಾದ ಕನೊಂಜಪಟ್ಟಣವನ್ನು ಪ್ರವೇಶಿಸುವ ಪ್ರಸಂಗವು ಬಂದಧ್ಯರಿಂದ ತವನ ದುಃಖವು ಉಕ್ಕೇರಹತ್ತಿತು. ತವನು ತನ್ನ ಮಂಬಿವನ್ನು ಬಂಗಪುರ್ಯಾಷಿದಿಂಡ ನುಂಗಿಕೊಂಡನು. ತನ್ನ ಸಿಜವಾದ ಸಂಗತಿಯನ್ನು ದೊವದತ್ತನಿಗೆ ತಿಳಿಸಿದರೆ, ಪದ್ಧನಯನೆಯ ವಿಯೋಗದಿಂದ ಸೂಂದುಕೊಂಡಪರಾದ ಈ ಪಟ್ಟಣದವರ ದುಃಖವ ಪ್ರಸರುಜ್ಞಿಂಬನಕ್ಕೆ, ತಾನೇ ಕಾರಣನಾಗುವೆನೀಂದು ತಿಳಿಮು, ಅತನು ಹಾಗೆ ವಾಡಬೇ ಬೇರೊಂದು ಉಪಾಯವನ್ನು ಯೋಚಿಸಿ

ದೆನು. ಈ ಮೇಲೆ ಅವನು ಎದ್ದುಂಬಿಂತು, ದೇವದತ್ತನಿಗೆ ಸಾಷ್ಟಾಂಗ ನಮು ಸ್ತಾರಮಾಡಿ ಕೃಜೋಣಿಕೊಂಡು ವಿನಯುದಿಂದ—ಮುಂತ್ರವಯುರೆಂದು, ನಾನು ಯಾವದನ್ನು ತಿಳಿಯುವೆ ಮೂರು ನಂತೆ ತಮ್ಮ ಕೂಡ ಸಹಾಸನ್ಸುಂದನಾಗಿ ಪತ್ರಿಸಿದ್ದುಕ್ಕಾಗಿ ಸಹ್ಯಸ್ತ ಕ್ಷಮುನಬೀಕು, ಏಂದು ಹೀಗೆಕೂಡ್ಲು, ಹೀವಿಚ್ಛತ್ವನು—ಸುಜ್ಞನೇ, ನಿನ್ನಿಂದ ಅಸಮಾಧಾನಕರವಾದ ಯಾವ ಸಂಗತಿಯೂ ವತ್ತಿಸಿಲ್ಲ. ಸುಮ್ಮನೆ ಇಸಮಾಧಾನಪದೆಬೇಡ. ನೀನು ಯಾರೆಂಬದಸ್ತು ತಿಳಿಕೊಳ್ಳುವ ಕುಶಾಹಲವು ಸನಗೆ ಬಹಳವಾಗಿದೆ. ಅದನ್ನು ಶೂಳಮಾಡುವಂತೆ ಇದ್ದೆ ಮಾಡಬೇಕು, ಎಂದು ಹೀಳಲು, ರಾಜಷ್ವತ್ವನು ತಾನು ಯೋಚಿಸಿದಂತೆ ತನ್ನ ಸತ್ಯವಾದ ಸಂಗತಿಯನ್ನು ಮುಚ್ಚಿ ಹೇಳಿದನೇಂದರೆ—ಮಂತ್ರಿಶ್ರೀ ಷ್ಟ್ರೀರ, ಸದ್ಗುರುಕ್ಕೆ ನಾನು ನಿಜವಾದ ನೃತ್ಯಾಂತವನ್ನು ತಿಳಿಸಲಾರೆನು; ಇದಕ್ಕಾಗಿ ಈನ್ನಸ್ತು ಕ್ವಾಮಿಸಚಿಕೆಂದು ಪಾಠಿಸುತ್ತೀಂದೆ. ನಾನು ಪ್ರಾಯದ ಸೋಕ್ಕು ನಿನಿಂದ ತಾಯಿ—ತಂದೆಗಳನ್ನು ಧಿಕ್ಕರಿಸಿ ಮನಸೆಬಿಟ್ಟು ಹೊರಟು ಈಗ ಖದೆವ ಷಾಗಳಿಂದ ತಿರಗುತ್ತಿದ್ದ ಉಬ್ಬಿ ಪ್ರಾಯಸ್ಥಾನಿರುತ್ತೀಂಸಂಬಂಧಸ್ತ್ವಂ ಆರಿಕೆಮಾಡಿಕೊಳ್ಳುವೆನು. ಮಾತಾಪಿತ್ರಗಳ ಪಂಚಾಗ ದೂತಿವು ನನ್ನಸ್ತು ಬಾಧಿಸುತ್ತಿದ್ದರೂ, ಕ್ರಿಳಾಗದವನಂತೆ ಈಗ ಅವರನ್ನು ಕಾಣಲು ನಾಡಿಕೊಳ್ಳುತ್ತೀಂದೆ. ಮಹಾಭಾರತದಿಂದ ಉತ್ತುಷಾವಹನ್ನು ಹೊಂದಿ ತಾಯಿ—ತಂದೆಗಳನ್ನು ಕಾಣುವ ಕುಶಾಹಲವು ಸನಗೆ ಬಹಳವಾಗಿದೆ. ಆಶ್ರಯಾನಾನವನ್ನು ಹೋಧಿಸುತ್ತು, ಈ ಪಟ್ಟಣಕ್ಕೆ ಬಂದಿರುವೆನು. ಮಂಟ್ಪನೋಡಲು ತಮ್ಮಂಥ ಮಹಸೀಯರ ದಶಗಳವಾದದ್ದು ಸುಚಿಹ್ಯವಾಗಿರುವದು.

ದೇವದತ್ತನು ಹೆಚ್ಚಿನ ಯಾವ ಸಂಗತಿಯನ್ನೂ ವಿಚಾರಿಸದೆ, ಕಮಲಾ ಕ್ಷನ್ನು ರಥದಲ್ಲಿ ಕುಳಿತ್ತಿರಿಕೊಂಡು ಪಟ್ಟಣದ ಕಡೆಗೆ ಸಡಿದನು. ಕಮಲಾ ಕ್ಷನು ಪಟ್ಟಣದವಿಚಿತ್ರವಾದ ಹೋಳಿಯನ್ನೂ, ಐಶ್ವರ್ಯವನ್ನೂ ನೋಡಿ ಬೆರಗಾಗುತ್ತು, ಕೆಲಸ್ತ ಹೇಳಿಯಲ್ಲ ಮುಂತ್ರಿಯಾದ ದೇವದತ್ತನ ಮನಿಗೆ ಮಂಟ್ಪದನು. ಕನ್ಹೋಽಂಟಪಟ್ಟಣವು ಅವನ ಮನಸಃ ಸ್ತಿಯಳಾದ ಪದ್ಯನಮುನೆಯ ಜನ್ಮಸ್ಥಾನ ಸ್ಥಾನವಾದ ಕಾರಣ, ಆ ಪಟ್ಟಣಮೊಳಗಿನ ಜನರೆಖ್ಯರೂ ಅವನಿಗೆ ಆಶ್ವರಂತೆ ತೋರಿ ದೂತಿವುಕೊಡತ್ತಿದರು. ಸದ್ಗುನಯನೆಯೊಡನೆ ತಾನು ಪುರಸ್ವನ್ಹಂತ್ರಮಾಡಿದ್ದರೆ, ಒವಗಬಹುದಾಗಿಷ್ಟ ಆನಂದದ ಸ್ವಿತ್ಯಯನ್ನು ಕಲ್ಪಿಸುತ್ತ ಅವನು

ಮರುಗಹತ್ತಿದನು. ಮೋಹದ ಬಲೆಯು ಬಲು ತೊಡಕುಳ್ಳದ್ದು. ಮೋಹಕ್ಕೆ ಪ್ರತ್ಯೇಕ ಪಾತ್ರವಾಗಿದ್ದ ವಸ್ತುವಿನಿಂದಸ್ಯೇಂದುಃಖ ಆಗದೆ, ಆ ವಸ್ತುವಿಗೆ ಸಂಬಂಧಿಸಿದ ಚೀರೆ ವಸ್ತುಗಳಿಂದಲೂ ದುಃಖವಾಗುತ್ತದೆ. ಸತ್ತ ಹೆಂಡತಿಯ ವಸ್ತು—ಒಡನೆಗಳೂ, ಕಷ್ಮಾತಿ ನೊದಲಾದ ಕಲಾಕೌಶಲ್ಯಗಳೂ ಗಂಟನಿಗೆ ದುಃಖಕೊಡುವದನ್ನು ಸೋಂಡಿದರೆ, ಈ ಮಾತಿನ ನಿಜತ್ವವು ಗೊತ್ತಾಗಬಹುದು. ಸಣ್ಣ ಕೊಸುಗಳು ಸತ್ತದೆ, ತಾಯಿತಂದೆಗಳು ಆ ಕೊಸುಗಳ ವಸ್ತು—ಒಡಿವೆ, ಅರಿನೆ—ಅಂಚಡಿ, ರಾಸಿಗೆ—ಹುಸ್ತಿ, ತೊಟ್ಟಿಲು—ಆಟಿಗೆ ಮೊದಲಾದ ವನ್ನು ಸೋಂಡಿ ಅಳುವದು ಹಾಡಿಕೊಗಿರುವದು! ಇದು ಮೂರ್ಖತನ ವೆಂದು ಬಾಯಿಂದ ಹೇಳಬಹುದು; ಅದರಿ ಕೃತಿಯಿಂದ ತೋರಿಸುವದು ಎಲ್ಲ ರಿಗೂ ಶಕ್ಯವಲ್ಲ. ಕಮಲಾಕ್ಷನ ಸ್ಥಿತಿಯು ಹೀಗೆಯೇ ಆಯಿತು. ಪದ್ಧನೆಯನೆಯ ಉಳಿಯ ಉರು, ಆಕೆಯ ಆಷ್ಟೇಂಷ್ಟು, ಆಕೆಯ ಗುಣಾನುವಾದ ಇವುಗಳ ಯೋಗದಿಂದ ಆವನು ಮನಸ್ಸಿನಲ್ಲಿ ಅಸಮಾಧಾನ ಪಡಹತ್ತಿದನು. ದೇವದತ್ತನ ಮನೆಯಲ್ಲಿ ಯಾವ ಮಾತಿನ ಕೊರತೆಯೂ ಇದ್ದಿಲ್ಲ. ಆವನು ಕಮಲಾಕ್ಷನ ಆದರಾತಿಷ್ಠಿವನ್ನು ಆಷ್ಟೀಯಿಂದಲೂ, ಪ್ರೀತಿಯಿಂದಲೂ ಮಾಡತೊಡಗಿದನು. ಕಮಲಾಕ್ಷನ ತನ್ನ ಪದ್ಧನಗಳ ಯೋಗವಿಂದ ಸ್ವಲ್ಪದಿನಗಳ ಲ್ಲಿಯೇ ದೇವದತ್ತನ ಮನಸ್ಸನ್ನು ಎಳಕೊಂಡನು.


ಹೀಗೆ ಇರಿಜರತ್ತ ಒಂದು ದಿನ ರಾಜಪುತ್ರನು ಮನಸ್ಸಿನಲ್ಲಿ—ನಾನು ಹೀಗೆ ಸುಮುನೆ ದೇವದತ್ತನ ಮನೆಯಲ್ಲಿ ಸುಖವನ್ನು ಭೋಗಿಸುತ್ತ ಕಾಲಹರಣ ಮಾಡಹತ್ತಿದರೆ ಯಾವ ಪುರುಷಾರ್ಥವನ್ನು ಸಾಧಿಸಿದಂತಾಗುವದು? ಇದರಿಂದ ಪದ್ಧನೆಯನೆಯ ಹೋಧನಾದಂತಾಗುವದಿಲ್ಲ; ವೀರವರ್ಮನಿಗೆ ಪಾಹಾಯಮಾಡಿದಂತಾಗುವದಿಲ್ಲ; ಪರೋಽಪಕಾರವನ್ನು ಸಾಧಿಸಿದಂತಾಗುವದಿಲ್ಲ, ಒಬ್ಬಿರಿಗೆ ಭಾರವಾಗಿ ಬದುಕಿದಂತೆ ಮಾತ್ರ ಆಗುವದು. ಪರಾಕ್ರಮವನ್ನು ತೋರಿಸುವದು ಕೃತಿಯರ ಸ್ವಾಭಾವಿಕ ಧರ್ಮವು. ಆ ಧರ್ಮವನ್ನು ಬಿಟ್ಟು ಕೃತಿಮನವಾದ ಈ ಸ್ತ್ರೀಧರ್ಮವನ್ನು ಸ್ವೀಕರಿಸುವದು ಲಾಂಭನವೇ ಸರಿ; ಸ್ವಧರ್ಮದಲ್ಲಿ ನಿಧನವಾದರೂ ಶ್ರೀಯಸ್ತರವು. ವೀರವರ್ಮನ ಆಶಯದಿಂದ ಸ್ವೇಷ್ಟದಲ್ಲಿ ಸೇರಿ ಪರಾಕ್ರಮವನ್ನು ತೋರಿಸಿ, ಪ್ರಸಿದ್ಧಿಗೆ ಬರುವದು ತಕ್ಷದ್ದು, ಎಂದು ಯೋಂಚಿಸಿ, ಹೊಕ್ಕು ಸೋಂಡಿ ತನ್ನ ವಿಚಾರವನ್ನು ದೇವದತ್ತನಿಗೆ

ತೇವಲು, ಅವನು ಸಂತೋಷಪಟ್ಟು—ಕಮಲಾಕ್ಷ್ಮಿ, ನಿನ್ನ ವಿಚಾರವು ಶಾರ್ಯಕ್ಕೂ, ದೊಡ್ಡ ಸ್ವನಕ್ಕೂ ಒಬ್ಬ ವರಾಗಿದೆ. ಏನೂ ಬೆಂತೆಯಿಲ್ಲ, ನಮ್ಮ ಪ್ರಭುವು ಗುಣಗ್ರಹಿಯಿದ್ದಾನೆ; ನಿನ್ನ ಕೌರಿಕೆಯು ಸಹಜವಾಗಿ ಕೊನೆಗಾಳಿ ವರು; ಆದರೆ ನಾನು ನಿನಗೆ ಆಗ್ರಹವಿವ ಹೇಳಿಕೊಳ್ಳುವದೇನಂದರೆ, ನಿಂನು ಯಾವ ಉದ್ದೋಷಗವನ್ನು ಕೈಕೊಂಡಂತೆ ನನ್ನನ್ನು ವಾತ್ರ ಅಗಲಬೇಡ, ನಿನ್ನ ವಿಯೋಗದಿಂದ ನನ್ನ ಮನಸ್ಸು ತಸವಾಧಾನಪಡುವದು. ನಿಂನು ಸುಜ್ಞನಿರುವವರಿಂದ ಹೆಚ್ಚಿಗೆ ಹೇಳುವ ಕಾರಣವಿಲ್ಲ, ಎನ್ನಲು, ಕಮಲಾಕ್ಷ್ಮನು ಮಂತ್ರಿಯ ವಿಚಾರಕ್ಕೆ ವಿನಯದಿಂದ ಒಷ್ಣಿಕೊಂಡು ಆತನ ಆಪ್ತಜ್ಞತೆಯಿಂದ ರಾಜದರ್ಶನದ ಸಿದ್ಧತೆಯನ್ನು ವರಾಡಿತ್ವಾಡಿದನು. ಆತನು ಸ್ವತಃ ಅಶ್ವತಾಲೆಗೆ ಹೋಗಿ ಉತ್ತಮ ಲಕ್ಷಣದ ಬೀಳಿಯ ಕುದುರೆಯನ್ನು ಆರಿಸಿ ಕೊಂಡು ಜೀನು ಹಾಕಿಸಿದನು. ಕುದುರೆಯು ಮೊದಲೇ ಸುಂದರ, ಆದನ್ನು ಬೆಲೆಯುಳ್ಳ ಬಗೆಬಗೆಯ ಅಲಂಕಾರಗಳಿಂದ ಶೃಂಗರಿಸಿದ ಬಳಿಕ ಕೇಳುವ ದೇಹನು? ಆ ಮಂದರ ಪ್ರಾಣಿಯು ಕಮಲಾಕ್ಷ್ಮನ ರಾಜದರ್ಶನದ ಉತ್ಸುಕತೆಯನ್ನು ಹೆಚ್ಚಿಸಿತು. ಆ ವೀರಪುರುಷನು ಲಷ್ಣರಿಯ ಶೀವಿಯ ಪೂಜಾ ಕನ್ನು ಹಾಕಿಕೊಂಡು, ಕತ್ತಿ ಭಾಲೆಗಳನ್ನೂ, ಧನುಭಾಣಗಳನ್ನೂ ತೆಗೆದು ಕೊಂಡು, ಮನುಷ್ಯಕ್ಕಿರುವ ಧರಿಸಿದ ಮನ್ಯಾಧನೇಂಬ ಅನ್ನ ವಂತೆ ರಾಜದರ್ಶನಕ್ಕೆ ಹೊರಟಿನು. ಲೋಕಸುಂದರನಾದ ಕಮಲಾಕ್ಷ್ಮನ ಸೌಂದರ್ಯಕ್ಕೆ ಈ ಪ್ರಕಾರದ ಸುವೃಷ್ಟಿಯಿಂದ ಮತ್ತಿಕ್ಕೂ ಕಂಡೆಲ್ಲಿತು. ಮಾರ್ಗದಲ್ಲಿ ಪಾರದು ಚಕ್ಕಿತಮುದ್ದೆಯಿಂದ ಅವನ ದೂಪವನ್ನು ಎನೆಬಡಿಯದೆ ನೋಡುತ್ತಿದ್ದರು. ಇಂಥ ಮೋಹಕಸ್ವರೂಪಿಯಾದ ಕಮಲಾಕ್ಷ್ಮನು ರಾಜತೇಜಸ್ಸಿನಿಂದ ರಾಜಸಭೆಯನ್ನು ಪ್ರವೇಶಿಸಲು, ಅಲ್ಲಿಯ ಯಾವತ್ತು ಜನರುಸೋಜಗ ಪಟ್ಟರು. ಕೂಡಲೇ ವೀರವರ್ಮನ ಚಿತ್ತವರಳಿಸಿತು. ಆತನು ಕನುಲಾಕ್ಷ್ಮನ ಅದ್ವಿತೀಯವಾದ ರೂಪವನ್ನು ನೋಡಿ, ತನ್ನ ಮಗ ರೂಪವನ್ನು ನೇನಿಸಿದುಃಖಪಟ್ಟಿನು. ಕಮಲಾಕ್ಷ್ಮನು ಶಿಂಗರಾಂನಿಗೆ ನಾಷ್ಟಾಗಿ ನಾನು ಸ್ವಾರ ಮಾಡಿ, ಕೈಚೊಂಡಿಸಿಕೊಂಡು ಶಂಸಾರದಿಂದ ನಿಂತುಕೊಳ್ಳಲು, ಆರಣನು ಅವನನ್ನು ಕುರಿತು—ಎಷ್ಟೇ ನೋಡಿಕ್ಕುದ್ದಿಸ್ತೇ, ಇನ್ನು ದರ್ಶನದಿಂದ ನಾಗೆ ಬಂತ ಸವಾಧಾನವಾಗಿದೆ. ನಿಂನು ಯಾರು? ಇಂಗ್ಲಿಂಗ್ ಯಾವ ಕಾರಣದಿಂದ

ಬಂದೆ? ನನ್ನೊಂದೆ ಆಗತಕ್ಕ ಕಾರ್ಯವು ಯಾವದು, ಎಂದು ಕೇಳಲು, ಕಮು ಲಾಕ್ಕನು—ಪ್ರಭುಗಳೆ, ನಾನು ಕೆಲಮಟ್ಟಿಗೆ ಯುದ್ಧ ಕಲೆಯನ್ನು ಅರಿತ ಒಬ್ಬ ಸರವಾಸಿರುತ್ತೀಂನೆ. ತಮ್ಮ ಕೊರ್ತಿಯನ್ನು ಕೇಳಿ ಆಶ್ರಯವನ್ನು ಪಡೆಯಲು ಬಂದಿರುವೆನು. ನನ್ನ ಹೆಸರು ಕಮಲಾಕ್ಕೆ. ಪ್ರಭುಗಳ ಶೈದಾರ್ಯ ದಿಂದ ನನ್ನ ಕೋರಕೆಯು ನಿಶ್ಚಯವಾಗಿ ಕೊನೆಗಾಣಿವರೆಂದು ನಂಬಿ ದ್ವೀನೆ, ಎಂದು ಹೇಳಿದನು.

ವೀರಪರಮಾನು ಕಮಲಾಕ್ಕನ ಮಾತುಗಳನ್ನು ಕೇಳಿ ಸಂತೋಷವಟ್ಟಿ ಅವನನ್ನು ಒಂದು ಸ್ವರ್ನದ ಮುಖ್ಯಾಧಿಕಾರಿಯಾಗಿ ಸಿದ್ಧಪಿನಿಸಿದನು. ಪದ್ಧ ಸಮನೆಯ ವಿಯೋಗವಾದಂದಿನಿಂದ ವೀರಪರಮಾನು ಸರಿಯಾಗಿ ರಾಜ್ಯಕಾರ ಭಾರವಕಡಿಗೆ ಉಕ್ಕಿಗೊಡುತ್ತಿದ್ದಿಂಥಿ; ಇದರಿಂದ ಬಹುಜನ ಉರಸರು ಆವಸನ್ನು ಮೊಡಿಸಿಂತಿದ್ದರು. ಪ್ರತಾಸಿಯಾದ ಕಮಲಾಕ್ಕನು ಮುಂದೆ ಸ್ವಲ್ಪಕಾಲದ ಲ್ಲಿಯೇ ಎಷ್ಟ್ಯಾಂ ಯುದ್ಧಗಳಲ್ಲಿ ಸ್ವೇರಿಗಳನ್ನು ಸೊಲಿಸಿ ವೀರಪರಮಾನನ್ನು ಸಿಷ್ಟಂಟಕನಾಗಮಾಡಿದನು. ಇದರಿಂದ ಕಮಲಾಕ್ಕನ ಕೇರ್ತಿಯು ದಿಕ್ಕು—ದಿಕ್ಕಿಗೆ ಕಬ್ಬಿತು. ಆವನು ಸ್ವೇಸ್ಯದೊಳಗಿನ ಬೆಂರೆ ಅಧಿಕಾರಿಗಳಿಗೂ, ತನ್ನ ಕೈಕೆಳಗಿನ ಜನರಗೂ ಬಹು ಪ್ರಿಯಕರನಾಗಿದ್ದರು. ಉರಸನ್ನಲ್ಲಿಂತು ಆವನ ಪ್ರಸ್ಥವು ವಿಶೇಷವಾಗಿ ಬೆಳೆದಿತ್ತು. ಗುಣಜ್ಞರಾದ ಬೆಂರೆಬೆಂರೆ ಅಧಿಕಾರಿಗಳೂ, ಪ್ರಧಾನರೂ ಕಮಲಾಕ್ಕನ ಗುಣಗಳಿಗೆ ಉಭರಾಗಿ, ಆವನ ಸ್ವೇಂದವನ್ನು ಸಂ ವಾದಿಸಲು ಯತ್ನಿಸುತ್ತಿದ್ದರು. ಕಮಲಾಕ್ಕನು ಏನಯಿತಾಲಿಯಾಗಿದ್ದರೂ ಬಾಲಬಿಡಿಯುವ ಸ್ವಭಾವವನಿದ್ದಿಲ್ಲ. ಆವನು ಸ್ವಷ್ಟವಾದಿಯೂ, ಗುಣ್ಯೈಕವಕ್ಕೆ ಪಾತಿಯೂ, ನಿಸ್ಪರ್ಜನೂ ಇದ್ದದ್ದರಿಂದ ಎಲ್ಲರಮೇಲೆ ಆವನ ವರ್ಚನ್ನು ಕುಳಿತ್ತು. ಕುರಜಕರೂ, ಹೊಡಿಗಳೂ, ಸೋಮಾರಿಗಳೂ, ದುಗುರಣಿಗಳೂ ಆವನ ನೆರಳಿಗೆ ಸಿಲ್ಲಲು ಅಂಜುತ್ತಿದ್ದರು. ಸ್ವಲ್ಪದಿನಗಳಲ್ಲಿ ಕಮಲಾಕ್ಕನು ಗುಣಿಜನರನ್ನು ಸಂಗ್ರಹಿಸಿದನು. ಆತನು ಸರ್ವಸಮೃತನಾಗಲಿಕ್ಕೆ ಯತ್ನಿಸುತ್ತಿದ್ದಿಂಥಿ; ಜನರು ಹೊಗಳಲಿ, ಬೊಗಳಲಿ ತನ್ನ ಸತ್ಯಪಥವನ್ನು ಹಿಡಿದು ಸಾಗುತ್ತಿದ್ದನು. ಇದರಿಂದ ಕೆಲವರು ಅಜ್ಞಾನದಿಂದ ಮಾತ್ರಯವನ್ನು ತಾಳಿದರೂ, ಆವರ ಆಟವೇನೂ ನಡೆಯುತ್ತಿದ್ದಿಲ್ಲ. ಬರಬರುತ್ತ ಕಮಲಾಕ್ಕನು ನಿಸ್ಪರ್ಜಹತ್ತಿ—ನಿಧಾರ—ದಯಾಲುತ್ವಾದಿ ಗುಣಗಳ ವರ್ಚನ್ನಿಂದ ಮಾತ್ರ

ಯೇವು ಅಳಿಯುತ್ತ ಹೋಗಿ, ಪರಸ್ಪರರಲ್ಲಿ ನಿಜವಾದ ಪ್ರೇಮವು ಉತ್ತನ್ನವಾಗಹತ್ತಿತು. ಮರೆಮೋಸಗಳಿಗೆ ಆಸ್ಪದವು ಕಡಿಮೆಯಾಯಿತು. ವೇವಧಾರಿಗಳು ಕಮಲಾಕ್ಷಣ ಮುಂದೆ ಸ್ವಿಲ್ಲಿದ್ದಾದರು. ಕುಟುಂಬ ಹೃದಯದವರು ಕಾಲು ತೆಗೆದರು. ಒಟ್ಟಿಗೆ, ವೀರವರ್ಮನ ದಬಾರದಲ್ಲಿ ತೇಜಸ್ವಿಗಳಿಂದ ಅಷ್ಟು ಹೆಚ್ಚಿ, ಆಯಾ ಕಾಯಿಗಳು ಸುವ್ಯವಸ್ಥಿತವಾಗಿ ವಾರಮಾಣಿಕತನದಿಂದ ನಡೆಯ ಹತ್ತಿದ ಕಾರಣ, ಪ್ರಜೆಗಳ ಸುಖವು ಹೆಚ್ಚಿತು. ಇದಕ್ಕೆಲ್ಲ ಕಮಲಾಕ್ಷಣ ತೇಜಸ್ಸೇ ಕಾರಣವೆಂದು ತಿಳಿದು ಪ್ರಜೆಗಳು ಆತನನ್ನ ಹಾಡಿ ಹರಿಸಬಹುದರು. ಮಹಾತ್ಮರ ಸತ್ಯದಲ್ಲಿಯೇ ಕ್ರಿಯಾಸಿದ್ಧಿಯು ಇರುವದು



ಒಳನೆಯ ಪ್ರಕರಣ.

ಮಿಶ್ರಲಾಭ.



ದೇವದತ್ತನು ವೀರವರ್ಮನ ಮುಖ್ಯಮಂತ್ರಿಯೆಂದು ಮತ್ತೆ ಹೇಳುವ ಕಾರಣವಿಲ್ಲ. ಅವನು ಕ್ಷತ್ರಿಯನಿದ್ದರೂ ರಾಜಕಾರಣಪಟುತ್ತದಿಂದ ಮಂತ್ರಿ ಪದವನ್ನು ಹೊಂದಿದ್ದನು. ವೀರವರ್ಮನಿಗೆ ಕರ್ವಿಂಜಲನ ಪ್ರಸಾದದಿಂದ ಪದ್ಧತಿನಯ ನೇಯುಜಸಿದ ನಾಲ್ಕು ವರ್ಷಗಳ ಮೇಲೆ, ದೇವದತ್ತನಿಗಾದರೂ ಆದೇ ಮಿಷಿಯಪ್ರಸಾದದಿಂದ ಒಂದು ಕನ್ನಾರತ್ನವು ಜಸಿಸಿತು. ಆ ಸುಕುಮಾರಿಯ ಹೆಸರು ಜೀವನಕಲೆಯು. ಪದ್ಧತಿನಯನೇಯೂ, ಜೀವನಕಲೆಯೂ ಕೂಡಿ ಆದಿದವರಾದ್ದರಿಂದ, ಅವರು ಜೀವನ ಗೆಳತಿಯರಾಗಿದ್ದರು. ಜೀವನಕಲೆಯು ಪದ್ಧತಿನಯ ನೇಯ ಸಹವಾಸದಿಂದ ಸಕಲ ವಿಧೀಗಳನ್ನು ಕಲಿತ್ತಿದ್ದಳು. ಆ ಮಂತ್ರಿ ಕುವರಿಯ ಸೌಂದರ್ಯದ ಕೀರ್ತಿಯು ಎಲ್ಲ ಕಡೆಯಲ್ಲಿ ಹಬ್ಬಿದ್ದರಿಂದ, ಬಹು ಜನ ರಾಜಕುಮಾರರೂ, ಮಂತ್ರಿಕುವರರೂ ಅವಳನ್ನು ಲಗ್ನವಾಗಲು ಯಶ್ವಿಸಿದರು. ಆದರೆ ಜೀವನಕಲೆಯ ಮನಸ್ಸು ಮೆಚ್ಚುವಂಥ ವರನು ಹೊರಿಯದ್ದರಿಂದಾಗಲಿ, ಬ್ರಹ್ಮ

ಸಂಕಲ್ಪ ಒದಗದ್ದರಿಂದಾಗಲಿ ಅವಕು ಇಲ್ಲಿಯ ವರಿಗೆ ಆವಿಷಾಹಿತಳಾಗಿಯೇ ಇದ್ದಳು. ದೇವದತ್ತನ ಪ್ರೇಮವು ಮಗಳ ಮೇಲೆ ವಿಶೇಷವಾಗಿ ಇದ್ದದ್ದರಿಂದ ಅವನು ಅವಕ ಮನೋವ್ಯತೀಯ ವಿರುದ್ಧವಾಗಿ ಎಂದೂ ಸದೆಯುತ್ತಿದ್ದಿಲ್ಲ. ಜೀವನಕಲೆಯು ಕಮಲಾಕ್ಷ್ಯನ ಸೌಂದರ್ಯವನ್ನೂ, ಸುಗುಣಗಳನ್ನೂ, ಕೇತೀಯನ್ನೂ ಸೋಂಟು ಅವನನ್ನು ಪ್ರಸನ್ನವಾದ ಅಂತಃಕರಣದಿಂದ ಹೀಗೂ ತಿಸುತ್ತಿದ್ದಳು. ಕಮಲಾಕ್ಷ್ಯನು ಪದ್ಧನಯನೆಯನ್ನು ಅಗಲಿದಂದಿಸಿಂದ ಯಾವತ್ತು ವಿಷಯಸುವಿಗಳ ಆಶೀಯನ್ನು ಬಿಟ್ಟುವನಾಡ್ದರಿಂದ, ಅವನು ಜೀವನ ಕಲೆಯ ಸದತ್ಯಯ ಕಡೆಗೆ ವಿಶೇಷವಾಗಿ ಲಕ್ಷ್ಯಗೊಡುತ್ತಿದ್ದಿಲ್ಲ. ಮುಂದೆ ಬರ ಬರುತ್ತ ಜೀವನಕಲ್ಪ-ಕಮಲಾಕ್ಷ್ಯರ ಪರಿಚಯವು ಹೆಚ್ಚುತ್ತ ಹೋದಂತೆ, ಪರ ಸ್ವರಳ್ಳ ಪ್ರೇಮವೂ ಹೆಚ್ಚುತ್ತ ಹೋಯಿತು. ಆದರೆ ಭೇದವಿಷ್ಯೇ, ಕಮಲಾಕ್ಷ್ಯನ ಪ್ರೇಮವು ನಿರಫಿಲಾಷಯುಳ್ಳದ್ದೂ, ಜೀವನಕಲೆಯ ಪ್ರೇಮವು ಅಭಿಲಾಷಯುಳ್ಳದ್ದೂ ಆಗಿದ್ದವು. ಈ ಭೇದವನ್ನು ಮರ್ಮಜ್ಞನಾದ ಕಮಲಾಕ್ಷ್ಯನು ತನ್ನ ದುಃಖಿತಿಯಲ್ಲಾದರೂ ಗೊತ್ತು ಹಿಡಿದನು.

ಜೀವನಕಲೆಯು ಅಯೋಗ್ಯಸಾಧನದಲ್ಲಿ ಪ್ರೇಮವನ್ನು ಇಡತಕ್ಕವರಳ್ಳಿಂಬ ಸಂಬಿಗೆಯು ಅಭಾಲವ್ಯಾಘರಿಗೂ ಇದ್ದದ್ದರಿಂದ, ಅವಕು ಪರಪುರುಷರ ಸಂಗಡ ಸರಕ ಮನಸ್ಸಿನಿಂದ ವರ್ತಿಸುವದಕ್ಕೆ ಎಷ್ಟು ಮಾತ್ರವೂ ಪ್ರತಿಬಂಧಕ ವಿದ್ದಿಲ್ಲ. ಜೀವನಕಲೆಯಂಥ ಸುತ್ತಿಲೀಯಾದ ಕುಲಿನ ಸ್ತ್ರೀಯು, ಪರಪುರುಷರ ಮುಖಾಮಲ್ಲಿ ಕನ ಮಾಡುವದೆ ಅಸಂಭವವು; ಆದರೆ ಕಮಲಾಕ್ಷ್ಯನು ಜೀವನ ಕಲೆಯ ಮನಸ್ಸಿನ್ನು ತಿಳಿಸಿಕೊಂಡಿದ್ದು, ಅದು ಕಮಲಾಕ್ಷ್ಯನ ಸಂಗಡ ಮನಬಿಜ್ಞಿ ಮಾತಾಡಹತ್ತಿದಳು. ಪದ್ಧನಯನೆಯ ವಿಯೋಗದಿಂದ ವಿವಯ ಸುಖಗಳನ್ನು ಬಯಸವ ಕಮಲಾಕ್ಷ್ಯನು, ಜೀವನಕಲೆಯ ವರ್ತನದಿಂದ ವಿಶೇಷ ಸಮಾಧಾನವಡಿದ್ದರೂ, ಅವಕು ತನ್ನ ಮೇಲೆ ಮಾಡುವ ಪ್ರೇಮಕ್ಕಾಗಿ ಕೃತಜ್ಞತೆಯನ್ನು ತೋರಿಸತಕ್ಕದ್ದೆಂದು ನೇನಿಸಿದನು. ಈ ಬುದ್ಧಿಯು ಉತ್ತನ್ನವಾದಂದಿಸಿಂದ ಅವನು, ಜೀವನಕಲೆಯ ಉಪಕಾರವನ್ನು ನೇನಿಸಬಹುದನು. ಧೂತರ್ವಾದ ಜೀವನಕಲೆಯು ಕಮಲಾಕ್ಷ್ಯನ ಕೃತಜ್ಞತೆಯಿಂದ ಆನಂದ ಪಡುತ್ತಿದೆನು. ಒಂದು ದಿನ ಕಮಲಾಕ್ಷ್ಯನು ಜೀವನಕಲೆಯ ಬಳಗೆ ಸಿತ್ಯ ಕ್ರಮ ದಂತ ಹೋಗಿರಲು, ಅವರಿಭೂರ ಸಂಭಾವಣವು ಈ ಪ್ರಕಾರ ಆಯಿತು.

ಜೀವನಕಲೆ (ತನ್ನ ದಾಸಿಯರನ್ನು ಉದ್ದೇಶಿಸಿ) — “ ಪ್ರಯತ್ನೇ ಯೋಗಾಯೋಗವು ಹೇಗೆ ಸ್ಥಾಪಿಸಿದ್ದೀರ್ಥ? ಇದೂ ಈಗ ನಾನು ಸಿನ್ನೊಡನೆ ಕಮಲಾಕ್ಷ ಸರದಾರರ ಗುಣಗಳನ್ನು ತಾಣಿಸುತ್ತಿರಲು, ಈಗ ಅವರೇ ಪ್ರತ್ಯೇಕೆ ವಾಗಿ ಒಂದಿರುತ್ತಾರು. ಅವರಿಗೆ ಸಂಪೂರ್ಣ ಸೂರುವವರು ಆಯಷ್ಟು ವಿರುವದು. ಅವರ ದರ್ಶನ ಮಾತ್ರಾದಿಂದ ನನಗೆ ಬಹಳ ಆಸಂಚ ವಾಸುತ್ತದೆ ”

ಕಮಲಾಕ್ಷ — “ಮಂತ್ರಿಕುನರಿ, ಮನುಷ್ಯರು ಸ್ವತಃ ಆನಂದವ್ಯತ್ಯಾಯವರಿದ್ದರಿಂದರೆ, ಅವರ ಆನಂದಕಂತ್ರಿಗಳ ಏರಡನಂಬರನು ಏತಾಂಘಾಗಿ ಕಾರಣ ರಾಸುವದಿಲ್ಲ ಸುಶ್ರೀತರ್ಥಾ, ರಸಿಕರಾ ಆದ ಸಿನ್ನುನ್ನು ಆನಂದಗೊಳಿಸುವವರ್ವಿಜ್ಞಾನವೂ, ರಸಿಕತನ್ವ ನನ್ನಲೀಲಾಲ್ಲ. ಖ್ರಿಸ್ತರು, ಸತ್ಯನ್ನು ಸೀರ್ವಣಿತಾಫಲಿಸುವದು ಸಿನ್ನು ದೊಡ್ಡಿಸ್ತನದ ಲಕ್ಷಣವಾಗಿದೆ. ”

ಜೀವನಕಲೆ — “ ಅದು ಹೇಗೆ ಇರಲಿ, ತಿಳಿದವರು ಕಾರಣವಿಲ್ಲದೆ ತನ್ನ ಬಾಯಿಂದ ತಮ್ಮ ಸ್ವಾತ್ಮತ್ವ ಮಾಡಿಕೊಳ್ಳುವದಿಲ್ಲ. ಸೀವು ಆನಂದವ್ಯತ್ಯಾಯಿತ್ವ ರಚೆ ಕೆಂದು ನಾನು ಮನಮುಛ್ಯ ಬಯಸುವೆನು. ಸೀವು ಯಾವಾಗಲೂ ಖಾದಾಸಿನರಾಗಿರುವದನ್ನು ನೋಡಿ ನನಗೆ ಬಹಳ ಆಸಮಾಧಾನವಾಸುತ್ತದೆ ತಮ್ಮ ಸ್ಥಿತಿಯು ಹೀಗಾಗುವದಕ್ಕೆ ಕಾರಣವಾದರೂ ಯಾವದೂ ತೀಳಿಯದು. ”

ಕಮಲಾಕ್ಷ — “ ಸುಗುಣಪೂರ್ಣಾಳಿ, ಸೀನು ನನ್ನ ದುಃಖಿತಿಯನ್ನು ಸೂಡಿ ಆಸಮಾಧಾನ ಪಡುವದಕ್ಕಾಗಿ ನಾನು „ಕೃತಜ್ಞನಾಗಿದ್ದೋನೆ. ದಿನಾಲ್ಲಿ ನನ್ನ ಸ್ವಾಸ್ಥ್ಯವಾಧಾನವಡಿಸುವದಕ್ಕಾಗಿ ಯಶ್ವಿಸುತ್ತಿರುವದರಿಂದ, ಸೀನು ನನಗೆ ಹೆಚ್ಚಿನಆಪ್ತಾಳಿಗಿರುತ್ತಿಂ. ”

ಜೀವನಕಲೆ — “ ತಮ್ಮ ನುಡಿಯು ಸತ್ಯವಿದ್ದರೆ, ಆಪ್ತರ ಬಳಿಯಿಷ್ಟ ಮಂಬಿದ ಕಾರಣವನ್ನು ಹೇಳಲಿಕ್ಕೆ ಪ್ರತಿಬಂಧವೇನು? ”

ಕಮಲಾಕ್ಷ — “ ಪ್ರತಿಬಂಧವಿಲ್ಲ. ತದರೆ ಸಾಧಾರಣಾ ನದ ವಿಚಾರ ಮಾಡಿ ಮಾತುಗಳನ್ನು ದಬೇಕಾಗುತ್ತದೆ. ಸುಶೀಲೆಯಾದ ಸಿನ್ನು ಮುಂದೆ ಹೇಳಲಿಕ್ಕೆ ತಕ್ಕದ್ದಲ್ಲದ ಲಜ್ಜಾಸ್ವಾದ ಮಾತನ್ನು ನಾನಾದರೂ ಹೇಗೆ ಹೇಳಿತ್ತಿಂ ”

ಜೀವನಕಲೆ — “ (ದಯಾದ್ವಾದ್ವಾಯಿಂದ ಸ್ಥಾಪಿತ) ಸಕ್ಷತದೇ ಸದಾಚಾರಿಗಳಾದ ಸೀವು ನನ್ನ ಮುಂದೆ ಹೇಳಬದಕ್ಕಾಗಿ ಅಂದೇಶಪಡುತ್ತಿ

ರುವ ಸಂಗತಿಯನ್ನು ನಾನು ಎಷ್ಟೊಂದು ದಿವಸಗಳ ಹಿಂದೆ ಅರಿತಿದ್ದೀನೇ. ಸುತ್ತಿಂತಿ ಯಾದ ಸುಂದರಿಯೋವಾಗು ಸಿಮ್ಮೆನ್ನು ಗೆಲ್ಲಿರುವದರಂದ ನೀವು ಇಷ್ಟು ಉದಾ ನೀನರಾಗಿರುವಿರಲ್ಲವೇ?"

ಕಮಲಾಕ್ಷ್ಯ — (ಕಣ್ಣಿಂಥ ಸೀರು ತಂಡು) ದಯಾಭಾನೇ, ಮಾರದರ್ಶಿ ಯಾದ ನಿನ್ನ ಶರ್ಕರಾವು ಸುಕ್ಕಂಡು ಹೇಗೆ ತನ್ನಲ್ಲಿ? ನನ್ನ ಪ್ರೇಮಕ್ಕೆ ಸಾಫ್ತನವಾದ ವಸ್ತುವೇ ಹೋದದ್ದರಿಂದ ನಾನು ಉದಾಹಿಸಿನನಾಗಿರುವದು ಸ್ವಾಭಾವಿಕವು."

ಜೀವನಕಲೆ — "ಸಿಮ್ಮೆ ಪ್ರೇಮಕ್ಕೆ ಪಾತ್ರಾದ ಸ್ತ್ರೀಯೇ ಧನ್ಯಾಗು. ಸಿಮ್ಮೆ ಈಗಿನ ಸ್ಥಿತಿಯನ್ನು ನೋಡಿ ನಾನೆಗೆ ಬಳಿ ವ್ಯಾಪನವಾಗಿದೆ, ಉಪಾಯವಿಲ್ಲ. ಪ್ರಾರುಷಾಗೆ ಒಮ್ಮೆ ಇಸ ಸ್ತ್ರೀಯಾರಸ್ಸು ಮುದುವಯಾಗುವ ಅಧಿಕಾರ ವಿದುವದಸ್ಯೇ?"

ಕಮಲಾಕ್ಷ್ಯ (ದುಃಖಿದ ಆವಂಶಿಕಿಯಲ್ಲಿ) — "ಜೀವನಕಲೆ, ಏನು ಹೇಳಲಿ! ನನ್ನ ಎಲ್ಲ ಪ್ರೇಮವನ್ನು ನನ್ನ ಪ್ರಿಯಾಗೆ ಕೊಟ್ಟು ಬಿಟ್ಟುರುವದ ರಿಂದ, ಇನ್ನೊಬ್ಬಾನ್ನು ಪ್ರತಿಂಥಿಸುವದಕ್ಕಾಗಿ ಸ್ತ್ರೇಮವೇ ನನ್ನಲ್ಲಿ ಉಳಿದಿರುವದಿಲ್ಲ. ಅಂದಬಳಿಕಿನನ್ನೊಬ್ಬಾನ್ನು ಮುದುವಯಾಗಿಯಾದರೂ ನಾನುಮಾಡುವದೇನು? ಒಂದು ಹೇಳಿ ಮುದುವಯಾದರೂ, ಮೊದಲಿನ ನನ್ನ ಪ್ರಿಯಾನ್ನು ಮರೆಸುವಂಥ ಸುಗುಹಿಯಾದ ಸುಂದರಿಯು ದೇರೆಯುವದೇತೂ ಅಸಂಭವವು."

ಜೀವನಕಲೆ (ಅನೇದವನ್ನು ಪ್ರಕಟಿಸುತ್ತು) — "ಸಿಜವಾದ ಪ್ರೇಮವ ಗುಣವೇ ಅಂಥಾದ್ದು. ಸಿಂಹ ಸಿಮ್ಮೆ ಪ್ರಿಯಾರ್ಮೇಲಿನ ಪ್ರೇಮದಿಂದ ವಿಷಯ ಸುಖಿಗಳ ವಿವರಾವಾಗಿ ಉದಾಹಿಸಿನರಾದದ್ದು ಸಿಮ್ಮೆ ದಯಾಗುಣಕ್ಕೆ ಭೂಷಣವಾಗಿದೆ. ಆದ ಮಾತಿನ ಸಲುವಾಗಿ ವ್ಯಾಪನವಡುವದೂ ಯೋಗ್ಯವಾಗಲಾರದು. ಪ್ರೇಮವ ಉತ್ತಮತ್ವಗೂ, ನಾಶಕ್ಕಾಗಿ ಕಾರಣಗಳು ಜೊಕುಗುವದರಿಂದ, ಸಿಮ್ಮೆ ಪ್ರಿಯಕ ವಿಯೋಗದಿಂದ ನಾಶವಾಗಿರುವ ಸಿಮ್ಮೆ ಪ್ರೇಮವು, ಸಿಮ್ಮೆ ಪ್ರಿಯ ಇನ್ನು ಮಾರ್ಪಡಿಸಿದ್ದ ಇನ್ನೊಬ್ಬ ಸ್ತ್ರೀಯು ಸಿಮ್ಮೆಗೆ ಪ್ರಾಪ್ತಾದರೆ ಸಿಮ್ಮೆಯ ಪ್ರೇಮವು ಮತ್ತೆ ಉತ್ತರಸ್ಯಾವಾಗುವದು ಸ್ವಾಭಾವಿಕವು."

ಈ ಸ್ವರೂಪ ಮಾತಾರ್ಪಣತ್ವಿರಲು, ಜೀವನಕಲೆಯ ಕೆಲವು ಗೆಳತಿಯರು ತಪ್ಪಿಂದದ್ದರಿಂದ ಕಮಲಾಕ್ಷ್ಯನು ತಪ್ಪಿಂದ ಹೊರಟುಹೋದಿನು. ದಿನಕ್ಕೆಂತಲೂ ಈವೈಶ್ವ ಕಮಲಾಕ್ಷ್ಯನು ಜೀವನಕಲೆಯ ಸಂಗಡ ಬಹಳಹೊತ್ತು ಮಾತಾಡುತ್ತು ಕುಳಿ

ತದ್ದರಿಂದ, ಆ ಸುಂದರಿಯ ಮೋಹಕ ಸ್ವರೂಪದ ಪ್ರತಿಬಿಂಬವು ಅವನ ಮನ ದಲ್ಲಿ ಸಿಕ್ಕಿರವಾಗಿ ಮೂಡಿ, ಅದರ ಯೋಗದಿಂದ ಪದ್ಧನಯನೆಯ ಸ್ಕರಣವಾಗಿ ಅವನ ಮನಸ್ಸು ಬಹಳ ಆಸಮಾಧಾನ ಹೊಂದಿತು. ಅವನು ಆಫ್ರಾತ್ತಿನ ರಾತ್ರಿ ಉಳಿ ಉಡಿಗೆಗಳನ್ನೇನೂ ಮಾಡೆ, ತಳಮಲಿಸುತ್ತ ಹಾಸಿಗೆಂಮೇಲೆ ಬಿಂದು ಕೊಂಡನು. ಪದ್ಧನಯನೆಯ ತಡೆಕಢ್ಣನದಲ್ಲಿ ಅವನ ಮನಸ್ಸು ತೊಡಗಿತು. ವಾಚಕರೇ, ವಾರಿಯದಲ್ಲಿ ಸುಶೀಲೆಯೂ, ಸುಂದರಿಯೂ ಆದ ಸ್ತ್ರಿಯನ್ನು ಗಲಿಗ ಪುರಣ ಬಾಹುವೆಯನ್ನು ಸುಡತಕ್ಕಾದು. ನಿಷಯಸುಖಿಗಳಿಗೆ ಸ್ತುಂಭರೂಪವಾದ ಸ್ತ್ರಿರತ್ನವು ಶೋಧುತ್ವಾಗುವದರಿಂದ, ಅವನ ಎಲ್ಲ ಸುಖಗಳು ಸಮೂಲವಾಗಿ ನಾರಾಗಾವಜೆಂದು ಹೇಳುತ್ತಾರು. ಹೇಳಾಂತರೂ-ಸ್ತ್ರಿಸಿಕ್ಕಣಾದೂ-ಥಿರರೂ ಅನ್ತರ್ಭಾರಾಗುವಿಂದು ಹೇಳುತ್ತಾರು. ಶೋಧಾಂತರೂ-ಸ್ತ್ರಿಸಿಕ್ಕಣಾದೂ-ಥಿರರೂ ಅನ್ತರ್ಭಾರಾಗುವಿಂದು ಮೊದಲಾದವರು ಸ್ತ್ರಿವಿಯೋಗದಿಂದ ದುಃಖಪಟ್ಟಿರಲು, ಕೆಮಲಾಕ್ಕಾಸಂಧ ವಾಪರಕ್ಕನು ತನ್ನಸ್ತ್ರಿಯನ್ನ ನಿಯೋಗಕ್ಕಾಗಿ ಹಲಬುವದೇನ ಜ್ಞರಿಯು? ಕವಾಲ್ಪಾಕ್ಕಾಸು ತನ್ನ ಬಾಹುಬಲದಯೋಗದಿಂದ ವೈರಿಗಳು, ಸುಗುಣಗಳ ಯೋಗಿಂದಿರುತ್ತಿರುತ್ತಾರೆ ಅರಣ್ಯ ಹಾಗು ಎಲ್ಲ ಸಣ್ಣ ಹೊಡ್ಡು ಅಧಿಕಾರಗಳೇ, ವಿಧೇಯಿಂದವರುತ್ತಿರುತ್ತಾರೆ ಅದರಿಂದ ಕೊಂಡೆಂದು ದುಃಖಪಟ್ಟಿರಲು, ಜೆಗಳ ಮನ ಸ್ತುಂಭ ಜಯಿಸಿ, ಎಲ್ಲಿರಿಂದ ಹೊಗಳಿನಕ್ಕೆ ಶ್ರಾತ್ತಿದ್ದರೂ, ಅವನ ಮನಸ್ಸು ನಿಷಯ ಸುಖಗಳಿಂದ ಜಯಿಸಲ್ಪಟ್ಟಿದ್ದರಿಂದ ಅವನು ರಾತ್ರಿಯಲ್ಲಿ ತಂಡು ಪಾಡಿದನೆಂದರೆ, ಒಂದೇನೂಂದು ದಿನ ಪದ್ಧನಯನೆಯ ತಡೆಕಢ್ಣನ ಬಿಂದಾರೇ ರಾತ್ರಿಯಲ್ಲಿ ಶೋಧುತ್ವಾಗುತ್ತಿತ್ತು. ಅದರಂತೆ ಈ ಹೊತ್ತಾದರೂ ಆಯಿತು. ಅವನು ನಿರಾಕಾರ್ಯನ್ನು ಹೊಂದಿ ಹುನದಿಂದ—“ಅಯ್ಯೋ! ನಾನು ಪನುಮಾಡಿದ ಭಾಗ್ಯವೇನು? ನನ್ನ ಪೌರುಪವನ್ನಿಲ್ಲ, ಅಭಿಂದವಾದಯಶಸ್ವನ್ನಿಲ್ಲ ಮೋಡಿ ಸಂತೋಷವದುವ ಆವೃತ್ತಿ ದುರುಪದು? ನನ್ನ ಪೀಠೆಳಾದ ಪಷ್ಟ ನಯನೆಯೂ ನನ್ನ ದುರಿಗ ಶರುತ್ತಿದ್ದರೆ, ನನ್ನ ಶ್ರಮವು ಸಫಲವಾಗುತ್ತಿತ್ತೀಲ್ಲ. ಕೆಮಲಾಕ್ಕಾಸ ಯಾವ ಮಗ್ಗಲಲ್ಲಿ ಸುಕುಮಾರಿಯ ಮುದ್ದುಗಷ್ಟ ಬಷ್ಟಿತ್ತೀಲ್ಲ, ಆ ಮಗ್ಗಲು ಈಗ ನನ್ನ ಪೀಠೆಳಿದೆ ಬಂಜೆಯಾದದರಿಂದ, ನಾನು ಬಾರಿ ಭಾರಿಗ ಜಂಬಲಿಸ ಬೊಕಾಗುತ್ತಾರೆ. ಅಹಾ! ನನ್ನ ಸ್ತ್ರಿಯವಡ್ಡನಯನೆಯ ಉತ್ತಾಪಕಾರಕವಾದ ಅಧರ್ಹಾಷ್ಟ ಚೆಂಬವನ್ನೂ, ಆಸಂದಾತಿಶಯವನ್ನು ಅಂತು ಮಾಡುವ ಅವಳ ಕೋಮಲಾಂಗದ ಆಲಿಂಗನವೂ, ವೈಮನಸ್ಸು ವೈದಿಕೀ

ಇನುವ ಅವಕ ಮ್ಮುಂದುವಚನಗಳೂ ಸ್ವಸ್ವದಲ್ಲ ಸಹ ಮೊರೆಯದಾದವಲ್ಲ!! ಇನ್ನು
ನಾನು ಹೇಗೆ ಕಾಲಹರಣನಾಡಲಿ? ನನ್ನ ಪ್ರಿಯರ ತೋಧವಾಗುವದು ತಿಂಗ
ಅಸಂಭವವಾಗಿ ತೋರುತ್ತದೆ.”

ಈ ಪ್ರಕಾರ ವಿಚಾರಮಾಡುತ್ತಿರಲು, ಅವನ ಕಣ್ಣಗಳಲ್ಲಿ ಸಿಂಹಗಳು
ಮುಂಯಹತ್ತಿದವು. ಅವನು ಯಾಸಿಗೆಯ ಮೊಳೆ ಎದ್ದು ಕುಳಿತು ವಿರಿದ ಮು;
ಖಂಡಿದ ದೊಡ್ಡ ದಸಿತೆಗೆಯ ಶಕ್ತಿಯಾಡಿದನು. ದೂರದ ಭಾರವು ತಗ್ಗಿದಮೇಲೆ
ಫುಸಃ ಅವನು ಮಲಗಿಕೊಳ್ಳಲು, ಚೆಕ್ಕಾಗುವುಂಟಾಗಿಸಿಲ್ಲ ಸ್ವಲ್ಪ ನಿದ್ದುತ್ತಿತು.
ದುರ್ದ್ವಾರ್ಥಿಯಾದ ಕಮಲಾ ಕ್ಷುಸಿಗೆ ಸ್ವಸ್ವದಲ್ಲಾದರೂ ಪಡ್ಡನಯನಯನೆಯ ವಿಯೋ
ಗದುಃಖವು ತಪ್ಪಲಿಲ್ಲ. ತಾನು ಗೋಯ ಮೋಂದಿಂದ ಪಡ್ಡನಯನಯನೆಗೆಲ್ಲ,
ಅಗ್ನಿಪ್ರವೋಶ ಮಾಡುತ್ತಿದ್ದಂತೆ ಅವನು ಕನಕು ಕಂಡು ದುಃಖಿಸುತ್ತಿರಲು,
ಅವನಿಗೆ ಅಗ್ನಿಪ್ರವೋಶಕಾಲಕ್ಕೆ ಸದುಪದೋಶ ಮಾಡಿದ ಖುಸಿಯು ಸ್ವಸ್ವದಲ್ಲ
ಬಂದು—“ರಾಜಪುತ್ರಾ, ವ್ಯಾಧವಾಗಿ ದುಃಖನಾಡಬೇಡ. ಸಿನು ದುಃಖಕ್ಕೆ
ಪುಣಿವಾಗಿ ಆಶ್ರಯ ಕೊಟ್ಟಿದ್ದರಿಂದ, ಅದು ಸಿನ್ನನ್ನು ಯಾವಾಗಲೂ
ಷಾಷಿಸುತ್ತದೆ. ಸಿನ್ನ ಪ್ರಿಯಾದ ಪಡ್ಡನಯನಯನೆಯು ಸುರಕ್ಷಿತವಾಗಿರುವರು.
ಇನ್ನು ಸ್ವಲ್ಪ ದಿನಗಳಲ್ಲಿಯೋ ಸೀನು ಅವಕನ್ನು ಕಾಣಿತ್ತೋ. ಇನ್ನು ಮೊಳೆ
ಸೀನು ಷ್ಯಾಸನಪಡದೆ. ಸಿನ್ನನ್ನು ಮಂಸಮುಟ್ಟಿ ಪ್ರಿಂತಿಸುತ್ತಿರುವ ಜೀವನಕಲೆ
ಯನ್ನು ಮಾತ್ರ ಮಂಡಬೇಯಾಗು. ಇದರಿಂದ ಸಿನಗೆ ತಪ್ಪದೆ ಕಲಾಳಿವಾಗು
ವದು.” ಎಂದು ನುಡಿಮು, ಆ ಖುಸಿಯು ತಂತ್ರಧಾರಣೆಯೊಂದಿದಂತೆ ತಿಂಗಿತು.
ಕಮಲಾ ಕ್ಷುಸು ಕೆಲವು ಹೊಳೆಯ ಮೇಂಲೆ ಎಷ್ಟುತ್ತು, ತನಗೆ ಬಿಡ್ಡ ಸ್ವಸ್ವವನ್ನು
ಕೂತುಕದಿಂದ ವಿಚಾರಮಾಡತೊಡಗಿದನು. ಏಂದಕೊನ್ನೆತ್ತು ಆ ಖುಸಿಯ ಭವಿ
ಷ್ಯಾಪು ನಿಜವಾದದರಿಂದ, ಅವನಿಗೆ ಸ್ವಸ್ವದ ಸಂಗತಿಯು ತಕ್ಕರಳೇ ನಿಜವಿರ
ಬೋಕೆಂದು ತೋರಹತ್ತಿತು. ಪಡ್ಡನಯನಯನೆ ಹಿತವನ್ನು ಬಯಿಸಿ ಅಂದಿಸಿದ
ಅವನು ಜೀವನಕಲೆಯೊಡನೆ ಸಲಿಗಿಯಿಂದ ನಡೆಯಹತ್ತಿದನು. ಇದರಿಂದ
ಅವರಿಷ್ಟರ ಪ್ರೇಮವು ಪರಸ್ಪರರಲ್ಲಿ ಹೇಳುತ್ತಿ ಮೋಯಿತು. ಒಂದು ದಿನ
ಅತನು ಜೀವನಕಲೆಯನ್ನು ಕುರಿತು—“ಸಖಿ, ಜೀವನಕಲಾ, ಸೀನು
ನನ್ನನ್ನು ಈ ಬಗೆಯಾಗಿ ಪ್ರಿಂತಿಸುತ್ತಿರುವದರಿಂದ, ನನ್ನ ಪ್ರಿಯಳ ವಿಯೋಗ
ದುಃಖವು ಕಡಿಮೆಯಾಗಿ, ಯೋಗ್ಯ ಸ್ತ್ರೀಯನ್ನು ಮಂಡಬೇಯಾಗುವ ಇಚ್ಛೆಯು

ಸನಗಾಗಿದೆ. ಸೀನು ಚತುರಳೇ ಇದುವರದಿಂದ ನಾನು ಈ ಸಂಬಂಧದಿಂದ ಸನಗೆ ಹೆಚ್ಚಿಗೆ ಹೇಳಲಾರೆನು. ನನ್ನ ಮನದ ಅಶೇಯನ್ನು ಪೂರ್ವಮಾಡುವ ಭಾವವು ನಿನ್ನನ್ನು ಕೂಡಿದೆ.” ಅನ್ನುಲು, ಜೀವನಕಲೀಯು ಸಂತುಷ್ಟಿಕಾಗಿ ಸಮಳಜ್ಞರೊಡನೆ ಸಾಮ್ಯ ಸ್ವರದಿಂದ— ನೀರಾಗ್ರಣಿಗಳೇ, ನಾನು ಹೆಚ್ಚಿಗೆನೂ ಹೇಳಲಾರೆನು. ತಮ್ಮ ಸುಖಕ್ಕಿಗಿನ ನನ್ನ ಶರೀರವನ್ನು ಸವಿಸಿ, ಅದನ್ನು ಸಹಲವಾಗಿ ಮಾಡುವೇಸಂಬದನ್ನು ತಾನು ಧ್ವಡವಾಗಿ ಸಂಬಂಧಿಸು.

ಜೀವನಕಲೀಯು ಸಿಂಹಕ್ಕೆ ತಪ್ಪ ಯೋಗ್ಯ ವರನನ್ನು ಅರಿಸಿಕೊಳ್ಳು, ವರ್ದೊಂದೇ ಪ್ರತಿಬಂಧಕವಾಗಿತ್ತು. ಆ ಮೋಹಿಸಿಯ ಮನಸ್ಸನ್ನು ಪೂರ್ವವಾಗಿ ಆಕ್ರಮಿಸಿಕೊಂಡಿದ್ದ ಕಮಲಾಕ್ಷ್ಯಸಿಗೆ, ಅವಕ ಪ್ರತಿಯು ಸುಲಭವಾಗಿ ಅಯ್ಯತು. ಜೀವನಕಲೀಯು ತನ್ನ ತಾಯಿಯ ಮುಖಾಂತರವಾಗಿ, ತಂದೆ ಯಾದ ದೇವದತ್ತನಿಗೆ, ತಾನು ಈಮಲಾಕ್ಷ್ಯನನ್ನು ಮದುವೆಯಾಗುವೇಸಂಬ ಅಭಿಸ್ವಾಯವನ್ನು ತೀಳಿಸಲು, ಅವನು ಸಂತೋಷದಿಂದ ಜೀವನಕಲೀಯನ್ನು ಕಮಲಾಕ್ಷ್ಯಸಿಗೆ ಮದುವೆಮಾಡಿ ಕೊಟ್ಟಿನು. ಜೀವನಕಲೀಯು ಪಡ್ಡನಯ ಸಂಯ ಬಾಲಮಿಶ್ರಿದ್ದಳು; ಅವಕ ಗುಣಗಳು ಪಡ್ಡನಯನೆಯ ಗುಣಗಳನ್ನು ಜಯಿಸುವಂತೆ ಇದ್ದವು. ಅವಕ ಸೌಂದರ್ಯವಂತೂ ಸುಪ್ರಸಿದ್ಧವೇ ಇತ್ತು. ಕಮಲಾಕ್ಷ್ಯನು ಕೃತಜ್ಞತೆಯಂದಲ್ಲದೆ, ಉಳಿದ ಯಾವ ಮಾತ್ರಿನಿಂದಲೂ ಪಡ್ಡನಯನೆಯನ್ನು ಸ್ನಿಜದಂತೆ ಜೀವನಕಲೀಯು ಅವನಿಗೆ ಇನುಕೂಲೆ ಯಾಗಿ ವತ್ತಿಸಹಕ್ತಿದಳು.

ಬರಬರುತ್ತ ಜೀವನಕಲಾ—ಕಮಲಾಕ್ಷ್ಯರ ಪ್ರೇಮವು ವ್ಯಾಧಿಂಗತವಾಗ ಹತ್ತಿತ್ತು. ಕಮಲಾಕ್ಷ್ಯನು ಮೆಲ್ಲಮೆಲ್ಲನೆ ಪಡ್ಡನಯನೆಯನ್ನು ಮರ್ಯಾದಿತ್ವಾದ ಗಿಡನು. ತನ್ನ ಪ್ರಿಯ ಪತಿಯ ಧವಲಕ್ಷ್ಯಿಯ ವಿಸ್ತಾರ, ತನ್ನ ಪ್ರಿಯಳ ವಿವಯದ ಆತನ ವಿಸ್ತೃತಿವುಗಳಿಂದ ಜೀವನಕಲೀಗೆ ಬಹು ಸಮಾಧಾನವಾಗು ತ್ತಿತ್ತು. ಆಕೆಯು ಬಹು ದೇಸಿಕಕು, ಉದಾರಳು, ದಯಾಪೂರ್ವಕ. ಸ್ತ್ರೀಜನ ರಳ್ಳಿ ವಿಶೇಷವಾಗಿ ಕಂಗೇಳಿಸುವ ಈಸಾ—ಸಾಯಾದಿ ದುಗು—ಇಗಕ ಗಾಳಿಯು ಸಹ ಆಕೆಯನ್ನು ಸೂಂಕಿದ್ದಿಲ್ಲ. ಈ ಸದ್ಗುಣಗಳ ಮೂಲಕ ಆಕೆಯು ತಂದೆಯ ವಾತ್ಸಲ್ಯತ್ವಯ್ಯಾತ್ಮಯಕ್ಕೆ ಪಾತ್ರಕಾಗಿದ್ದಳು. ಜೀವನಕಲೀಯ ವಿಧಾರ ಮಂದಿರವನ್ನು ಇಂದ್ರನೇ ಅಮರಾವತಿಯೊಳಗಿನ ವಿಧಾರ ಮಂದಿರವನ್ನು

ಹೀಯಾಳಸುತ್ತಿತ್ತು. ಅಂಥ ಮಂದಿರಕ್ಕೆ ಶಲಂಕಾರಭೂತಭಾದ ಆ ಮಂತ್ರಿ ಕುವರಿಯು ತನ್ನ ಸೌಂದರ್ಯ—ಲಾವಣ್ಯಗಳಿಂದ ಸೋಂಡುವವರೆ ಚಿತ್ತವನ್ನು ಭ್ರಮೆಗೊಳಿಸುತ್ತೇ, ಮಂಚದ ಮೇಲೆ ಹರಡಿದ ಗುಲಾಬಿ ಹೂಗಳ ಇನ್ನು ಒತ್ತಿ ಪವಡಿಸಿದ್ದಳು; ಹರಡಿದ ತಿಳಿಗಳ ಗುಲಾಬಿಯ ಹೂಗಳ ಸುಗಂಧ ದಲ್ಲಿ ಆವಳು ಮುಡಿದಿದ್ದ ಮುಲ್ಲಗೆಯು ಹೂಗಳ ಸುಗಂಧವು ಕೂಡಿ ಉಂಟಾದೆ ಮಿಶ್ರಸುಗಂಧವು ಮನುಷ್ಯಮಾತ್ರರ ಫಾರ್ಕೆಂದ್ರಿಯವನ್ನು ತೃಪ್ತಿಗೊಳಿಸುತ್ತುತ್ತು. ಹೀಗೆ ಒತ್ತುಟ್ಟಿಗೆ ಸುಗಂಧಗಳ ಮಿಶ್ರಣದ ವ್ಯಾಪಾರವು ನಡೆದಿರಲು, ಮತ್ತೊಂದು ಒತ್ತುಟ್ಟಿಗೆ ಬಣ್ಣಗಳ ಮಿಶ್ರಣದ ವ್ಯಾಪಾರವು ನಡೆದಿತ್ತು. ಜೀವನಕಲೆಯ ಶರೀರದ ಗೌರವಣ್ಣ, ಅವಳು ಉಟ್ಟಿ ವಸ್ತುದ ಶುಭ್ರವಣ್ಣ, ಯಾಸಿದ ಹೂಗಳ ಗುಲಾಬಿಯ ವಣ್ಣ, ಇಟ್ಟುಕೊಂಡ ಶಲಂಕಾರಗಳೊಳಗಿನ ನವರತ್ನಗಳ ವಿಚಿತ್ರವಣ್ಣ ಇವುಗಳ ಸಂಕರದಿಂದುಂಟಾದ ಮಿಶ್ರವಣ್ಣದ ಮೊಳಪಿಸಿದೆ ಜೀವನಕಲೆಯ ಸೌಂದರ್ಯಕ್ಕೆ ಒಪ್ಪ ಹಾಕಿದಂತೆ ತಿಳಿತ್ತು. ತನ್ನ ಪತಿಯ ಮನಸ್ಸನ್ನು ಸೌಜನ್ಯದಿಂದ ಪ್ರಣಾವಾಗಿ ಎಳಕೊಂಡು, ಅದರೊಳಗಿನ ಪತ್ತಿ— ವಿಯೋಗದೂವಾದ ಅಗ್ನಿಯನ್ನು ತನ್ನಲ್ಲಿದ್ದ ನಿಷ್ಠಲಂಕವಾದ ಉದಾತ್ತ ವೈಮ ಜಲದಿಂದ ತಿಳಿಸಿ, ಆತನನ್ನು ಸುಖ ಸಾಮಾಜಿಕದ ಸಿಂಹಾಸನವೇ ರಿಸಿದ್ದನ್ನು ನೇರಿಸಿ—ನೇಸಿಸಿ ಆಕೆಯು ಸುಖಿಸುತ್ತಿದ್ದಳು! ಅಪ್ಪರಲ್ಲಿ ಮಂದಿರದ ಕಷ್ಟ ಬಾಗಿಲನ್ನು ಪಕ್ಕನೇ ತೆರೆಮ ಮುಗಳು ನಗೆ ನಗುತ್ತ ಕಮಲಾಕ್ಷಣು ಅಲ್ಲಿಗೆ ಬರಲು, ವಾಸಿಯರು ಹೊರಟು ಹೇಳಿದರು.

ಪತಿಯ ಆಗಮನವಾದದ್ದನ್ನು ಸೋಂಡಿ ಜೀವನಕಲೆಯು ಉತ್ತಾಹ ಪಟ್ಟು, ಉಗಬಗ್ಗಿಂಬ ಏಳುವದನ್ನು ನೋಡಿ, ಕಮಲಾಕ್ಷಣು ಆವಳಿ ಕೋವಲವಾದ ಕೈಯನ್ನು ತನ್ನ ಕೈಯಿಂದ ಹುಡಿದು ಆವಳನ್ನು ಹಾಗೆಯೇ ಮಲಗಿಸುತ್ತು—ಸುಂದರೀ, ಇಷ್ಟಾ ಆಯಾಸವೇ ಕೆ? ಈ ಗುಲಾಬಿಯ ಹೂಗಳ ಮೇಲೆ ಹೊರಳಾಡುವಾಗಲೇ ನೀನು ಸ್ವಾರ್ಥಾಂಗನೆಯಂತೆ ಮನೋಹರವಾಗಿ ಒಪ್ಪತ್ತೀ, ಮಲಗುವಾಲಗು; ಅನ್ನಲು, ಜೀವನಕಲೆಯು ಆನಂದಪ್ರಣಾವಾದೆ ಮುದ್ರೆಯಿಂದ ಸುಮ್ಮನೆ ಪತಿಯನ್ನು ನೋಡಿತೊಡಗಿದ್ದು. ಆಗ ಆತನು— ಮನೋಹರೆ, ಈ ದಿನ ನನಗೆ ತತ್ತ್ವಂತವಾದ ಆನಂದವಾಗಿದೆ. ಆ ಆನಂದದೆ

ಕಾರಣವನ್ನು ನೀನೇ ಗೊತ್ತು ಹಿಡಿದರೆ, ನಿನ್ನನ್ನು ಎದ್ದು ಕೂಡಗೊಳಿಸಬೇಕು, ಇಲ್ಲದಿದ್ದರೆ ಹೀಗೆಯೇ ಹಿಡಕೊಂಡು ಕೂಡುವೆನು!

ಜೀವನಕಲೆ— ಪ್ರತಾಪದಿಂದ ಭೂಮಂಡಲವನ್ನು ದಂಗುಬಡಿಸಿದವ ರಿಗೆ ಪ್ರತಿ ಒಂದು ಸಂಗತಿಯು ಆನಂದಕರವಾಗಿಯೇ ಪರಿಣಿಸುತ್ತದೆ. ಪ್ರಭುಗಳ ಮನಸ್ಸನ್ನು ಸೂರ್ಯಿಷಲಿಕ್ಕೆ ಆವಾವ ಸಂಗತಿಯು ಮುಂದಾಗುವದು?

ಕಮಲಾಕ್ಷ್ಯ— ಪೀಠುತನೆ, ತಿಳಿದಿ. ಎಲ್ಲ ಸಂಗತಿಗಳಿಂದ ನನಗೆ ಆನಂದವಾಗಹತ್ತಿದರೆ, ನನ್ನ ಮಹತ್ವವಾದರೂ ಏನು ಉಳಿಯುವದು! ಕೆಲವು ಶ್ರೀಷ್ಟ ಸಂಗತಿಗಳು ಮಾತ್ರ ನನಗೆ ಆನಂದವನ್ನು ಯಲು ಸಮರ್ಥವಾಗಿರುವವು. ನಿನ್ನ ವಿಷಯದ ಪ್ರತಿ ಒಂದು ಸಂಗತಿಯಿಂದ ನನಗೆ ಆನಂದವಾಗುವದನ್ನು ನೇಂದಿ, ಜಗತ್ತಿನಲ್ಲಿ ಎಲ್ಲ ಸಂಗತಿಗಳಿಂದ ನನಗೆ ಆನಂದವಾಗ್ತುದೆಂಬ ಭಾರ್ತಾತ್ಮಿಗೆ ನೀನು ಒಳಗಾದಂತೆ ತೋರುತ್ತದೆ. ಕಮಲಾಕ್ಷ್ಯನ ಮನಸ್ಸನ್ನು ಪ್ರಸಿದ್ಧಿಸಿಕೊಳ್ಳುವದು ಪರಮ ಮಸ್ತರಷ್ಟು. ಆ ಬಂಗಾಲಿಯ ವಿದ್ವೆಯು ಈ ಮೆಡ್ಡ ಕಳ್ಳುಗಳ ಕುಣಿಕೆಯಾಗಿಂದ ಹೊರಬೊಂಬವ ಚ್ಯಾಪ್ಟಿಗಳಿಗೆ ಮಾತ್ರ ಸಾಧಿಸಿರುತ್ತದೆ. ಹೂ, ಹೊಳು, ಬೊಗನೆ ಹೊಳು, ನನ್ನ ಆನಂದದ ಕಾರಣವು ಯಾವದು?

ಜೀವನಕಲೆ—ಹೂ! ಹಾಗೂ ಆಗಲಿ, ಹೊ ಹುತ್ತಿಂನ. ಪ್ರಭುಗಳು ಯಾವದೊಂದು ಹೊಸ ಕರಿತೆಯನ್ನು ಇದೆ ಈಗ ರಚಿಸಿ ಮುಗಿಸಿರಬಹುದು; ಯಾವನೊಬ್ಬ ಬಲಿಷ್ಠ ಸಾರ್ಥಕ್ಯಾಮನು ಈ ಚರಣಗಳ ಪ್ರಭಾವಕ್ಕೆ ದಂಗುಬಡಿದು ಕೃಷಾಭತ್ವನನ್ನು ಆಶ್ರಯಿಸಿರಬಹುದು; ತೋಕಪಿತದ ಮಹತ್ವಾಯೆವು ಸಾಧಿಸಿರಬಹುದು; ಓದಾಯುದ್ದ ಆಳಕೆಗೆ ಮೆಚ್ಚಿ ಪ್ರಜೆಗಳು ಸುಪ್ರಸನ್ನರಾಗಿರಬಹುದು, ಗುಣಿಜನರ ಲಾಭವಾಗಿರಬಹುದು; ಇವುಗಳಲ್ಲಿ ಯಾವ ಕಾರಣವೂ ಇರಿದ್ದರೆ ಇನ್ನು ಇನ್ನು—

ಪೀಗೆ ನುಡಿಯುತ್ತಿರಲು, ಒನ್ನೆಲೆ ಜೀವನಕಲೆಯ ಮುಖಮುದ್ದೆಯು ದೂರಾಂತರಿಸಿತು. ಆಕೆಯ ಹುಬ್ಬುಗಳು ಗಂಟೆಕ್ಕಿದ್ದವು, ಹಣಿಗೆ ನಿರಿಗಿಗಳು ಬಿಡ್ಡವು, ಆಕೆಯು ತನ್ನ ವಿಶಾಲವಾದ ನೇತ್ರದಿಂದ ಒಂದು ತಿಂಡ್ಲು ಕಟ್ಟಾಕ್ಕೆ ವನ್ನು ಕಿಟ್ಟು ಕಮಲಾಕ್ಷ್ಯನನ್ನು ಚುಚ್ಚಿ—

ಜೀವನಕಲೆ—ಇನ್ನು ಬಚ್ಚಿಯಾದರೂ ಯಾಕೆ ಇಡಬೇಕು? ನನ್ನಿಲ್ಲ
ನೆಟ್ಟಿನ್ನುಹೊಗಿದ್ದ ತಮ್ಮ ಜಿತ್ತುವನ್ನು ಬಲಾತ್ಮಾರದಿಂದ ಕಿತ್ತುಕೊಳ್ಳುವದಕ್ಕಾಗಿ
ಯಾವಳಾದರೂ ಒಬ್ಬ ಸುಂದರಿಯು ತಮ್ಮ ಕಣ್ಣಿಗೆ ಬಿಡ್ಡರಬಹುದು!

ಹಿಂಗೆ ಸುಂದರಿಯು ಜೀವನಕಲೆಯು ಕಮಲಾಕ್ಷ್ಮನ ಕಡೆಗಾಗಿದ್ದ ತನ್ನ
ಮೋರೆಯನ್ನು ಬೋರೆಕಡಿಗೆ ತಿರುಗಿಸಿ. ಕಣ್ಣುಮುಚ್ಚಿಕೊಂಡಳು.

ಇದನ್ನು ಸೊಂಡಿ ಕಮಲಾಕ್ಷ್ಮನ ಸಗೆಯು ಹೆಚ್ಚಿತು. ಆತನು ತನ್ನ
ಕ್ಷೇತ್ರಿಯಂದ ಜೀವನಕಲೆಯು ಮೋರೆಯನ್ನು ತನ್ನ ಕಡಿಗೆ ತಿರುಗಿಸಿಕೊಂಡು—
ಮನಮೋಹಿಸಿ, ಪುರುಷರನ್ನು ಪೂರಾ ಹತವೀಯ-ರಾಗಮಾಡುವಸ್ತ್ರೀಯರ
ಓಲೆಗಳು, ಈರ್ಷಯಿಂದಲೇ ಹುಟ್ಟಿಬರುತ್ತವೆಂಬಂತೆ ಕಾಣುತ್ತದೆ. ಜೀವನಕ
ಶೈಯನ್ನು ಅಸಮಾಧಾನಗೊಳಿಸಲು ಸಮರ್ಥಿಣಾದ ಅಪ್ಪಿರೆಯು ಈ ಜಗತ್ತಿ
ನೆಲ್ಲ ಅಡಾವಳಿರುವಳಿ? ತೆಗೆ ಆ ಕಣ್ಣುಗಣನ್ನು; ಪ್ರಿಯೇ, ನೀನು ಸೊತೆ
ಯುಸ್ಕೇ? ಹಾಗಾದರೆ, ನನ್ನ ಆಸಂದದ ಕಾರಣವನ್ನು ನನ್ನ ಮುಖದಿಂದಲೇ
ಹೇಳುತ್ತೇನೆ ಕೊಳು, ಎನ್ನಲು, ಜೀವನಕಲೆಯು ಕಣ್ಣುಗಳನ್ನು ಅರ್ಥತೆಗೆದು,
ಕಾರಣವನ್ನು ಕೊಳುವ ಉತ್ತಾಂಶಿಯು ತನ್ನ ಮುಖವುದ್ದೀಯಲ್ಲಿ ವ್ಯಕ್ತ
ವಾಗಬಾರದೆಂದು ಪ್ರಯತ್ನ ಮಾಡತ್ತೊಡಗಿದಳು.

ಕಮಲಾಕ್ಷ್ಮನು ತನ್ನ ಪ್ರಿಯಳ ರಸಿಕತನಕ್ಕೆ ತರ್ಲೆದೂಗುತ್ತ ಕರವಸ್ತುದಲ್ಲಿ
ಮುಚ್ಚಿಕೊಂಡು ತಂದಿದ್ದ ಒಂದು ರತ್ನದ ಪದಕವನ್ನು ಅವಳ ಮೋರೆಯ
ಮೇಲೆ ಇಟ್ಟಿನು. ಕೂಡಲೇ ಪದಕದೊಳಗಿನ ಉಜ್ಜಲರತ್ನಗಳ ಕಾಂತಿಗಳು
ಕಣ್ಣು ಕುಕ್ಕಿತೊಡಗಿದವು. ಮಂದಿರವು ವಿಚಿತ್ರ ಕಾಂತಿಮಯವಾಯಿತು.
ವಂಜೆಯ ಸೂರ್ಯಕಿರಣಗಳ ಪರಾವರ್ತನದ ವಿಚಿತ್ರವರ್ಣದ ಆಕಾಶತಲದಲ್ಲಿ
ಯಥೇಷ್ಠವಾಗಿ ಶಯನಮಾಡಿದ ಜೀವತೆಯಂತೆ ಜೀವನಕಲೆಯು ಶೋಭಿಸ
ತೊಡಗಿದಳು! ಆಗ ಅವಳು ಸತಿಯ ಕ್ಷೇಮೆಂಲೆ ಮೆಲ್ಲನೆ ತನ್ನ ಮೈಭಾರ
ಮನ್ನು ಹಾಕಿ ಸೆರಗು ಹೊದ್ದುಕೊಳ್ಳತ್ತ. ಎದ್ದು ಕುಳಿತು— ಅಹಾ! ಈ ಅವ
ಯಾವದಪದಕವು ಎಲ್ಲಿದೂರೆಯಿತು! ಇಂದಿನವರಿಗೆ ಇಂಥಾಲಂಕಾರವನ್ನು ನಾನು
ಖೋದಿದವಳಳು. ಆಸಂದದ ಇಂಥ ಗುಪ್ತ ಕಾರಣವು ನನಗೆ ಹೇಗೆ ಸೊತ್ತಾ
ಣದೇಕು? ಒಮ್ಮೆ ಪದ್ಧನೆಯನೆಯನ್ನು ತನ್ನ ಪ್ರಭುವಿಗೆ ಕೂಡಬೇಕೆಂದು
ಇಂಬಂದಿದ ನಿಂದುದೊಳಗಾಜನ ನುಂಬಿಯು. ಇಂತ ಒಂದು ಪದಕವನು

ಪದ್ಧನಯನೆಗೆ ಕಾಣಿಕೆಯಾಗಿ ತಂದೆದ್ದನ್ನು ಸೊಡಿದ್ದೇನು, ಎಂದು ಪಕ್ಕನೆ ನುಡಿದಳು.

ಪದ್ಧನಯನೆಯ ಹೆಸರಿನೊಳಗಿನ ಪದು ಅಕ್ಕರಗಳ ತರೀಗಳು ತ ಮಂದಿರದ ವಾತಾವರಣದಲ್ಲಿ ಉತ್ತಾನ್ಯವಾಗಿ ತವ ಕಮಲಾಕ್ಷಣ ಕಣಿರಂತ್ರವನ್ನು ಪ್ರವೇಶಿಸಲು, ಅವನ ಮೊರೆಯು ರುದ್ರೀಂದು ಇಳಿಯಿತು. ಅವನ ತಿಸಂದವು ಅಂತಧಾನವನ್ನು ಹೊಂದಿ, ತದರ ಸ್ಥಳವನ್ನು ಅಸಮಾಧಾನವು ಆಕ್ರಮಿಸಿತು. ಒಹಳ ಹೊತ್ತಾದೂ ಅವನ ಮುಖದಿಂದ ಅಕ್ಕರಗಳೇ ಹೊರಡಲಿಲ್ಲ. ಇಚ್ಚಾಗ ಶೃಂಗಾರಸಾಗರದಲ್ಲಿ ಈಸಾಡಿ ಮೈ ಕೂಡ ಜರದೆ ಇದ್ದ ತ ತರುಣನು, ಪದ್ಧನಯನೆಯೆಂಬ ಕಟ್ಟವು ಕಿವಿಗೆ ಬಿಡ್ಡ ಕೂಡಲೇ ಜಂವನಕಲೆಯ ಮುಖಿ ವನ್ನು ಸೊಂಡಲಿಕ್ಕೂ ಸಂಕೋಚಪಡುವಷ್ಟು ಸ್ವರಾಗ್ಯವನ್ನು ತಾಳಿದನು. ಕಮಲಾಕ್ಷಣ ತನ್ನ ಮನಸ್ಸಿನಲ್ಲಿ — ಹಾ! ಸಿಚಾ, ಕಮಲಾಕ್ಷಣ, ಸರ್ವಸ್ವವನ್ನು ನಿನಗೆ ಅರ್ಪಿಸಿ, ಸರ್ವವೂ ನಿಂನೇ ಎಂದು ನಂಬಿ, ನಿನ್ನ ಸಲುವಾಗಿ ಸರ್ವ-ಸಂಗಪರಿತ್ಯಾಗ ವಾದಿದ ಪದ್ಧನಯನೆಯನ್ನು ಇಷ್ಟರಿಂದಿಯೇ ಮರೆತು, ಆಕೆಯು ಗತಿಯು ಏನಾಗಿರಬಹುದೆಂಬದನ್ನು ಕೂಡ ಚಿಂತಿಸದೆ ವಿಶಾಸಮಗ್ರನಾದೆಯಾ? ಸಿನು ಇಷ್ಟ ನಾಚಿಕೆಗೇಡಿಯೂ, ಕ್ಕಿತಷ್ಟಾನೂ ಹೊಗಾದೆ? ಹಾ! ಪ್ರಯೇ ಪದ್ಧನಯನೆ, ಕಟ್ಟಕನಾದ ನನ್ನನ್ನು ನಂಬಿ ಸಿನು ಎಷ್ಟು ಕಂಗಾಲಭಾದೆಯಲ್ಲ! ನಿನ್ನಂಥ ಪತ್ರತೀಲಿಯ ಉಪಮರ್ವತ್ವ ನನ್ನಿಂದ ಇಷ್ಟರ ಮಟ್ಟಿಗೆ ಆಗಬೇಕೆ? ಕಮಲಾಕ್ಷಣ, ಎಚ್ಚರಿಕೆಯಿರಲಿ; ವಿಷಯೋಪಭೋಗದ ಮದದಿಂದ ಮೈಮರೆಯಬೇಡ, ಬಲವಾದ ಶ್ರೀಕೃಂಗ ಒಳಗಾದಿ, ಎಂದು ತನ್ನನ್ನು ತಿರಸಿರಿಕೊಂಡನು. ಹೀಗೆ ತಿರಸ್ತರಿಸಿಕೊಳ್ಳುವಾಗ ಅವನ ಕಂತವು ಬಿಗಿದು ಬಂದಿತ್ತು. ಹೀಗೆ ಒಮ್ಮೆಂದೊಮೈ ಪತಿಯ ಮುಖವಂದರ್ಬಿಯಲ್ಲ ಆದ ಹೆಚ್ಚು ಕಡಿಮೆಯನ್ನು ಸೋಡಿ ಜಂವನಕಲೆಯು ಬೆರಗಾಡಳು. ಕಾರಣವನ್ನು ವಿಚಾರಿಸುವ ಧೈರ್ಯವು ಆಕೆಗೆ ಆಗಲೊಳ್ಳದು. ಆವಳ ಸಂಶಯವಹನ್ನು ದೂರವಾಡುವ ಧೈರ್ಯವು ಕಮಲಾಕ್ಷಣಿಗಾಗಲೊಳ್ಳದು. ಈ ಸ್ಥಿತಿಗಳು ಮೌನವನ್ನು ತಾಳಿ ಅಸಮಾಧಾನಕ್ಕೆ ಗುರಿಯಾಗಿ ಚಿತ್ರಿಸಿಗೊಂಬೆಗಳಂತೆ ಕುಳಿತು ಕೊಂಡರು. ಕೆಲಮೊತ್ತಿನ ಮೇಲೆ ಜಂವನಕಲೆಯೇ ಧೈರ್ಯವನ್ನು ತಾಳಿ ಪತಿಯನ್ನು ಕುರಿತು — ವಿರಾಗಣಿಗಳೇ, ಈ ದಾಸಿಯ ಜೀವ-

ತ್ವಕ್ಕಾಗಿ ಕ್ಕುಮೇಯಿರಬೇಕು. ಆಕಸ್ಮೀಕವಾಗಿ ತಮ್ಮ ಮುಖವು ಬಾಡಿದ್ದನ್ನು ಸೋಡಿ ನನಗೆ ಬಹಳ ವ್ಯಾಸನವಾಗಿದೆ. ಈ ದಾಸಿಯು ಕೇಳಲಿಕ್ಕೆ ತಕ್ಕಂಥಿದ್ದರೆ, ಕಾರಣವನ್ನು ತಿಳಿಸುವ ಕೃಸೀಯಾಗಬೇಕು, ಎನ್ನುಲು, ಕಮಲಾಕ್ಷನು—ವಲ್ಲಭೇ, ಸಿನಗಿಂತಲೂ ಹೆಚ್ಚಿನ ಉಪ್ಪರು ಈ ಜಗತ್ತಿನಲ್ಲಿ ಸಘ್ಯಕ್ಕೆ ನನ್ನ ಪಾಲಿಗೆ ಯಾರೂ ಉಳಿದಿಲ್ಲಿಂದು ಹೇಳಬಹುದು. ಅಂದಬಳಿಕ ನನ್ನ ದುಃಖದ ಕಾರಣವನ್ನು ನಿನ್ನ ಮುಂದೆ ಹೇಳಿದೆ ಮತ್ತೆ ಯಾರ ಮುಂದೆ ಹೇಳಲಿ? ಇಲ್ಲಿ ಯವರಿಗೆ ಬುದ್ಧಿಪೂರ್ವಕವಾಗಿ ಮುಚ್ಚಿ ಇಟ್ಟಿದ್ದ ನನ್ನ ನಿಜವಾದ ಚಿರಿತ್ರವನ್ನು ಹೇಳುವೆನು ಕೊಳ್ಳು. ಇದರಿಂದ ನನಗೂ ದುಃಖದ ಭಾರವು ಕೆಲಮಟ್ಟಿಗೆ ಕಡಿಮೆಯಾಗಬಹುದು, ಎಂದು ಹೇಳಿ, ತನ್ನನ್ನು ಯಾವಾಗಲೂ ಬಾಧಿಸುತ್ತಿದ್ದ ಪದ್ಧನಯನೆಯ ವಿರೋಗದ ದುಃಖವನ್ನು ಸಾಧ್ಯಂತವಾಗಿ ಹೇಳಿದನು.

ಕಮಲಾಕ್ಷನ ಆಶ್ಚರ್ಯಕರವಾದ ಚರಿತ್ರವನ್ನು ಕೇಳಿ ಜೀವನಕಲೆಯು ಕೆಲವು ವೇಳೆಯವರಿಗೆ ಸುಮ್ಮನೆ ಕುಳಿತುಕೊಂಡಳು. ಬಳಿಕ ಆ ಕೊಮಲೆಯು ದುಃಖಿದಿಂದ —ಪರಭುಗಳೇ?, ತಮ್ಮ ಅಂಥ ಚರಿತ್ರವನ್ನು ಕೇಳಿ ನಾನು ಭರಮಿಷ್ಟೇಂದು. ಪರ್ವರ ಲೋಭಕ್ಕೆ ಪಾತ್ರಕೂ, ನನ್ನ ಜೀವದ ಗೇಳತ್ತಿಯೂ ಆದ ಪದ್ಧನಯನೆಯ ಸ್ಥಿತಿಯು ಹೀಗಾದೀ ತೆಂದು ಯಾರಿಗೂ ತಿಳಿದಿದ್ದಿಲ್ಲ. ಭವಿತವ್ಯವನ್ನು ತಪ್ಪಿಸಲು ಯಾರೂ ಸಮರ್ಥರಿಲ್ಲ. ನನ್ನ ಸಖಿಯು ದುಃಖಪಡುತ್ತಿರಲು, ನಾನು ಅವಳ ಪತಿಯೊಡನೆ ವಿಲಾಸಮಗ್ರಾಗಿರುವ ದನ್ನು ಸೆಸ್ಪಿಕರೆ, ಮನಸ್ಸಿಗೆ ವಿಷಾದವಾಗುತ್ತಿದೆ. ಏನು ವಿಚಿತ್ರಯೋಗ ವಿದು! ನನ್ನ ಪ್ರಿಯಸಖಿಯು ಶುದ್ಧಿವದಿಂದ ಇಲ್ಲಿಗೆ ಪೂರ್ವಾಂತರಿ, ಯಾವ ಮೇರೆಯಿಂದ ನಾನು ಆಕೆಯನ್ನು ಕಾಣಲಿ! ನನ್ನ ದುಷ್ಪತನದ ಪರಮಾವಧಿಯಾಯಿತು, ದಯಾರೂಷ್ಯತೀಯ ಮೇರೆಯು ತಪ್ಪಿತು, ಸೌಜನ್ಯವು ಪೂರ್ವಾಂತರಾಗಿ ಮೇರೆಯಿತು. (ಕಣ್ಣಿಲ್ಲ ನೀರುತಂದು)—ಪ್ರಿಯಸಖಿ, ಪದ್ಧನಯನೇ, ನನ್ನ ಸಿಂಚತನವೆಷ್ಟಾಂತಾ! ಸಿನ್ನನ್ನು ದುಃಖಕ್ಕೆ ಗುರಿಮಾಡಿ, ಸಿನ್ನ ಪ್ರಾಣಪದಕವನ್ನು ಯೈದೆಯದಲ್ಲ ಧರಿಸಿದ ಹೆಮ್ಮೆಯಿಂದ ಮೇರೆಯುವದಕ್ಕಾಗಿಯೆಂದು ನಾನು ಇನ್ನತಾಂತಿದೆನೇ!! ಮಹಾಸತಿಯೇ, ಸಿನ್ನ ಆ ಗಂಭೀರವ್ಯತೀಯತ್ತು, ನನ್ನ ಈ ಬಾಲಭಾವವೆತ್ತು! ನಾನೂ ನೀನೂ ಕೂಡಿ ಆಡಿದವರಲ್ಲವೇ? ನನ್ನನ್ನು ಒಡಹುಟ್ಟಿದ ತಂಗಿಯೆಂತೆ ನೀನು ನಡಿಸಿಕೊಂಡೆಯಲ್ಲ! ಸೌಜನ್ಯವು.

ಯಾರ ಸಹವಾಸದಿಂದ ನನ್ನು ಪ್ರಾಪ್ತವಾಯಿತು ಹೇಳು. ನಿನ್ನ ಸದ್ಗುಣ, ನಿನ್ನ ಸೌಜನ್ಯ, ನಿನ್ನ ಸೌಂದರ್ಯ, ನಿನ್ನ ಸರಳತನ, ನಿನ್ನ ಸೌಕರ್ಯ, ನಿನ್ನ ದಯಾಲುತ್ತೆ ಇವು ನಿನ್ನಲ್ಲಿಯೇ ಅಳ್ಳಬೇಕು ಮತ್ತಾರಲ್ಲಿ ಇರುವವು? ನೀನು ಸಾಮಾನ್ಯ ಸ್ತ್ರೀಯಳ್ಳಿ; ನಿನ್ನ ಚರಿತ್ರವನ್ನು ಕೇಳಿದ್ದರಿಂದ ನನ್ನ ಆಭಿವೊನಷ್ಟು ಹಾಳಾಗಿ, ನಿನ್ನಲ್ಲಿ ಪೂಜ್ಯಬುದ್ಧಿಯು ಉತ್ತರನ್ನುವಾಗಿದೆ. ಕಮಲಾಕ್ಷ್ಯ ಪ್ರಭು ಗಳಿಗೆ ತಕ್ಕ ಹೆಂಡತಿಯು ನೀನೇ, ನಾನು ನಿನ್ನ ದಾಸಿಯಾಗಲಿಕ್ಕಾಗು ತಕ್ಕವೇ ಇಲ್ಲ. ಪ್ರಿಯಸಬ್ರಿಂಧಾಗಿ, ಪದ್ಮನಾಭನೇ, ದೇವರ ದಯದಿಂದ ನಿನ್ನ ಹೋಧವಾದರೆ, ನಿಶ್ಚಯವಾಗಿ ನಾನು ನಿನ್ನ ತೋತ್ತಾಗಿ ಬಾಳುವೆನು. ಇಂದಿಗೆ ನನ್ನ ಸಂಸಾರದ ಸವಿಯು ಹೋಯಿತು. ಮೊದಲೇ ತಿಳಿದಿದ್ದರೆ ಕಮಲಾಕ್ಷ್ಯ ಪ್ರಭು ಗಳ ಸೇವೆವಾಡುತ್ತೇ ನಿನ್ನ ಹೋಧವಾಗುವವರಿಗೆ ನಾನು ಅವಿವಾಹಿತಳಾಗಿಯೇ ಇರುತ್ತಿದ್ದೇನು; ಈಗಾದರೂ ಏನಾಯಿತು? ಎಲ್ಲೇ ಹಾವ-ಭೋಮ ಕುರ್ವಿ, ನನ್ನ ಪ್ರತಿಜ್ಞೆಯನ್ನು ಕೇಳು. ನಿನ್ನ ಗೊತ್ತುಹತ್ತುವವರಿಗೆ ಬ್ರಹ್ಮಚರ್ಯದಿಂದವರ್ತಿಸಿ ಹೇಯನ್ನು ವಾಡುವೆನು; ಸುಖೋಪಭೋಗದ ಒಡವೆಗೆ ಇನ್ನು ಮುಟ್ಟಿಸು; ಸುಖಸಲ್ಲಾಪಗಳನ್ನು ಆಡಿಸು; ಬ್ರಹ್ಮ-ವನ್ನು ಕಣ್ಣಿತ್ತೇನ್ನೇಡಿಸು. ಒಟ್ಟಿಗೆ, ವರತಕ್ಕಳಾಗಿ ನಾನು ಉಳಿದಲಯುಷ್ಯವನ್ನು ಕಳೆಯುವೆನು, ಎಂದು ನುಡಿಮುಳ್ಳಿಯು ದುಃಖದಿಂದ ಕಣ್ಣಿಂದು ಸುರಿಸಹತ್ತಿದಳು.

ಜೀವನಕಲ್ಪ—ಕಮಲಾಕ್ಷ್ಯರ ದುಃಖಕ್ಕೆ ಸಾಧಾರಣ ಕಾರಣವಾಗಿದ್ದ ಪದ್ಮನಾಭನೇಯು ಅವರಿಂದು ಸಖಿನನ್ನು ಮತ್ತಿಷ್ಟು ಬೆಳೆಸಲಿಕ್ಕೆ ಕಾರಣಾಂದಳು. ಪತ್ತಿಯ ವಿಷಯವಾಗಿ ದುಃಖವಹುವ ಕಮಲಾಕ್ಷ್ಯನ ದಯಾಲುತ್ತೆ ವನ್ನು ನೋಡಿ ಜೀವನಕಲೆಯೂ, ಸವಿಯ ವಿಷಯವಾಗಿ ದುಃಖವಹುತ್ತಿರುವೇ ಜೀವನಕಲೆಯ ಸರಕತನವನ್ನು ಸೋಂಡಿ ಕಮಲಾಕ್ಷ್ಯನೂ ಸಮಾಧಾನವಟಟ್ಟು, ಇಬ್ಬಂದೂ ಪರಸ್ತರರ ಸೌಜನ್ಯವನ್ನು ಶಾಳಿಸಿಸತ್ತೊಡಗಿದರು. ಆ ಸತೀ—ಪತ್ತಿಗಳಲ್ಲಿ ಪರಸ್ತರರ ಸಿಸಯವಾಗಿ ದೃಢತರವಾವ ವಿಶ್ವಾಸವು ಉತ್ತರನ್ನುವಾಯಿತು. ಕಮಲಾಕ್ಷ್ಯನು ಜೀವನಕಲೆಯನ್ನು ಕುರಿತು—ಪ್ರಿಯತಮೇ, ಪದ್ಮನಾಯನೇಯ ಮೇಲಿನ ಪ್ರೇಮದಿಂದ ನೀನು ಮಾಡಿದ ಪ್ರತಿಜ್ಞೆಯನ್ನು ನಾನೂ ತಪ್ಪಿದೆ ಹಾಲಿಸುವೆನು. ಮಾತ್ರಾರ್ಥರಹಿತರಾದ ನಿನ್ನಂಥ ಸ್ತ್ರೀಯರು ವಿರಲ್ಲಿ ನಾನು ಪದ್ಮನಾಯನೇಯ ಹೋಧಾಭರವಾಗಿ ಹೊರಡುವೆನು. ಈ ಸಾರೆ ಆಕೆ-

ಯ ಗೊತ್ತು ಹತ್ತೆಡೆಯಿಂದುವದಿಳ್ಳಿಂದು ನನ್ನ ಮನೋದೇವತೆಯು ಹೇಳುತ್ತಿದೆ. ಇನ್ನು ವಿಲಂಬಮಾಡುವದು ನನ್ನಿಂದಾಗಂ. ನಾಳಿಗೇ ನಾನು ಹೊರಡತಕ್ಕವನು. ಇಗೂ, ಈ ಉಂಗರವು ನನ್ನ ಸನಸಿಗಾಗಿ ನಿನ್ನ ಬೆರಳಿನಶ್ಲಿ ಇರಲಿ. ಈ ತೀಂಚೋಮಯನಾದ ಪದಕವನ್ನು ತೆಗೆದು; ಪದ್ಧನಯ ಸೆಯು ಬಂದಳಿಂದೆ, ಆಕಿಗೆ ಕಾಡಿಕೆಯಾಗಿ ಇವನ್ನು ಕೃಪಾಂಟ್ಯಿನಿಂದೇ ಅರ್ಪಿಸುವೆಯಂತೆ. ಈ ಪದಕದ ಇತಿಹಾಸನನ್ನು ಒಂದಿಸಿದ ಹೊಳವನು. ಪದ್ಧನಯನಯ ಹೊಂಡದ ವಿವರವಾಗಿ ಖಾತ್ನಿಕನಾಗಿರುವ ನನ್ನ ಪ್ರಯಾಣಕ್ಕೆ ಸೀನು ಅನುಕೂಲಿಸಬೇಕೆಂದು ಹೇಳಿಕೊಳ್ಳುವನು, ಅನ್ನಲು, ಜೀವನಕಲೆಯು—ಆಹಾ! ಸಮಿರು ಹೊಂಡದ ಸಮ್ಮಾತಿಗಾಗಿ ಶಾಷನನಗೆ ಹೇಳಿಕೊಳ್ಳು, ಬೇಕೇ? ಸಮಾಯಕಾಗಿ ಹೊರಡಿಂದು ಆಜ್ಞಾಪಿಸುವ ಕೃಪಯನ್ನು ಮಾಡಬಾರದೆನು? ನಾನು ತಮ್ಮನ್ನು ಹಿಂಬಾಲಿಸಿ ಬರುವದಕ್ಕಿಂತ ಹೆಚ್ಚಿನ ಅನುಕೂಲವಿಲ್ಲವಷ್ಟು. ಅಧಾರಿಗಿಯೆಂಬ ಪದವಿಗೆ ನನ್ನ ಪೂರ್ಜಸಮಿರು ಪಾತ್ರಾಂಶರೂ, ನಾನು ಆ ಸಾರ್ಥಕಾರ್ಥಿ ಕುವರಿಯ ದಾಸಿಯೂ ಅಲ್ಲವೇನು? ಈಗಲೇ ಹೊರಡತಕ್ಕಾದ್ದು. ನಾನು ಸಿಧ್ಧಾಂತಿಕನೇ, ನೀತ್ರಲಾಭಕ್ಕಿಂತ ಹೆಚ್ಚಿನ ಲಾಭವು ಆದಾವದಿರುವದು?

೧೯ ಸೆಯ ಪ್ರಕ-ಣ

ಸುನುತ್ತಿ.

ಜಗತ್ತಿಲ್ಲಿ ಸರ್ವಸಮ್ಮತನಾವವನು ದೊರೆಯಲಾರನು. ಈಶ್ವರಾಂಶರೂ ಈಪದವಿಯನ್ನು ಹೊಂದಲಿಲ್ಲ. ಕವಲಾಕ್ಷನು ಗುಣವ್ಯಾಳಿನಿದ್ದರೂ ಸರ್ವಸಮ್ಮತನಿದಿಳಿಳಿ; ಬಹುಜನ ಸಮ್ಮತನಾಗಿಸ್ತನೆಂದು ಮಾತ್ರ ಹೇಳಬಹುದು. ವೀರವರ್ಮಸಾರ್ಥಕಾರ್ಥಿ ಮನ ತಮ್ಮನ ಮಗನಾದ ಮಷ್ಟಬುಧಿಯಿಂಬವನು ಕಮಲಾಕ್ಷನ ಗುಪ್ತಹಗೆಯಾಗಿದ್ದನು. ದಾಷ್ಟಬುಧಿಯು ಶೂರನಿದ್ದರೂ, ಪರೀಂಶ್ವವಾವನ್ನು ಸುಧಾರಿಸುತ್ತಾನ್ನಿಂದಾಗಿ ಆಗಿದ್ದನು. ಕವಲಾಕ್ಷನ

ಮೇಲಿನ ವೀರವರ್ಮನ ತೋಭಕ್ಕೂಗಿಯೂ, ಕಮಲಾಕ್ಷನ ಉತ್ತರಫಕ್ತುಗಿಯೂ, ಜೀವನಕಲೆಯ ಪಾಠಿಗ್ರಹಣಕ್ಕಾಗಿಯೂ ಆವನು ಹೊಟ್ಟೆಂಕಿಚ್ಚು ಬಟ್ಟು ಉರುಹುತ್ತಿದ್ದನು. ದುಷ್ಪಬುದ್ಧಿಯು ಕನೊಂಡದ ಸಿಂಹಾಸನದ ಮೇಲೆ ಕಣ್ಣಿಂಬಿದ್ದರಿಂದ ರಾಜಮೌರಿಗಳಲ್ಲಿ ಒಬ್ಬನು. ಆದರೆ ಕಮಲಾಕ್ಷನ ಮುಂದೆ ಅವನ ಆಟಕೆನೂ ನಡೆಯುವವಾಗೆ ಇಲ್ಲದ್ದರಿಂದ ಆವನು ಕಮಲಾಕ್ಷನ ನಾಶಕ್ಕಾಗಿ ಹೊಂಕುಗಾಗಿದ್ದನು. ಹೊರಗೆ ಕಮಲಾಕ್ಷನ ಪರಮಿತ್ರ ಸಂತೇತೋರಿಂದ ಒಂದೆ ಕಮಲಾಕ್ಷನ ಕುತ್ತಿಗೆ ಕೊಯ್ಯಲಿಕ್ಕೆ ಕುಂತಿದ್ದ ಆ ಆಧ್ಯಾತ್ಮಿಕ ಸಂಪೂರ್ಣವಾಗಿ ಹೊಂಗಣಿಸಿದ್ದನು. ಹೊಟ್ಟೆಯ ಮುಕ್ತಾರು ಸಮ ತೋರಿದಿರುತ್ತು ಭಕ್ತಿ-ಪಿತ್ರಾಂಗಭಾನ್ಯನ್ನು ಆತನು ವೀರವರ್ಮನ ಪಿಷಯವಾಗಿ ತೋರಿಸುತ್ತಿದ್ದನು. ಸ್ವಾಧ್ಯಾಪರಾಯಣರ ಆಚರಣೆಯೇ ಹೀಗೆ ಇವರು ವಾತಿಸಲ್ಪಿ ಸಕ್ತರೆಯ ಚೊಲವನ್ನು ಉರುಳಿಸುವರು, ಕೃತಿಯಲ್ಲಿ ಆತ್ಮಾಂಗಕ್ಕೆಯನ್ನು ತೋರಿಸುವರು, ರಕ್ತವಿನಯಕ್ಕಂತು ಆವರಲ್ಲಿ ಹೊರತೆಯಿರುವದಿಲ್ಲ. ಈ ಸೋರಿನ ಪಿಷಕಂಟಿಕರ ಆತದಂಗನೊಳಿನ ಪಿಷವ್ರ ತಿಳಿಯದ್ದರಿಂದ ಈಸಂಘಕ್ಕೆ ಗುರಿಯಾಗುವ ಪ್ರಸಂಗವು ಸರಳಸ್ವಭಾವದ, ಎಸ್ಯೋ ಜನರಿಗೆ ಬುದ್ಧಿರುತ್ತಿದೆ. ಆಪ್ರಸಂಗವು ಸರ್ವಕ್ಕೆ ಕಮಲಾಕ್ಷನಿಗೂ, ವೀರವರ್ಮನಿಗೂ ಬಂದೊದಗಲಿಕ್ಕೆ ಹಾದಿಯನ್ನು ಸೂಂದುತ್ತಿತ್ತೊಂದು ಹೇಳಬಹುದು. ಕಮಲಾಕ್ಷನು ಕಾರ್ಯಾಂತರದಿಂದ ಅಲ್ಲಿ ಪರವಾರದೊಡನೆ ಪ್ರವಾಸಕ್ಕೆ ಹೊರಡುವನೆಂಬ ಸುಪ್ರಿಯು ಪಟ್ಟಿಳಿದ ತುಂಬೆಳ್ಳ ಹಬ್ಬಿದ್ದರಿಂದ, ಆವನ ಪಿಂಗಾಗಕ್ಕಾಗಿ ಇನರುಹುರುಗಬಹ್ತಿದರು. ಈ ಪ್ರಸಂಗವನ್ನು ವ್ಯಧಕಳಕೊಳ್ಳಬಾರದೆದು ತಿಳಿದು ದುಷ್ಪಬುದ್ಧಿಯು, ತಾನು ಕಮಲಾಕ್ಷನ ಸಹಾಯಕನಾಗಿ ಹಂಚಾಲಿಸಿ ಹೋಗುವೆನೆಂದು ವೀರವರ್ಮನಿಗೆ ಹೇಳಿಕೊಂಡನು. ತನ್ನನ್ನು ಕರಕೊಂಡು ಹೋಗಬೇಕೆಂದು ಕಮಲಾಕ್ಷನನ್ನಾದರೂ ಆ ದುಷ್ಪನು ಪ್ರಾಧಿಸಿದನು. ದುಷ್ಪಬುದ್ಧಿಯ ಆದರವನ್ನೂ, ಉತ್ತರಕೆಯನ್ನೂ ನೇರಿಡಿ ವೀರವರ್ಮನು ಕಮಲಾಕ್ಷನ ಸಹಾಯಕನಾಗಿ ಹೋಗಿಕ್ಕೆ ಆತನಿಗೆ ಅಪ್ರತಿಕೊಟ್ಟಿನು. ಕಮಲಾಕ್ಷನು ಆತನನ್ನು ಕರಕೊಂಡು ಹೋಗಲಿಕ್ಕೆ ಬಿಂದಿಕೊಡನು. ಇತ್ತು ದುಷ್ಪಬುದ್ಧಿಯು ಸಮಾಧಾನಪಟ್ಟು ತನ್ನ ಒಳಸಂಚಂ ನಡಿಸಿದನು.

పుచ్చును వెన్ను నొడి కమలాక్ష్మను ప్రయాణ జీలిసిదను. ఆదిపి పడ్డునెయినేయు శోధక్కాగి హోరడువనేంబసుద్దియు యారాగూ గొత్తుగలిభ్. జనర యావతరదశ్యనేగూ ఆస్థదవు దొరియబార దెందు కమలాక్ష్మనుజీవనకలేగతిలయికేళితికయెన్న బిట్టు ఒట్టునే హోరటిప్పను. అత్త దుష్టబుద్ధియు తన్నసుగడ యారన్ని కరచోళ్ళదే ఒట్టునే హోరటిప్పను. ఈ మోరిగె కమలాక్ష్మను పడ్డునెయినేయ శోధ పూడువస్తిధారదింద హోరటిప్ప ఎంచు దివస పూర్వవన్ను శ్రవిసి చోంగలు, ఒంబత్తునేయు దివస సూయూస్తుద సమయచట్ల పూగాదూ శగే, రెక్కు రస్సెన్నించు పష్కాద ఒట్టు బ్రాహ్మణ బాలికెయు కణ్ణి దు మురిసుత్త కుంటిరువచు అనన కణ్ణిగ లిమ్మ. కమలాక్ష్మను కూడలే తన్న కుచుంచున్న నిఖ్లసిచను. ఉండవరూ తమ్మ తన్న కుచురేగ నేన్నుస్తుసివరు. లవరస్తుల్ల సోం ఆ బూతకేయు చెంప్ప, చుప్పించ అంచెత్తిచచు. కమలాక్ష్మను కూడలే కుచుంచుండ ఇళిము ఆ చుడుగాయబ్లాగే చోంగి-తంగి, బ్రాను యారు? ఒట్టుకొంతిత్తులుత్తు యోకి కుళితుకొనిపురువే? బిచు, అఫబేడ. సిన్నున్న తక్కివచరు యోరు హోటు. అనరచ్చు ఊగలొ పొట్టిస్తుత్తేంస. అన్నటు, ఆ ముడు గేయు — అస్సు, సాపు రాముర్రురద యోత్తిగ హోగుత్తిచ్చేపు. సన్ను తాయి — తంచెగాపన్ను, బోరీ యాత్రికరన్ను కాల్గు ఆ కణ్ణిచ్చల్ల బుచిము సులీమాకోఫ్సాక్సిప్పుర్రాలే. నాను యారిగూ కాణచంతే ఇల్ల తప్పినికొండు ఒంచు కుళిత్తిడ్డింస, ఎందు హోటాలు. కూడలే కమలాక్ష్మను ఒట్టు సరదారనెన్ను ఆ ముడుగెయు బళియల్ల ఇరిసి, ఉళింపవ మోడనే క్రూయాక్రిడట్ల ఆప్టోక్సె హోందను. కాల్గు గుంపు బము చోడ్డు దిత్తు. తంతేం అవదు సూరూదుజన యాటికరన్ను సులియలు పునుర్థాగ్గాడు. అకస్మాత్తగి కుచురేయు సపారరు తమ్మన్న వుమత్తిప్పన్ను స్టోడి క్లారు బెదరిందరు. ఆదచూ ఆవదు క్రేగెడచే కమలాక్ష్మన పరవారచోడన కూడలిక్కే ఖిందు ముందే సోండలిభ్. శడగే కళిరు సోంకు కమలాక్ష్మనిగి కరణుబరచేంకాయితు. ఓడిమోఁ

ಗಲಿಕ್ಕೂ ಅವರಿಗೆ ಆಸ್ಪದವು ಮೊರೆಯಲ್ಲಿ. ಕಮಲಾಕ್ಷ್ಮನು ಕಳ್ಳರನ್ನು, ಯಾತ್ರಿಕರನ್ನೂ ಕೂಡಿಕೊಂಡು ನರೆಯಗ್ರಾಮನುಕ್ಕೆ ಹೋದನು. ಹಾದಿಯಲ್ಲಿ ಅಳುತ್ತ ಕುಳಿತಿದ್ದ ಹುಡುಗೆಯ ಮೇಲೆ ಕಮಲಾಕ್ಷ್ಮನ ವಾತ್ಸಲ್ಯವು ವಿಶೇಷ ವಾಗಿ ಕುಳಿತಿತ್ತು. ಆತನು ಕಳ್ಳರನ್ನು ಗಾರ್ವಾಧಿಕಾರಿಗಳಿಗೆ ಒಪ್ಪಿಸಿ, ಒಂದು ವಿಶಾಲವಾದ ಶಿವಾಲಯದಲ್ಲಿ ಯಾತ್ರಿಕರೊಡನೆ ಇಳಕೊಂಡನು.

ಕಮಲಾಕ್ಷ್ಮನಿಂದ ತಮ್ಮ ಪಿತ್ರ—ಜೀವಿತಗಳ ರಕ್ಖಣಾವಾದದ್ದನ್ನು ಸೋಡಿ ಯಾತ್ರಿಕರೆಲ್ಲರು ಮನಸ್ಸಪೂರ್ವಕವಾಗಿತತನಕಲ್ಪಣವನ್ನು ಚಿಂತಿಸಿದರು. ಕಮಲಾಕ್ಷ್ಮನು ತನಗೆ ವಾಗಿದಲ್ಲಿ ಭೆಟ್ಟಿಯಾದ ಬ್ರಾಹ್ಮಣ ಬಾಲಿಕೆಯನ್ನು ಕರಿದು ದ್ವಾರ್ತಾರ ಕೆಟ್ಟು, ಏಸಿಕೊಂಡಿದ್ದನು. ಬಾಲಿಕೆಯು ಸುಂದರರ್ಪಣನು. ಆವಕ ಮುಖವು ಗಂಭೀರವಾಗಿದ್ದು, ಕಣ್ಣಗಳು ತೋಜಪುಂಜವಾಗಿದ್ದವು. ಆಕೆಯ ಮೈಬಣ ಸನುಗೆಂಪು, ಮೈಕಟ್ಟು ಪವಣೆಯದು, ಸಿಲಂನಿಕೆಯು ಮೈಮಾಡಿಕೆ ಒಪ್ಪನಂಥಾದ್ದು, ಸ್ವಭಾವ ಸರಕ. ಆಕೆಯನ್ನು ಸೋಡಿ ಕಮಲಾಕ್ಷ್ಮನು ಕೌಶಂಕ ದಿಂದ—ತಂಗಿ, ಸಿನ್ನ ಹೆಸರೆಂದರ್ವಾ? ಸಿನ್ನ ತಾಯಿತಂದೆಗಳ ಭೆಟ್ಟಿಯನ್ನು ಮಾಡಿಸುವೆಯೂ, ಎಂದು ಕೊಳ್ಳಲು, ಆ ಡಂಡಗೆಯು ಪನಯಂಡ—ಭಾಗ್ಯವಂತನೇ, ಸತ್ಯ ಹೇಸರು ಯಾರೋದೆಯು; ಸಿನ್ನ, ಇದೇ ಈಗ ಅಪ್ಪನನ್ನೂ, ಅಪ್ಪನನ್ನೂ ಕರಕೊಂಡು ಬದ್ದತ್ತಿಂಸೆ, ಎರಿದು ಹೇಳಿ ಚಟ್ಟಿಸೆಲ್ಲದೂ ಹೋದಳು. ಸ್ವಲ್ಪ ಯಾತ್ರಿಸಲ್ಪ ಆಕೆಯು ಸುಮಾರು ಎಪ್ಪತ್ತಿರುವಷಣದ ವರುಸ್ತುಳ್ಳ ತೇಂಬಂಪುಂಜನಾನ ಒಬ್ಬ ಬ್ರಾಹ್ಮಣನನ್ನೂ, ಅರ್ಥಮಾರ್ಥ ಸರ್ಗಾಂಡಲ್ಲಿ ಒಬ್ಬ ಸಾಧ್ಯಾಯನನ್ನೂ ಕರಕೊಂಡು ಕಮಲಾಕ್ಷ್ಮನ ಬಳಗೆ ಒಂದರ್ಕು. ಆ ತೇಂಚೋಂ ಮೂರ್ತಿಗಳನ್ನು ಸೋಡಿ ಕಮಲಾಕ್ಷ್ಮನು ಭಕ್ತಿಯಿಂದ ಸನಿಸಿದನು. ಆಗಲಾ ಭಾಸುರೋತ್ತಮನು—“ಆಯುಪ್ರಯಂತನೇ, ನಿಜರಿಯಾಗು”ಎಂದು ಆಶೀರ್ವದಿಸಿ, ಕಮಲಾಕ್ಷ್ಮನನ್ನು ವಾತ್ಯಾದಿಂದಪಿಡಿದ್ದತ್ತಲು, ಆಸಾಧ್ಯಾಯಬಾಹ್ಯಪೂರ್ವತೆ ಲೋಚನೆಯಾಗಿ—ಅವ್ಯಾ, ಆಯುಂಕ್ರಂತನಾಗು, ನಿನ್ನವಂತೆ ಇಬ್ಬಲಿ, ಆಯಂಡ ವಾದ ಬಿಕ್ಷಯ-ವು ನಿನ್ನನ್ನು ಹೋಂದಲೆ, ಎಂದು ಹರಿಸಿದರು. ಗಾಂಭೀರ್ಯ—ಪರಾಕ್ರಮಗಳಿಂದ ಸಿಂಹನಂತೆ ಒಪ್ಪತ್ತಿದ್ದ ಕಮಲಾಕ್ಷ್ಮನನ್ನು ಸೋಡಿ ಆ ಬ್ರಹ್ಮಣದಂಪತ್ತಿಗಳಿಗೆ ಬರೆಳ ಸಂತೋಷವಾಯಿತು. ಕಮಲಾಕ್ಷ್ಮನು ತನ್ನನ್ನೂ ಕೌಶಂಕದಿಂದ ಸೋಡುತ್ತ ನಿಂತಿರುವ ಆ ಹುಡುಗೆಯನ್ನು ಕುರಿತು—ತಂಗಿ,

ಕುಳಿತುಕೊಳ್ಳುವ್ವಾಗ್ಗೆ, ಸಿಂತುಕೊಂಡಿಯೇ ಕೆ? ಎಂದು ಮರ್ಯಾದೆಯಿಂದ ಹೋಳಿ. ಆ ಬ್ರಹ್ಮಣನು ಕಮಲಾಕೃಷ್ಣನ್ನು ಕುರಿತು—ನಮ್ಮೆ ರಂಗೋದೆಯು ಉಗ್ರವು ಇಮ್ಮೆ ಹೊತ್ತಿಗೆ ಆಗಬೊಕಾಗಿತ್ತು. ಆದರೆ ನಮ್ಮೆ ದುಡ್ಡಿ; ವಷ ಆಗಿನುಡಲಿಲ್ಲ. ಆಕೆಗೆ ಯತ್ತುವರ್ಷ ತುಂಬುತ್ತ ಬಂದವು, ಹೇಗೂ ನೀವು ಆಕೆಯ ವಾರಣವನ್ನು ಇಂಳಿಸಿರುತ್ತಿಂದಿ. ಪ್ರಾಣವನ್ನು ರಕ್ಷಿಸಿದವನು ತಂದೆಗೆ ಪಾರಾನಾನು. ಯೋಗ್ಯವರಸನ್ನು ಸೊಂಡಿ ಆಕೆಯ ಉಗ್ರವನ್ನಿಷ್ಟು ಮಾಡಿ ಪುಣಿಕಂಡಿಕೊಂಡಿ. ನಿಮ್ಮ ರಾಜಾಚಿದ್ಭೂಗಳನ್ನು, ಪ್ರತಾವವನ್ನೂ ಸೊಂಡಿ ನನ್ನ ಕರಾನನ್ನು ನಿಮ್ಮ ಉಡಿಯಲ್ಲ ರಾಜ್ಯಕ್ಕೆ ಹೋಗುವತನಕ ಉಗ್ರಬಿಡುವಮು ಅಯೋಗ್ಯವ್ವು, ಎಂದು ಹೋಳಿದನು.

ಮಾಳವದ ಹೇಸರನ್ನು ಕೊಂಡ ಕೂಡಲೇ ಕಮಲಾಕೃಷ್ಣನ ಮನಸ್ಸು ಚಂಚಲವಾಯಿತು. ಅವನು ಬ್ರಹ್ಮಣನನ್ನು ಕುರಿತು—ಪ್ರಾಜ್ಯಾರ್ಥಿ, ನಿಮ್ಮ ಶಷ್ಟಿಷ್ಟಿಯು ನಾಗೆ ಮಾನ್ಯವದೆ. ಬ್ರಹ್ಮಣರ ಸೌವಯೋ ಈಶ್ವರಸೇವಯು. ಆಗತ್ಯವಾಗಿ ನಿಮ್ಮ ಮಗಳ ಉಗ್ರವನ್ನು ಮಾಡುವೆನು, ಚಿಂತಿಬಿಡಿರಿ; ಆದರೆ ಮಾಳವರಾಜ್ಯದ ದಿನ ಸೊಂವು ಯಾವ ಖರವರು? ಇಲ್ಲಿಗೆ ಒಂದ ಕಾರಣವೇನು? ಇದನ್ನು ದಯವಾಡಿ ಹೋಳಿಕು. ಅನ್ನಲು, ಬ್ರಹ್ಮಣನು ನಿಟ್ಟಿಸಿರು ಬಿಟ್ಟು ನುಡಿದ ಸೊನಂದರೆ—“ಪುಣಿವಂತನೆ, ಸೊನು ಪರರ ಸಂಕಟಿಗಳನ್ನು ನಿವಾರಣಮಾಡುವವನಾದದ್ದರಿಂದ, ಹೂವರು ನಿನ್ನ ಸಂಕಟಿಗಳನ್ನು ನಿರ್ಣಯವಾಗಿ ನಿವಾರಣವಾಡುವನು. ನಮ್ಮ ಸಂಗತಿಯನ್ನು ಹೋಳಿಕೊದರೆ ಲಜ್ಜೆಯು ಉತ್ತರನ್ನು ವಾಗಿ ದುಃಖವು ಒತ್ತಿರಿಸುತ್ತದೆ. ಆದರೂ ನಿವಾಹವಿಲ್ಲ. ನಿನ್ನ ಮುಂದ ಇವತ್ಯವಾಗಿ ಹೋಳಿಕ್ಕುವು. ಸ್ವಲ್ಪದರಲ್ಲಿ ಹೇಳುತ್ತೀಂನಿಸಿ ಕೊಳ್ಳು—ನಾನು ಉಜ್ಜಿಯನ್ನೇ ಪಟ್ಟಿಣದ ಸುಲೋಚನರಾಜನ ಕುಲಭೂರೋಪಿತನಾದ ಸುಶಮ್ಮನು. ನಾನು ರಾಮೇಶ್ವರದ ಯಾತ್ರೆಗೆ ಹೋಗಬೇಕೆಂದು ಯೋಚಿಸಿ, ರಾಜಾಶ್ರಯವನ್ನು ಹೊಂದಿ ಹೆಂಡತಿಯನ್ನೂ, ಮಗಳನ್ನೂ ಕೂಡಿಕೊಂಡು ಹೊರಟಿನು. ನಮ್ಮೊಡಿಯನಾದ ಸುಲೋಚನನು ಎಲ್ಲ ಅನುಕೂಲತೆಗಳನ್ನು ಮಾಡಿಕೊಟ್ಟು, ನಮ್ಮ ಸಂರಕ್ಷಣಕ್ಕಾಗಿ ಇವುತ್ತೀಪಿದು ಜನ ರಾಜತರನ್ನು ಕೊಟ್ಟಿನು. ನಾವು ಮಾರ್ಗಕ್ರಮಣ ಮಾಡುತ್ತಿರಲು, ದುಢ್ಣವದಿಂದ ಹಾದಿಯಿತಪ್ಪಿ ಅಡವೀ

ಬಿಚೆ ಸ್ವ. ಹೆಲವು ೧೦ ತಿಯಿಂದ ಕಷ್ಟಾಬಡುತ್ತ ಅರಣ್ಯವಲ್ಲಿ ಮುಂದಕ್ಕೆ ಸಾಗುತ್ತಿರಲು, ಕಾಡು ಜನರದೊಂದು ಗುಂಪು ಮಾರ ಇರುವಾಗಲೇ ನಮಗೆ ಕಂಡಿತು. ಮುಂದಿ ಸ್ವಲ್ಪ ವೆಳೆಯಲ್ಲಿ ಆ ನೀಂಜರು ಹತ್ತರ ಬರಲು, ಅವರ ಉಗ್ರರೂಪಗಳನ್ನು ಸೋಡಿ, ನಮ್ಮ ಕೈಗಳಿಂದ ಮೊಂದಷ್ಟು. ಭಯದಿಂದ ನಾವು ನಡುಗಹತ್ತಿಂದೆವು. ನಮ್ಮ ರಾವುತರಿಗೂ, ಆ ಕಾಡು ಜನರಿಗೂ ಯುದ್ಧವಾಗಿ, ಯುದ್ಧವಲ್ಲಿ ನನ್ನ ರಾವುತರೆಲ್ಲರೂ ಮಾಡಿದು ಹೋದರು. ಆ ಕಾಡು ಜನರು ನಮ್ಮ ಸಂಪತ್ತಿನ್ನಲ್ಲಿ ಮುಲಕೊಂಡು ಹೋದರು. ಅನಾಥರಾದ ನಾವು ಅವವಡವಿ ತಿರುಗುತ್ತಿರಲು, ರಾಮೇಶ್ವರಕ್ಕೆ ಹೋಗುವ ಯಾತ್ರಿಕರ ಈ ಮೊಡ್ಡು ಗುಂಪು ಭಿಟ್ಟಿಯಾಯಿತು. ಅವರಲ್ಲಿ ನಾವೂ ಬೆರೆತು ಮಾಗಿವ ಕ್ರಮಿಸುತ್ತಿರುವಾಗ ಸುಲಿಗಿಂಬರ ಕೈಯಲ್ಲಿ ಸಿಗಲು, ನಿಂನು ಬಿಡಿಸಿ ಪುಣ್ಯಕಟ್ಟಿಕೊಂಡೆ. ರಾಮೇಶ್ವರದಲ್ಲಿಯೂ ಯಶೋದೆಯ ಲಗ್ನ ಮಾಡಬೇಕೆಂದು ಪೂಜಾಡಿದ್ದೇವು. ಇನ್ನು ಏನಾಗುತ್ತದೋ ತಿಳಿಯದು! ಸುಲೋಽಜನಸಾರಭಾ ಮನ ತಿರುಯದಲ್ಲ ಸುಖದಿದ್ದೆ ನಮ್ಮ ಪಡಿಪಾಟಿಲನ್ನು ವರ್ಣಿಸಲಾರೆನು, ನಾವು ಈ ರಿಂತಿಯಿಂದ ಮಾಡಿದಲ್ಲಿರಲು, ನಮ್ಮ ಶರಸನಾದ ಸುಲೋಽಜನನು ಕಮಲಾಕ್ಷ್ಯನೆಂಬ ಪ್ರತುನನ್ನಗಳಿ ದಿನದಿನಕ್ಕೆ ಕೃತವಾಗುತ್ತಿರುವನು. ಆ ಕಮಲಾಕ್ಷ್ಯನು ಎಲ್ಲ ಹೋದನೆಂಬದು ಈ ವರೆಗೂ ಗೊತ್ತಾಗಲಿಲ್ಲ! ಆ ಮಾಡಿದ ಸಂಗತಿಯನ್ನು ನಾನು ಹೇಳಲಾರೆನು. ಉಪಾಯವಿಲ್ಲ, ಈಶಂಕಲ್ಪವಿದ್ದಂತೆ ಆಗುವದು. ಅದನ್ನು ತಪ್ಪಿಸಲಿಕ್ಕೆ ಯಾರೂ ಸಮರ್ಪಿಸಲ್ಪ. ಯಶೋದೆಯ ಪುಣ್ಯದಿಂದ ನಿನ್ನ ವರ್ಣನವಾದದ್ದುಕ್ಕಾಗಿ, ನಮಗೆ ಬಹಳ ಸಂತೋಷವಾಗಿದೆ.

ಈ ಪ್ರಕಾರ ಬ್ರಾಹ್ಮಣನು ಆಡಿದ ಮಾತುಗಳನ್ನು ಕೇಳಿ ಕಮಲಾಕ್ಷ್ಯನು ಮನಸ್ಸಿನಲ್ಲಿ—“ಆಹಾ! ಮಂಡ್ಯೆ-ವಿಯಾದ ಕಮಲಾಕ್ಷ್ಯನ ದುಃಖವ ಹೆಚ್ಚಿತ್ತ ಹೋಗುವದಿಲ್ಲ! ನಮ್ಮ ಕುಲಪುರೋಹಿತನಾದ ಸುಶರ್ಮನಿಗೆ ಇಂಥಪ್ರಸಂಗವೇ ಒದಗಬೇಕೆ? ವ್ಯಾಧನಾದ ತಂಡಿಗೆ ದುಃಖಕೊಟ್ಟು ನಾನು ಜೀವದಿಂದಿರುವದು ಹೋಗ್ಗುವೆ? ನನ್ನ ಕೃತಫ್ಱಾತಿಗೆ ಧಿಕ್ಕಾರ ವಿರಲಿ, ನನ್ನ ಬಾಲುನೆ ಇನ್ನು ಸುಧಿ. ನನ್ನ ಮಿತ್ರನಾದ ಸುಮತಿಯಾದರೂ ಈಗ ಇರುತ್ತಿದ್ದರೆ, ಎಷ್ಟು ಹಿತವಾಗುತ್ತಿತ್ತು! ರಂಪ-ಗುಣ ಸಂಪನ್ಮೈಯಾದ ಈ ಯಶೋದೆಯು ಅನನ್ನು ಲಗ್ನವಾಗಿ ಧನ್ಯಾಗುತ್ತಿದ್ದಳು! ಪರಮೇಶ್ವರಾ, ಇನ್ನು ಇಕ್ಕೆಗೆ

ಖಂಡಂತಾಗಲಿ, ಎಂದು ಬ್ರಾಹ್ಮಣನನ್ನು ಕುರತು—ವಿಪ್ರೋಂತ್ರಮರೇ, ನಿಮ್ಮ ಷ್ವಾತ್ಮಂತವನ್ನು ಕೇಳಿ ನನಗೆ ಬಹಳ ದುಃಖವಾಗಿದೆ. ಇಲ್ಲಿಯವರಿಗೆ ನನ್ನ ಹಿತವಾದ ಷ್ವಾತ್ಮಂತವನ್ನು ಪದ್ಧನಯನಾ—ಜೀವನಕಲೀಯರ ಹೊರತು ಯೂರಿಗೂ ಹೇಳಿದಿದ್ದರೂ, ಕುಲುಗುರುಗಣಾದ ತಮ್ಮ ಮುಂದೆ ಅದನ್ನು ಹೇಳಿ ಮೆನು, ಕೇಳುವ ಕ್ಷಮೆಯಾಡಬೇಕು, ಎಂದು ಸುಂದರ, ತಾನು ತಂದೆಯ ಸರೆ ಮುಂದ ತಪ್ಪಿಸಿಕೊಂಡು ಹೋಗಿ, ಪದ್ಧನಯನೆಯನ್ನು ಲಗ್ನವಾಗಿ, ಆಕೆಯನ್ನು ಇಗಲಿ, ವೀರಪರ್ಮನ ಆಶ್ರಯಕ್ಕೆ ಬಂದು, ಜೀವನಕಲೀಯ ಲಗ್ನವಾದ ಮೇಲೆ ಮತ್ತೆ ಪದ್ಧನಯನೆಯ ದೊಢಕ್ಕೆ ಹೊರಟಿ ಸಂಗತಿಯನ್ನು ಸಾಧ್ಯಂತವಾಗಿ ಹೇಳಿದನು.

ತಮ್ಮನ್ನು ಬಂಧಮುಕ್ತರಾಗ ಮಾಡಿದ ಪ್ರಜ್ಞವಂತನು ತನ್ನ ಯಜ ಮಾನನಾದ ಸುಲೋಚನ ರಾಜನ ಮುಗ ಕಮಲಾಕ್ಷ್ಯನಿರುವನೆಂಬದನ್ನು ತಿಳಿದು, ಇಶವರುನು ಸಾನಂದಾಶ್ಚಯ ಷ್ವಾತ್ಮವಾದನು. ಕಮಲಾಕ್ಷ್ಯನು ಉಜ್ಜಳ ಯನಿ ಶುಲ್ಭರೂಪಾಗೆ ಸ್ತಾಪಿಯದಲ್ಲ ತಂದೆಯ ಉಪಕೂಪಗೆ ವಾತ್ರನಾಗಿ ಸರೆಮನಸೆಯಲ್ಲ ದ್ವಾರಿಂದ, ಆವನು ಈ ವರಿ ತೂರನಿಷ್ಟಿದ್ದನ್ನು ಷ್ವಾತ್ಮವಾಗಿದ್ದಿಲ್ಲ. ಸುಶಮಾನು ಕಮಲಾಕ್ಷ್ಯನನ್ನು ಕುರಿತು—“ ಪ್ರತಾಪತಾಲಿಯಾದ ಕಮಲಾಕ್ಷ್ಯನೇ, ನಿನ್ನ ಇದ್ದು ತವಾದ ಚರಿತ್ರವನ್ನು ಕೇಳಿ ಸೋಜಗೌಂಡಿಸಲ್ಪಿದೆ ನಿನ್ನ ಅಗಾಧವಾದ ಕ್ರಾಯಕ್ಕಾಗಿ ನನಗೆ ಪರಮ ಹರವಾಗಿದೆ. ಆದರೆ ನಿನ್ನ ಈ ಪ್ರತಾಪವನ್ನು ಖಿನ್ನಿ ಕೆಂದೆಯಾದ ಸುಲೋಚನನು ನೋಡಿ ಘನ್ಯನಾಗದಿರುದುದು ಅನ್ಯಾಯ ಘನ್ಯನು. ನೀನು ಉಜ್ಜಳ ಯನಿಯನ್ನು ಬಿಟ್ಟು ಈ ಹೃತಿಗೆ ಆರುವರ್ವವಾದುದ ಇದು ನಿನ್ನ ಪರಿಚಯವು ನನಗೆ ಹತ್ತಲಿಂಳ. ಸ್ತಾಪಿದಲ್ಲಿ ಮನುಷ್ಯನ ಲಕ್ಷಣ ಇತ್ತುಬಿಡಲಾಗುತ್ತವೆಂಬದು ಸುಳ್ಳಿಲ್ಲ. ನೀನು ಇದೇ ರೀತಿಯಿಂದ ಅಭಿವೃದ್ಧಿ ಘನ್ಯನ್ನು ಹೊಂದು; ಮತ್ತು ನಿನ್ನನ್ನು ಗಲಿದ ಪದ್ಧನಯನೆಯು ಪುನಃ ನಿನಗೆ ಅಂತರ್ಭಾಗಿ, ನೀನು ಅಪಕ್ಷನ್ನು, ಜೀವನಕಲೀಯನ್ನು ಕೂಡಿಕೊಂಡು, “ನೀನು ತಿಳಿದ ಮಾತ್ರಿಕೊಳ್ಳಲಿಲ್ಲ”ಂಬ ಚಿಂತೆಯಿಂದ ಮುಪ್ಪಾಗಿರುವ ಸುಲೋಚನ ಇತ್ತಿನನ್ನು ಕೆಂಡು ಆತನನ್ನು ಸಂತೋಷಗೊಳಿಸು. ಇನ್ನು ಮೇಲೆ ಮಾತ್ರ ಇನ್ನು ಕೆಂಡಿಯನ್ನು ಕಾಣುವದಕ್ಕೆ ವಿಲಂಬ ಮಾಡಬೇಡು ಯೋಕಂದರೆ, ಆತನು ಇತ್ತು ನಿತ್ಯೋಗ ದುಃಖಾದಿಂದ ದಿವಿನಿನಕ್ಕೆ ಕ್ಷಮಾಸುತ್ತು ನಡೆದಿರುವನು.

మో—బ్రాహ్మణ రక్షణ మాదతక్కుద్దు క్షుత్రియర, విశేషవాగి నిమ్మ వంతదవర ధమ్మవిరువదరింద, ఈమోత్తు నమ్మ ఒంధ విమోళనమా ఓద్దు నిన్న కత్తమ్మవాగిద్దరూ, అదుదుఘటప్రసంగవిద్దదరింద ఆవన్ను ఊరమాడిజ నిన్న లుపకారనన్న నాను మరీయలూరేను. ”ఆన్నలు, కమలాక్షును కణ్ణగళ్లు నీరుకందు నుడిదనోసందరై—“పూజ్యరే, ఊండాలనాద సన్నన్న నేనో తందేయు క్షుకమాగుత్తిరువనే! నన్న నీచే తనపన్ను ఎష్టు వణిసిదరూ స్ఫుర్తువే ఇరువచు, లుపాయవిల్ల. ననగే ఖంచ్ఛింతటూ ఒంచు దుఘటప్రసంగు ఒంచుకురింద తందేయు దత్త నశ్చే జల్లయవదిగే నిలంబవాయితు. ఇన్ను బోగస తందేయు జరుగసన్న కాబువేను. ఈగ నన్నిఁదావ ఆవరాధక్కగా తాన్న ఉసమాధానః పద్మ, సున్నన్న క్షుమిసిది. నిమ్మ ఆతీభాదపిద్దరాయితు; ఇద్దింత రచినై తరిణ ప్రసంగగాన్న స్మగువేను. తమ్మ రాఘవసగ్ నాను తక్కవనట్ల.

కములాక్షున పిసయు పచనగఁింద సురసున అంతికరణవ్ గ్రంతి స్వాపుతు; ఆదరే ఆ పచనగఁ ర్థవణింద చుప్పుబుద్ధియు రాట్టుయు లుట్ల సాసిపే ఆదెంత ఆయితు. ఆవను సునరాట్ల—..కములాక్షును పద్మ సయసేయ పతియీఁబదు పీరవసునిగే తిలిదరే, ఆవను సన్నన్న నిక్కయు వాగి నిరాకరిసువను. పనిల్లదే కనులుాక్షున వేఁలే కులితిచ్చ పీరవమునే ప్రోపువు, ఇవన నిజవాద వ్యక్తింతరవణింద వ్యధింగతవాగి, ఆదు కచేగే శవనస్న వీరవమున ఇందే ఆదసనాగమాడబముదు. ననగే ఇదు సాధారణవాద అవమానవే? యావదొందు యుక్తియింద కమ లాక్షనస్న నాత మాడిద హోరతు ఈ ఆపమానద నివారణవుతుఁగువం తే ఇల్ల. ఈ కేలచవల్ల నన్న ప్రాణయానియాదరూ చింతేయిల్ల. కమలాక్షున సంయాదవన్న మాదవే బిదబారదు. ” ఎందు యోచిసి హోత్తు కాయక్తిదను; ఆదరే సరళ మనస్సినవనాద కమలాక్షునిగే ఈ మోషస్తు తిలియదే, ఆవను దుష్టబుద్ధియు సంగడ మోదలినంతే నంబిగే ఇట్టునడి యుక్తిదను. కమలాక్షును యూత్రికరస్తేల్ల కళిసి, తాయితండిగేఁధనై శూడిరువ యచోఁదేయస్తోడగొందు సాగిదను. దుచ్చసంగి ఫాఱ్

ಈಗ ಸಹ ದುಜನ್ಹರೆಂತೆ ಶೋರುವದಲ್ಲಿಂದ, ದುಜನ್ಹನಾದ ದುಷ್ಟ ಖಾಸ್ತಿಗೆ ನಿಮ್ಮಾಂತರ ಕರಣವನ್ನೂ, ಸಿಂಹಾಸನ ಸ್ಥಿತಿಯನ್ನೂ, ಧರ್ಮತತ್ವರನ್ನೂ ಅದ ಕರುಳಾಕ್ಷಸು ಸರೆ ದುಜನ್ಹನಾಗಿಯೂ ತೋರಿದನು. ಪಾಪ ಮಲಿನರೂ, ದುರಭಿಮಾನಿಗಳೂ ಆದ ಜನರು ತಮ್ಮ ಕೃತಿಯು ಇನ್ನುಬಿತ್ತ ವಂದು ತಿಳಿದಾಗೂ, ತಮ್ಮ ದುಷ್ಟವಾರಗಳನ್ನು ಸಣಿಸಬೇಕಿಂದಾಗಿಲ್ಲ. ಅದರಿಂದಲೇ ಅವರಿಗೆ ದುಜನ್ಹರೆಂಬ ಬಿರುದು ಪ್ರಾಪ್ತವಾಗಿರುತ್ತದೆ. ದುಷ್ಟ ಖಾಸ್ತಿಯ ಸ್ಥಿತಿಯಾದರೂ ಓಗರ್ಯಂ ಆಯಿತು. ಅವನ ಮನಸ್ಸು ಕರುಳಾಕ್ಷಸು ಮೇಲೂ ಅನೂಯೀಂದ ಹೆಚ್ಚು ಹೆಚ್ಚು ಅಸಮಾಧಾನ ರೂಪದಿ, ಅವನು ಕರುಳಾಕ್ಷಸ ನಾರದ ಯುತ್ತಿಯನ್ನು ಒಂಬಿಸಬಹುದಿದ್ದರು.

ಕರುಳಾಕ್ಷಸು ತನ್ನ ಪರಿವಾರದೊಡನೆ ಮಾಗ್ರಕ್ರಮಣಮಾಡುತ್ತೇ ಎಂಧ್ಯಾದಿಯ ಸರೀಯಲ್ಲಿರುವ ಸುವಳಣಾಪುರವೆಂಬ ಹೇಳಿಗೆ ಬರಲು, ಸೂರ್ಯನಲ್ಲಿ ಅಸ್ತಿಂಗತನಾದನು. ಅವರೆಲ್ಲರು ಉರಾರೊರಿರುವ ಮಾರುತಿಯ ದೊವಾಲು ಯಾವ್ಯಾಯೂ, ಅದರ ಸರೀಯಲ್ಲಿರುವ ಮಾವಿನ ಶೋಷಿಸಣ್ಣಯೂ ಇರ್ಕೊಳಿದರು. ಆ ಸ್ಥಳವು ಬಹು ರಮ್ಯವಾಗಿತ್ತು. ದುಷ್ಟಖಾಸ್ತಿಯು ಆ ದಿನ ವಿಶ್ರಾಂತಿಯನ್ನು ಹೊಂದಲಿಚ್ಚಿಸಿದ್ದರಿಂದ ಕರುಳಾಕ್ಷಸು ಪಯಣವನ್ನು ನಿಲ್ಲಿಸಬೇಕಾಗಿಯತ್ತು. ಈ ಸಂಧಿಯನ್ನು ಸಾಧಿಸಿ ದುಷ್ಟಖಾಸ್ತಿಯು ತನ್ನ ದುರಾಲೋಚನೆಯನ್ನು ಕೊನೆಗಾಣಿಸುವದನ್ನು ನಿಶ್ಚಯಿಸಿದನು. ಒಂದುದಿನ ಏಕುತಾಸು ರಾತ್ರಿಯಾಗಿದೆ, ಕಗ್ಗತ್ತಲು ಮುಸುಕಿದೆ, ಎಲ್ಲರೂ ನಿದ್ರಾಪರವಶರಾಗಿದ್ದಾರೆ, ಶಾಂತಿಯ ಸಾಮರ್ಥ್ಯವು ಪ್ರಸಾಧಿತವಾದದ್ದರಿಂದ ಪ್ರಾಣಮಾತ್ರಗಳ ಸುಖದೆ ಮಾನವು ಹೆಚ್ಚಾಗಿದೆ; ಅಷ್ಟರಲ್ಲಿ ಒಂದು ಸಾಂಕೇತಿಕ ಧ್ವನಿಯು ಆಗಲು, ದುಷ್ಟಖಾಸ್ತಿಯು ನಿದ್ರಾಪರವಶನಾದ ಕರುಳಾಕ್ಷಸು ಎದೆಯಮೇಲೆ ಕುಳಿತುಕೊಳಿಯಿಂದ ಅವನನ್ನು ಇರಿಯಕ್ತಿದಿನು. ಅತ್ತ ನಿದ್ದೆಮಾಡುತ್ತಿದ್ದ ಕರುಳಾಕ್ಷಸು ಅಲ್ಲಸೈನ್ಯವನ್ನು ಒಂದು ದೊಡ್ಡಸೈನ್ಯವು ಮುತ್ತಿ ಸ್ವಲ್ಪ ವೇಳೆಯಲ್ಲಿ ಅದನ್ನು ಸಂಪೂರ್ಣವಾಗಿ ನಾರಗೊಳಿಸಿತು. ದುಷ್ಟಖಾಸ್ತಿಯು ಹಲವು ಇರುತ್ತಾರಿಯಿಂದ ಕರುಳಾಕ್ಷಸನ್ನು ಇರಿದು, ಸತ್ತನೆಂದು ತಿಳಿದು ಅವಸರದಿಂದೆ ಹೊರಿಟುಹೋದನು. ಇಷ್ಟು ಜನರ್ಪ್ರಾಣಹಾನಿಯು ಸದ್ಗುಲಿದೆ ಆದದ್ದರಿಂದೆ ಗಭಾಗಾರದಲ್ಲಿ ಮಲಗಿದ್ದ ಸುಶಮ್ಮನಿಗೂ, ಅವನ ಹೆಂಡತಿಗೂ ಎಚ್ಚರೋ

ಅಗಿದ್ದಿಲ್ಲ. ದುಷ್ಪುಬುದ್ಧಿಯು ಕಮಲಾಕ್ಷನ ಕೊಲೆವೂಡಲುದ್ಯೋಗಿಸುವ ಮೊದಲು, ಗಭಾಗಾರದ ಹೊರಗಿನ ಚಿಲಕವನ್ನು ರಾಕಿಕೊಂಡಿದ್ದನು. ಮುಂದೆ ಕೆಲವು ಹೊತ್ತಿನಮೇಲೆ ಸುಶಮ್ಮನು ಹೊರಗೆ ಬರುವದಕ್ಕಾಗಿ ಬಾಗಿಲು ತೀರೆಯಲು, ಅದು ಬರಲಿಲ್ಲ. ಆ ನ್ನದ್ವಾರಾಕ್ಷಣಿನು ಕಮಲಾಕ್ಷನನ್ನೂ, ದುಷ್ಪುಬುದ್ಧಿಯನ್ನೂ ಒಷರಿ ಒದರಿ ಬೋಸ್ತರು. ಆವನ ಗ್ರಾಲಕ್ಕೆ ಆವನೆ ತೆಂಡಿಯೂ, ಮಗನೂ ಎಚ್ಚುತ್ತರು. ಆ ಮಹಾವರೂ ಎದ್ದು ಕುಳಿತು ಹೀಗೆ ಇಮಾರಾಗಿರಬಹುದೆಂಬಿರಸ್ತು ಅಲೂ ಚಿನತೊಡಗಿದರು. ಅವರ ಮನಸ್ಸಿನಿಂದ ತರತರನ ದುಷ್ಪುಕ್ಕಿಲ್ಲನ್ನು ಬರಲು, ಆ ಮಹಾವರೂ ಕೊಂಡಿ ಗ್ರಾಲಪೂಡಿದರು. ಇ ಗ್ರಾಲಕ್ಕೆ ಸೆರ್ಲು ಜರುರು ಎದ್ದು ಇಡು ವಿವರಣೆ ಸ್ಥಾಪಿಸ್ತು ಸ್ಥಾಪಿಸ್ತು ರೈಗಾಯವಟ್ಟು ಮುಕ್ಕೆಗೂ ಸ್ತುಪಿಸಿದ ಬಿಂಬಿ ಮುಕ್ಕೆಸುಬಿಡ್ಡಾನೆ, ಗುಡಿಯೂ ಇಗೆ ಮಹಾವರು ಶಕ್ತಿಂದ ದಾಖಲಿತೊಡಗಿದ್ದಾರೆ. ಇದನ್ನು ಸ್ತೋತ್ರ ನೇರೆಯಾಗಿ ವರು ಪೆರಿ ಈ ಸಂಗತಿಯ ಸ್ವಾಗಾರವಾಧಿಕಾರಿಗೆ ತಿಳಿಸಿದರು. ಗುಡಿಯಿಂದಿಂದ ಜನರ ಗ್ರಾಲವು ಸೆರೆಯಿತು. ಗಭಾಗಾರವ ಚಿಲಕವನ್ನು ತಿಗೆದ್ದಿರ್ದಿಂದ ಸುಶಮ್ಮನೂ ಓಂಸಾಕ್ರಿಯೂ ಇಂದು ಕಮಲಾಕ್ಷನ ಬ್ರಹ್ಮಯಟ್ಟ ಕುಳಿತುಕೊಂಡರು. ಯಂತ್ರಂಚೆಯು ಮೊಡ್ಡು ದ್ವಿಯಂದ ಈತೊಡಗಿದ್ದಾರು.

ಗ್ರಾಮಾಧಿಕಾರಿಯು ಕಮಲಾಕ್ಷನ ಕೊಲೆಯಬಗ್ಗೆ ವಿಚಾರಿಸಾಡಿದನು; ಮನೂ ಗೂತ್ತಾಗಲಿಲ್ಲ. ಕಮಲಾಕ್ಷನ ದುಸ್ತಿಯನ್ನು ಸೂಧಿಸ್ತಿದ್ದ ರೂಶ ಮು—ಮಿನಾಕ್ಷಿಯರು ದುಃಖಿಂದ ಮೃಪಾರಕರು. ಯಂತ್ರಂಚೆಯು ಹೌದಾರಿ ಸುಂತಳು. ಹೊರಗಿಸಿದ ಚಿಲಕರಾಕಿದ್ದಿರ್ದಿಂದ ಒಳಗಿಸಿವರು ಈ ಫೋಂ ರಕ್ಕುತ್ವದಲ್ಲ ಸಂರಿದ್ದರ ಸಂತರುವು ಯಾರಿಗೂ ಬರಲಿಲ್ಲ. ಆತ್ಮ ವಾವಿನಿಶೋಣಿ ತೆನಿಣ್ಣು ಇಕ್ಕೊಂಡಿದ್ದ ಶೈಸಿಕರ್ಕಳ ಮರಳಬೋಂದಿ ಬಿಂಬಿದುವದನ್ನು ಸ್ತೋತ್ರಿ ಜನರು ಭಯಗ್ರಸ್ತರಾಗಿದ್ದರು. ಆವರು ಇದೆ ಸ್ತೋತ್ರ ದ್ವೇಷಮೂಲಕವಾಗಿ ಮೊಡ್ಡ ಮೇಂಸವಾಗಿ ಹೆಚ್ಚಿದು ಭಾವಿಸಿದರು. ಮೃತವಾಯವಾಗಿ ಬಿಂಬಿದುವ ಕಮಲಾಕ್ಷನ ಶರೀರವನ್ನು ಸ್ತೋತ್ರಿ, ಸರೆವರೆಣಿಲ್ಲದೂ ಮರಮರನೆ ಮರುಗಿದರು. ಕಮಲಾಕ್ಷನ ಶತಿ ಸಾವಕಾಶವಾಗಿ ಉಸುರಾಡಿಸುತ್ತಿದ್ದನು. ಆದನ್ನು ಕಂಡು ಕೆಲವರು ಓಡಿ ಹೋಗಿ ಆ ಉರಾಲ್ಲಿ ಧರ್ಮಾಧಿವಾಗಿ ಬ್ರಿಷಧಕೊಡುತ್ತಿದ್ದ ಒಬ್ಬ ಬಾಹ್ಯಣನನ್ನು ಕರೆತಂದರು. ಆವನ ವಯಸ್ಸು ಇವ್ವತ್ತು—

ಇತ್ತತ್ತೆಪ್ಪದು ವರ್ಣಗಳಿಗಂತಹ ಹೆಚ್ಚಿದ್ದಿಲ್ಲ; ಅವನಿಗೆ ಅದೇ ಮಿಸೆಗಳು ಬರತೈ ಜಾಗ್ರತ್ತವು; ಅವನು ಕೌಪಿಂನವನ್ನು ಹಾಕಿ ಕಷಣಿಯನ್ನು ತೊಟ್ಟಿದ್ದನು; ಅವನೆ ಮುಖದಲ್ಲಿ ಬ್ರಹ್ಮತೋಜಂಜು ಉಕ್ಕುತ್ತಿತ್ತು. ಈ ಮಹಾತಪಸ್ಯಿಯನ್ನು ನೋಡಿ ಮುರ್ಮನು ಬೆರಾವನು. ಆ ತರುಣ ಬ್ರಾಹ್ಮಣನು ಸುಶಮ್ಮ-ಮಿನಾಫ್ರೀ ಇರನ್ನು ನೋಡಿದ ಕೂಡಲೆ ಬಹು ವಿನಯದಿಂದ ನಮಸ್ಕಾರಾಡಿದನು— ವರಂಗಲಸ್ವರೂಪರಾದ ಈ ವೃಧಿದಂಪತಿಗಳ ದುಃಖಕ್ಕೆ ನಿತ್ಯಾಂಶುತನಾಗಿ ಬಿದ್ದಿರುವ ಈ ಮನುಷ್ಯನೇ ಕಾರಣನೆಂದು ತಿಳಿದು, ಕನಿಕರಪಟ್ಟು ಹತ್ತರ ಹೊಂಗಿ ಅವನ ಸವಾಂಗವನ್ನು ದಿಟ್ಟಿಸಿ ನೋಡಕ್ತಿದನು. ಆಗ ಅವನಿಗೆ ಆ ಮನು ಹುನ ಮನುಷ್ಯಸಾದ ಗುರುತು ಹತ್ತಿದಂತೆ ಆಗುತ್ತಿತ್ತು. ಕೆಲವು ಹೊತ್ತಿನೆ ಮೂಲೆ ಆ ಬ್ರಾಹ್ಮಣನ ಸೌತ್ರಗಳಿಂದ ಅಕ್ಕಗಳು ಸುರಿಯಹತ್ತಿದವು. ಅವನು ಮೇಲೆ ಮೇಲೆ ಕಮಲಾಕ್ಷಣ ಮೈ ಮೇಲೆ ಕ್ರೈಯಾಡಿಸುವನನು. ಅವನ ಗುಣ ನಾಳನ್ನೂ, ಮಿತ್ರಾಭಿವಾನವನ್ನೂ, ನೇನಿಸಿ ಸೇನಿಸಿ ದೊಡ್ಡದನಿಯಿಂದ ತಳಹತ್ತಿದನು. ಅವನು ದಿನಸ್ಥರೆದಿಂದ—“ನಿತ್ರಾ, ಕಮಲಾಕ್ಷಣ, ನಿನ್ನ ಅವಸ್ಥೆಯು ಏನಾಯಿತು? ಈ ಶಿತಯಲ್ಲಿ ನಿನ್ನಸ್ಯಾ ನೋಡುವ ಸನಗೆ ಎಷ್ಟು ದುಱಿವಾಗಿರಬಹುದೆಂಬದನ್ನು ನಾನೇ ಬಳಸು. ನಿನ್ನಸ್ಯಾ ಹಂಡುಕುತ್ತು ದೇಹದೆಂತಗಳನ್ನು ತಿರುಗಕ್ತಿದ್ದನೇ. ಪರ್ಮಸಯನೆಯು ಈಂಥರ್ಕಾಗಿ ನಾವಿ ಚ್ಚಿರೂ ಹೊರಬಿರಲು, ನೀನು ಹೀಗೆ ನಡುವೋ ಪರೈಲಾ ಕವನ್ನು ಕುರಿತು ತೆಂದೆ ಏವದು ಯಾವ ನಾಯವು? ಇದು ನಿನ್ನ ಮಿತ್ರತ್ವದ ಲಕ್ಷಣವಳಿ. ನಿನ್ನಸ್ಯಾ ಕಣ್ಣರೆಡು ನೋಡು. ನಿನ್ನ ಪ್ರಿಯಪದ್ಮಸಯನೆಯು ನಿತ್ರನಾದ ಸುನುತ್ತಿರು ಬಂದಿದ್ದನೇ. ನಿನ್ನ ನಿನ್ನ ಗಂಡತನವ್ಯ ಅಲ್ಲಿಕಾಲದ್ವಾದರೂ, ಕಲಂಕೆ ವಳಿದ್ದಂತಕ್ಕದೆ.”

ಒ ನೆಯ ಪರಕರಣ .

ಪಾರ್ಶವಪ್ರತಿಷ್ಠಾಪನೆ.

ಈ ಪ್ರಕಾರ ಸುಮತಿಯು ವ್ಯಾಸನಬಡುತ್ತಿರಲು, ನೇರಿವರೆಲ್ಲರೂ ಆಳ್ಳಿಯುವಟ್ಟಿರು. ಮಿತ್ರನ ಮೊರೆ ಕೇಳಿ ಎಳ್ಳುತ್ತವನಂತೆ, ಕಮಲಾಕ್ಷಣ ಸ್ವಲ್ಪಿ

ಮಿಸಿಕಾಡಹತ್ತಿದನು. ದುಷ್ಪಬುದ್ಧಿಯ ಶಸ್ತ್ರ-ಪ್ರಹಾರಗಳಿಂದ ಆವನ ಪ್ರಾಣ ಪು ಹೋಗಿದ್ದಿಲ್ಲ; ಮಿತಿಮಾರಿದ ವ್ಯಾಧಿಯ ಮೂಲಕ ಆವನ ಮೈ ಮೇಲಿನ ಎಚ್ಚರವು ಮಾತ್ರ ತಪ್ಪಿತ್ತು; ಆವನಿಗೆ ಬಲವಾದ ಗಾಯಗಳು ಬಹಳ ಆಗಿದ್ದವು; ಆಗ ಸುಮತಿಯು ತನ್ನ ಕಮಲಂಡಲಾದಕದಿಂದ ಕಮಲಾಕ್ಷಣ ಶರೀರಕ್ಕೆ ಹತ್ತಿದ್ದ ರಕ್ತವನ್ನು, ವಿಶೇಷವಾಗಿ ಮುಖಕ್ಕೆ ಹತ್ತಿದ್ದ ರಕ್ತವನ್ನು ಚನ್ನಾಗಿ ತೋಡಿದನು. ಸುಮತಿಯು ವನಸ್ಪತಿಗಳ ಸಾಮಧ್ಯವನ್ನು ಬಲ್ಲವನಾದ ಕಾರಣ ಗಾಯಗಳಿಗೆ ಕೆಲವು ಛೋಡಿಗಳನ್ನು ಅರೆದು ಹಚ್ಚಿದನು. ರಕ್ತದ ಬಿಗತಿಗೆ ಕಡಿಮೆಯಾದದ್ದರಿಂದಲೂ, ವನಸ್ಪತಿಗಳ ಸಾಮಧ್ಯದಿಂದ ಗಾಯಗಳ ಸೊಂದಿಕೆ ಕೆಲವಂತ ಕಡಿಮೆಯಾದಂತಾದ್ದರಿಂದಲೂ ಕಮಲಾಕ್ಷಣ ಕಣ್ಣಿರೆದು ಸುತ್ತು ಮುತ್ತು ಸೊಂಡಹತ್ತಿದನು. ಆವನ್ನು ಸೊಂಡಿ ಎಲ್ಲಿರಿಗೂ ಸಮಾಧಾನವಾಗಿ ಸುಮತಿಯು ಪ್ರಾರ್ಥನೆಯಂತೆ ಸೆರೆವನರೆಳ್ಳಿರೂ ಗಾಳಿಯಾಡಲಿಕ್ಕೆ ಆಸ್ಪದವಾಗಿ ಬೊಕೆಂದು ಕಮಲಾಕ್ಷಣನನ್ನು ಬಿಟ್ಟಿ ಒಂದಕ್ಕೆ ಸರಿದು ದೂರ ನಿಂತರು. ಕಮಲಾಕ್ಷಣಿಗೆ ಇನ್ನೂ ಚನ್ನಾಗಿ ಎಚ್ಚರ ಹಂಟ್ಟಿದ್ದಿಲ್ಲ. ಸುಮತಿಯು ಆವನಿಗೆ ಗಾಳಿಯಾಕಿ ಸೆತ್ತಿಗೆ ಸೊರು ತಟ್ಟಿದನು. ಆಗ ಕಮಲಾಕ್ಷಣ ಸ್ವಲ್ಪ ಎಚ್ಚರ ಸುನುತಿಯನ್ನು ದಿಟ್ಟಿಸಿ ಸೊಂಡಹತ್ತಿದನು. ಸುಮತಿಯು ವಿರಕ್ತನಾಗಿ ರೂಪಾಂಶ ತರ ಹೊಂದಿದ್ದರಿಂದ ಕಮಲಾಕ್ಷಣಿಗೆ ಆವನ ಗುರುತು ಹತ್ತಲಿಂಬ. ಘಷ್ಟಪುಷ್ಟ ವಾಗಿದ್ದ ಸುಮತಿಯ ಶರೀರವು, ಮಿತ್ರವಿಂಂಥಾಗ ದುಃಖದಿಂದ ಕೃಪಾಗಿತ್ತು; ಆವನ ಗೌರಕಾಯವು ಶೀತೋಷ್ಣಗಳ ಬಾಧೆಯಿಂದ ಕೃಷ್ಣವಣಿವನ್ನು ಹೋಗಿದಿತ್ತು. ಸುಮತಿಯು ಕಮಲಾಕ್ಷಣನನ್ನು ಕುರಿತು ಸಮಾಧಾನದಿಂದ—“ಮಿತ್ರಾಜಿಗ ಮಾತ್ರ ನನಗೆ ಸಮಾಧಾನವಾಯಿತು. ಇನ್ನು ಮೊಲೆ ನಿನಗೆ ಆಸಾಯ ವಾಗುವ ಭಯವಿಲ್ಲ. ಹೇಗಾದರೂ ಪೂರ್ವಿ ನಿನ್ನನನ್ನು ಸೆಂಪ್ರಗೆ ಮಾಡುತ್ತೀನೆ ಗುರುವಿನ ಕೃಪೆಯಂದಿದ್ದರಾಯಿತು. ಆದರೆ ಇದುವರಿಗೆ ನಾನು ಸುಮತಿ ಎಂಬದು ನಿನಗೆ ತಿಳಿಯದೆ ಇದ್ದದ್ದು ಬಹಳ ಆಶ್ಚರ್ಯವು.” ಎಂದು ಹೇಳಿದನು. ಕಮಲಾಕ್ಷಣ ಮಿತ್ರವಾಕ್ತಲ್ಯವು ಎವ್ವು ಬಲವಾದದ್ದೇ ತಿಳಿಯದು. ಸುಮತಿಯಿಂಬ ಶಬ್ದವು ಕಿವಿಗೆ ಬಿದ್ದ ಕೂಡಲೆ, ತನ್ನಲ್ಲಿ ಮೇಲಕ್ಕೆ ಏಳುವೆಷಣ್ಣಿ ಸಾಮಧ್ಯವು ಇರದಿದ್ದರೂ, ಆವನು ಆವೇಶದಿಂದ ಮೇಲಕ್ಕೆ ಎದ್ದು, ಸಾಂಕು ತಿಯ ಮೈ ಮೇಲಿ ಬಿದ್ದನು. ಆಗ್ಗೆ ಆವನಿಗೆ ಮಾತಾದುವನನ್ನು ಆವಸಳವು

ಇಲ್ಲದ್ದು ರಿಂದ, ಅವನೆ ಕ್ಳಾಸ್‌ಗೆಂಳಿಗಿಂದ ಒಂದೇ ಸವನೆ ನೀಡುವ ಮಾತ್ರ ಹೋಗಿದ್ದಿದ್ದವು. ಈ ಎಳ್ಳಿ ಸಂಗತಿಯನ್ನು ಸ್ಮೃತಿ ಸುಶಮ್ಮ—ಮಿಂನಾಕ್ಷಿಯೆ ರಿಗೆ ಆದ ಆನಂದವನ್ನು ವರ್ಣಿಸಲಾಗಲ್ಲ. ತನ್ನ ಮಿಶ್ರನಾದ ಸುಮತಿಯೊಂಬ ಒಬ್ಬ ಭಾರತ್ಯಾಳನು ಇಂದಿನಂಡು ಕಮಲಾಕ್ಷ್ಮಿನು ಈ ಮೊಡಳೆಂ ತವರ ಮುಂದೆ ಹೇಳಿದ್ದನಲ್ಲದೆ, ಅವನು ಇದ್ದರೆ ಅವನೂಡನೆ ಯೊಂದೆಯ ವಿವಾಹ ಮಾಡುತ್ತಿದ್ದನೆಂದು ಸಹ ಹೇಳಿದ್ದನು. ಆದರಿಂದ ಪ್ರಾಯಃ್ಕಾಸೂ, ಶೈಜಸ್ಸಿಯೂ, ಚಲುವನೂ ಆದ ಸುಮತಿಯನ್ನು ನೊಂದಿ, ಆ ವ್ಯಾಧಿ ದಂಪತ್ತಿಗಳಿಗೆ ಪರವಾನಂದವನಾಯಿತು. ಆ ಮೊಲೆ ಸುಮತಿಯು ಸುಶಮ್ಮಾನ ಮುಖದಿಂದ ಕಮಲಾಕ್ಷ್ಮಿನ ಎಳ್ಳಿ ವ್ಯಾತ್ಕಾಂತವನ್ನು ಸ್ವಲ್ಪದರಲ್ಲ ಕ್ಷೇತ್ರಕೊಂಡು, ವ್ಯಾಸನಬಟ್ಟು, ನೆರೆದವರ ಸಹಾಯದಿಂದ ಕಮಲಾಕ್ಷ್ಮಿನನ್ನು ಆ ಉರ್ಜೆಗಿರುವ ಒಂದು ಪ್ರರಸ್ತವಾದ ಮನೆಯಲ್ಲಿರಿಸಿ, ಸುಶಮ್ಮ, ಮಿಂನಾಕ್ಷಿಯೊಡ್ಡನೆ ಅವನು ಈರ್ದೆಕೆ ಮಾಡಹತ್ತಿದನು.

ಇತ್ತು ದುಷ್ಪಿಬುದ್ಧಿಯು ಕಮಲಾಕ್ಷ್ಮಿನು ಮರಳಿಯೊಂದಿದೆನೆಂದು ತಿಳಿದು ದೇವಾಲಯದಿಂದ ಹೊರಟಿಹೋದ್ದನ್ನು ಹೀಂದ ಹೋಳಿ. ಅವನು ಕೆಲವು ಅಂತರವನ್ನು ಕ್ರಮಿಸಿದ ಬಳಿಕ, ಕಮಲಾಕ್ಷ್ಮಿನ ಸ್ತ್ರೀವನ್ನು ಸಂದರ್ಭಿಸಿದ ದೊಡ್ಡ ಸ್ತ್ರೀವು ದುಷ್ಪಿಬುದ್ಧಿಯನ್ನು ಕೂಡಿಕೊಂಡಿತು. ದುಷ್ಪಿಬುದ್ಧಿಯ ಒಳ ಸಂಚಿಸಿಂದಲೇ ಆ ಸ್ತ್ರೀವು ಕಮಲಾಕ್ಷ್ಮಿನ ಸ್ತ್ರೀವನ್ನು ಸಂಹರಿಸಿತ್ತು. ದುಷ್ಪಿಬುದ್ಧಿಯು ಆ ಸ್ತ್ರೀವನ್ನು ಕೂಡಿಕೊಂಡು ಕನೊಂಜ ಪಟ್ಟಣಕ್ಕೆ ಹೊರಟು, ಸಾಂಕೇತಿಕ ಸ್ಥಳದಲ್ಲಿ ಅದನ್ನು ಬಿಟ್ಟು ಒಬ್ಬನೇ ವೀರವಶಮಾನಿಗೆ ಬೆಟ್ಟಿಯಾದನು. ಆ ವ್ಯಾಧಿ ಸಾರ್ವಭಾವನು ಕಮಲಾಕ್ಷ್ಮಿನಿಲಿದೆ ದುಷ್ಪಿಬುದ್ಧಿಯೂ ಬ್ಬನೇ ಬಂದದನ್ನು ನೊಂಡಿ ಆಸಮಾಧಾನವಟ್ಟು—“ತಮಾತ್, ಕಮಲಾಕ್ಷ್ಮಿನಲ್ಲ?” ಎಂದು ಹೇಳಿದನು. ಅದಕ್ಕೆ ದುಷ್ಪಿಬುದ್ಧಿಯು—ಪ್ರಭುವೇ, ಕಮಲಾಕ್ಷ್ಮಿನು ನನ್ನ ನ್ನು ಮೋಸಗೊಳಿಸಿ ತನ್ನ ಸ್ತ್ರೀವೊಡನೆ ಎಲ್ಲಿಯೋ ಹೋದನು. ಪ್ರಭುಗಳ ಜರಣಗಳಲ್ಲಿ ಅವನ ವಿಶ್ವಾಸವಿದ್ದಂತೆ ತೇವರುವದಿಲ್ಲ. ಅವನು ಮಹಾ ಕವಿಯು, ಮಹತ್ವಾಕಾಂಕ್ಷಿಯು; ಪ್ರಭುಗಳು ಅವನ ವಚನಸ್ವನ್ನು ಅಬಾಧಿತವಾಗಿ ಬೆಳೆಯಗೊಟ್ಟಿದ್ದಿಂದ ಅವನು ಬಲಿವುನಾಗಿರುವನು. ಅವನು ತಮ್ಮ ಸಿಂಹಾಸನಕ್ಕೆ ಕೇಂದುಬಗೆಯದೆ ಇರನು. ನನ್ನನ್ನು ಮೋಸಗೊಳಿಸಿದವನು ಪ್ರಭುಗೆ

ಇನ್ನು ಹೋಸಗೋಡಿಲಿಕ್ ಲೀಂದು ಹೇಗೆ ಹೇಳಬೇಕು? ಎಂದು ದೇವದತ್ತ ಮಂತ್ರಿಯ ಸಮಕ್ಕ ಕಮಲಾಕ್ಷಣನ್ನು ಹಳಿದನು. ದುಷ್ಪಳಿಯ ಅರೂ ಯದ ಭಾವಣಗಳನ್ನು ಕೇಳಿ ಅರಸರಿಗೆ ಸಮಾಧಾನವಾಗಲಿಳಿ. ಕಮಲಾಕ್ಷಣ ಭಾರುಬಿಲಿದ ಯೋಗವಿಂದಲೋ ಅವಸರಿಗೆ ಸ್ವಚ್ಚರ್—ಪರಾಜಕ್ರಿಗಳ ಭಾಧೆಯು ತಪ್ಪಿತ್ತು. ದೇವದತ್ತನಿಗಂತು, ತನ್ನ ಅಳಿಯನಾದ ಕಮಲಾಕ್ಷಣ ಆವ ಸ್ಥಿರುವನಾಯಿತ್ತೋ, ಈ ದುಷ್ಪಳಿನಾದರೂ ಅವಸರಿಗೆ ಕೊಡುಬಗೆವನೋ, ಆವನನ್ನು ತಿರುಗಿ ಕಾಣಿಸೋ ಇಲ್ಲಶೋ ಎಂಬ ಬಗ್ಗೆ ನಿತಿವಿರಿ ಮಾತ್ರ ವಾಯಿತು. ಅಕ್ಕಡಳ ಅಕಲ್ಪಿತವಾಗಿ ವಾಂಷ್ಟ್ಯದೇಶದ ರಾಜಧಾನಿಯಾದ ಮಧುರೆಯಿಂದ ಒಳ್ಳಿದ್ದೆತನು ಒಂದು, ತನ್ನ ಒಜ್ಜೆಯನಾವ ಸೀರಕೆಂತು ರಾಜನು ಕೊಳ್ಳಿದ್ದ ಪತ್ರವನ್ನು ವಿರಾಮಾ ಸ್ಥಿರುಧಿಯಾಳಿಸಿದನು. ಅದರಲ್ಲಿ ಸೀರಕೆಂತು—೧೦ನ್ನು ರಾಜಧಾನಿಯಾದ ಮಧುರೆಯಲ್ಲ, ಸಿವು ಪೃಥಿಯೂ, ಸನ್ನ ತಂಗಿಯೂ ಆದ ಪಾಂಡುಸಮಾಂದೆವಯು ವಿಕ್ರಮಾಕಾಸಂಬ ಮಗನೂ ಒನ್ನೆ ಸುಖಿಂದಿರುವಳ್ಳೋದು ಒರೆದ್ದಾನು. ಅವನ್ನು ಕೆಂಳಿ ಏಂದು ವಿರಾಮಾನೇ ಮೊದಲಾದವರಿಗೆ ಸಾಂಸಾರ್ಕ್ಯ ಯೋಜನೆಯಿತು. ವಿವಾಹವಾಗದೆ ಕಂಡೂ ಜ ಪಟ್ಟಣದಿಂದ ಹೋಗಿದ್ದ ಪಾಂಡುಸಯೆಯು, ಪೃತ್ರವತಿಯಾಗಿ ಮಧುರೆಯು ಲ್ಲಿದ್ದಕ್ಕಾಗಿ ಬೆಂಳಿಸಿಕೆ ಜನರ ತಕ್ಕಾಗಣ ಬೆಂಳಿಬೇಕೆ ಆದಷ್ಟು. ಏರವಮ್ಮಾನು ಇಸಂದದ ಭರದಿಂದ ತಾನೇ ತನ್ನ ಪೃಥಿಯನ್ನು ಕರತರುಸೆಂದು ಮಧು ರೆಗ ಹೊರಡಲುಮೊಳ್ಳಿಸಿದನು. ದೇವದತ್ತನು ಆಕಾಶನ್ನು ಕುಳಿತು—“ಪ್ರಭು ಗಳೇ, ಸೇವಕನಾದ ನಾನು ಸ್ವಲ್ಪಿಂದವಸಗಳಲ್ಲಿ ಪಾಂಡುಸಮಾಂದೆವಯನ್ನು ಕರತರುತ್ತೇನೆ, ಹಣಗೆ ಅಪ್ಪಳ ಹೊರೆಯಬೇಕು. ಸೇವಕನಿರಲು, ತಾವುಮಾರ ದುವದೇಕೆ? ಎಂದು ಸುಜಿಯಲೂ, ಅರಸನು ಒದಂಬಟ್ಟು ದೇವದತ್ತನಿಗೆ ಮಧು ರೆಗ ಹೋಗುವವಕ್ಕಾಗಿ ಅಪ್ಪಣಿಕೊಟ್ಟಿನು.

ದೇವದತ್ತನು ಅರಸನ ಅಪ್ಪಣಿಯನ್ನು ಹೊಂದಿ ತನ್ನ ಮನೆಗೆ ಹೋಗಿ, ಅಸಮಾಧಾನದಿಂದ ಜಂಪನಕಲೆಗೆ ಕಮಲಾಕ್ಷಣ ಸಂಬಂಧದ ಯಾವತ್ತೂ ಸಂಗತಿಯನ್ನೂ, ಪಾಂಡುಸಯನೆಯ ವೃತ್ತಾಂತವನ್ನೂ, ಅರಸನ ಅಪ್ಪಣಿಯನ್ನೂ ತಿಳಿಸಲು, ಅವಳು ತನ್ನ ತಂದೆಯನ್ನು ಕುರಿತು—“ಅವ್ಯಾ, ದುಷ್ಪಳಾದ ಆ ದುಷ್ಪಳಿಯ ಮಾತುಗಳ ಮೇಲಿಂದ ವಿಚಾರಮಾಡಿ ನೋಡಿವರೆ,

ಆವನಿಂದ ನನ್ನ ಪತಿಗೆ ಏನೋ ಅಪಾಯವು ಸಂಭವಿಸಿದಂತೆ ತೋರುತ್ತದೆ. ನನ್ನ ಪ್ರಾಣದೊಡೆಯರಾದ ಕಮಲಾಕ್ಷ್ಯಪ್ರಭುಗಳೇ ನನ್ನ ಬಾಲಸಬಿಯಾದ ಪದ್ಧನಯನೆಯ ಪತಿಯೆಂಬದು ನನ್ನ ಹೊರತು ಇಲ್ಲಿಯವರಿಗೆ ಯಾರಿಗೂ ಗೊತ್ತಿಲ್ಲ. ಇನ್ನು ಗೇತ್ತಾಗಿಯಾದರೂ ನಾಡುವದೇನು? ಸುಮ್ಮುಕ್ಕೆ ಜನರ ಮನಸ್ಸು ಮಾತ್ರ ಆಸಮಾಧಾನವಾಗುವದು. ನಾನು ಯಾವ ಆಧಾರದಿಂದ ಪತಿಯ ನಾಗರ್ಪ್ರತಿಂಖ್ಯಾನನ್ನು ನಾಡುತ್ತ ಕುಳಿತುಕೊಳ್ಳಲಿ? ಪತಿಯನ್ನು ಗಲಿದ ಶ್ರೀಯ ಜನ್ಮವು ಷ್ವಾಧ-ವಲ್ಲಬ್ಹಃ? ನನ್ನ ಬಾಲಮಿಶ್ರಜ್ಞ, ಸುಖದುಃখಿಗಳ ಪಾಲುಗಾರಳೂ ಆದ ಪದ್ಧನಯನೆಯ ಆಸುಪೂರ್ತಿಯಂತೆ ನಾನು ನಡೆಯುಬೊಕ್ಕಾಗಿರುವದರಿಂದ, ನಾನೂ ಸಿನ್ನ ಸಂಗಡ ಮನುರೀಗೆ ಬರುತ್ತೀನಿ. ಇದರಿಂದ ನಾನು ಪವ್ಯಾಸಯನೆಗೆ ಒಬ್ಬ ಬ್ರಾಹ್ಮಣ ನಾರಕೋಷ್ಟಿಂತೆ ಆಗಿ, ಆಕೆಯು ಸಾನಗೆ ಸ್ವಸನ್ನಾಗಬಹುದು.” ಅನ್ನಲು, ಪ್ರತ್ಯಿಮಲ್ಲ ಹೇರಕವಾದ ವಾತ್ಸಲ್ಯ ಪದ್ಧನ್ಯಾಸ ಚೊನದತ್ತನು ಆಕೆಯ ನಾತಿಗೆ ಒಡಂಬಿಟ್ಟು, ಆವಳನೊಳ್ಳಬಗೊಂಡು ದೈತ್ಯನ್ನು ಮಾಡನೆ ಮಧುರೀಗೆ ಹೊರಟ್ಟನು.

ಪ್ರಯಾಣಫ್ಲಾನಾದ ದೀಪದತ್ತನು ನಾಗರ್ಪ್ರತಿಮಣಾದುತ್ತಿರಲು, ವ್ಯಾಧಾ ಪ್ರಯಾಣ ಮೂಲಕವಾಗಿ ಆವನಿಗೆ ನಾಗಾರ್ಯಾಸವೂ, ಭಿನ್ನವಾದ ದವಸೀಯಾತಡಿ ಯದ್ವರಿಂದಜ್ಞಪೂರ್ಣ ಪ್ರಪಾವಸ್ತಿಜಿಗಿಂತಾನು ಸಂಚಾರಿಯಲ್ಲಿಯೇ ಮರಣಹೊಂದಿದನು. ಆಗ ಜೀವನಕಲೆಗಾದ ದುಃಖವನ್ನು ಹೇಳಲಾಗಲ್ಲ. ಪಾರಾಯಣಾದ ಆ ಉಳಿಯನ್ನು ಆವಕ ತಂಡೆಯು ನಡುವೇ ಕ್ರಿಬಿಟ್ಟು, ಹೋದದ್ವರಿಂದ, ನಿಂಬಿಟ್ಟು ಮರಿಮಾನದಂತೆ ಆ ಪನಿತೆಯು ಬಹಳತಕ್ಕಮಳಿಸಕತ್ತಿದ್ದಳು. ಆದರೂ ಆ ಚದುರೀಯು ನಡುಹಾದಿಯಲ್ಲಿ ಸುಮ್ಮನೆ ದುಃಖಿಸುತ್ತೆ ನಿಜಾರಗೇದಿಯಾಗಿ ಕೂಡಬೇಕಂದೆಯೆಂದು ಸ್ತುತಿಯ ಸರದಾರರನ್ನು ಕರೆದು ತನ್ನನ್ನು ಆವರಿಗೆ ಒಸ್ಪಿಸಿ “ಶಿಂವ ನನ್ನ ತಂಡೆಯು ಸಂಬಿಗೆಯವರೂ, ಹಿತಕರ್ಮರೂ ಆದದರಿಂದ ಈ ಶಿಫ್ತಿಯಲ್ಲಿ ನನ್ನನ್ನು ರಕ್ಷಿಸುವದು ನಿಮ್ಮಸ್ನೇಕಾಡಿದೆ.” ಎಂದು ಹೇಳಿ ಕಣ್ಣೀರು ಮರಿಸಲು, ಅದರು ಮನುತೆಯಂದ—“ಆಮಾತ್ತ, ನಿಂನು ದುಃಖಿಸಬೇಡ. ಈ ದೈತ್ಯನ್ನಾದರಿಂದ ಎಷ್ಟು ಮಾತ್ರವೂ ನಿನಗೆ ಮೋಸವು ಬಾರದು. ನಮ್ಮ ಮೇಲೆ ನಂಬಿಗೆಯನ್ನಿಟ್ಟು ನಿಶ್ಚಯಿಂದ ಇದು, ಮಧುರೀಗೆ ಮಟ್ಟಿವರಿಗೆ ನಿನಗೆ ಯಾವಮಾತಿನ ಭಯವೂ, ಕೌರಶೀಯೂ, ಬಾರದು. ಮಧುರೀಗೆ ಹೋದ-

బళక మాత్ర నిన్న సంరక్షణక్కే నమ్మి సహాయక్కింతలూ, నిన్న చొతు యింటి ఆవ్యక్తివాగిరువదు.”

పరదారర మాతుగథన్ను కేంట జీవనకలేయు ఇద్దడరల్ని సమాధాన మాడిసోండశ్శు. తాను కుగే స్తురూడింద హోరటిరే, తన్న రూపవు పరరాజయ కణ్ణుగల్లి ఒక్కి, ఆశఫ్టుక్కే కారణవాదిందు యోచిసి, పుగుషవేషపన్ను ధరిసిదలు. కష్టాస్తుగల్లింద సజ్ఞాగి లక్ష్మీ మవాద కుచురేయస్తేం, ఆవఱు కేలవు దివస పూగుక్కసుంణ మాడి, మధురా పట్టణద కీమేయ్యుచ్ఛ ఆశ్చర్యపన్ను రోక్కుఁ. అల్లి మ్మగ యాథ్ బందిచ్చ సించకేతువు జీవనకలేయు ప్రదుషసేషద రీవి యిన్ను, గాంభింయేవస్తూ, సౌంచయేవస్తూ నొండి బెరగాడను. ఆష్టరల్ని బంచుకులియు ఆకస్మాత్తుగి సించకేతువిన హై హైలే బరలు, జీవనకలేయు దారిదిందలో ఆ దౌలిస్తుస్తు నొండి బాణ ప్రయోగదిం ఆశస్తు భూషింగ్ లుర్ముఖిస్తా. ఆకల్లికవాగి జీవ నెకలేయింద తసగాప లుక్కాచసమ్మ తీంచు సించకేతువు సమాధాన పట్టు, ఆవఱు ఇచ్చేడిగి బంచు విసార్ందింద—“పరాక్రమియేం, ఎంధ ప్రసంగదల్ని సింను సమగ్రి పూర్వాయై మాడిచేయిఱ్లి! సింను ఇల్లి బరదిచ్చతి నాచు స్తుతించటి బింబిత్తిచ్చేను. సిం సేంలి ఆచ సిన్న లాప కారపు ఇష్టుందు చేంబుపరాగిఱి. బంచిరంగచల్లు ఘృత్కువాగున సిన్న సులక్ష్మణగల్లిగే, ఈ భూకటాయువు భూకణించే దారి. దంసుమాడి సింను నెన్న రాజధానియాద మంగురూ పట్టణక్కే బంచు, కేలవు దిన విశ్వాంతి యిన్న తిగేపుచోంచు చేంగిచేంచు నాను చేంళకొళ్ళుత్తీంసి.” ఆన్నలు, జీవనకలేయు —“సుమ్మోత్తమనే, సిన్న వినయవు తానేఁ పరరస్య తంకితవాగి పూర్వికోళ్ళుత్తదే. సిన్న పుణ్యప్రభావవు సిన్న న్ను సంకటింద నుంక్కు మావితల్లిని, తస్సురు మాజలిక్కే ఎష్టురెపదు? నాను మధురాపట్టణక్కే సంతోషదింద బరుత్తీంసి. ఆనాచూడవాగి సిన్నంధ వొరన స్నేంచలాభపు ఒచగుత్తిరలు, నాను ఆవస్తు హేగే నిరాకరిసలి?” ఆన్నలు, సించకేతువు సంతోషకట్టు కూడలి పట్టణక్కే తిరు

గైవను. అవెళ్ళడూ కూడి. నకుల స్తోన్మాషనే స్ఫూర్తి వేళీయల్లయే ముఖురూ పట్టిణక్కే తలుపిదారు. నిండుకేతువు జంవనశకల్గాగి ఒందు గ్రామమాద మంచివిషమన్న గొక్కుపూడి, తల్ల ఎళ్ళబగేయ రాజభోర్ దాచెవావ సామిక్రగంన్న బాగెికింప్పిను. ఆంచేయ స్తోనికర ష్వవ క్షేయమ్మ జన్మాగి లడిసిాసు. సింకెతేతుసిన గుణగటు తీరుయద రీండలూ. పద్మసమసీయ సద్గుత్తసచ ముంరయస్ము సూండచబొకూదద రీండలూ జంవనశకల్గము, తన్న తప్పనియ హోరతు తప్పు సిజవావ పెర్గవానశమన్న దేఖంతే తన్న స్తోనికలిగే తస్కస్తమాణిష్టుఖు. అపథ కొతుయువు సించెతేతుసిన మశస్తమ్మ క్రససిర్పు కంసికోండిత్తు. అవను జంవనశకల్గమ్మ కొంత శురువసంఱి జూవెంద —“పుత్రు, సైస్మ చోతావుపుడు? యావకారణిదింద సింసు క్రధానమాడఁత్తిఁ? సైస్మయశాంతము?” ఎందు కేళలు. అవను తన్న సిజవావ పత్రమానశమన్న ముచ్చి చేండిలు కేళలు. అవను తన్న సిజవావ పత్రమానశమన్న ముచ్చి చేండిలు కేళలు. అవను తన్న సిజవావ పత్రమానశమన్న ముచ్చి చేండిలు. అవను తన్న సిజవావ పత్రమానశమన్న ముచ్చి చేండిలు. అవను తన్న సిజవావ పత్రమానశమన్న ముచ్చి చేండిలు. అవను తన్న సిజవావ పత్రమానశమన్న ముచ్చి చేండిలు.

“ಸಿಂಹಕೇಂದ್ರ ಜಿಲ್ಲಾ ವಸತಿ ಕೆಂಪು ಮಾತ್ರ ನ್ನು ಕೇಳೋ— ನಿತ್ಯ, ಮನ್ಯ ಮೊಂದನಾ, ಸಿನ್ನ ಪಿಮೋಗ್ರಾ ಸ್ವಲ್ಪ ದಿನಗಳಲ್ಲಿಯೇ ಆಗುವದನ್ನು ಕೇಳೋ ಹುನಿಗೆ ಪರವಾನಧಿ ಷ್ವಾಸನವಾಗುತ್ತದೆ. ಅವರಿಟ್ಟೆನಾದ ಸಿನ್ನ ಮೂಲಿ ನೆನ್ನ ನ್ನೇಮವು ಕುಳಿತುಕೊಲ್ಲಿಕ್ಕೆ ಷ್ವಾಸದ ಯುಣಾಸುಬಂಧವಲ್ಲದೆ ವಶ್ವಲ್ಲಿಯಂದು ಶಾರಣವಿಲ್ಲ. ಸಿನ್ನ ಉಪಕಾರವನ್ನು ಹೇಗೆ ತೀರಿಸಬೇಕೆಂಬದರ ಕಲ್ಲನೆಯೇ ಹುನಿಗೆ ಹರಿಯಲ್ಪಟ್ಟದು, ಇರಲಿ, ಆ ಸಂಬಂಧದಿಂದ ನಾನು ನಿನ್ನ ಯುಣಿ ಯೂಗಿದ್ದೇನೇ. ಆದರೆ ನೀನು ಇನ್ನು ಒಂದು ತಿಂಗಳಾದರೂ ನನ್ನ ರಾಜಧಾನಿ ದುಲ್ಲಿ ಇರಲಿಕ್ಕೆ ಬೇಕು.” ಎಂದು ಹೇಳಲು, ಜೀವಸತ್ಯಕೆಯು ಸಿಂಹಕೇಂದ್ರ

ವಿನ ಮಾತಿಗೆ ಆದರಪ್ಪುವೆಕ್ಕಾಗಿ ಒಡಂಬಿಟ್ಟಿ, ಪನ್ನನಯಸೆಯ ಭೇಟ್ಟಿಯಾಗುವ ಸಂಧಿಯನ್ನು ಹುಡುಕುತ್ತ ಮಧುರೀಯಿಜ್ಞರಪತ್ರಿಯಾಗು. ಜೀವನಕಲೆಯು ತನ್ನ ಸ್ಥಿತಿರೂಪವನ್ನು ಪ್ರಕಟಿಸಾಡಬೇಕು ಅದ್ದು, ಅವಕ ಅಸಿವಾಚ್ಯವಾದೆಂಬುತ್ತುದ್ದು ಉದಾಹರಣವಾಗಿದೆ.

ಹಿಂಗೆ ಇರಿರುತ್ತು, ಒಬುದು ದಿನ ಜೀವನಕಲೆಯು ದಿನದಂತೆ ಅರಸನ್ನದೆತ್ತಾಗಿ ಅರಸನ್ನಗೆ ಹೊಗಿರಲು, ಆಗ ಅರಸನು ಇಮುವಷದ ಹುಡುಗೆ ನೊಡನೆ ವಿನೋದ ವರಾಡುತ್ತು, ಕುಳಿತ್ತಿದ್ದನು. ಅವಧಿ ಜೀವನಕಲೆಯು ಬಂದೇ ದ್ವಿನ್ನು ನೊಂದಿ— “ಮಿತ್ರ, ಮನಮೋಹನಾ, ಇತ್ತು ಇಂ. ” ಎಂದು ಒಬುದು ಮಧ್ಯಾದೀಯಿಂದ ಅವಧಿನ್ನು ಹತ್ತರ ಕುಳಿತ್ತಿದ್ದಾದನು. ಅವರಿಚಿತನಾದೆಂಬುವುಷ್ಟನ್ನು ಅರಸನ ಹತ್ತರ ಕುಳಿತ್ತಿದ್ದನ್ನು ಸೊಂಡಿ, ಆ ಕುಡುಗನು— “ಮಾವಾ, ಇವರು ಯಾರು? ಇಹುದಿವಸ ಇವರು ಎಲ್ಲಿಗೆ ಹೊಗಿದ್ದರು? ಸಿನ್ನು ಅಪ್ಪಣಿಯನ್ನು ಕೊಳ್ಳಬೇಕಿ ಬಂದು? ಆಮುದೊಂದು, ಅವರು ಉಂಗರವು ಎಷ್ಟು ಚಂದ ಕಾಣಿಸುತ್ತದೆ. ಅವಧಿನ್ನು ನನಗೆ ಕೊಡಿಸಬಾರದೆ? ” ಎಂದು ಹೊಳೆ ಸಿಂಹಕೆತುವನ್ನು ಪರಿಪರಿಬೊಂದ ಹೀಡಿಸಹತ್ತಿದನು. ಆಗೆ ಅರಸನು—ಬಾಳಾ, ಏ ಕ್ರಿಮಾ ಕಾರ್, ಆ ಉಂಗರವು ನಮ್ಮದ ಲ್ಲಿನಿನಗೆ ಬೇಕಾವರೆ ನಾನು ಬೇರೆ ಉಂಗರವನ್ನು ಕೊಡುತ್ತೀನೆ. ನೀನೂ ಹಿಂಗೆ ಎರಡನೆಯವರ ಒಡವೆಯನ್ನು! ಬೇಡಪತ್ರಿದರೆ, ಅವರು ಸಿನ್ನು ಮನಸೆಗೆ ಹೇಗೆ ಬಂದಾರು? ಸುಮ್ಮನೆ ಕೂಡ್ರಬೇಕು. ಹಿಂಗೆ ಹುಣ್ಣನಾಗೆ ಮಾಡಬಾರದು. ಯಾಕೆ ಹೊನ್ನೆ ಅವು ಹೇಳಿದ ಮಾತು ಮರಿತೆಯಾ? ” ಎಂದು ಕೇಳಲು, ವಿಕ್ರಮಾರ್ಕಣು— “ಮಾವಾ, ಇಲ್ಲ, ಮನೆತ್ತಿಲ್ಲ. ಇನ್ನು ಮೇಲೆ ನಿನಗೆ ಉಂಗರೆ ಕೇಳುವದಿಲ್ಲ. ಅವ್ವನ ಮುಂದೆ ಮಾತ್ರ ನಾನು ಉಂಗರ ಕೇಳಿದನೆಂದು ಹೇಳಿಬೇಡ. ಯಾಕಂದರೆ ನಾನು ಏನಾದರೂ ತಪ್ಪ, ಮಾಡಿದರೆ, ಇಕೆಯು ನನ್ನು ಸಂಗಡ ನೆಟ್ಟಿಗೆ ಮಾತಾಡುವದಿಲ್ಲ; ಮತ್ತು ನನ್ನನ್ನು ಕರೆದುಕೊಳ್ಳುವದಿಲ್ಲ.

ಜೀವನಕಲೆಯು ಆ ಹುಡುಗನ ತಿಳುವಳಿಕೆಯ ಮಾತುಗಳನ್ನು ಕೇಳಿ, ಬೆರಗಾದದ್ದಲ್ಲದೆ, ಕಮಲಾಶ್ವನ್ “ರೂಪವನ್ನು ಅಚ್ಚುಳಿಯದೆ ಹೊಳುತ್ತಿದ್ದ ಆ ಹುಡುಗನ ರೂಪವನ್ನು ಸೊಂಡಿ, ಪದ್ಧತಿಸೆಯನೆಯ ಧನ್ಯತೆಗೆ ಸಂತೋಷ ಪಟ್ಟಿಳು. ಪದ್ಮನಯನಿಗೆ ವಿಕ್ರಮಾರ್ಕನೆಂಬ ಮಗನಿರುವನೆಂಬದನ್ನು ಆಕೆಯು,

ಕನೋಂಜವಟ್ಟಣದಲ್ಲಿರುವಾಗಲೇ ತನ್ನ ತಂಡೆಯ ಮುಖವಿಂದ ಕೇಳಿದ್ದಳು. ತನ್ನ ಪತಿಯ ರೂಪದ ಪ್ರತಿಬಿಂಬವಾದ ರೂಪವು ಕಣ್ಣಿಗೆ ಬಿಡ್ಡಕೂಡಲೇ, ಆಕೆಯ ಅಂತಃಕರಣವು ಕರಗಿ, ಪೂರ್ವಕ್ಕಿಂತಲೂ ಹೆಚ್ಚಿಂದು ತಿಳಿದು ಇತನ ವಾಡುತ್ತಿದ್ದ ಆ ಉಂಗರವನ್ನು ಕೂಡಲೇ ಉಚ್ಚಿ, ವಿಕ್ರಮಾಕಾಸ ಕೈಯಲ್ಲಿ ಹಾಕಿದಳು. ಆಗ ವಿಕ್ರಮಾಕಾಸನು ಆಸಂದದಿಂದ ಕುಣಿದಾಡುತ್ತ “ಅವ್ಯಾನಿಗೆ ತೋರಿಸಿ ಬರುತ್ತೀನೆ.” ಎದು ಹೇಳಿ, ಓಡಿಮೋಗುತ್ತಿರಲು, ಸಿಂಹಕೇಂತುವು ಪ್ರತಿಬಂಧಿಸಿದನು. ಆಗ ಇವನಕಲೆಯು—“ಮಿಶ್ರ, ಬಿಡು, ಉಂಗರವು ಎಷ್ಟು ಹೋಗುತ್ತದೆ? ಆವನು ತನ್ನ ತಾಯಿಗೆ ತೋರಿಸಿಬರಲ್ಪೊಳಿಸಂಕೆ. ಆವ ಸನ್ನು ಸೋಡಿವಾಗಿಸಿದ ಆವನ ಹೇಳಿ ಸನ್ನ ಸ್ತ್ರೇಮವು ಒಳಳ ಕೂಡಿದೆ” ಎಂದು ಹೇಳಿ, ವಿಕ್ರಮಾಕಾಸನ್ನು ಅಪ್ಪಿಕೊಂಡು—“ಬಾಳಾ, ವಿಕ್ರಮಾಕಾಸ, ಹೋಗು. ನಿಮ್ಮ ಅವಸರಿಗೆ ತೋರಿಸಿ ಜಾ” ಎಂದು ಕೈಯಿಡಲು, ಆವನು ಓಡುತ್ತ, ತಾಯಿಯ ಒಳಿಗೆ ಹೋಗಿ—“ಆವ್ಯಾ, ಇಲ್ಲ ಸೋಡು; ವಾವನ ದತ್ತರ ಯಾರೋ ಬಂದಿದ್ದರು. ಆವರು ಸಹಗ ಈ ಉಂಗರವನ್ನು ಕೊಟ್ಟಿರು.” ಎಂದು ಹೇಳಿ, ಉಂಗರವನ್ನು ಸದ್ಯವಂತಿಸಿಯು ಕೈಯಲ್ಲಿ ಕೊಟ್ಟಿನು. ಆಗ ಆಕೆಯು ತನ್ನ ಪತಿಯಾದ ಕಮಲಾಕ್ಷಣ ಹೆಸರಿನ ಮುದ್ರಿಕೆಯುಣಿ ತನ್ನ ಗುರುತಿನಿಧಾದ ಉಂಗರವನ್ನು ಸೋಡಿ ಒಳಳ ಗೂಂಡಲದಲ್ಲಿ ಬಿಡ್ಡಿ. ಆವಳು ಕೇತುಕದಿಂದ ಆದನ್ನು ಪರಿಸ್ಥಿತಿ ಸೋಡಿ, ಇದು ಸಿಂಜವಾಗಿಯೇ ತನ್ನ ಪ್ರಾಣಮೊಡೆಯನ ಉಂಗರವೆಂದು ಗೂತ್ತು ಪಿಡಿದು, ಆದನ್ನು ಇಲವು ಸಾರೆ ಚುಂಬಿಸಿದಳು. ತನ್ನನ್ನು ದುಃಖಿಂದ ಮುಕ್ತಿಖಾಗ ಮಾಡುವದಕ್ಕಾಗಿ ಪ್ರಕೃತ್ಯೆ ಕಮಲಾಕ್ಷಣೇ ಬಂದನೆಂಬ ಸಂಶಯದಿಂದ, ಆವಳು ವಿಕ್ರಮಾಕಾಸನ್ನು ಕುರಂತು—“ಬಾಳಾ, ನಿನಗೆ ಈ ಉಂಗರವನ್ನು ಕೊಟ್ಟಿನರು ಯಾರ ಹಾಗೆ ಇದ್ದರು? ಹೇಳಿ ಸೋಡೋಣ, ಅನ್ನಲು” ಆವನು ಶೋದಲುಬದಲು ಮಾತಾಡುತ್ತ—ಆವ್ಯಾ, ಆತಗಳ್ಲಿ, ಮೊಸಿ ಬಂದಿಲ್ಲ; ಮತ್ತ ಕೆಂಪಗಿದ್ದ; ತೆಳುಗಿದ್ದ; ಗಿಡ್ಡಿಗಿದ್ದ; ಮತ್ತ ಒಳ್ಳೀ ಚಂದಗಿದ್ದ ಸೋಡು.” ಎಂದು ಹೇಳಲು, ಪಡ್ಡನಯನೆಯು, ಇವು ತನ್ನ ಪತಿಯ ರೂಪದ ಲಕ್ಷಣಗಳಲ್ಲಿಂದು ತಿಳಿದು ಷ್ವಾಸನಳಿಟ್ಟಿಳು. ಆದರೂ ಈ ಉಂಗರವಿದ್ದವರಿಗೆ ತನ್ನ ಸಳಿಯ ಸಂಗತಿಯೇ ತಾಫರೂ ಗೊತ್ತಿರಬಹುದೆಂದು ಯೋಚಿಸಿ, ಆ ಮನುಷ್ಯನನ್ನು ಯಾವಾಗ

ಸೋಂಡೇಸೆಂಬ ಕುಶಾಹಲವು ಅವಳ ಮನದಲ್ಲಿ ಉತ್ತರಣ್ಣವಾಯಿತು. ಉಂಗರ ವನ್ನು ತಿಗುಗಿ ಕಳಿಸಿಕೊಡಿದ್ದರೆ, ಆ ಮನುಷ್ಯನು ಯಾವ ರಿಂತಿಯಿಂದಾ ದರೂ ತನ್ನ ಕಣ್ಣಿಗೆ ಬಿದ್ದಾನೆಂದು ತಿಳಿದು, ಪಡ್ಡನಯನೆಯು ವಿಕ್ರಮಾಕ್ರಣನ್ನು ಮುರಳಿ ಆರಂಭ ಬಳಗೆ ಕಣ್ಣಹಲ್ಲಿ.

ಇತ್ತು ಜೀವನಕಲೆಯು, ಬಹುಕೊತ್ತಾದರೂ ವಿಕ್ರಮಾಕ್ರಣನು ಬಾರ ದ್ವಾನ್ನು ಸೋಂಡಿ ಪಡ್ಡನಯನೆಯು ಅವನನ್ನು ತಡೆದಿರಬಹುದೆಂದು ನಿಶ್ಚಯಿಸಿ, ಆರಂಭ ಅಪ್ಪಣಿಯನ್ನು ಹೊಂದಿ ತನ್ನ ಮುಂದಿರಕ್ಕೆ ಹೋದಳು. ಜೀವನಕಲೆಯು ಇದ್ದು ಮಂದಿರಕ್ಕೆ ಹೊಂದಿಯೇ ಪಡ್ಡನಯನೆಯು ಮುಂದಿರವಿತ್ತು. ಆದರೂ ಇಲ್ಲಿಯವರಿಗೆ ಪರಸ್ಪರರ ಮುಖಾವಶ್ವಾಸಕನವಾಗಿದ್ದಿಲ್ಲ. ಆ ವ್ಯಾತಿನಿದಿವಸ ಜೀವನಕಲೆಯು ಸಂಧಾರಾಗದಸ್ವಳಿಬಗನ್ನು ಸೋಂಡಿ, ಸಂತೋಷದಿಂದ ಗಾಯನ ವಾಡಹತ್ತಿದಳು. ಅವಳ ಸುಸ್ಥಿರವೂ ಪಡ್ಡದ ವಾಧುರ್ಮಣೂ ಕೇಳುವವರ ಮನಸ್ಸನ್ನು ಆಸಂದಗೋಳಿಸುತ್ತಿದ್ದವು. ಪಡ್ಡನಯನೆಯು ತನ್ನ ಪತಿಯಿಂದ ರಚಿಸಲ್ಪಟ್ಟಿದ್ದ ಪದ್ರುಪ ಮಂಧುರ ಸ್ವರದೇಹಿಗೆ ಕಿನಿಗೆ ಬೀಳುವದನ್ನು ತಿಳಿದು ಬೆರಗಾದಳು. ಅವಕು ಧೃಸ್ಯಿಯ ಸುರುವನ್ನು ಬಿಡಿದು ತಿಲಿಸಿ, ತನ್ನ ಮಂದಿರದ ಸೇರಿಯ ಮಂದಿರದಲ್ಲಿಯೇ ಒಂದು ನಾಯನ ವಾಡುತ್ತಿರುವ ರೆಂಬದನ್ನು ಗೊತ್ತು ಹಚ್ಚಿದಳು. ಕಾಡಲೆ ಪಡ್ಡನಯನೆಯು ತನ್ನ ದಾಸಿಯಾದ ವ್ಯಾಕ್ರಿಕೆಯನ್ನು ಕರೆದು “ವ್ಯಾಕ್ರಿಕೆ, ಸಿಂಸು ಜಗಲೇ ಆ ಸರೆಯ ಮಂದಿರಕೆ ಹೋಗಿ, ಅಲ್ಲಿ ಪಾಡುವವರನ್ನು ನಾನು ಕರೆದಿಸೆಂದು ಹೇಳಿ ಬೇಗನೇ ಕರಕೊಂಡು ಬಾ; ಹೆಂಗಸಿನ ಧೃಸ್ಯಿಯಂತೆ ಕೇಳುತ್ತಿದೆ” ಎಂದು ಹೇಳಲು, ವ್ಯಾಕ್ರಿಕೆಯು ತವಕದಿಂದ ಜೀವನಕಲೆಯ ಹತ್ತರಬಂದು—“ದೊರಗಳೇ, ತಮ್ಮನ್ನು ನಮ್ಮ ಒಡತಿಯರಾದ ಪಡ್ಡನಯನಾದೆವಿಯರು ಕರಿತರುವದಕ್ಕೆ ಹೇಳಿದ್ದಾರಿ. ಬೇಗನೇ ಬಯೋಜಾವಾಗಬೇಕೇ”ಎಂದು ಹೇಳಿದಳು. ಜೀವನಕಲೆಯು ತನ್ನ ಕಾರ್ಯಸಾಧನದ ವೇಳೆಯು ಸಮಾಸಿಸಿತೆಂದು ತಿಳಿದು ಆತುರದಿಂದ ವ್ಯಾಕ್ರಿಕೆಯೆಡನೆ ಪಡ್ಡನಯನೆಯ ಬಳಗೆ ಹೋದಳು. ಆಗ ವಿಕ್ರಮಾಕ್ರಣನು ಪಡ್ಡನಯನೆಯನ್ನು ಕುರಿತು—“ಅಪ್ಪಾ, ನನಗೆ ಉಂಗರವನ್ನು ಕೊಟ್ಟಿವರು ಇಲ್ಲಿಯೇ ಬಂದಿದ್ದಾರಿ ಸೋಂಡು” ಎಂದು ತೇಳಲು; ಪಡ್ಡನಯನೆಯು ಜೀವನಕಲೆಯ ಕಡಿಗೆ ತಿರುಗಿಸಿ ಸೋಂಡಿ, ಯಾವನೋ ಶುರುವನು ಬಂದಿರುವನೆಂದು ತಿಳಿದು ತಕ್ಕು ಮಯಾದೆಯಿಂಷ ಅವನಿಬೀ ಆದಶ ಮಾಡಿದಳು.

ಭಾಳ್ಯದಲ್ಲಿ ಜಿಂವನಕಲೆಯೂ, ಪದ್ಧನಯನೆಯೂ, ಕೂಡಿ ಆಡಿವರಾಗಿದ್ದರೂ, ಈಗೇ ಪದ್ಧನಯನೆಗೆ ಜಿಂವನಕಲೆಯ ಗುರುತು ಸಿಗುವ ಸಂಭವವಿದ್ದಿಲ್ಲ. ಅಗ ಪದ್ಧನಯನೆಯು ಜಿಂವನಕಲೆಯನ್ನು ಕುರಿತು—ಪದ್ಧಹಷ್ಟರೇ, ಯೋಗ್ಯ ಯೋಗ್ಯ ವಿಚಾರ ನಾಡಿ, ಆಪರಿಷಿತರಾದ ತಮ್ಮನ್ನು ಉಳ್ಳಿಟಿತ ನದಿಂದ ನಾನು ಕರೆಸಿದ್ದಕ್ಕಾಗಿ ಕ್ವಾಮಿಸಿರಿ. ಒಡಹುಟ್ಟಿದವಳಿಂಬ ಭಾವದಿಂದ ನನ್ನ ಮೇಲೆ ದಯವಿಟ್ಟು, ನನ್ನ ಪ್ರಶ್ನೆಗೇಗೆ ಉತ್ತರಕೊಡುವಕ್ಕಾಗಿ ನಾನು ತಮಗೆ ಅಂತಲಾಚಿ ಬೆಂಡಿಕೊಳ್ಳುತ್ತೀಂನೆ. ನಿಮ್ಮ ಗಾಯನವನ್ನು ಕೇಳಿ, ನನಗೆ ಒಹಳ ಸಂತೋಷವಾಯಿತು. ಆದರೆ ಈ ಪದ್ಧನಯನ್ನು ತಾವು ಯಾರಿಂದ ಸಂಪಾದಿಸಿದಿ? ಮತ್ತು ಈನ್ನೊತ್ತಿನ ದಿವಸ ವಿಕ್ರಮಾಕ್ಷಿಗೆ ನೀವು ಕೊಟ್ಟಿ ಉಂಗರವು ನಿಮ್ಮ ಹತ್ತರ ಹೇಗೆ ಬಂದಿತು? ಅನ್ನಲು, ಜಿಂವನಕಲೆಯು ಮನದಲ್ಲಿ—“ ಪದ್ಧನಯನೆಯು ತನ್ನ ಪತಿಯನ್ನು ಗಲಿ ಇಲ್ಲ ವಾಸಮಾಡಿನ ಬಳಿಕ ವಿಕ್ರಮಾಕ್ಷನು ಹುಟ್ಟಿರಬಹುದು. ಸಿಂಹಕೇತುವು ನಮೋಡೆಯನಿಗೆ ಪತ್ರಕಳಿಸಿದ್ದು ನಿಜವಾಯಿತು. ಆದರೆ ಇವಳ ಪಾತಿವ್ರಕ್ಷದ ನಿಕಟವು ಎನ್ನರಮಟ್ಟಿಗೆ ಇರುವದೆಂಬದನ್ನು ಪರಿಕ್ಷೇಸುವವರಿಗೆ, ನನ್ನ ನಿಜವಾದ ವ್ಯತ್ಯಾಂತವನ್ನು ಹೇಳಬಾರದು. ” ಎಂದು ಯೋಚಿಸಿ, ಪದ್ಧನಯನೆಯನ್ನು ಕುರಿತು ಕವಟಿಂದ—‘ ದೊರೆಸಾನಿಯೇ, ನೀನು ಕೇಳುವ ಪ್ರಶ್ನಗಳಿಗೆ ಉತ್ತರ ಕೊಡಬೇಕೆಂದರೆ ದುಃಖಿಂದ ನನ್ನ ಕುತ್ತಿಗೆಯ ಶಿರಗಳು ಬಿಗಿಯುತ್ತವೆ. ಆದರೂ ನಿನ್ನ ಮಾತನ್ನು ಮುರಿಯಬಾರದೆಂಬ ಉದ್ದೇಶದಿಂದ ಹೇಳುತ್ತೀನೆ; ಚಿತ್ತಗೊಟ್ಟು ಕೇಳು;—ನಾನು ಸುಮಾರು ಈಗ ಅಯ್ಯ ವರ್ಷಗಳ ಹಿಂದೆ, ಅರಣ್ಯದಲ್ಲಿ ಬೇಳಿಯಾಡುತ್ತಿರಲು, ಅಲ್ಲಿಗೆ ಆಪ್ರತಿಮು ರೂಪಕಾಲಿಯಾದ ಕಮಲಾ ಕ್ವಾಸಿಂಬವನೊಳ್ಳು ರಾಜಪತ್ರನು ಬಂದನು. ಅವನು ಮಾಗಂಶ್ರಮದಿಂದ ಬಹಳ ಬಳಲಿರಲು ನಾನು ಆವಸ್ಥಿಗೆ ಆದರ ಮಾಡಿ ತಕ್ಕ ಉಪಚಾರದಿಂದ ಅವನ ಮಾಗಂಶ್ರಮವನ್ನು ಹೋಗಲಾಡಿಸಿದೆನು. ಇದರಿಂದ ನಮ್ಮಿಭೂರ ಮಿತ್ರತ್ವ ಕೂಡಿ, ಮುಂದೆ ಅದು ವ್ಯಾಧಿಂಗತವಾಗುತ್ತ ಹೋಯಿತು. ಅವನು ಯಾವಾಗಲೂ ತನ್ನ ಪ್ರಿಯಪತ್ನಿಯಾದ ಪದ್ಧನಯನೆಯೆಂಬವಳನ್ನು ನೇನಿಸಿ ನೇನಿಸಿ, ಪ್ರಜಾಪಿಸುತ್ತಿದ್ದನು. ಅವನ ಶೌರ್ಯದ ಹಾಗು ಪದ್ಧನಯನೆಯ ಮೇಲಿಂದ ಆವನ ಪ್ರೇಮದ ಸಂಗತಿಗಳನ್ನು ಹೇಳಹಷ್ಟಿದರೆ ಎರಡು ದಿನ

ಗಳು ಸಾಲಲಿಕ್ಕಿಂಥಿ. ಆ ಕಮಲಾಕ್ಷ್ಯನೇ ತನ್ನ ಪ್ರಿಯ ಪದ್ಮನಯನೆಯ ವಣಿ ನಡಿಂದ ತುಂಬಿದ ಈ ಪದ್ಮವನ್ನು ಯಾವಾಗಲೂ ಅನ್ನುತ್ತಿದ್ದುದರಿಂದ, ಅದು ತನಿಂದ ತಾನೇ ನನ್ನ ಸ್ತುರಣದಲ್ಲಿ ನಿಂತಿತು. ಆ ಪುಣ್ಯವಂತನ ಸುಗುಹ ಗಳನ್ನೂ, ಮಿಶ್ರಪ್ರಸ್ತುತಿಗಳನ್ನೂ ಎಪ್ಪು ವರ್ಣಿಸಿದರೂ ಸ್ವಲ್ಪವೇ ಅದೆ. ಇಂಥ ದುರ್ಭಾಗಾದ ಮಿಶ್ರನು ೧೦ ಮುದು ದಿನ ರಾತ್ರಿಯಲ್ಲಿ ಮಲಗಿರಲು, ಅವನಿಗೆ ಸರ್ವದಂತ ವಾಗಿ, ಬೆಳಗಾಗುವದರೊಳಗೇ ಅವನು ಹಾಸಿಗೆಯ ಮೇಲೆ ಮರಣಹೋಂದಿದ್ದನು ಅವನ ಇತ್ಯಾಯನ್ನು ನೋಡಿ, ನನಗಾದ ಮುಖವನ್ನು ಹೇಳಲಾಧ್ಯವು. ಆದ್ದೇ ಈಶ್ವರೇಂಜ್ಞಿಗೆ ವಿರುದ್ಧವಾಗಿ ಯಾರ ಯತ್ನವು ನಡೆಯುವದು? ನಾನು ನಿರ್ಣಯನಾಗಿ, ಮಿಶ್ರಧರ್ಮಕ್ಕು ಸುಸರಿಸಿ ಯಥಾಪ್ರಕಾರ ಅವನ ಉತ್ತರಕ್ಕೆಯೆಯನ್ನು ಮಾಡಿದೆನು. ಈ ಉಂಗರವು ಆ ಕಮಲಾಕ್ಷ್ಯನ ಬೀರಳನಲ್ಲಿಯೇ ಇತ್ತು.

ಜೀವನಕಲೆಯ ಮುಖದಿಂದ ಕಮಲಾಕ್ಷ್ಯನ ವೃತ್ತಾಂತವನ್ನು ಕೇಳುತ್ತಿದ್ದು ವಾಗ, ಪದ್ಮನಯನೆಯ ಕಣ್ಣಗಳೊಳಗಿಂದ ಸ್ವಿರುಗಳು ಏಕಪ್ರಕಾರವಾಗಿ ಸುಂದರ್ಯತ್ವಿದ್ದವು. ಕಮಲಾಕ್ಷ್ಯನು ಮರಣಹೋಂದಿದನೆಂಬದನ್ನು, ಕೇಳಿದ ಬಳಿಕಂತು ಅವಳ ಮುಖವು ಅನಿವಾರವಾಯಿತು. ಹಲವು ೧೦ ತಿಂಗಳಿಂದ ಕಮಲಾಕ್ಷ್ಯಕ್ಕು ಗುಣಗಳನ್ನು ಸೆನಿಸುತ್ತು, ಪದ್ಮನಯನೆಯು ಮೂರ್ಖತಾದಳು. ಕೂಡಳ್ಳಿ ಮೌಕ್ಕಿಕೆಯು ತಕ್ಕು ಉಪಚಾರಗಳಿಂದ ಅವಳನ್ನು ಎಚ್ಚರಗೊಳಿಸಿದಳು. ಜೀವನಕಲೆಯಾದರೂ ಪದ್ಮನಯನೆಯು ಶೂಳವನ್ನು ನೋಡಿ, ಪತಿಯಾದ ಕಮಲಾಕ್ಷ್ಯನನ್ನು ನೇನಿಸಿ ತಾಸೂ ಮನವಣಿಯ ಅತ್ಯಜು. ಪದ್ಮನಯನೆಯ ಪ್ರೇಮಕ್ಕಾಗಿ ಕಮಲಾಕ್ಷ್ಯನ ಮೇಲೆ ಪೂರ್ಣವಾಗಿದುವದೆಂಬದನ್ನು ಜೀವನಕಲೆಯು ಅವಳ ಗಂಡರೂ, ಅವಳ ಮನಸ್ಸನ್ನು ಪೂರ್ಣವಾಗಿ ಪರಿಸ್ಥಿತಿ ಮತ್ತು ಉದ್ದೇಶದಿಂದ ಪದ್ಮನಯನೆಯನ್ನು ಕುರಿತು—“ಮುಂದರಿಯೇ, ಆದ ಮಾತಿಗೆ ದುಃಖವಟ್ಟಿ ಪ್ರಯೋಜನವೇನು? ನಿನ್ನ ಪತಿಯೂ, ನನ್ನ ಮಿಶ್ರನೂ ಆದ ಕಮಲಾಕ್ಷ್ಯನು ತಿರುಗಿ ಬರುವ ಮಾರ್ಗದಿಂದ ಹೋಗಿರುವನೇ? ಇನ್ನು ಮೇಲೆ ಅವಳ ಆಶೆಯು ನಮಗೆಕೆ? ಭೂಮಿಂದ ಮೇಲೆ ಇರುವವರಿಗೆ ಸುಖವನ್ನು ನುಭವಿಸಿ, ಕಾಲವು ತುಂಬಿದ ಬಳಿಕ ಒಂದು ದಿವಸ ಕಮಲಾಕ್ಷ್ಯನನ್ನು ಹಿಂಬಾಲಿಸಿ ಇಂತಹ ಹೋದರಾಯಿತು. ಈಗ ನೀನು ಐದುವರ್ಷಗಳಿಂದ ಪತಿಯ ವಿಳುವಳಿ ದುಃಖವನ್ನು ಅನುಭವಿಸುತ್ತು, ಇಂದ್ರಿಯನಿಗ್ರಹಮಾಡಿ ಶರೀರವನ್ನು ಒಳಗೆ

ಹೆಚ್ಚು ಸನಗಿ ಯೋಗ್ಯವಾಗಿ ತೇರುವದಿಂದ. ಆದ್ದರಿಂದ ಗಿಹೋಯಿತು. ಸಿನ್ನು ಹೊಂದಿರುವನ್ನು ನೋಡಿ ನನ್ನ ಮನಸ್ಸು ಆಗಲೇ ಕರಗಿರೋಗಿದೆ; ಮಿಶ್ರ ವಾಕ್ಯಲ್ಕೃಷ್ಣ, ನೀ ತಿಮಾಗ್ರಂಥೂ ಕಾಳಾಗಿರೋಗಿವೆ” ಎಂದು ಹೇಳಿ, ಜೀವನ ಕಲೆಯು ಕಿಟ್ಟಿಬಾವಿದಿಂದ ಪದ್ಮನಯಸ್ವಾಸ್ಯ ಲಕ್ಷಣಿಯಾದೆ ಸೂಡಹಕ್ಕಿ ಪಶು. ಪರೇಂಗಿತಜ್ಞಾಧಾದ ಪದ್ಮನಯನೆಯು, ಪುರಾಣವೇಷವನ್ನು ಧರಿಸಿದ ಜೀವನಕಲೆಯನ್ನು ಶ್ರೀಯಿಂದು ತಿಳಿಯಿದೆ, ಆವಳ ಚಂಷ್ಟಿವಾಸನೆಯನ್ನು ಖೂಡಲೆ ತಿಳಿದು, ಅವಳನ್ನು ಮನಸ್ಸಿನಲ್ಲಿ ಹಳಿಯುತ್ತ, ನುಡಿದಳೇನಂದರೆ ಈಸದ್ಗುಸ್ಥನೇ, ನೀನು ನನ್ನ ಪತಿಯ ಮಿಶ್ರನಾಮದರಿಂದ ಸನಗೆ ಒಡಹುಟ್ಟಿದ್ದ ಹೆನಾಗಲೀಳವೇ? ಈ ವಿಚಾರವನ್ನು ಮನಸ್ಸಿನಲ್ಲಿ ತರಬೇ ಯಾವ ಧ್ರುವ ಇಂದ ದುರೂಲ್ಯಾಚನೆಯಾಡಿದೆ? ಸಿನ್ನು ಮಿಶ್ರನಾಕ್ರಲ್ಕುಕ್ಕೂ, ಸದ್ಗುರುನಕ್ಕಾ ಶಾಂಕರಕ್ಕೂಲಿ. ಪತಿಯ ವಿಯೋಗದುಃಖಿದಿಂದ ಸಂತಪ್ತಾದ ಸನ್ನಿನ್ನು ಕ್ಷೇದಯಭೇದಕಭಾಷಣಗಳಿಂದ ನೋಯಿಸಿದ ಆಪರಾಧಕಾಳಿಗಿ ಪರಮೇಶ್ವರು ನಿನಗೆ ಬಲವಾದ ಶಿಕ್ಷೇಯನ್ನು ಮಾಡಬೇ ಇರನು. ಶ್ರೀರೂಪತಿಯಾದ ಕಮಲಾಕ್ಷಣ ಮರಣಹೋಂದಿದ ಬಳಿಕ ಪ್ರೇರಣವನ್ನು ಆಸುಭವಿಸುತ್ತ ಕಾಲ ಹೊಂಡ ಮಾಡುವದು ಎಂಧ ನೀಂಚತನವು! ಇದಲ್ಲದೆ, ಅನಾಧರಾದ ಅಬಲೆಯ ಹೆಚ್ಚು ನಿನ್ನಂಥ ದುಜನರು ಇಚ್ಛಿಸುವದರಿಂದ ಪಾತಿವ್ಯತ್ಯಕ್ತಿ ತಪ್ಪದೆ ಭಂಗ ಘಟುವದು. ಇಂಥ ಸಿಂಧ್ಯವಾದ ಜೀವನವು ಕಮಲಾಕ್ಷಣ ವಿರಾಪತ್ತಿಯಾದ ಈ ಪದ್ಮನಯನೆಗೆ ಸಹನಾಗುವದೇ? ನನ್ನ ಪತಿಯ ಮರಣವನ್ನು ಕೇಳಿ, ಇಮ್ಮೆ ಅನ್ಯರ ಸಹಾಯದಿಂದ ಸೌಖ್ಯಹೋಂದಲಿಯಾ? ಇಂಥ ಸಿನ್ನು ಚಂಭಾರ ಹೊಗಳನ್ನು ಕೇಳುತ್ತ ಇಲ್ಲಿಯವರೆಗೆ ನಾನು ಬದುಕಿದ್ದೆನ್ನ, ನನ್ನ ಶ್ರೋವಾರ ಈತ ವಾವದ ಫಲವಾಗಿದೆ. ಪತಿಯ ವಿಯೋಗದಿಂದ ಮಲಿನವಾದ ಈ ದೇಹ ವಾಸ್ತವ ಅಗ್ನಿಯಲ್ಲಿ ಉಡಾಡಿದ ಹೊರತು ಸಮಾಧಾನವಾಗದು. ಆದರೆ ಇನ್ನು ಇನ್ನು ಇಲ್ಲಿ ಕುಳಿತುಕೊಳ್ಳಬೇಕೆಂದು. ದುರೂಹಿಗಳಾದ ನಿಮಿಂಥವರದರ್ಶ ಹೀಗೆ ನಿಂಧ್ಯಾತ್ಮ. ನಿನ್ನ ಮಂದಿರಕ್ಕೆ ಹೋಗು, ಅನ್ನಲು ಜೀವನಕಲೆಯು ಪದ್ಮನಯಸ್ಯ ಪತಿಭಕ್ತಿಗೆ ಅಕ್ಷಯರೂಪದುತ್ತ, ಎರಡನೆಯ ಯಾವ ಮಾತನ್ನೂ ಆಡಮೆ, ತನ್ನ ಮನಸ್ಸು ನೋಂದಂತೆ ತೋರಿಸಿ, ಆಕ್ಷಯದಹೊರಬು ಇನ್ನು ಮಂವಿರಕ್ಕೆ ಬಂದಳು. ಆದರೆ ಈ ಪರಿ ಪದ್ಮನಯನೆಯ ಮನಸ್ಸನ್ನು ಹೈಯಿಸಿದ್ದಾಗ್ಗಿ ಆವಳ ಜೀವಕ್ಕೆ ಸೋಗಸಾಗಲೀಳ.

ಇತ್ತು ಪಡ್ಡನಯನೆಯು, ಮನಮೋಹನನಿಂದ ತನಗೆ ತೀವ್ರ ಪಕ್ಷಿಯ ಮುರಳಿದ ಸಂಗತಿಯನ್ನು ಷ್ಟೇ ಸಿಂಹಕೆ ತುವಿಗೆ ತಿಳಿಸಿ, ಸಹಗಮನಕ್ಕಾಗಿ ಅಪ್ಪು ಹಾಯನ್ನು ಕೇಳಿದಳು. ಆದರೆ ಸಿಂಹಕೆ ತುವು ಅದಕ್ಕೆ ಸಮ್ಮಾನಹೀನ—“ತಂಗೀ, ಪಡ್ಡನಯನಾ, ನಿನ್ನ ವಿಚಾರವು ಪತಿಭಕ್ತಿಗೆ ತಕ್ಕಾವ್ಯಾಗಿದ್ದರೂ, ಹೆಸುಗೂ ಪಾದ ಈ ವಿಕ್ರಮಾಕಾಶನನ್ನು ಸೋಂಡಿದರೆ, ಅದುಂಟೋಗ್ನಾಗಿ ತೋರುತ್ತದೆ ನೀನು ಮೂರ್ಖತನದಿಂದ ಅಗ್ನಿಪ್ರವೇಶ ಮಾಡಿದರೆ ಅದರಿಂದಾಗಾವ ಪ್ರಯೋಜನವಾದರೂ ಯಾವದು? ಮನುಷ್ಯರ ಬೊರೆ ಬೊರೆ ಕರ್ಮಗಳೇಗನುಸರಿಸಿ, ಅವರ ಪರಲೋಕದ ರಾಧಿಗಳು ಬೊರೆ ಬೊರೆ ಜಾಲಿ, ಸೀನು ನಿನ್ನ ಪತ್ರ ಮನ್ನು ಒಂಬಾಲೆಸುವದಂತೂ ದುಡ್ಡರವೇ. ಅದ್ದೂ ಇರಲೆ; ಇದೆಂದೆ ನಿನ್ನ ಪತಿಗಾದರೂ ಪಿತಾಮಾಡಿದಂತಾಗುವದೇನು? ಶಳಿ. ನಿನ್ನ ದುಃಖಶಮನಕ್ಕೆ ಮಾತ್ರ ಪ್ರಾಣಕೊಟ್ಟಿಂತೆ ಆಗುವದು. ಜೀವವಿಂದ ಇದ್ದು, ತರ್ಕಣಾವಿಗಳಿಂದ ಪತಿಯನ್ನು ತ್ವರಿತ್ವಿಬಿಡಿಸಬವನ್ನು ಬಿಟ್ಟು, ಹುಟ್ಟಿಯಂತೆ ಇಂಥ ಸಾಹಸಕ್ಕ ತ್ವರಿತ್ವಾದ ಮಾಡಬೇಡ. ಯಾಕೆ? ಕುಂತಿ, ಇತ್ತರ ಮೊದಲಾದ ಎಮ್ಮೋಽ ಸ್ವೀಯರು ತಮ್ಮ ಪತಿಯ ಮರಣಕ್ಕಾಗಿ ಪ್ರಾಣಕೊಟ್ಟಿರೇನು? ಈ ತರವ ನಾಜ್ಞಾರ್ಥಪರವಾದ ಕೃತ್ಯವನ್ನು ಮಾಡುವದು ಸಿನ್ನಂಥ ಸುಜ್ಞಾಗೇ ಯೋಗ್ಯ ಮಣಿ. ಇದ್ದಿದೆ ನಿನ್ನ ತಂಡಗೆ, ಸೀನು ಇಲ್ಲಿ ಇರುವ ಪರ್ವಮಾನವನ್ನು ತಿಳಿ ಹಿರುತ್ತೇನೆ. ಈತ್ಯಕಡೆಯ ಯಾವದೊಂದು ಪರ್ವಮಾನವು ತಿಳಿದ ಹೊರತು ಮಾಡಿಕ್ಕೆಯ ಪರ್ವಮಾನದಿಂದ ಇಂಥ ಸಾಹಸಕ್ಕ ತ್ವರಿತ್ವಾದ ಮಾಡುತ್ತಿರು, ಮಂಜುಫೋಂಷೆಯು ತನ್ನ ಗೆಳತಿಯಾದ ಪಡ್ಡನಯನೆಯು ಅಗ್ನಿಪ್ರವೇಶವಾಡುವಳಿಂಬದನ್ನು ಕೇಳಿ ದುಃಖದಿಂದ ತವ ಶೈಡಿಗೆ ಬಂದರು. ಪಡ್ಡನಯನೆಯು ಮಂಜುಫೋಂಷೆಯನ್ನು ಸೋಂಡಿದ್ದೆಂದು ಧ್ವನಿಯಿಂದ ಅಳುತ್ತು—“ಮಂಜುಫೋಂಷೆ, ಈ ಚಾಂಡಾಲೆಜು ಮುಂಬಿವು ನಿಮ್ಮಂಥ ಸುಮಂಗಲೀಯರಿಗೆ ಸೋಂಡಲಿಕ್ಕೆ ಅಯೋಗ್ಯವಾಯಿಲು. ಅಂದೆ ಬಳಿಕ ಅವನ್ನು ಸುಡದೆ ಬಿಡುವದು ಯೋಗ್ಯವೇ? ಈ ವಿಕ್ರಮಾಕಾಶದ್ವಾರಾ ನಿನ್ನ ಮಗನಿಲ್ಲ, ನಿನ್ನ ಮಗನೆಂದು ತಿಳಿದು ಜೋಂಕೆಮಾಡು, ಎಂದು ಹೇಳಿ, ಮಂಜುಫೋಂಷೆಯನ್ನು ಬಿಗಿಯಾಗಿ ಅಪ್ಪಿಕೊಂಡಳು. ಮಂಜುಫೋಂಷೆಯಾಲು ಮುಂಬಿದಿಂದ ಕಣ್ಣೀರು ಸುರಿಸುತ್ತ ಪಡ್ಡನಯನೆಗೆ ಸಹಗಮನ ಮಾಡಬೇ

ಡೆಂದು ಹಲವು ಬಗೆಯಾಗಿ ಹೇಳಿದಳು. ಆದರೂ ಆಕೆಯ ಮನಸ್ಸು ತಿರುಗು ದ್ವಿನ್ನ ಸೋಂಡಿ ಸಿಂಹಕೇಂತುವು ನಿರುಜಾಯನಾಗಿ ಧರ್ಮಸಮ್ಮತವು, ಪರಂಪರಾಗತವೂ ಆದ ಪದ್ಧನಯನೆಯ ವಿಚಾರಕ್ಕೆ ಒಡಂಬಿಟ್ಟಿನು.

ಮುಂದೆಕೆಲವು ಹೊತ್ತಿನ ಮೇಲೆ ಸಿಂಹಕೇಂತುವಿನ ಆಪ್ತಣಿಯಿಂದ ಚಿತ್ತ ಯುಸಿದ್ವಾಯಿತು. ಪದ್ಧನಯನೆಯು ಶಿಶಂದಿಂದ ಆದರಕಡಿಗೆ ಹೋಂಡಳ್ಳು ಆಗ್ಗೆ ಆಭಾಲವ್ಯಧಧರು ಪದ್ಧನಯನೆಯ ಸ್ಥಿತಿಯನ್ನು ಸೋಂಡಿ, ಅವಳ ಸುಗುಣ ಗಳಾಗಿಯೂ, ಜೀದಾಯಕ್ಕಾಗಿಯೂ ಮರಮರನೆ ಮರುಗಿದರು. ಆದರೆ ಅವಳ ಪತಿಭಕ್ತಿಗಾಗಿ ಜನರು ಮಾಡುವ ಅವಳ ಸ್ತುತಿದಿಂದ, ಪದ್ಧನಯನೆ ಯಂಥ ಪತಿವೃತ್ತಿಯರ ಅಂತಃಕರಣಗಳು ಸಾಫಲ್ಯವನ್ನು ಹೊಂದಿ, ಅವರೆ ಕಣ್ಣಗಳೊಳಗಿಂದ ಆಸಂಚಾರ್ತಿಗಳು ಉವರಹತ್ತಿದವು. ಆಗ ವಿಕ್ರಮಾಕಾಶನಲ್ಲಿ ಮುದ್ದು ಮಾತುಗಳನ್ನು ದುತ್ತು ತಾಯಿಯ ಬಳಗೆ ಹೋಂದನು. ಅವನು ತಾಯಿಯಲುದಾಸಿನವೃತ್ತಿಯನ್ನು ಸೋಂಡಿ, ಇಂದು ಮೋರೆಮಾಡಿ—“ಅವ್ಯಾ, ಹಿಂಡೆ ಕ್ಷೇತ್ರಾಯೇ. ಬೆಂಕಿ ಸುಷ್ಟಿತು; ಬಾ, ಮನಸೆ ಹೋಗೋಣ. ಮಾವನು ಯಾಕೆ ಆಳುತ್ತಾನೆ? ಸೀನು ಮನಸೆಗೆ ಬರದಿದ್ದರೆ ನಾನು ಉಣಿಲ್ಲವದೇ ಇಲ್ಲ. ಸೀನು ಈವೇತ್ತು ಹಣಿಯತುಂಬ ಕುಂಕುಮ ಯಾಕ ಹಚ್ಚಿಕೊಂಡಿರುವೆ? ಇವರೆಲ್ಲರೂ ನಿನ್ನನ್ನು ಇಷ್ಟೇಕೆ ಸೋಂಡುತ್ತಾರೆ? ನನ್ನನ್ನು ಎತ್ತಿಕೊ. ಹೀಗೆ ಮಾಡಿದರೆ ನಾನು ಸಿನಗೆ ಮುದ್ದು ಕೊಡುವದಿಲ್ಲ ಸೋಂಡು” ಎಂದು ಪದ್ಧನಯನೆಯ ಸೇರೆ ಗನ್ನು ಹಿಡಿದು ಜಗ್ಗಹತ್ತಿದನು. ಈ ಆಸಧಾವನ್ನು ಸೋಂಡಿ ಮಕ್ಕಳೊಂದಿಗರು ಘೋಳಿಂದು ತತ್ತರು. ಮಿತಿಮಿರಿದ ಪ್ರತ್ಯಾಖ್ಯಾಲ್ಯಾವಿಷ್ಠ ಪದ್ಧನಯನೆಯು ಮಗನ ಮಾತುಗಳನ್ನು ಕೇಳಿ ಕಣ್ಣೀರು ಸುರಿಸುತ್ತು—“ಬಾಳಾ, ವಿಕ್ರಮಾಕಾ, ಅಲ್ಲಿ ಮಾವನ ಹತ್ತರ ಹೋಗು. ಆತನು ಸಿನ್ನನ್ನು ಯಾವ ಕೊಡೆ ತೆಯೂ ಬಾರದ ಹಾಗೆ ರಕ್ಷಿಸುತ್ತಾನೆ. ನಾನು ಸಿನ್ನ ತಾಯಿಯಾಗಿದ್ದರೆ ಸಿನಗೆ ಇಷ್ಟು ದುಃಖ ಕೊಡುತ್ತಿದ್ದಿಲ್ಲ.” ಎಂದು ವಿಕ್ರಮಾಕಾಶನನ್ನು ಎದೆಗೆ ಆವಚಿ ಕೊಂಡು ಮೊಡ್ಡು ಧ್ವನಿಯಿಂದ ಆಳುತ್ತು—“ಅವ್ಯಾ ವಿಕ್ರಮಾ, ಇನ್ನೊಮೆನ್ನ ಸನಗೆ ನಿನ್ನ ಮುದ್ದು ಮೋರೆಯನ್ನು ತೋರಿಸು; ಸ್ವಲ್ಪ ಹೊತ್ತಿನಲ್ಲಿಯೇ ನಿನ್ನ ಶುಗಲಿ, ನಾನು ಪರಬೋಕಕ್ಕೆ ಹೋಗುತ್ತೀನೆ. ಅಣ್ಣಾ, ಸಿಂಹಕೇಂತು, ನಿನ್ನ ಅಳೆಯನನ್ನು ಕರೆದುಕೊಂಡಿ ಹಲವಾ ಪರಿಯಿಂದ ನನ್ನನ್ನು ನಿಂನು ಇಲ್ಲಿಯವೆ

ತೆಗೆ ಜೋವಾನ್ ಹಾಡಿದೆ. ಇನ್ನು ಮೂಲೆ ನನ್ನ ಮಗನೊಬ್ಬನನ್ನೇ ನಿಸ್ಕೃತೀಯಲ್ಲಿ ಕೊಡುತ್ತೇನೆ. ಅವನ ರಕ್ಷಣ ವಾಡತಕ್ಕ ಭಾರವು ನಿನ್ನನ್ನೇ ಕೂಡಿರುದೆ.” ಎಂದು ವಿಕ್ರಮಾಕ್ಷರನನ್ನು ಜಾಲುಮೆಯಿಂದ ಸಿಂಹಕೇಂತುವಿನ ಕೈಯಲ್ಲಿ ಕೊಟ್ಟಿರು. ಆಗ ವಿಕ್ರಮಾಕ್ಷರನು ದೊಡ್ಡ ಘ್ರಣಿಯಿಂದ ಬಿಕ್ಕಿ ಬಿಕ್ಕಿ ಅಳ್ಳತ್ತೇ—“ ವಾವಾ, ಬಿಡ್ಡೋ; ನಾನೂ ಇವ್ವನ ಸಂಗಡ ಪರಲೋಕಕ್ಕೆ ಹೋಗುತ್ತೇನೆ. ನಾನು ಬಹಳ ದಿವಸ ಹೋಗದೆ, ಬೀಗನೇ ಇವ್ವನನ್ನು ಕರಕೊಂಡು ನಿನ್ನ ಹತ್ತರ ಬರುವೇನು. ನಾನು ಪರಲೋಕವನ್ನು ನೋಡಿಲ್ಲ.” ಎಂದು ಕೃಜಾಲುಗಳನ್ನು ಜಾಡಿಸುತ್ತೇ, ಸಿಂಹಕೇಂತುವಿನ ಕೈಯಿಂದ ಕೊಸರಿ ಹೋಗುವದಕ್ಕೆ ಪ್ರಯತ್ನ ವಾಡಹತ್ತಿದನು. ಆಗ ತಿಳಿನ ಪಾತುಗಳನ್ನು ಕೆಂಳಿ ನಿಂತವರ ಕಣ್ಣಗೆ ಇಂದ ನೀರುಗಳು ತಾವೇ ಹೋಗಹತ್ತಿಪನ್ನು.

ಇತ್ತು ಜೀವನಕಲೆಯು ಇನ್ನು ಮನಗೆ ಹೋಗಿ, ಪದ್ಧನಯನೆಯು ಪತ್ತಿವ್ಯಾತಾ ಶಿಶಾಮಣಿಯೆಂತಲೂ, ಸಿಂಹಕೇಂತವು ಪಾಪಭೀರುವೆಂತಲೂ ಮನಗಂಡು, ತನ್ನ ಪ್ರಯವೆಂಬವನ್ನು ಬಿಟ್ಟು, ನಿಜವಾದ ತನ್ನ ಸ್ತ್ರೀರಾಮದಿಂದಲೇ ಪದ್ಧನಯನೆಯನ್ನು ಕಾಣುವದಕ್ಕಾಗಿ ಜೋರಿಟು. ಆದರೆ ಪದ್ಧನಯನು ನೆಯು ಸಹಗಮನಕ್ಕೆ ಸಿಧ್ಧಿಖಾಗಿರುವಕ್ಕಿಂಬದನ್ನು ತಿಳಿದು, ಆಕೆಯು ಗಾಬರಿಯಾಗಿ, ತನ್ನ ಮೂರ್ಖತನವನ್ನು ತಳಿದುಕೊಳ್ಳತ್ತ, ಪದ್ಧನಯನೆಯು ಅಗ್ನಿಪ್ರವೇಶ ವಾಡುತ್ತಿರುವಲ್ಲಿಗೆ ಲಗಬಗಿಯಿಂದ ಬಂದಳು. ಆಗ ಪದ್ಧನಯನು ನೆಯು ಗಂಡುಗಚ್ಚಿಯನ್ನು ಹಾಕಿ, ಅಗ್ನಿಗೆ ಮೂರುಸಾರಿ ಪ್ರದಕ್ಷಿಣೆ ವಾಡಿದೇನಮುದ್ರೆಯಿಂದ ಆಕಾಶದ ಕಡೆಗೆ ಮುಖಪತ್ರಿ—ಪರಮೇಶ್ವರಾ, ನಾನು ಇನಿಗೆ ಮೋರಿಹೋಕ್ಕಿದ್ದೇನೆ. ಪರಲೋಕಪೂರ್ಣದರೂ ಸಹಗೆ ನನ್ನ ಪತಿಯದ ಶರ್ಥನವಾಡಿಸು. ಅನಾಧಿಕ್ಕಕ್ಕೆಲ್ಲಂಬ ಬಿರುದು ನಿನಗಿದ್ದರಿಂದ, ನನ್ನ ಕೂಸಿನ ಚಿಂತೆಯು ನನಗಿಲ್ಲ. ನಿನಗೆ ಸೆರಗೊಡ್ಡಿಬೇಡಿಕೊಳ್ಳುವದೇನಂದರೆ, ಅನಿಮತ್ತಾಂಧವನಾದ ಈ ಸಿಂಹಕೇಂತರಾಜನಿಗೆ ಕಲ್ಯಾಣವಾಡಿ, ಇನ್ನು—ಜನಾಂತರದ ಬಲ್ಲಾದರೂ ಕಮಲಾಕ್ಷ ಪ್ರಭುವೇ ನನಗೆ. ಪತಿಯಾಗುವಂತೆ ಅನುಗ್ರಹಿಸು.” ಎಂದು ಪ್ರಾರ್ಥಿಸಿ, ಅಗ್ನಿಯಲ್ಲಿ ಹಾಡಿಕೊಳ್ಳುವ ಸಂಧಿಯಲ್ಲಿ, ಜೀವನಕಲೆಯು ಮೈಡುತ್ತ ಬಂದು, ಪದ್ಧನಯನೆಯ ಕೈಯನ್ನು ಹಿಡಿದು—“ ಪ್ರಾಜ್ಞಾಳಾದ ಹನ್ನ ಸಖಿಯೇ, ನಿಲ್ಲ; ಇಂಥ ಸಾಹಸಕ್ಕೆವನ್ನು ವಾಡಬೇಡ. ನಿನ್ನ ಬಾ

ಸಮಯೂ, ದೊವದತ್ತನ ಪುತ್ತಿಯೂ ಆದ ಜೀವನಕಲೆಯು ನಿನ್ನ ಕೈ ಹಿಡಿ ದಿಸುವಕೇಂದು ತಿಳಿ. ನಿನ್ನ ಪಾತಿಪ್ರತ್ಯದ ಕೀರ್ತಿಯು ಜಗತ್ತಿನಲ್ಲಿ ಸ್ಥಿರವಾಗಿ ನೀಡುವದು. ನಿನ್ನ ಸಂಗತಿಯನ್ನು ಪೂರ್ಣವಾಗಿ ತಿಳಿಕೊಂಡ ಬಳಕೆ, ನಿನ್ನ ಮಾನಸಿಗೆ ಬಂದಂತೆ ಮಾಡು. ಅಲ್ಲಯ ವರಿಗೆ ಮಾತ್ರ ನಿನ್ನ ಶರೀರವನ್ನು ಅಲ್ಲಿಗೆ ಆಕುತ್ತಿರುವುದಿಂದ ಬಿಡು. ” ಎಂದು ಸುಧಿಯುತ್ತಿರಲು. ಸೇರಿದವರು ಗೆದ್ದಬಳಕ ತಿಳಿಯವಾದಭಾವದಲ್ಲಿ, ಅನಳ ಮಾತ್ರಗಳನ್ನು ಕೊಳ್ಳ, ಅವರು ಸಮಾಧಾನವಹಿಸ್ತಿರು. ಪಡ್ಡನಯನೆಯು ಜೀವನಕಲೆಯನ್ನು ದಿಕ್ಕಿನಿಂದು, ಇವಳಿದ್ದ ಚಾಲನಪ್ರಯಾದ ಮಂತ್ರ ಪುತ್ತಿ ಎಂದು ನಿಶ್ಚಯಿಸಿ ಅವಕನ್ನು ಬಿಗಿಯಾಗಿ ಅಪಿಕೊಂಡಳು. ಬಹು ದಿನ ಬಳಗದವರ ವಾರ್ತೆಯಿರಿಯದ ಪಡ್ಡನಯನೆಯೇ ಜೀವನಕಲೆಯ ದರ್ಶನದಿಂದ ಸಮಾಧಾನವಾಯಿತು. ಆಗ ಪಡ್ಡನಯನೆಯು ರೂಪದಿಂದ— “ ಜೀವನಕಲೂ, ನಿನ್ನ ಪೂರ್ಣದೊಡೆಯರಾದ ಕಮಳಾತ್ಮಕ ಪ್ರಭುಗಳು ಮರಣಹೊಂದಿದರೆಂಬ ಅಮಂಗಲವಾದ ವರ್ತಮಾನವ್ಯಕ್ತಿ ಕುರ್ತೊತ್ತು ಸನಗಿ ಗೂತ್ತಾದದ್ವರಿಂದ, ನಾನು ಅಗ್ನಿಪ್ರಪೋಶ ಮಾಡಬೊಡಗಿರುವೇನು. ಈ ಸಂಬಂಧದಿಂದ ಸಿನಗೆ ನಾದರೂ ವರ್ತಮಾನಪಿರುವುದು? ” ಇನ್ನುಲು, ಜೀವನೆ ಕಲೆಯು— “ ರಾಜಪುತ್ರಿ, ಕಮಲಾತ್ಮಕ ಪ್ರಭುಗಳು ಮರಣ ಹೊಂದಿದ್ದು ಸಿಂಪ್ಲಿ. ಅವರಿಗೆ ಅಖಂಡವಾದ ಆಯುಷ್ಯವನ್ನು ಕೂಡುವದಕ್ಕಾಗಿ ನಾನು ದೇಹ ರಸ್ಯ ವ್ರಾಧಿಸುತ್ತೇನೆ. ಅವರ ಸಂಬಂಧದ ಪೂರ್ಣವಾದ ಸಂಗತಿಯು ನಿನಗೆ ಗೊತ್ತಿದೆ; ನಿನ್ನ ಮನಸ್ಸಿನ ಮನುಷನ್ನು ಬಿಟ್ಟು. ನಿನ್ನ ಮಾತನ್ನು ಸಂಬಂಧ ಅನ್ನುಲು. ಪಡ್ಡನಯನೆಯ ದೇಹದಲ್ಲಿ ಪೂರ್ಣಪ್ರತಿಷ್ಠಾ ಹನೆಯಾದಂತಾಗಿ ಅಕೆಯು ಅಗ್ನಿಪ್ರಪೋಶ ಮಾಡುವದನ್ನು ಬಿಟ್ಟು, ನಿಂದಕೊಂಡನೇ ವಿಕ್ರಿ ಮಾರ್ಕಾನನ್ನು ಕೂಡಿಕೊಂಡು ತರಮಣಿಗೆ ತಲುಪಿದಳು.

೧೨ನೆಯ ಪ್ರಕರಣ.

ಸುಖಸಾಮಾರಜ್ಯ.

ಇತ್ತು ಜೀವನಕಲೆಯ ಅಪ್ಪಣಿಯಂತೆ, ಅವಕ ಸ್ವಾಸಿಕಲೆಭೂತೂ ಯೋಜ್ಯ ಪೂರ್ಣಾಕಾಂಕ್ಷಿನಿಂದ ಮೇರಿಯುತ್ತು, “ ತಾವು ಕನ್ನೋಜದ ರಾಜನಾದ ವಿಂದವು

ಮನ ಸ್ವೀಸಿಕರಿದ್ದು, ಪಡ್ಡನಯನಾದೇವಿಯನ್ನು ಕರಿಯಲಿಕ್ಕೆ ಬಂದಿರುವೇವೋ ದು ಹೇಳಿಕ್ಕೆದರು. ಇದನ್ನು ಸೊಡಿ ಸಿಂಹಕೆ ತುವಿಗೂ ಪಡ್ಡನಯನ್ನು ನೆಗೂ ಬಹು ಸಂತೋಷವಾಯಿತು. ಮನಮೋಹನನು ತನ್ನ ನಿಚೆಕ್ಕುಕ್ಕೆ ಕಾಗಿ ಭಯಪಟ್ಟಿಲ್ಲ ತನ್ನ ಸ್ವೇಷದ್ವೈದನೆ ಓಡಿರೊಂದನೆಂದು ಪಡ್ಡನಯನ್ನು ನೆಯೂ, ಸಿಂಹಕೆ ತುವೂ ತಿಳಿದರಲ್ಲಿದೆ. ಇದೆಲ್ಲ ಜಿವನಕಲೆಯ ತಂತ್ರನೇಷಣೆ ಅವರ ಸ್ವಷ್ಟಿದಲ್ಲಿ ಸಹ ಬರಲಿಲ್ಲ. ಇದು ಜಿವನಕಲೆಯು ಫ್ರೈಯ್-ಭಾಷ್ಯ ಯೇಗಳ ಪಠಣಮಾನೆಂದು ಹೇಳಬಹುದು. ಜಿವನಕಲೆಯು ಏಕಾಂಶದಲ್ಲಿ ಪಡ್ಡನಯನ್ನಾಗಿ ತನ್ನ ಯಾವತ್ತೂ ಸಿಂಹಾವ ವರ್ತಮಾನವನ್ನು ತಿಳಿಸಿ ಸುಧಿ ದಕ್ಕಿಸಂದರೆ—“ ಇಂದಿ, ಪರಗ್ಯ ಚಾವಾದೊಷವು, ಹಿತೆಯಂಥ ಪರಿಸ್ಥಿತಿಯನ್ನು ಸಹ ಬಿಟ್ಟಿಲ್ಲ. ಅದರಿಂದ ನಿನ್ನ ಸದ್ಗುರುನವು, ಪಾತಿನ್ಯಕ್ಕು ಜನಿಗೂ, ದೈವಯೋಗದಿಂದ ಕಮಲಾಕ್ಷ ಪ್ರಭುಗಳ ಸಂದರ್ಭನಾದಲ್ಲಿ ಉಂಟಿಗೂ ತಿಳಿಯಲೆಬಿ ಖಚ್ಚಿತದಿಂದ ಈ ಮೊಸವನ್ನು ಮಾಡಿದೆನು. ಈ ತಿಳಿಗಾಗಿ ನನ್ನ ಸ್ವಾಕ್ಷರಿಸಿದು ” ಎಂದು ಅನ್ನಲು, ಪಡ್ಡನಯನ್ನು ಜಿಚೆ ನಕಲೆಯ ಮಾತ್ರಗಳನ್ನು ಕೊಳ್ಳ ಸಮರಾಧಾನ ತಾಳ—“ ಮಂತ್ರಪ್ರತಿಜ್ಞಾ ಕ್ಷಮಿಸೆಂದು ನನ್ನ ಸ್ವಾಕ್ಷರಿಸಿದ ಪರ್ವೇನೂ ನಿನ್ನಿಂದ ಆಗಳ್ಲಿ ವಿಚಾರಮಾಡಿದರೆ. ಈಗಿನ ನನ್ನ ಸ್ಥಿತಿಯೇ ಅಗ್ನಿ ಸಿನ್ನು ಮಾಡಿದ ಯುಕ್ತಿಯು ಹಿತೆ ಕರಿಸಿದು ನಾಗೆ ತ್ವಿಂದುತ್ತದೆ. ಬಹಿರಂಗವನ್ನುಳಿದೆ ಅಂತರಂಗವನ್ನು ತಿಳಿಂಬಲು ಜನರು ಸಮರ್ಪಿಸಿರಲ್ಲ. ಇರಲಿ, ನನ್ನ ಪತಿಯೇ ನಿನ್ನ ಪತಿಯಾ ದ್ವಾರಿಂದ, ನಮಿತ್ವಭೂರ್ವ ವಿಯೋಗವಾಗುವ ಸಂಭವವು ಇಲ್ಲವೇ ಇಲ್ಲ. ಆದಕ್ಕೆ ಆ ಸುಯೋಗವನ್ನು ಕಾಣಬೇಕಾದರೆ, ಕಮಲಾಕ್ಷಪ್ರಭುಗಳ ಶೋಧವಾಗಿ ಬೇಕೆಂದು? ನಿನ್ನ ವಿಚಾರದಂತೆ ನನ್ನ ತಂಡೆಯಾದ ವಿರವಮಂದ ದರ್ಶನ ಕಾಗಿ ಕನೊಂಜಪಟ್ಟಿಳಿಕ್ಕೆ ನಾನು ಬರುತ್ತೀಂನೆ. ವೃಧಿರಾದ ನನ್ನ ತಾಯಿ ತಂಡೆಗಳ ದುಃಖವನ್ನು ದೂರಮಾಮನದು ನನ್ನ ಕರ್ಮಘಾಗಿದೆ ” ಎಂದು ಹೇಳಿ, ಪಡ್ಡನಯನ್ನು ಸಿಂಹಕೆ ತುವಿನ ಅಷ್ಟಕೆಯನ್ನು ಪಡೆದು ವಿಕ್ರಮಾಕಸ್ಯಾದಸೆ ತಂಡೆಯನ್ನು ಕಾಣುವದಕಾಗಿ ಕನೊಂಜಪಟ್ಟಿಳಿಕ್ಕೆ ಹೊರಟಿಳು. ಮಂಜುಷ್ಪೇಷಣೂ, ಸಿಂಹಕೆ ತುವಿಗೂ ಪಡ್ಡನಯನ್ನೆಯ ವಿಯೋಗವಾಗುವದೆಂದು ಬಹಳ ವ್ಯಾಸನವಾಯಿತು. ಜಿವನಕಲೆಯೂ, ಪಡ್ಡನ

ಸಮನ್ಯನೇಯೂ ಪುರುಷವೇ ಹವನ್ನು ಧರಿಸಿ, ತಮ್ಮ ಸ್ತ್ರೀನ್ನರವನ್ನೂ, ಸಿಂಹಕೇ ಶುವ್ಯ ಸಹಾಯಾರ್ಥಿವಾಗಿ ಕೊಟ್ಟಿದ್ದ ಸ್ತ್ರೀನ್ನರವನ್ನೂ ಕೂಡಿಕೊಂಡು ಮಧುರಾ ಶಂಕೃಣದಿಂದ ಮುಂದಕ್ಕೆ ಸಾಗಿದರು.

ಈ ಪ್ರಕಾರ ಇವರು ವಾಗಿಕ್ರಮಣವಾಡುತ್ತಿರಲು, ಇತ್ತೆ ಸುವರ್ಚಾ ಶುರದಲ್ಲಿ ಕಮಲಾಕ್ಷಣ ವ್ಯವಸ್ಥೆಯು ಉನಾಯಿತೆಂಬದಸ್ಸು ವಿಚಾರಿಸುವಾ. ಮಮತಿಯ ವನಸ್ಪತಿಗಳ ಸಾಮಧ್ಯದಿಂದ ಇವನ ಗಾಯಗಳು ಮಾಯುತ್ತ ಹೋಗಿ, ಸ್ವಲ್ಪದಿನಗಳಲ್ಲಿಯೇ ಆವಸು ಮೊದಲಿನಂತೆ ಆದನು. ಒಂದುದಿನಕಂತು ಇಂದ್ರಾಕ್ಷನು ಸುಮತಿಯನ್ನು ಕುರಿತು ‘‘ಮಿಶ್ರಾ ಸುಮತಿ, ಸೀನು ಯಂತೊಂದು ಖಾಸಿಗ್ರಹಣವಾಡಿ, ಆಕೆಯ ಶಾಯಿತಂದೆಗಳನ್ನು ಸಂತೋಷಪಡಿಸಬೇಕೆಂದು ಹೋಳಿಕೊಳ್ಳಬೇನು. ’’ ಅನ್ನಲು, ಸುಮತಿಯು –ಮಿಶ್ರಾ, ನಿತ್ಯ ಮಾತು ಅ ಮೋಗ್ನಿವಾದದ್ವಾರಾ, ಗೃಹಸ್ಥಾಶ್ರಮಷ್ಠಿಸ್ಯವಾದದ್ವೀಂದು ಮೊಡ್ಡವರು ಹೇಳಿ ಅ ಆಶ್ರಮವು ಪರೋಪಕಾರಕ್ಕೆ ಬಹುತನುಕೂಲವಾದದ್ದು. ಮುಖ್ಯನ ನಿಜವಾದ ಉನ್ನತಿಯು ಗೃಹಸ್ಥಾಶ್ರಮದಿಂದಲೊಂಬಂದು ಹೇಳಬಹುದು. ಮನಸ್ಸಿನ ತುಭಿಂಕರಣಕ್ಕೂ, ಸತ್ಯಪರಂಕ್ಷೇಗೂ ಇಚ್ಛಾಶ್ರಮವು ಕೊಳ್ಳದ್ದು. ನಾನ್ಯಾಯ ಸೀತಿಗಳು ಈ ಆಶ್ರಮವಲ್ಲಯಿಂದ ವಿರೋಧವಾಗಿ ತೋರುವ ವ್ಯಾಸಿಜವಾದ ಸಂಸಾರಪರವಾರ್ಥಗಳು ರಾಷ್ಟ್ರಾಂಗಂಚೆ ಎಂದು ತೋರಿಸುವವರು ಈ ಆಶ್ರಮವನ್ನು ಅಂಗಿಕರಿಸಬೇಕಾಗುವದು. ಹೃದಯವು ಕೊಮಲವಾ ತಾಳಿಕ್ಕೆ ಇದರಷ್ಟು ಅನುಕೂಲವಾದ ಬೊಂದಂದು ಆಶ್ರಮವಿಲ್ಲ. ಅಂದಬಳಿಕ ವಾನು ನಿನ್ನ ಮಾತನ್ನು ಹೊಗಿ ನಿರ್ಧಾರಿಸಲಿ? ಅದರೆ ಪದ್ಮನಯನೆಯು ಕೊಂಧವಾದ ಹೊರತು ನಾನು ಹಿಂದಿನ ದಿನ ಸಮ್ಮಾನ ಹಾಗಿಲ್ಲ. ದೊವರ ಸರ್ಯಾದಿಂದ ಇಂದೊ ಪದ್ಮನಯನೆಯು ಹೊಂಧವಾದೆ. ನಾಳ್ಳಂ ಈ ಯಂತೋ ಹೆಯ ಪಾಣಿಗ್ರಹಣವನ್ನು ಅನಂದದಿಂದ ಮಾಡುವೇನು. ಸದೋವರದಲ್ಲಿ ಮುಳುಗಿದ ನಾನು ಮೊಹಕೆಯಿಂದ ಎಳೆಯಲ್ಲಿಟ್ಟಿವನಾಗಿ ಬಹಳ ಕವಚ ಪಡ್ಡಿನು. ನನ್ನ ಮೈಮೇಲಿನ ಎಳ್ಳಿದವು ತಪ್ಪಿದಂತಾಗಿರಲು, ಯಾರೋಂ ಹಣ್ಣನ್ನು ದಂಡಿಗೆ ತಂದು ಚೆಳ್ಳಿದಂತಾಯಿತು! ಸಿಂಹಾ ನನ್ನನ್ನು ಅಗಲಿ ಹೋದದ್ದರಿಂದ ನನಗೆ ಬಹಳ ದುಃಖವಾಯಿತು. ಕಡಿಗೆ ನಾನು ಯಾವತ್ತೂ ಶುಷ್ಣಗಳನ್ನು ತೃಜಿಷಿ ವಿರಕ್ತನಾಗಿ, ದೇಶ ದೇಶಗಳನ್ನು ತಿರುಗುತ್ತ ನಿರಂತ್ರಿ

తనాగి హోంచి, కన్నోంజరాజ్యద లుక్కుడవాన ఈ సువణ్ణపురదల్లి వాసమాడిందను. కన్నోంజరాజ్యక్కె హోంగుపవరు బహుతరవాగి ఈ పట్టులాడల్లి వస్తియన్ను మాడువరు. ఈ గ్రామద పుణ్ణదింద సిన్నే తోఁధవాడదలండ, ననగి కెలమట్టగే ఆనందవాగిద. గురువిన పాదా సుగ్రహదింద స్వల్పదినగళల్లయేం పడ్డనయనేయ తోఁధవాగబముదు. ఆమేలే యావ సుచోంపభోంగక్కొన్న పిఫ్ఫువిఫ్ఫి. " ఎందు హేళలు, కమలాక్కను సిరుపాయనాగి సుమ్మనాదను.

ఓగి ఇరజదుత్త, ఒందుదిన కమలాక్కను ఇఁహోత్తినల్లి పస్తులం కారగించ తలంక్కుతనాగి, కుచురెయస్సుంరి వ్యాయామ మాడువచ శక్కగి సిక్కుక్కుమదంతే లూరమోరగె హోందను. అవను కేలవు అంతర వెన్ను క్రమిపి మోండమోలే ఒందు మరచ కేళగ్, మాగ్-త్రమవన్ను కశీందుకోళ్చుత్త కుఁడితిరువ ఇబ్బరు జలువరాద పురుషరన్ను సేండి చను. అవర బళియల్ల లూవణ్ణయుక్కునాద ఒప్పు కుడుగను ఆడుత్తి ద్వాను. ఆ ముడుగన చూపల్లక్కొన్ని, చల్లికేగూ కమలాక్కను బిరగావ ద్వాలిచే, అవనున్న అప్పికోళ్చువ ఇజ్జెంయు కమలాక్కనిగాయితు. కారణ అవను ముండక్కే ఒందు చెజ్జెంయున్న సజ ఇడచే, అట్లయే కుండుంయన్నిఁడు, మరదకేఁగె కుఁడితిరువ పురుషరన్ను తన్న ప్రాణ స్వియరాద పడ్డనయనా-జోవనకలేయరంచు తిళయుదే, సిజవాదపురు షేరో ఎందు తిఁడు, మయో-చాధ్వవాగి తలేవాగి ఆవరిగే సమస్యార పూర్ణించను. వత్తిపుత్రాంతియామణిగాశాద పడ్డనయనా-జోవనకలేయరు, కమలాక్కన జత్తుర ఒండకొడపే, తమ్మ తోక్కువాద బుద్ధి సామధ్యం దింద ఆవనున్న తమ్మ వత్తియుండు కూడలి గొత్తుషిదిదరు. ఆగ ఆవరిగాద ఆనందవన్ను యాదు వణైసువరు!! ఆనందద భరదల్లి ఆవ రిగి తమ్మ వత్తియున్న అప్పికోళ్చువ కుతూహలవు లుక్కున్నవాయితు. ఆదరి మనోఃసిగ్రహధుర్మాణరాదుదంండ, ఆసదు హాగి మాడడే, తమ్మ మనస్సున్న బిగి హిదిదరు. సంతోషదింద ఆవర మ్యేమేలిన కూడ అఱగఁ నేట్టుగాదవు; ఆనందబాష్టగళు లుదురహత్తిదవు; ఖ్రియఁ

ಮುಖಿವಲೋಕನದಿಂದ ಅವರ ಹೊಟ್ಟಿಯೋಳಗಿನ ಮಃಖಿವು ಪ್ರಕಟಿವಾಗಹ ತೀತು. ಆದರೂ ಅವರು ಬಹು ಪ್ರಯಾಸದಿಂದ ತಮ್ಮ ಮನೋಭಾವಗ ಇನ್ನು ಮುಚ್ಚಿಕೊಂಡು, ಕಮಲಾಕ್ಷಣನ್ನು ಮಾರ್ಪಾದೆಯಿಂದ ಮೇಲೆ ಕುಳ್ಳಿರಿಸಿದ್ದು. ರಾಸ್ತರ ಕುರಲ ಪ್ರಶ್ನಗಳು ನಡೆದಿರಲು, ಸಮಾವದಲ್ಲಿಯೇ ಅಡುತ್ತಿದ್ದ ವಿಕ್ರಮಾಕಾಸು ಓಡುತ್ತ ಬಂದು, ಕಮಲಾಕ್ಷಣ ಮೇಲೆ ಬಿಳ್ಳನು. ಕೂಡಲೆ ಕಮಲಾಕ್ಷಣ ಹಿಕ್ರಮಾಕಾಸನನ್ನು ಮಿಟಿತ್ತಿ, ಮುಷ್ಟಿಡುತ್ತ, ಅವನನ್ನು ಬಿಗಿಯಾಗಿ ಅಪ್ಪಿಕೊಂಡನು. ಆಮೋಲೆ ಅವನು ಅವರೆಲ್ಲರನ್ನು ಆಗ್ರಹಿಸಿದಂದ ತನ್ನ ಮನಸೆಗೆ ಕರತಂದನು. ಆಗ ಸುಸುತ್ತಿಯು ಸುರೂಪಿಗಳಾವ ಆ ಜಬ್ಬರು ಪುರುಷರನ್ನು, ಶ್ರೀತಿಗ್ರಾಮಾಕಾಸನನ್ನೂ ನೋಡಿ ಚೆರಗಾದದ್ದಿಂದೆ, ಅವರ ದೂಡು ಸ್ತುನ್ಯವನ್ನು ಮೋಡಿ, ಇವರು ಯಾರೋ ರಾಜಪುತ್ರರಬಹುದೆಂದು ತಕ್ಷಿಸಿದನು.

ಪದ್ಧನಯನಾ—ಜಿವನಕಲೆಯರು, ತಮ್ಮ ಪತಿಯು ಆಕ್ಸಿಕವಾಗಿ ದೊರೆತದ್ದಕ್ಕಾಗಿ ದೊವರನ್ನು ಮನಸ್ಸಿನಲ್ಲಿ ಕೊಂಡಾಡುತ್ತ, ತಮ್ಮ ಪುರುಷವೇ ವವನ್ನು ಬೆಟ್ಟು ಲಾವಣ್ಯಯುಕ್ತವಾದ ತಮ್ಮ ಸ್ತ್ರೀ ಮಾವದಿಂದ ಕಮಲಾಕ್ಷಣ ಮತ್ತಿಗಳಿಗೆ ಭೆಟ್ಟಿಯಾದರು. ಆಗ ಕಮಲಾಕ್ಷಣ ಸಾಸಂದಾಶ್ಚಯದಿಂದ ಸಂಶಯದೊಡನೆ ಅವರನ್ನು ನೋಡುತ್ತಿರಲು, ಪದ್ಧನಯನೆಯು ಅವನನ್ನು ಆಲಿಂಗಿಸಿ—“ಎಂದು ಕಣ್ಣಿರಿಸಿಂದ ಅವನ ಹೃದಯವನ್ನು ತೋಯಿಸಿದಳು. ಆಗ ಕಮಲಾಕ್ಷಣ ಆಸಂದಪರವಶನಾಗಿ, ಜಿವನಕಾರಿ ಪದ್ಧನಯನೆಯರನ್ನು ಎಡಬಲ ಪಾಶ್ಚಾಗಳಲ್ಲಿ ಕುಳ್ಳಿರಿಸಿಕೊಂಡು ತನ್ನ ದೋತರದ ಸೇರಗಿನಿಂದ ಅವರ ಕಣ್ಣಗಳನ್ನು ಒರಿಸುತ್ತ—“ಹೆಡಣಾಕ್ಷಿಯರೇ, ಸಿಮ್ಮ ದುಃಖವನ್ನು ಸಾಕುಮಾಡಿ. ಇಲ್ಲಿಯವರಿಗೆ ನಿಂವು ಅನುಭವಿಸಿದ ದುಃಖಗಳು ಸಾಕಾಗಲಿಲ್ಲವೇ?” ಎಂದು ಹೇಳಿ ಅವರನ್ನು ಸಮಾಧಾನಗೊಳಿಸಿದನು. ಜಿವನಕಲೆಯ ಮುಖಿದಿಂದ ಪದ್ಧನಯನೆಯು ಅದ್ದುತ್ತವಾದ ಪಾತಿ ಪ್ರಶ್ನವನ್ನು ಕೇಳಿ, ಕಮಲಾಕ್ಷಣೂ, ಸುಮತಿಯೂ ಆಶ್ಚರ್ಯಪಟ್ಟಿ, ಸಮಾಧಾನವನ್ನು ಕೊಂಡಿದರು. ಸುಮತಿಯು ತನ್ನ ಸಲುವಾಗಿ ಇವ್ವು ಕಷ್ಟಪಟ್ಟನೆಂದು ತಿಳಿದು, ಪದ್ಧನಯನೆಯು ಅವನನ್ನು ಕೊಂಡಾಡಿದಳು. ವಿಕ್ರಿ-

మాక్షను కమలాక్షను మగనేంబదస్తు తిళచు ఎల్లరూ ఆనందహిట్టిరు.

హలవు కష్టగళన్ను ఆనుభవిసి, పునః పతియన్ను హోందిట్టే క్షుగి పడ్డసయనేగే పరమానందవాయితు. ఆవఖు ఏకాంతదల్లి పతియన్ను కణ్ణుతుంబా సొంగలు బంచుసుత్తిప్పటి. ధూత్తులాద జీవే నెకలేయు ఈ సంగతియన్ను తిళచు, ఆహోత్తిన రాత్రి పద్మసయనే యన్ను కమలాక్షను ఏకాంతవాసక్కుగే ఆగ్రహించ కళిసిపోతి. పద్మసయనేయనేయ ప్రమపు కమలాక్షను మోలే ముతిమారి ఇత్తు. ఆదరిందలే ఆవఖు హలవు సంకటిగాలు బంచాగూ ఆవస్తుల్లి తాలోకొండు, నిష్టలంకవాద భక్తియించ పతింయ సమాగమవన్ను ఎదురు సొంగు తీచ్ఛటి. పతియ ముఖయన్ను ఏకాంతదల్లి సోందికొడలే ఆకెయు మనద సోంపుగళిల్లి జల్లచంతాదపు; ఆకెయ ముఖమలవు ప్రపుట్లు తవాయితు; ఆనంపస్తుత్తియు లుక్కేంతు. ఆవఖు తట్టిన కాయ్యు వుతియ కొరకిగే బిచ్చటి. ఆవరిబ్బర పిచ్చోగవాగి బయలు దినసగళాగి ద్వారూ, పరశ్చరరప్రమభావవు కుందిద్దిల్లి. ఇచో నిజవాద ప్రమదలు శ్మేషివు. ఆ ప్రమహే ఆవచ్చురస్తు ఎళ్ళచు తంచు కూడిసితేంబదక్క సందేహవిల్లి. కమలాక్షను పద్మసయనేయన్ను ఆత్మదరదించ హలవు సారే చుంబిసిపును. ఆ దంపతిగాలు పరశ్చరర వియోగవాద మేల్తి తమగె ఒదగిచ కథిగిన్ను రోలలారంఖిసి. ప్రమపురితవాద మనస్సు నింద మాతాడుత్త మంగిరలు, బేళగాదచూ ఆవర కథిగటు ముగియు లిల్లి. మందుదివసనే కమలాక్షను ఎల్లరస్తు కరకొండు, తన్న తందేయ దశాక్షుగి లుజ్జుయినిగి కూరిపును.

పుత్రులీంగదుఃఖిందింద స్థీణవాగంత్త సదేదిద్ద సుందేశనరాజును తన్న వగనాద కమలాక్షను సతీపుత్రుచూడనే ఆకల్పితవాగి బంచచ్చస్తు సేంది ధన్యునాదను. హోమ్ముగనాద విక్రమాక్షనస్తు సేంది, ఆవసిగాద ఆనందపు ఆవస హోట్టియల్లి టిడిసదాయితు-సుశమాసు తన్న మగళాద యోందేయన్ను కమలాక్షన మిత్రనాదే

ಮುಮತಿಗೆ ಸಮಾರಂಭದಿಂದ ಲಗ್ಗು ಮಾಡಿಕೊಟ್ಟಿನು. ಕಮಲಾಕ್ಷ್ಮನು ಸತೀ ಪುತ್ರಮಿತ್ರರಸ್ಮಾಡಗೊಂಡು ಉಜ್ಜ್ವಲಿನಿಯಲ್ಲಿ ಒಂದು ತಿಂಗಳು ಇದ್ದು, ತರುವಾಯ ತನ್ನ ತಂಡೆಯ ಅಪ್ಪಣಿಯನ್ನು ಪಡೆದು, ತನ್ನ ಮಾವನಾದ ವೋರವರ್ಮನ ದರ್ಶನಕ್ಕಾಗಿ ಕನೊಜಪಟ್ಟಣಕ್ಕೆ ಹೋರಬಿನು. ಆಗ ಪದ್ಧನ ಯನೆಯೂ, ಜೀವನಕಲೆಯೂ, ವಿಕ್ರಮಾಕ್ಷಣೂ, ಸುಮತಿಯೂ, ಕೆಲವೇ ಸೈನ್ಯವೂ ಆವನನ್ನು ಹಿಂಬಾಲಿಸಿದನ್ನು.

ಇತ್ತು ಕನೊಜರಾಜ್ಯದಲ್ಲಿ ವಿರವಮರ್ನ ಏತಕತ್ತಾವಾದ ದುಷ್ಪಬುದ್ಧಿಯು ಕನೊಜಪಟ್ಟಣಕ್ಕೆ ಮುತ್ತಿಗೆ ರಾಕಿದನು. ಆಗ ವಿರವಮರ್ನ ಅವಸ್ಥನ್ನು ಓದಿಸಲು ವಿಶ್ವಪ್ರಯಕ್ಷ ಮಾಡಿದಾಗೂ ಆ ಕೆಲವನ್ನು ಕೈಗೂಡಲಿಲ್ಲ. ಅಂಭಯಕ್ಕೆನ್ನಿಗಳಲ್ಲಿಯೂ ಕೆಲವು ಸರದಾರರೂ, ಆನೆ ಕುದುರೆಗಳೂ, ಶಾರಾದ ರಧಿಕರೂ, ಕಾಲಾಳಗಳೂ ಕಾಲಾಧಿನವಾದರು. ಕಡೆಯಲ್ಲಿ ದುಷ್ಪಬುದ್ಧಿಗೂ ಜಯವಾಗುವ ಲಕ್ಷ್ಯಾತ್ಮಿಯಾರಹತ್ತಿತು. ಆಗ ವಿರವಮರ್ನ ಕಮಲಾಕ್ಷ್ಮನ್ನು ಸೇನಿ ದುಃಖಿಸಿದನು. ಅವನು ಮನದಲ್ಲಿ “ಈ ಕಾಳಕ್ಕೆ ನನ್ನ ಶೂರಸರದಾರನಾದ ಕಮಲಾಕ್ಷ್ಮನು ಇದ್ದರಿ, ಅವನು ಈ ಪ್ರೀರಿಗಳನ್ನು ಲೇಕ್ಕೆಮುತ್ತಿದ್ದನೇ? ವೃಢಾಪ್ರಪಂಚ ನಾನು ಹಗೆಗೂ ಆಧಿನವಾಗಬೊಕೂಯಿತು! ಇನ್ನೇ ಸು ಮಾಡಲಿ? ” ಎಂದು ಚಿಂತೆ ಮಾಡುತ್ತಿರಲು, ಸೇವಕರು ವಿರವಮರ್ನ ಬುಂಗೆ ಬಂದು ಕೈಚೊಂಡಿಸಿನಿಂತು—“ರಾಜಾಧಿರಾಜರೇ, ಉನ್ನತ್ತನಾಗಿ ಸಮುಖವಟ್ಟಣವನ್ನು ಸ್ವಾಧಿನಮಾಡಿಕೊಳ್ಳಲು ಯತ್ತಿಸಿದ್ದ ದುಷ್ಪಬುದ್ಧಿಯನ್ನು ಮೂವನೊಂಬತ್ತು ಪುಣ್ಯವಂತನು ಕೆಲವು ಸೈನ್ಯದೊಡನೆ ಕಲಿತನದಿಂದ ಕಾದಿಸೊಂಬಿಸಿದನು. ಅವನ ಪರಾಕ್ರಮಕ್ಕೆ ಈತಾಗದೆ ಪ್ರೀರಯು ಓಡಿದೆನು” ಎಂದು ಹೇಳಿದರು. ಅದನ್ನು ಕೆಂಳಿ ವಿರವಮರ್ನನು ಸಂತೋಷಪಟ್ಟು, ತನಗೆ ಮಹಡಪಕಾರ ಮಾಡಿದ ಪುಣ್ಯವಂತನ ದರ್ಶನಕ್ಕಾಗಿ ಸಮಾಪಂಭದಿಂದ ಹೋರಬಿನು.

ವಿರವಮರ್ನ ಪ್ರೀರಿಗಳನ್ನು ಓಡಿಸಿದ ವಿರನು ಕಮಲಾಕ್ಷ್ಮನೇ ಆಗಿದ್ದನು. ಕಮಲಾಕ್ಷ್ಮನು ತನ್ನ ಸತೀಪುತ್ರಮಿತ್ರರನ್ನು ಕೂಡಿಕೊಂಡು ಕನೊಜಪಟ್ಟಣಕ್ಕೆ ಬರುತ್ತಿರಲು, ಮಾಗದಲ್ಲಿ—“ಸ್ವೇರಿಗಳು ಕನೊಜಪಟ್ಟಣಕ್ಕೆ ಮುತ್ತಿಗೆಯಾಗಿ, ಅದನ್ನು ಸ್ವಾಧಿನಮಾಡಿಕೊಳ್ಳಲು ಯತ್ತಿಸಿದ್ದಾರೆ”ಂಬ ವರ್ತಮಾನವು

ఆవనిగే హత్తిష్టర్రింద, ఆవను తన్న దండన్ను తేగిదుకోండు, యుచు ద్ధక్కే నింతు, వృంగళన్ను ఓడిసిదును. ఏంరమణు తన్నన్ను కాణు వచక్కే బరువసంబదన్ను తీఁదు, కమలాక్షను పాదభారియాగి ఆతను ఎమరిగి హోదను. ఏంరమణు హత్తిరబుదశకొడలే కమలాక్షను అవ. నిగె సాష్ట్రాంగ నముష్టారవన్ను మాడి, బమువినయదింద నింతుకొళ్ళులు, ఆరచను కమలాక్షన్నెన్ను సోండి ఇవసంసే తన్న వృంగయన్ను ఓడిసి దన్మందు తీఁదు గుభీర ముద్దయింద—“ కమలాక్షు, కడగే నన్న సంకటినివారణకే సిసేం కారణాదెయా!! దేవము నినిగే కల్యాణమాడలి. సిసేం నన్న పుత్రును. ఈ ఎల్లి రాజ్యపు సిన్నదేం ఇరుత్తుదే. ప్రజాపాలనరూపవాద చోరియన్ను హోరలారచే దణేదిదువ నన్నన్ను హోరియులిసికోండు నిశ్చింతనాగి మాడు, ఎందు హోళ ఆవనన్ను ముండాడిదను. కమలాక్షను వినయపువైకవాగి ఏంరమణునన్ను తన్న బిడారక్కే కరికోండు బరలు, పడ్డనయసేయూ, జీవనకలీయూ, విక్రమాక్షసూ ఆవన చరణగళిగే హృదమాట్టురు. ఆగ్గే ఆ వ్యధ స్వచ్ఛ తియు స్థితియు హేగాగిరబుచెంబదన్ను సమ్మచయ వాచకరేం తక్షిషా బముదు. ఆనందదింద ఆవన మై ఉభ్యి, బాష్పగళు ఉదరక్తిదను. ఆవను భరమిష్టనంతే ఆచరిసక్తిదను. ఆవనిగే ఇదేల్లి స్వస్థపేంబంతే తోరహత్తితు. ఆనందద భరష్ట కేలమిష్టగ్గ కడిమేయాద బళిక, ఏంరమణును పుత్రియాద పడ్డనయసేయన్ను కురితు—“ పడ్డనయనేఁ, ఇత్తు బా. ననిగే సిన్న ముఖమలవన్ను తోరిసు! ఇందిగే నానేఁ ధన్యను! సిన్న వియోగతావదింద సంతప్తవాద నన్న శరీరవన్ను నిన్న దర్శనరూపవాద జలవు శాంత మాడిష్టర్రింద నాను కృతకృత్యునాదేను.” ఎందు ఆవళమైనేఁ లేప్రింతియిందక్కేయాడిసి కురుకుగళన్ను తీడిదను.

ఈ ప్రకార ఏంరమణు సంకుష్టనాగిరలు, సుమతియు ఆవనిగే, కమలాక్షను పడ్డనయనా-జీవనకలీయర పతియెంతలూ, విక్రమాక్షసు పడ్డనయనేయ మగసేంతలూ తీఁశిష్టర్రింద, ఏంరమణునే ఆనందవు ఆపారవాయితు. ఆవనిగే కమలాక్షను మోదలిగింతలూ అధికే:

ಸೈಯನಾಗಿ ತೋರಹತ್ತಿದ್ದು ಅಕ್ಷಯವಲ್ಲ. ಪದ್ಧನಯನೆಯು ವಿಕ್ರಮಾಕ್ಷ ನನ್ನು ಏರವರುನ ಬಳಗೆ ಕಣಹಲು, ಅವನು ದೊಹಿತ್ತನನ್ನು ಪ್ರೇಮಪೂರ್ವಕವಾಗಿ ಸೋಡಿ ಮುಂದ್ದಾಡಿದನು. ದೇವದತ್ತನು ಮಾರ್ಗದಲ್ಲಿ ಮರಣಹೊಂದಿದ್ದಕ್ಕಾಗಿ ಎಲ್ಲರೂ ದುಃಖಿಸಹತ್ತಿದರು. ತಂದೆಯ ಮರಣದಿಂದ ದೂಃಖ ಪದುತ್ತಿರುವ ಜೀವನಕಲೆಗೆ ಏರವರುನು ಸಮಾಧಾನ ಹೇಳಿ, ಅವಳನ್ನು ತನ್ನ ಮಗಳಿಂದು ತಿಳಿದನು. ತರುವಾಯ ಪರೋಪಕಾರ ದ್ವಾರಕನಾದ ಸುಮತಿಯನ್ನು ಕೊಂಡಾಡುತ್ತ ಅವರೆಲ್ಲರು ಪುರಪ್ರವೇಶಾಭಿಮುಖರಾದರು.

ಪದ್ಧನಯನೆಯು ಪತ್ತಿಪ್ರತಿ-ಮಿತ್ರರನ್ನು ಕೂಡಿಕೊಂಡು, ಮರಳಬಂದಳಿಂಬಿದನ್ನು ಕೊಳ್ಳಿಸು ಶಾರದು ಉತ್ಸಾಹನಂದದಿಂದ ಹಲವುಪ್ರಕಾರವ ಉತ್ಸಾಹನ್ನು ಮಾಡಹತ್ತಿದರು. ಆಕೆಯ ತಾಯಿಯಾದ ಮನವೋಷಿಯು ಆನಂದಮಗ್ನಿಣಾಡಳು. ಸೋಡಿದತ್ತಾನಂದಪ್ರದವಾದ ಸುಲಕ್ಷಣಾಗಳೇಕಂಗೊಳಿಸುತ್ತಿದ್ದವು. ಮಂಗಳ ಸ್ವರವು ಹಬ್ಬಿತ್ತು. ಯಾಚಕರು ದಾಸತೆಗೆದುಕೊಂಡು ದಣಿದರು. ಕಮಲಾಕ್ಷನು ಮಾಳವದ ರಾಜ್ಯಕ್ಕೂ, ಕಸೋಜದ ರಾಜ್ಯಕ್ಕೂ ತಾನೇ ಒಡಿಯನಾಗಿ ಸುಮತಿಯನ್ನು ಮಂತ್ರಿಯ ಉಧಿಕಾರದಲ್ಲಿ ನಿಯಮಿಸಿಕೊಂಡು, ನ್ಯಾಯದಿಂದ ರಾಜ್ಯಪರಿಸಾಲನೆಯನ್ನು ಮಾಡಬಹ್ತಿದನು. ಸಿಂಹಕೇಶವು ಕಮಲಾಕ್ಷನ ಪರಮ ವಿತ್ರನಾದನು. ಪದ್ಧನಯನಾ-ಜೀವನಕಲೆಯರು ಸುಖಿಲರೂ, ಜ್ಞಾನಸಂಕಳನ್ನರೂ ಇದ್ದದ್ದಲ್ಲದೆ, ಆವರು ಜಾಲಮಿತ್ರರಾದ ದ್ವಾರಿಂದ ಆವರಿಂದ ಕಪುಲಾಕ್ಷನ ಸುಖವು ಹೆಚ್ಚೆಂದನ್ನು ಹೊಂದಿತು. ಒಟ್ಟಿಗೇ ಸತ್ಯವಾಗಮಂದಿಂದ ಶತ್ಯಪೀಠರಾದ ಆವರೆಲ್ಲರೂ ಕಡೆಗೆ ಸುಖಸಾಮೃಜ್ಯವನ್ನು ಹೊಂದಿದರು. ಆವರ ಚರಿತ್ರ ಶ್ರವಣದಿಂದ ಸರ್ವರೂ ಸುಖಸಾಮೃಜ್ಯವನ್ನು ಹೊಂದುವೆಂತೆ ಶ್ರೀ ಸದ್ಗುರುವು ಆನುಗ್ರಹಿಸಲಿ !!!

ಸಂಪೂರ್ಣ.

ಇವನ್ನು ಮಿ. ಹೇಂಕಟೇಶ ತಿರಕೋಂ ಕುಲಕರಣ, ಗಳಿಗನಾಥ. ಇವರು ತಾವೇರಿಯಲ್ಲಿ ಶಮ್ಮು ಸ್ವಂತ ಮಾಲಕಿಯ ಹೇಂಕಟೇಶಪ್ರೇಸಿನಲ್ಲಿ ಮುದ್ರಿಸಿ ಅಲ್ಲಿಯೇ ಪ್ರಸಿದ್ಧಪಡಿಸಿದರು.

